







# ಪುರಂದರ ದಾಸರ ಪದಗಳು

ಸಂಗ್ರಾಹಕರು :  
ಎಸ್. ಎಸ್. ಕಾರಂತ

ಸಿಟಿ ಬುಕ್ ಸ್ಟಾಲರ್, ಹುಬ್ಬಳ್ಳಿ.

---

P R I N T E D BY.  
S. V. S H R E S H T H I  
AT THE ROYAL PRINTING PRESS,  
H U B L I

\* \* \* \*

P U B L I S H E D BY.  
S. V. S H R E S H T H I  
AT THE CITY BOOK STALL,  
H U B L I

\* \* \* \*

RIGHTS RESERVED BY PUBLISHER

\* \* \* \*

## — ನಿವೇದನೆ —

ನಾಗಾಲೋಟದಿಂದ ಬಿಸಿಲ್ಲದುದರಿಯ ಬೆನ್ನು ಹತ್ತಿ ಸಾಗಿರುವ ಇಂದಿನ ಲೌಕಿಕ ಜಗತ್ತಿನಲ್ಲಿ “ದೇವರು, ಗುರುಗಳು, ಹಿರಿಯರು” ಎಂಬ ಭಾವನೆಯೂ ಅವರ ಬಗೆಗೆ ಇರಬೇಕಾದ ಪೂಜ್ಯ ಬುದ್ಧಿಯೂ ನಶಿಸತೊಡಗಿರುವುದು. ವೈಜ್ಞಾನಿಕ ಸಾಧನೆಗಳಿಂದ ನಾವು ಅಭೇದ್ಯವನ್ನು ಭೇದಿಸಿ ಕೃತಕೃತ್ಯರಾಗಬಹುದೆಂದು ಕಲ್ಪಿಸಲು ನಾಗರಿಕ ಜಗತ್ತಿನಲ್ಲಿ ಅವಕಾಶ ವಿರುವುದಾದರೂ ಕೊನೆಯ ಗುರಿ- ಸಾಧನೆ- ಸಿದ್ಧಿಯಾದ ಆತ್ಮ ಶಾಂತಿಯನ್ನು ಹೊಂದಲು ಈ ವೈಜ್ಞಾನಿಕ ಸಾಧನೆಗಳು ಕಿಂಚಿತ್ತಾದರೂ ಸಹಕಾರಿಯಾಗಲಾರವು. ಲೌಕಿಕವೇ ಜೀವನದ ಅಂತಿಮ ಗುರಿಯೆಂದು ಸಾಗಿರುವ ಈ ಯುಗದಲ್ಲಿ ವೈದಿಕವು ಹಿಂದುಳಿದಂತೆ ಮೇಲಿಂದ ಮೇಲೆ ತೋರಿ ಬರುವುದಾದರೂ “ಆಮೆಯೂ ಮೊಲವೂ” ಎಂಬ ಕಥೆಯೋಪಾದಿಯಲ್ಲಿ ವೈದಿಕಕ್ಕೆ ಜಯವು ಕಟ್ಟಿಟ್ಟದ್ದು. ದಿಗಂತದವರೆಗೆ ಶೋಧವು ನಡೆದರೂ “ದಿಗಂತದಿಂದಾಚೆ ಏನು” ಎಂಬುದಕ್ಕೆ ಉತ್ತರ ಕೊಡುವುದಕ್ಕೆ ಲೌಕಿಕಕ್ಕೆ ಸುತರಾಂ ಸಾಧ್ಯವಿಲ್ಲ. ಇದು ಕೇವಲ ವೈದಿಕಕ್ಕೆ, ಅರ್ಥಾತ್ ದೈವಿಕಕ್ಕೆ ಮಾತ್ರ ಸಾಧ್ಯ ಈ ಇಪ್ಪತ್ತನೆಯ ಶತಮಾನದಲ್ಲಿ ವಿಜ್ಞಾನವು ಬಹಳಷ್ಟು ಮುಂದ

“ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ ” ಎಂಬಂತೆ ಪ್ರತಿಯೊಂದು ಜೀವಿಯೂ ತನ್ನ ಜೀವಿತವ ಒಂದಲ್ಲದಿದ್ದರೊಂದು ಸಂದರ್ಭದಲ್ಲಿ ತನ್ನ ಅಂತರಾತ್ಮನ ಕಡೆಗೆ ಹೊರಳದಿಲ್ಲ ಕೆಲವರು ಬಹಳಷ್ಟು ವೇಳೆ ಈ ಅಂತರಾತ್ಮನೊಂದಿಗೆ ತನ್ಮಯರಾಗುವರಾದರೆ- ಇವರೇ ನಿಜವಾದ ಜ್ಞಾನಿಗಳು, ಯೋಗಿಗಳು- ಉಳಿದವರು ಕ್ಷಣ ಮಾತ್ರವಾದರೂ ಅಂತರಾತ್ಮನ ವಾಣಿಯನ್ನು ಆಲಿಸುವರು. ಹಾಗಾದರೆ ಈ ಅಂತರಾತ್ಮನಾರು? ವೈಜ್ಞಾನಿಕರು ಇದರ ಶೋಧ ಮಾಡಿರುವರೇ? ಈ ಪ್ರಶ್ನೆಗಳಿಗೆ ಆ ಚಂದ್ರಾರ್ಕ ‘ನೇತಿ’ ಎಂಬ ಉತ್ತರವೇ ದೊರೆಯುವುದು ಇದೇ ದೇವರು. ಇದನ್ನೇ “ತನ್ನ ತಾನರಿಯದಾ ಜ್ಞಾನವೇನೋ ” ಎಂದು ಮರ್ಮಕ್ಕೆ ನಾಟುವಂತೆ ದಾಸರು ಹೇಳಿರುವರು.

ದೇವರು ಜಗತ್ತಿನ ಸೃಷ್ಟಿಯನ್ನು ಮಾಡಿ ತನ್ನ ಅಂಶವನ್ನು ಮನುಷ್ಯನಲ್ಲಿ ಇರಿಸಿದನು. ಆದರೆ ಅವನಿಗೆ ತನ್ನ ಶಕ್ತಿ ನಾಮರ್ಯವನ್ನು ಈ ಮಾನವರಿಂದ ಗೌಪ್ಯವಾಗಿರಿಸುವ ಪ್ರಸಂಗವು ತಲೆಎತ್ತಿತು. ಆಗ ಆತನು ಜಗತ್ತಿನ ತುಂಬ ಒಂದು ಗುಪ್ತವಾದ ಸ್ಥಳಕ್ಕಾಗಿ- ಮಾನವನಿಂದ ಎಂದೆಂದಿಗೂ ಶೋಧಿಸಲ ಶಕ್ಯವಾದ- ಶೋಧನೆ ನಡೆಸಿ ವಿಫಲನಾಗಿ ಕೊನೆಗೆ ತನ್ನ ಸೃಷ್ಟಿಯಾದ ಮಾನವನಲ್ಲಿಯೇ ಹುದುಗಿಸಿದನು ಎಂಬ ಒಂದು ಕಥೆಯಿದೆ. ಇದನ್ನು ಕೇವಲ ಕಥೆಯೆಂಬ ದೃಷ್ಟಿಯಿಂದ ನೋಡದೆ ಪಾರಮಾರ್ಥಿಕ ದೃಷ್ಟಿಯಿಂದ ನೋಡಿದರೆ “ಅಂತರಂಗದಲಿ ಹರಿಯ ಕಾಣದವ ಹುಟ್ಟು ಕುರುಡನು” ಎಂಬ ದಾಸರ ಪದದ ಮಹತ್ವವು ಹೊಳೆಯದಿರದು.

ಲೌಕಿಕ ವೃತ್ತಿಯಲ್ಲಿ ಬಿದ್ದು ಜಡವನ್ನೇ ನಂಬಿ ಪಾರಮಾರ್ಥವನ್ನು ಮರೆತು ಗತಿಯೋಸ್ಕರಾಗ ತೊಡಗಿದ ಜನತೆಯನ್ನು ಸರಿದಾರಿಗೆ ಹಚ್ಚಲು ಕಾಲಕಾಲಕ್ಕೆ ಅಲ್ಲಲ್ಲಿ ಅನೇಕ ಸಾಧುಸಂತರು ಆಗಿಹೋದರು. ಈ ಜ್ಞಾನಿಗಳು ವೇದ, ಉಪನಿಷತ್ತು, ಪುರಾಣಗಳ ಸರ್ವ ಸಾರವನ್ನು ತಮ್ಮ ಹಾಡುಗಳಿಂದ ಹಾಗೂ ಅಭಂಗವೇ ಮೊದಲಾದ ಸುಲಭ ಸಾಧನಗಳಿಂದ ಜನತೆಯು ತಿಳಿಯುವಂತೆ ಮಾಡಿದರು. ಕರ್ನಾಟಕದಲ್ಲೂ ಅನೇಕ ದಾಸವರ್ಯರು ಜನ್ಮವೆತ್ತಿ ನಾಸ್ತಿಕತೆಯ ಹಾದಿ ತುಳಿಯತೊಡಗಿದ್ದ ಜನತೆಯನ್ನು ದೇವನತ್ತ ಹೊರಳಿಸಿದರು. ಇವರಲ್ಲಿ ಪುರಂದರ ದಾಸರು “ದಾಸಶ್ರೇಷ್ಠ”ರೆಂದು ಹೆಸರಾದರು. ಇವರು ನಮ್ಮನ್ನಗಲಿ ಸುಮಾರು ೨೨೫ ವರ್ಷಗಳು ಗತಿಸಿದರೂ ತಮ್ಮ ಕೃತಿಗಳ ಮೂಲಕ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಮನೆಮಾಡಿ ಕೊಂಡಿರುವರು.

ಉಪಲಬ್ಧ ವಿರುವ ಸಂಗತಿಗಳಿಂದ ಇವರ ಜನ್ಮ ವೃತ್ತಾಂತವು- ಹೀಗಿದೆ. ಪೂನಾದ ಸಮೀಪವಿರುವ ಪುರಂದರಗಡ ಎಂಬಲ್ಲಿ ಕ್ರಿಸ್ತಶಕ ೧೪೮೪ ರಲ್ಲಿ ಇವರ ಜನನವಾಯಿತು. ಇವರ ಮೂಲ ಹೆಸರು ಶ್ರೀನಿವಾಸ ನಾಯಕ ಎಂದು. ಆಗರ್ಭ ಶ್ರೀಮಂತರಾದ ಇವರು ಚಿನಿವಾರ ವೃತ್ತಿಯಿಂದ ಹೇರಳ ಹಣ ಸಂಪಾದಿಸಿದರು. ಇವರ ಪೂರ್ವ ಜನ್ಮಸುಕೃತ ಫಲದಿಂದ ಪರಮಾತ್ಮನು ಇವರಿಗೆ ಭಿಕ್ಷುಕನ ರೂಪದಲ್ಲಿ ದರ್ಶನವಿತ್ತು “ಮೂಗುತಿ” ಯ ಘಟನೆಯಿಂದ ಇವರ ಜಿಪುಣತನವನ್ನು ನೀಗಿಸಿದನಲ್ಲದೆ ತಮ್ಮ ಸರ್ವಸ್ವವನ್ನೂ ಕೃಷ್ಣಾರ್ಪಣ ಮಾಡಲು ಪ್ರೇರಣೆಯಿತ್ತನು. ಎಲ್ಲವನ್ನೂ ಹರಿ ಸೇವೆಗೆ ಅರ್ಪಿಸಿದ ನಂತರ ಶ್ರೀನಿವಾಸ ನಾಯಕರು

ಭಕ್ತಿ ವೈರಾಗ್ಯ ಸಂಪನ್ನರಾಗಿ ದೇಶಪರ್ಯಟನವನ್ನು ಕೈಕೊಂಡು, ವಿಜಯನಗರಕ್ಕೆ ಹೋದರು. ಅಲ್ಲಿ ಮಾಧ್ವ ಪರಂಪರೆಯ ಯತಿಶ್ರೇಷ್ಠರಲ್ಲೊಬ್ಬರಾದ ಶ್ರೀಸೋದೇ ಮಲದ ವ್ಯಾಸರಾಯಸ್ವಾಮಿಗಳ ದರ್ಶನವನ್ನು ಹೊಂದಿ ಅವರಿಂದ ಉಪದೇಶ ಪಡೆದು ತಮ್ಮ ಹುಟ್ಟೂರಿನ ಹೆಸರಿನ ದಾಸರಾದರು- ಅರ್ಥಾತ್ ಪುರಂದರ ದಾಸ ರಾದರು. ಕ್ರಿಸ್ತಶಕ ೧೫೬೪ ರಕ್ತಾಕ್ಷಿ ಸಂವತ್ಸರದ ವೃಷ್ಯವದ್ಯ ೩೦ ರಂದು ವೈಕುಂಠವಾಸಿಗಳಾದರು.

ಪದಗಳು, ಸುಳಾದಿಗಳು, ಉಗಾಭೋಗಗಳು ದೇವರ ನಾಮಗಳು ಎಂದು ವಿವಿಧರೂಪದಲ್ಲಿ ಆ ಜಗನ್ನಿಯಾಮಕನನ್ನು ಹಾಡಿ ಹೊಗಳಿದ ಪುರಂದರ ದಾಸರ ಎಲ್ಲ ಕೃತಿಗಳೂ ಈ ವರೆಗೆ ದೊರೆತಿಲ್ಲ. ದೊರೆತವುಗಳೂ ಸಹ ಎಲ್ಲ ಮುದ್ರಿತವಾಗಿ ಪ್ರಕಟಿತವಾಗಿವೆ ಎಂದು ಹೇಳಬರುವಂತಿಲ್ಲ. ಪ್ರಕಟವಾದವುಗಳು ಎಲ್ಲವೂ ಶುದ್ಧವೆಂದು ಹೇಳುವುದೂ ಸಾಧ್ಯವಿಲ್ಲ. ಈ ದೃಷ್ಟಿಯಿಂದ ೧೯೩೯-೪೦ರ ಸುಮಾರಿಗೆ ತುಳುನಾಡು ಪ್ರೆಸ್ಸಿನಿಂದ- ಆಗ್ಗೆ ನಾನು ಅದರ ಮ್ಯಾನೇಜರನಾಗಿದ್ದೆ- ಪುರಂದರದಾಸರ ಪದಗಳು ನಾಲ್ಕು ಭಾಗಗಳಲ್ಲಿ ಪ್ರಕಟಿಸಲ್ಪಟ್ಟವು ಪಣಿಯೂಡಿ ಶ್ರೀನಿವಾಸ ಉಪಾಧ್ಯಾಯ, ಪಿ. ವೆಂಕಟರಮಣಾಚಾರ್ಯ ಮತ್ತು ಲಕ್ಷ್ಮೀನಾರಾಯಣ ಅಡಿಗರು ಅತ್ಯಂತ ಪರಿಶ್ರಮ ವಹಿಸಿ ದೊರೆತ ಪದಗಳನ್ನು ಶುದ್ಧೀಕರಿಸಿದರು. ಮುಂದೆ ಈ ಕೆಲಸವನ್ನು ಮಾಡಲು ಅನುಕೂಲ ಪರಿಸ್ಥಿತಿಯಿಲ್ಲದ್ದರಿಂದ ಅದು ಅಲ್ಲಿಗೇ ಕೊನೆಗೊಂಡಿತು. ಈಗ ಅವುಗಳನ್ನೊಳಗೊಂಡು ಈ ಪ್ರತಿಯನ್ನು ಹೊರಡಿಸಲಾಗಿದೆ.

ಚಿತ್ತಸ್ವಾಸ್ಥ್ಯವು ಇಂದಿನ ಜಗತ್ತಿನಲ್ಲಿ ಜನತೆಗೆ ದೊರೆಯುವುದು ದುರ್ಮಿಗಳವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೇದ, ಶಾಸ್ತ್ರ, ಪುರಾಣಗಳನ್ನೋದುವುದರ ಕಡೆಗೆ ಜನರ ಮನಸ್ಸು ಹೇಗೆ ತಾನೇ ಹರಿದೀತು? ಶಕ್ಯವಿಲ್ಲ. ಆದಾಗ್ಯೂ, ದಾಸವರ್ಯರ ಕೃತಿಗಳನ್ನಾದರೂ ಕನಿಷ್ಠ ಮನನ ಮಾಡಿದರೆ ಚಿತ್ತ ಶುದ್ಧಿಯು ಆಗದಿರದು. ಈ ಚಿತ್ತ ಶುದ್ಧಿಯ ಕ್ಷಣಿಕತೆ ಮತ್ತು ಶಾಶ್ವತತೆಯು ಅವರವರ ಮಾನಸಿಕ ಸಿದ್ಧತಿಯನ್ನವಲಂಬಿಸಿದೆ. ದಾಸರ ಪದಗಳಲ್ಲಿ ವೇದೋಪನಿಷತ್ತುಗಳ ಸಾರಸರ್ವಸ್ವವೂ ಅಡಗಿರುವುದು ಪರಲೋಕ ಸಾಧನೆಗೆ ಈ ದಾಸರ ಪದಗಳಿಗಿಂತ ಉತ್ತಮ ಮಾರ್ಗದರ್ಶಕ ವಸ್ತುವು ಬೇರೊಂದಿಲ್ಲವೆಂದರೆ ಅತಿಶಯೋಕ್ತಿಯಾಗಲಾರದು.

ಈ ಪುಸ್ತಕದಲ್ಲಿರುವ ಪದಗಳು ಪುರಂದರದಾಸ ಕೃತವಿರುವುದರಿಂದ ವೇದೋಪನಿಷತ್ತುಗಳಂತೆ ಇವುಗಳ ಸ್ವಾಮಿತ್ವವಾದರೂ ಜಗತ್ತಿನದು, ಜನತೆಯದು ನನ್ನದೆಂಬುದು ಇದರಲ್ಲೇನೂ ಇಲ್ಲ ಇರುವುದಾದರೆ ಅಲ್ಲಲ್ಲಿ ಕಂಡುಬರಬಹುದಾದ ತಪ್ಪುಗಳು ಮಾತ್ರ. ಇದರ ಸಂಪೂರ್ಣ ಶ್ರೇಯಸ್ಸು ತಮ್ಮ ಕೃತಿಗಳಿಂದ ನಮ್ಮೆಲ್ಲರನ್ನು ಸರಿದಾರಿಗೆ ಹಚ್ಚಿದ ಪುರಂದರ ದಾಸರಿಗೇ ಸಲ್ಲುವುದು.

ವಿಲಂಬಿ

ಪುಷ್ಯವದ್ಯ ೩೦

೭-೨-೧೯೫೯

ಎಸ್. ಎಸ್. ಕಾರಂತ





# ಪುರಂದರದಾಸರ ಪದಗಳು

## ೧ ರಾಗ ಧನ್ಯಾಸಿ ಆದಿ ತಾಳ

ಗಜವದನ ಬೇಡುವೆ | ಗೌರಿತನಯ ||ಪ|| ತ್ರಿಜಗವಂದಿತನೆ ಸುಜನರ  
ಪೊರೆವನೆ || ಅ || ಪಾಶಾಂಕುಶಧರ ಪರಮಪವಿತ್ರ | ಮೂಷಿಕವಾಹನ  
ಮುನಿಜನಪ್ರೇಮ ||೧|| ಮೋದದಿ ನಿನ್ನಯ ವಾದವ ತೋರೋ | ಸಾಧು  
ವಂದಿತನೆ ಆದರದಿಂದಲೆ ||೨|| ಸರಸಿಜನಾಭ ಶ್ರೀಪುರಂದರವಿಠಲನ | ನಿರತ  
ನೆನೆಯುವಂತೆ ದಯಮಾಡೋ ||೩||

## ೨ ರಾಗ ಸೌರಾಷ್ಟ್ರ ತ್ರಿಪುಟಿತಾಳ

ಶರಣು ಸಿದ್ಧಿ ವಿನಾಯಕೆ ಶರಣು ವಿದ್ಯಾಪ್ರದಾಯಕೆ || ಶರಣು ಪಾರ್ವತಿ  
ತನಯ ಮೂರುತಿ | ಶರಣು ಮೂಷಿಕವಾಹನ || ಶರಣು ಶರಣು || ಪ ||  
ನಿಟಲನೇತ್ರನ ದೇವಿಸುತನೇ ನಾಗಭೂಷಣಪ್ರಿಯನೆ || ತಟಿಲ್ಲತಾಂಕಿತ  
ಕೋಮಲಾಂಗನೆ ಕರ್ಣಕುಂಡಲಧಾರನೆ || ೧ || ಬಟ್ಟಿ ಮುತ್ತಿನ ಪದಕ  
ಹಾರನೆ ಬಾಹುಹಸ್ತ ಚತುಷ್ಟನೆ || ಇಟ್ಟಿ ತೊಡುಗೆಯ ಹೇಮಕಂಕಣ ಪಾಶ  
ಅಂಕುಶಧಾರನೆ ||೨|| ಕುಕ್ಷಿಮಹಲಂಬೋದರನೆ ಇಕ್ಷುಚಾಪನ ಗೆಲಿದನೆ ||  
ಪಕ್ಷಿವಾಹನ ಸಿರಿಪುರಂದರವಿಠಲನ ನಿಜದಾಸನೆ ||೩||

## ೩ ರಾಗ ಶಂಕರಾಭರಣ ಆದಿತಾಳ

ಹರಿ ನಿನ್ನೊಲುಮೆಯು ಆಗುವ ತನಕ | ಆರಿತು ಸುಮ್ಮನಿರುವುದು  
ಲೇಸು ||ಪ|| ಮರಳಿ ಮರಳಿ ತಾ ಪಡೆಯದ ಭಾಗ್ಯಕೆ | ಹೊರಹೊರಳುತ  
ಕನಲಲು ಬಂದೀತೆ ||ಅ|| ದೂರು ಬರುವ ತೆರ ನಂಬಿಕೆ ಕೊಟ್ಟರೆ ದುರ್ಜನ

ಬರುವುದು ತಪ್ಪೀತೇ | ದೂರದಿ ನಿಂತು ಮೊರೆಯಿಟ್ಟು ಕೂಗಲು ಚೋರಗೆ  
 ದಯವು ಪುಟ್ಟೀತೆ || ಬಾರಿಬಾರಿಗೆ ಪಾತಿವ್ರತ್ಯವ ಬೋಧಿಸೆ ಜಾರೆಗದರ ನಿಜ  
 ಸೊಗಸೀತೆ | ಊರು ಬಿಟ್ಟು ಬೇರೂರಿಗೆ ಹೋದರೆ ಪ್ರಾರಬ್ಧವು ಬೇರಾ  
 ದೀತೆ || - || ಪಟ್ಟಿಮಂಚ ತಿರುವಿಟ್ಟರೆ ಫಣೆಯೊಳು ಮೆಟ್ಟಿದ ಭ್ರಮಣೆಯು  
 ಬಿಟ್ಟೀತೆ | ಹೊಟ್ಟಿಲಿ ಸುತರಿಲ್ಲೆಂದೊದರಲು ಹುಟ್ಟು ಬಂಜೆಗೆ ಫಲವಾದೀತೆ ||  
 ಬಿಟ್ಟಿದ ನವಿಲಿಗೆ ಕಣ್ಣೀರು ಬಂದರೆ ಬೇಟಿಗಾರಗೆ ದಯ ಪುಟ್ಟೀತೆ | ಕೆಟ್ಟ  
 ಹಾವು ಕಚ್ಚಿದ ಗಾಯವ ಹಳೆ ಬಟ್ಟಿಯೊಳೊರಸೆ ವಿಷ ಹೋದೀತೆ || ೨ || ಧನಿ  
 ಕರ ಕಂಡು ದೈನ್ಯವ ಪಟ್ಟರೆ ದಾರಿದ್ರ್ಯವು ಹಿಂಗೀತೆ | ದಿನದಿನ ನೊಸಲೊಳು  
 ತಿರುಮಣಿಯಿಟ್ಟರೆ ದೇವರ ದಯವು ಪುಟ್ಟೀತೆ || ಎಣಿಸಿಕೊಂಡೇಳ್ವಂಜಿಯ  
 ನೂತರೆ ಮಣಿಯವ ಸಾಲವು ತೀರೀತೇ | ಅನುದಿನ ನಮ್ಮ ಪುರಂದರ  
 ವಿಠಲನ ನೆನೆದಲ್ಲದೆ ಭವ ಹಿಂಗೀತೇ || ೩ ||

**೪ ರಾಗ ಕಾಂಭೋಜಿ ಏಕತಾಳ**

ಯಾದವ ನೀ ಬಾ ಯದುಕುಲನಂದನ | ಮಾಧವ ಮಧುಸೂದನ  
 ಬಾರೊ || ಸೋದರ ಮಾವನ ಮಧುರೆಲಿ ಮಡುಹಿದಯ | ಶೋದೆಕಂದನೆ  
 ನೀ ಬಾರೋ || ಪ || ಶಂಖಚಕ್ರವು ಕಯ್ಯಲಿ ಹೊಳೆಯುತ ಬಿಂಕದ  
 ಗೋವಳ ನೀ ಬಾರೋ || ಅಕಳಂಕ ಮಹಿಮನೆ ಆದಿನಾರಾಯಣ |  
 ಬೇಕೆಂಬ ಭಕ್ತರಿಗೊಲಿ ಬಾರೊ || ೧ || ಕಣಕಾಲಂದುಗೆ ಘುಲುಘುಲುರೆನು  
 ತಲಿ ಝಣಝಣ ವೇಣುನಾದದಲಿ || ಚಿಣಿಕೋಲ್ ಚೆಂಡು ಬುಗುರಿಯ  
 ನಾಡುತ ಸಣ್ಣ ಸಣ್ಣ ಗೋವಳರೊಡಗೂಡಿ || ೨ || ಖಗವಾಹನನೆ ಬಗೆಬಗೆ  
 ರೂಪನೆ ನಗುಮೊಗದರಸನೆ ನೀ ಬಾರೊ || ಜಗದೊಳು ನಿನ್ನಯ ಮಹಿ  
 ಮೆಯ ಪೊಗಳುವೆ | ಪುರಂದರ ವಿಠಲ ನೀ ಬಾರೋ || ೩ ||

**೫ ರಾಗ ಭೈರವಿ ಆದಿತಾಳ**

ಓಡಿ ಬಾವೈ ವೈಕುಂಠಪತಿ | ನಿನ್ನ | ನೋಡುವೆ ಮನದಣಿಯೆ || ಪ ||  
 ಕಾಡಬೇಡವೋ ಕರುಣಾಕರ | ನಿನ್ನ | ಬೇಡಿಕೊಂಬೆನೋ ರಂಗಯ್ಯ  
 || ಬೇಗ || ಅ || ಕೆಂದಾವರೆ ಪೋಲ್ವ ಪಾದಗಳಿಂದ | ರಂಗ | ಧಿಂ ಧಿಮಿ

ಧ್ವನಿಕೆಂದು ಕುಣಿಯತಲಿ || ಅಂದುಗೆ ಕಿರುಗೆಜ್ಜೆ ನಲಿದಾಡುತ ಬಾರೋ |  
 ಅರ | ವಿಂದ ನಯನ ಗೋವಿಂದ ನೀ ಬಾರೋ ||೧|| ಎಣ್ಣೋರಿಗತಿರಸ  
 ದಧಿ ಘೃತವೋ | ರಂಗ | ಎನ್ನಯ್ಯ ನಿನಗೆ ಕೊಡುವೆ ಬಾರೋ || ಚಿಣ್ಣರ  
 ಒಡನಾಟ ಸಾಕೋ ಬಿಡೋ | ಈಗ | ಬೆಣ್ಣೆಯ ಮೆಲುವುದು ಬೇಡವೋ  
 ಕಂದ || ೨ || ತುರುಬಿನ ಮೇಲೆ ನಲಿಯುತ್ತಲಿರುತಿಹ | ಚಿಲ್ವ ಮರುಗ  
 ಮಲ್ಲಿಗೆ ಜಾಜಿ ತುಲಸಿಯ ದಂಡೆ || ಕರದಲ್ಲಿ ಪಿಡಿದಿಹೆ ಮುತ್ತಿನ ಚಿಂಡು |  
 ಬಲು | ಸರಸದಿಂದಲಿ ನೀ ನಲಿದಾಡುತ ಬಾರೋ || ೩ || ಕೋಟಿಸೂರ್ಯ  
 ಪ್ರಕಾಶದಂತೆ | ಕಿರೀಟ ಕುಂಡಲ ಬಾವಲಿ ಹೊಳೆಯೆ ಲ || ಲಾಟ  
 ಕಸ್ತೂರಿ ತಿಲಕ ಇಡುವೆ | ರಂಗ | ಕೂಟ ಗೋಪಾಲರ ಆಟ ಸಾಕೋ  
 ಈಗ || ೪ || ಮಂಗಳಾತ್ಮಕ ಮೋಹನ ಕಾಯ | ರಂಗ | ಸಂಗೀತಲೋಲ  
 ಸದ್ಗುಣಶೀಲ || ಅಂಗನೆಯರಿಗೆಲ್ಲ ಅತಿಪ್ರಿಯನಾದ | ಶುಭ | ಮಂಗಳ  
 ಮೂರುತಿ ಪುರಂದರವಿಠಲ ||೫||

### ೩ ರಾಗ ಕಾಂಭೋಜಿ ರುಂಪೆತಾಳ

ಮಾತಿಗೆ ಬಾರದ ವಸ್ತು ಬಹಳದ್ದರೇನು | ಹೋತನ ಕೊರಳೊಳಗೆ  
 ಮೊಲೆ ಇದ್ದರೇನು ||೫|| ತಾನು ಉಣ್ಣದ ದ್ರವ್ಯ ತಾಳ್ಯದ್ದ ಇದ್ದರೇನು |  
 ದಾನವಿಲ್ಲದ ಮನೆಯು ದೊಡ್ಡ ದಾದರೇನು || ಹೀನಗುಣವುಳ್ಳವಗೆ ಹಿರಿಯ  
 ತನ ತನ ಬಂದರೇನು | ಶ್ವಾನನ ಮೊಲೆಯೊಳಗೆ ಹಾಲಿದ್ದರೇನು || ೧ ||  
 ಅದರಿಲ್ಲದ ಊಟ ಅವ್ಯತಾನ್ನವಿದ್ದೇನು | ವಾದಿಸುವ ಸತಿಸುತರು ಇದು  
 ಫಲವೇನು || ಕ್ರೋಧವನು ಮಾಡುವ ಸಹೋದರರು ಇದ್ದರೇನು | ಮಾದಿ  
 ಗರ ಮನೆಯಲ್ಲಿ ಮದುವ್ಯಾದರೇನು ||೨|| ಹೋಗದೂರಿನ ದಾರಿ ಕೇಳ  
 ಮಾಡುವುದೇನು | ಯೋಗಿಯ ಕೂಡ ಪರಿಹಾಸ್ಯವೇನು || ರಾಗದಲಿ  
 ಪುರಂದರವಿಠಲನ್ನ ನೆನೆಯದವ | ಯೋಗ್ಯಾದರೇನವನು ಭೋಗ್ಯಾದ  
 ರೇನು ||೩||

### ೩ ರಾಗ ಕಾಂಭೋಜಿ ರುಂಪೆತಾಳ

ಇದು ಭಾಗ್ಯವಿದು ಭಾಗ್ಯವಿದು ಭಾಗ್ಯವಯ್ಯ ||೫|| ಪಗ  
 ಪಾದಭಜನೆ ಸುಖವಯ್ಯ || ಅ || ಕಲ್ಲಾಗಿ ಇರಬೇಕು ಕ

ಯೋಳಗೆ ಬಿಲ್ಲಾಗಿ ಇರಬೇಕು ಬಲ್ಲವರೊಳಗೆ ಮೆಲ್ಲನೆ ಮಾಧವನ ಮನವ  
ಮೆಚ್ಚಿಸಬೇಕು | ಬೆಲ್ಲವಾಗಿರಬೇಕು ಬಂಧುಜನರೊಳಗೆ ||೧|| ಬುದ್ಧಿಯಲಿ  
ತನುಮನವ ತಿದ್ದಿಕೊಳ್ಳಲು ಬೇಕು | ಮುದ್ದಾಗಬೇಕು ಮುನಿಯೋಗಿ  
ಗಳಿಗೆ || ಸುಧ್ಯಮತಾಬ್ಧಿಯೊಳು ಮೀನಾಗಿರಲು ಬೇಕು | ಶುದ್ಧನಾಗಿರ  
ಬೇಕು ಕರಣತ್ರಯಗಳಲಿ ||೨|| ವಿಷಯಭೋಗದ ತೃಣಕೆ ಉರಿಯಾಗಿ  
ರಲುಬೇಕು | ನಿಶಿ ಹಗಲು ಶ್ರೀಹರಿಯ ನೆನೆಯಬೇಕು || ವಸುಧೇಶ ಸಿರಿ  
ಪುರಂದರವಿಠಲರಾಯನ | ಹಸನಾದ ದಾಸರ ಸೇವಿಸಲುಬೇಕು ||೩||

### ೮ ರಾಗ ಕಾಂಭೋಜಿ ಆದಿತಾಳ

ಹರಿದಿನದಲಿ ಉಂಡ ನರರಿಗೆ ಘೋರ | ನರಕವು ತಪ್ಪದಯೆಂದು  
ಶ್ರುತಿ ಸಾರುತಲಿದೆ ||೪|| ಗೋವು ಕೊಂದ ಪಾಪ ವಿಪ್ರರ ಸಾವಿರ | ಜೀವ  
ಹತ್ಯನ ಮಾಡಿದ ಪಾಪವು || ಭಾವಜನಯ್ಯನ ದಿನದಿ ಉಂಡವರನು |  
ಕೀವಿನೊಳಗೆ ಹಾಕಿ ಕುದಿಸುವ ಯಮನು ||೧|| ಒಂದೊಂದು ಅಗುಳಿಗೆ  
ಕೋಟಿ ಕೋಟಿ ಕ್ರಿಮಿಗಳು | ಅಂದಿನ ಅನ್ನವು ನಾಯಿಮಾಂಸವು || ಮಂದ  
ರೋದ್ಧಾರನ ದಿನದಿ ಉಂಡವರನ್ನು | ಹಂದಿಯ ಸುಡುವಂತೆ ಸುಡಿಸುವ  
ಯಮನು ||೨|| ಅನ್ನಪಾನ ತಾಂಬೂಲ ದರ್ಪಣಗಳು | ಚೆನ್ನ ವಸ್ತ್ರಗಳೆಲ್ಲ  
ವರ್ಜಿತವು || ತನ್ನ ಸತಿಯರ ಸಂಗ ಮಾಡಿದ ನರರಿಗೆ | ಬೆನ್ನಲಿ ಕರುಳ  
ತೆಗೆವ ಕಂಡ್ಯ ಯಮನು ||೩|| ಜಾವದ ಜಾಗರ ಕ್ರತು ನಾಲ್ಕು ಸಾವಿರ |  
ಜಾವ ನಾಲ್ಕರ ಫಲಕೆ ಮಿತಿಯಿಲ್ಲವು || ದೇವದೇವನ ದಿನದಿ ನಿದ್ರೆಗೈವನ |  
ಕಾವಲಿಯೊಳು ಹಾಕಿ ಹುರಿಸುವ ಯಮನು ||೪|| ಇಂತು ಏಕಾದಶಿ ಉಪ  
ವಾಸ ಜಾಗರ | ಸಂತರ ಖೇರಾಬ್ಧಿಶಯನನ ಪೂಜೆ || ಸಂತುಷ್ಟಿಯಿಂದಲಿ  
ಮಾಡಿದ ಜನರರಿಗೆ | ತ್ಯಂತ ಫಲವೀವ ಪುರಂದರವಿಠಲ ||೫||

### ೯ ರಾಗ ಸೌರಾಷ್ಟ್ರ ಛಾಪುತಾಳ

ಕೃಷ್ಣ ಎನಬಾರದೆ | ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ || ೧ || ನರ  
ಜನ್ಮ ಬಂದಾಗ ನಾಲಿಗೆ ಇದ್ದಾಗ | ಕೃಷ್ಣ ಎನಬಾರದೆ ||೨|| ಮಲಗಿದ್ದು

ಮೈನುರಿದು ಏಳುತಲೊಮ್ಮೆ | ಕೃಷ್ಣ ಎನಬಾರದೆ ||ನಿತ್ಯ|| ಸುಳಿದಾಡುತ  
 ಮನೆಯೊಳಗಾದರು ಒಮ್ಮೆ | ಕೃಷ್ಣ ಎನಬಾರದೆ ||೧|| ಮೇರೆ ತಪ್ಪಿ ಮಾತ  
 ನಾಡುವಾಗಲೊಮ್ಮೆ | ಕೃಷ್ಣ ಎನಬಾರದೆ ||ದೊಡ್ಡ|| ದಾರಿಯ ನಡೆವಾಗ  
 ಭಾರವ ಹೊರುವಾಗ | ಕೃಷ್ಣ ಎನಬಾರದೆ ||೨|| ಗಂಧವ ಪೂಸಿ ತಾಂಬೂ  
 ಲವ ಮೆಲುವಾಗ | ಕೃಷ್ಣ ಎನಬಾರದೆ || ತನ್ನ || ಮಂದಗಮನೆ ಕೂಡ  
 ನಾಡುತಲೊಮ್ಮೆ | ಕೃಷ್ಣ ಎನಬಾರದೆ|| ಪರಿಪರಿ ಕೆಲಸದೊಳೊಂದು ಕೆಲಸ  
 ವೆಂದು | ಕೃಷ್ಣ ಎನಬಾರದೆ || ೪ || ಕಂದನ ಬಿಗಿದಪ್ಪಿ ಮುದ್ದಾಡುತ  
 ಲೊಮ್ಮೆ | ಕೃಷ್ಣ ಎನಬಾರದೆ || ಬಹು || ಚಂದುಳ್ಳ ಹಾಸಿಗೆ ಮೇಲೆ ಕುಳಿ  
 ತೊಮ್ಮೆ | ಕೃಷ್ಣ ಎನಬಾರದೆ ||೫|| ನೀಗದಾಲೋಚನೆ ರೋಗೋಪ್ರದದ  
 ಲೊಮ್ಮೆ | ಕೃಷ್ಣ ಎನಬಾರದೆ || ಒಳ್ಳೆ || ಭೋಗ ಪಡೆವು ಅನುರಾಗದಿಂ  
 ದಿರುವಾಗ | ಕೃಷ್ಣ ಎನಬಾರದೆ || ೬ || ದುರಿತರಾಶಿಗಳನು ತರಿದು ಬಿಸು  
 ಡಲು | ಕೃಷ್ಣ ಎನಬಾರದೆ || ಸದಾ || ಗರುಡವಾಹನ ಸಿರಿಪುರಂದರವಿಠ  
 ಲನ್ನೇ | ಕೃಷ್ಣ ಎನಬಾರದೆ || ೭ ||

### ೧೦ ರಾಗ ನಾದನಾಮುಕ್ತಿಯೆ ಆದಿತಾಳ

ಕಂಡೆ ಕರುಣಾನಿಧಿಯು | ಗಂಗೆಯು | ಮಂಡಿಯೊಳಿಟ್ಟ ದೊರೆಯು ||ಪ||  
 ಶಿವನ | ರುಂಡ ಮಾಲೆ ಸಿರಿಯು | ನೊಸಲೊಳು | ಕೆಂಗಣ್ಣಿನ ಬಗೆಯು |  
 ಹರನ ||ಅ|| ಗಜಚರ್ಮಾಂಬರನ | ಗಾರೀ | ವರ ಜಗದೀಶ್ವರನ || ತ್ರಿಜಗ  
 ನೋಹನನ | ತ್ರಿಪುರಾಂತಕ | ತ್ರಿಲೋಚನ ಶಿವನ | ಹರನ ||೧|| ಭಸಿತ  
 ಭೂಷಿತ ಹರನ | ಭಕ್ತರ | ವಶದೊಳಗಿರುತಿಹನ || ಪಶುಪತಿಯೆನಿಸುವನ |  
 ವಸುಧೆಲಿ | ಶಶಿಶೇಖರ ಶಿವನ | ಹರನ || ೨ || ಕಪ್ಪುಗೊರಳ ಹರನ | ಕಂ  
 ದರ್ಪಪಿತನ ಸಖನ || ಮುಪ್ಪುರಗೆಲಿದವನ | ಮುನಿಸುತ | ಸರ್ಪಭೂಷಣ  
 ಶಿವನ | ಭವನ ||೩|| ಕಾಮಿತಫಲವೀವನ | ಭಕುತರ | ಪ್ರೇಮದಿ ಸಲಹು  
 ವನ || ರಾಮನಾಮ ಸ್ಮರನ | ರತಿಪತಿ | ಕಾಮನ ಸಂಹರನ | ಶಿವನ ||  
 || ೪ || ಧರೆಗೆ ದಕ್ಷಿಣಕಾಶಿ | ಎನಿಸುವ | ಪುರಪಂಪಾವಾಸಿ || ತಾರಕವುಪ  
 ದೇಶಿ | ಪುರಂದರ | ವಿಠಲ ಭಕ್ತರ ಪೋಷಿ | ಹರನ ||೫||

### ೧೧ ರಾಗ ಆನಂದಭೈರವಿ ಆದಿತಾಳ

ಯಾರು ಒಲಿದರೇನು | ನಮಗಿ | ನ್ನಾರು ಮುನಿದರೇನು || ಪ || ಸ್ವೀರ  
 ಸಾಗರಶಾಯಿಯಾದವನ | ಸೇರಿದಂಥ ಹರಿದಾಸರಿಗೆ || ಅ || ಊರನಾಳುವ  
 ದೊರೆಗಳು ನಮ್ಮನು ದೂರ ಅಟ್ಟಿದರೇನು | ಘೋರಾರಣ್ಯದಿ ತಿರುಗುವ  
 ಮೃಗಗಳು ಅಡ್ಡಗಟ್ಟಿದರೇನು || ಮಾರಿ ಹಿಂಡು ಮತ್ತೆ ಮುಸುಕಿನ ದಂಡು  
 ಮೈಗೆ ಮುತ್ತಿದರೇನು | ವಾರಿಜನಾಭನ ವಸುದೇವಸುತನ ಸಾರುವಂಥ  
 ಹರಿದಾಸರಿಗೆ || ೧ || ಪಡೆದ ತಾಯಿ ತಂದೆ ನಮ್ಮೊಳು ಅಹಿತ ಮಾಡಿದ  
 ರೇನು | ಮಡದಿ ಮಕ್ಕಳು ಮನೆಯ ನೆಂಟರು ಮುನಿಸುಗುಟ್ಟಿದರೇನು ||  
 ಒಡನಾಡುವ ಗೆಳೆಯರು ನಮ್ಮೊಳು ಮೈರವ ಬೆಳೆಸಿದರೇನು | ಕಡಲಶಯನ  
 ಕರುಣಾನಿಧಿ ನಾಮವು ಒಡಲೊಳಗಿಹ ಹರಿದಾಸರಿಗೆ || ೨ || ಕಾನನ  
 ದೊಳ್ಳರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು | ಜೇನಿನಂದದಿ ಕೀಟ  
 ಕ್ರಿಮಿಗಳು ಚರ್ಮಕೆ ಮುತ್ತಿದರೇನು || ಭಾನುನಂದನ ಬುಧ ಮಂಗಳರಾ  
 ಬಲವು ತಪ್ಪಿದರೇನು | ದೀನನಾಥ ಶ್ರೀ ಪುರಂದರವಿಠಲನ ಧ್ಯಾನವುಳ್ಳ  
 ಹರಿದಾಸರಿಗೆ || ೩ ||

### ೧೨ ರಾಗ ಕಾನಡ ಆದಿತಾಳ

ನೀನೇಕೋ | ನಿನ್ನ ಹಂಗೇಕೋ || ನಿನ್ನ ನಾಮದ ಬಲವೊಂದಿದ್ದರೆ  
 ಸಾಕೋ || ಪ || ಕರಿ ಮಕರಿಗೆ ಸಿಲುಕಿ ಮೊರೆಯಿಡುತ್ತಿರುವಾಗ || ಆದಿ  
 ಮೂಲನೆಂಬ ನಾಮವೆ ಕಾಯ್ದೋ || ೧ || ಪ್ರಹ್ಲಾದನ ಪಿತ ಬಾಧಿಸುತ್ತಿರು  
 ವಾಗ || ನರಹರಿಯೆಂಬ ನಾಮವೆ ಕಾಯ್ದೋ || ೨ || ಬಾಲೆಯ ಸಭೆಯಲ್ಲಿ  
 ಸೀರೆಯ ಸೆಳೆವಾಗ || ಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ದೋ || ೩ ||  
 ಯಮನ ದೂತರು ಬಂದು ಅಜಾಮಿಳನೆಳೆವಾಗ || ನಾರಾಯಣನೆಂಬ  
 ನಾಮವೆ ಕಾಯ್ದೋ || ೪ || ಆ ಮರ ಈ ಮರ ಧ್ಯಾನಿಸುತ್ತಿರುವಾಗ ||  
 ರಾಮ ರಾಮ ಎಂಬ ನಾಮವೆ ಕಾಯ್ದೋ || ೫ || ಹಸುಳೆ ಆ ಧ್ರುವರಾಯ  
 ಅಡವಿಗೆ ಪೋಪಾಗ || ವಾಸುದೇವನೆಂಬ ನಾಮವೆ ಕಾಯ್ದೋ || ೬ ||  
 ನಿನ್ನ ನಾಮಕೆ ಸರಿ ಕಾಣೆನು ಜಗದೊಳು || ಘನ್ನ ಮಹಿಮೆ ಸಿರಿಪುರಂದರ  
 ವಿಠಲ || ೭ ||

### ೧೩ ರಾಗ ಕಲ್ಯಾಣಿ ಅಟಿತಾಳ

ಇನ್ನೂ ದಯ ಬಾರದೆ | ದಾಸನ ಮೇಲೆ | ಇನ್ನೂ ದಯ ಬಾರದೆ || ಪ ||  
 ಪನ್ನಗಶಯನ ಪಾಲ್ಗಡಲೊಡೆಯನೆ ಕೃಷ್ಣ || ಅ || ನಾನಾದೇಶಗಳಲ್ಲಿ  
 ನಾನಾಕಾಲಗಳಲ್ಲಿ | ನಾನಾಯೋನಿಗಳಲ್ಲಿ ನಲಿದು ಪುಟ್ಟಿ || ನಾನು  
 ನನ್ನದುಯೆಂಬ ನರಕದೊಳಗೆ ಬಿದ್ದು | ನೀನೇ ಗತಿಯೆಂದು ನಂಬಿದ  
 ದಾಸನ ಮೇಲೆ || ೧ || ಕಾಮಾದಿ ಷಡ್ವರ್ಗ ಗಾಡಾಂಧಕಾರದಿ | ಪಾಮರ  
 ನಾಗಿಹ ಪಾತಕಿಯು || ಮಾಮನೋಹರನೆ ಚಿತ್ತಜಜನಕನೆ | ನಾಮವೆ  
 ಗತಿಯೆಂದು ನಂಬಿದ ದಾಸನ ಮೇಲೆ || ೨ || ಮಾನಸ ವಾಚಾ ಕಾಯದಿ  
 ಮಾಳ್ವ ಕರ್ಮವು | ದಾನವಾಂತಕ ನಿನ್ನಾಧೀನವತ್ತಿ || ಏನು ಮಾಡಿದ  
 ರೇನು ಪ್ರಾಣ ನಿನ್ನದು ಸ್ವಾಮಿ | ಶ್ರೀನಾಥ ಪುರಂದರಿತಲ ದಾಸನ  
 ಮೇಲೆ || ೩ ||

### ೧೪ ರಾಗ ಕಲ್ಯಾಣಿ ತ್ರಿಪುಟಿತಾಳ

ಪಿಳ್ಳೆಂಗೋವಿಯ ಜಿಲ್ಲೆ ಕೃಷ್ಣನ | ಎಲ್ಲಿ ನೋಡಿದಿರಿ | ರಂಗನ | ಎಲ್ಲಿ  
 ನೋಡಿದಿರಿ || ಪ || ಎಲ್ಲಿ ನೋಡಿದರಲ್ಲಿ ತಾನಿಲ್ಲ | ದಿಲ್ಲವೆಂದು ಬಲ್ಲ  
 ಜಾಣರು || ಅ || ನಂದಗೋಪನ ಮಂದಿರಂಗಳ ಸಂದುಗೊಂದಿನಲಿ |  
 ಚಂದ ಚಂದವ ಗೋಪಬಾಲರ ವೃಂದವೃಂದದಲಿ || ಸುಂದರಾಂಗದ  
 ಸುಂದರಿಯರ ಹಿಂದುಮುಂದಿನಲಿ | ಅಂದದಾಕಳ ಕಂದಕರುಗಳ ಮಂದೆ  
 ಮಂದೆಯಲಿ || ೧ || ಶ್ರೀ ಗುರೂಕ್ತ ಸದಾ ಸುಮಂಗಳ ಯೋಗಯೋಗ  
 ದಲಿ | ಆಗಮಾರ್ಥದೊಳಗೆ ಮಾಡುವ ಯಾಗಯಾಗದಲಿ || ಶ್ರೀಗೆ ಭಾಗ್ಯ  
 ನಾಗಿ ವರ್ತಿಸ ಭೋಗಭೋಗದಲಿ | ಭಾಗವತರು ಸದಾ ಬಾಗಿ ಪಾಡುವ  
 ರಾಗರಾಗದಲಿ || ೨ || ಈ ಚರಾಚರದೊಳಗೆ ಜನಂಗಳಾಚೆ ಈಚೆಯಲಿ |  
 ಖೇಚರೇಂದ್ರನ ಸುತನ ರಥನ ಚೌಕಸೀತದಲಿ || ನಾಚದೆ ಮಾಧವ ಎಂಬ  
 ಭಕ್ತರ ವಾಚಕಂಗಳಲಿ | ವೀಚುಕೊಂಡವ ಪುರಂದರಿತಲನ ಲೋಚನಾ  
 ಗ್ರದಲಿ || ೩ ||

ಕಟ್ಟುವನೆ || ಹಾಸುವುದಕ್ಕೆ ಹಾಸಿಗೈಯುಳ್ಳೊಡೆ ತಾ | ಶೇಷನ ಬೆನ್ನಲಿ  
 ಮಲಗುವನೆ ರಂಗ || ೧ || ಬುದ್ಧಿಯ ಪೇಳುವ ಪಿತನುಳ್ಳಡೆ ಬೆಣ್ಣೆ |  
 ಕದ್ದು ಚೋರನೆಂದೆನಿಸುವನೆ | ಬದ್ಧವಾಹನ ತನಗಿದ್ದರೆ ಹಾರುವ | ಹದ್ದಿನ  
 ಮೇಲೇರಿ ತಿರುಗುವನೆ ರಂಗ || ೨ || ಹಡೆದ ತಾಯಿ ತನಗುಳ್ಳಡೆ ಗೋಪರ |  
 ಒಡಗೂಡಿ ತುರುವಿಂಡು ಕಾಯುವನೆ || ಮಡದಿಯು ಉಳ್ಳಡೆ ಆಡವಿಯೊ  
 ಳಾಡುವ | ಹುಡುಗಿಯರ ಸಂಗ ಮಾಡುವನೆ ರಂಗ || ೩ || ಸಂಗಡ ಉದಿ  
 ಸಿದ ಅಣ್ಣನಿದ್ದರೆ ನರ | ಸಿಂಗನ ರೂಪವ ಧರಿಸುವನೆ || ಅಂಗದ ಮೇಲಿನ  
 ಆಸೆಯಿದ್ದೊಡೆ ಕಾ | ಳಿಂಗನ ಮಡುವಿಲಿ ಧುಮುಕುವನೆ ರಂಗ || ೪ || ಸತಿ  
 ಯುಳ್ಳಡೆ ರಕ್ಷಾಪತಿಯಿಡೆಗೈದಿ ತಾ | ಕ್ಷಿತಿಯ ದಾನವನು ಬೇಡುವನೆ ||  
 ಮತವಂತ ಪುರಂದರ ವಿಠಲರಾಯನ | ಪತಿತಪಾನನೆಂದು ನುತಿಸಿದೆ  
 ನಲ್ಲದೆ || ೫ ||

೧೯ ರಾಗ ಪೂರ್ವಿಕಲ್ಯಾಣಿ ಅಟಿತಾಳ

ತೇಲಿಸೋ ಇಲ್ಲ ಮುಳುಗಿಸೋ | ನಿನ್ನ | ಕಾಲಿಗೆ ಬಿದ್ದೆನೊ ಪರಮ  
 ಕೃಪಾಳೊ || ೫ || ಸತಿ ಸುತ ಧನದಾಸೆ ಎಂದೆಂಬ ಮೋಹದಿ | ಹಿತದಿಂದ  
 ಅತಿನೊಂದು ಬೆಂಡಾದೆನೊ || ಗತಿ ಕೊಡುವರ ಕಾಣೆ ಮತಿಯ ಪಾಲಿಸೊ  
 ಲಕ್ಷ್ಮೀ | ಪತಿ ನಿನ್ನ ಚರಣದ ಸ್ಮರಣೆಯತ್ತೆ ನಗೆ || ೧ || ಜರೆ ದೋಗ ದಾರಿದ್ರ್ಯ  
 ಕಶ್ಚಲವೆಂತೆಂಬ | ಶರಧಿಯೊಳಗೆ ಬಿದ್ದು ಮುಳುಗಿದೆನೊ || ಸ್ಥಿರವಲ್ಲ  
 ದೇಹವು ನೆರೆ ನಂಬಿದೆ ನಿನ್ನ | ಕರುಣಾಭಯವಿತ್ತು ಪಾಲಿಸೋ ಹರಿಯೆ || ೨ ||  
 ದೋಷವುಳ್ಳವ ನಾನು ಭಾಷೆಯುಳ್ಳವ ನೀನು | ಮೋಸಹೋದೆನೊ ಭಕ್ತಿ  
 ರಸವ ಬಿಟ್ಟು || ಶೇಷಶಯನ ಶ್ರೀಪುರಂದರವಿಠಲನೆ | ದಾಸರ ಸಂಗವಿತ್ತು  
 ಪಾಲಿಸೊ ಹರಿಯೆ || ೩ ||

೨೦ ರಾಗ ಸೌರಾಷ್ಟ್ರ ಅಟಿತಾಳ

ಕೇಶವ ಮಾಧವ ಗೋವಿಂದ ವಿಠಲೆಂಬ | ದಾಸಯ್ಯ ಬಂದ ಕಾಣೆ ||  
 || ೫ || ದೋಷರಹಿತ ನರವೇಷವ ಧರಿಸಿದ | ದಾಸಯ್ಯ ಬಂದ ಕಾಣೆ ||

|| ಅ || ಖಳನು ವೇದವನೊಯ್ಯಿ ವೋಳೆವ ಕಾಯನಾದ | ದಾಸಯ್ಯ ಬಂದ  
 ಕಾಣೆ || ಘಳಿಲನೆ ಕೂರ್ಮ ತಾನಾಗಿ ಗಿರಿಯ ಪೊತ್ತ | ದಾಸಯ್ಯ ಬಂದ  
 ಕಾಣೆ || ಇಳಿಯ ಕದ್ದಸುರನ ಕೋರೆದಾಡೆಲಿ ಕೊಂದ | ದಾಸಯ್ಯ ಬಂದ  
 ಕಾಣೆ ||೧|| ಛಲದಿ ಕಂಭದಿ ಬಂದು ಅಸುರನ ಸೀಳಿದ | ದಾಸಯ್ಯ ಬಂದ  
 ಕಾಣೆ || ಲಲನೆಯನೊಯ್ಯಿ ತಾ ತಲೆಹತ್ತರನ ಕೊಂದ | ದಾಸಯ್ಯ ಬಂದ  
 ಕಾಣೆ || ನೆಲಕೊತ್ತಿ ಕಂಸನ ಬಲವ ಸಂಹರಿಸಿದ | ದಾಸಯ್ಯ ಬಂದ ಕಾಣೆ ||  
 || ೨ || ಪುಂಡತನದಿ ಪೋಗಿ ಪುರವನುರುಪಿ ಬಂದ | ದಾಸಯ್ಯ ಬಂದ  
 ಕಾಣೆ || ಲಂಡರ ಸದೆಯಲು ತುರಗವನೇರಿದ | ದಾಸಯ್ಯ ಬಂದ ಕಾಣೆ ||  
 ಹಿಂಡು ವೇದಗಳೆಲ್ಲ ಅರಸಿ ನೋಡಲು ಸಿಗದ | ದಾಸಯ್ಯ ಬಂದ ಕಾಣೆ ||  
 ಪಾಂಡುರಂಗ ನಮ್ಮ ಪುರಂದರವಿಠಲ | ದಾಸಯ್ಯ ಬಂದ ಕಾಣೆ ||೩||

### ೨೧ ರಾಗ ಧನ್ಯಾಸಿ ಆದಿತಾಳ

ಹರಿ ಹರಿ ಹರಿ ಹರಿಯೆಂಬೋ ನರಗಿನ್ನೇತರ ಭಯವಿಲ್ಲಲ್ಲಾ ||೪||  
 ಧ್ರುವಗೊಲಿದವ ಶ್ರೀಶಾ ಹುಸ್ಸೆನ್, ಧ್ರುವಪದವಿತ್ತನೆ ಹುಸ್ಸೆನ್ || ಭಾವ  
 ಶುದ್ಧಿ ಇರುವಲ್ಲಲ್ಲಿ | ಭವಭಯವೆಂಬೋದಿಲ್ಲಲ್ಲಾ ||೧|| ಕರಿಮೊರೆ ಕೇಳಿದ  
 ಶ್ರೀಶ ಹುಸ್ಸೆನ್ || ಹರಿಯ ಭಕ್ತಿಗಳಿಂದಲಿ | ದುರಿತಭಯ ನಮಗಿಲ್ಲಲ್ಲಾ ||  
 ||೨|| ಕರುಣಾಕರ ಶ್ರೀಶಾ ಹುಸ್ಸೆನ್ | ಗರುಡವಾಹನನೆಂಬ ಹುಸ್ಸೆನ್ ||  
 ಅರಿತು ಬಂದೆನಲ್ಲಲ್ಲಿ | ಪುರಂದರವಿಠಲನಲ್ಲದಿಲ್ಲಲ್ಲಾ ||೩||

### ೨೨ ರಾಗ ಶಂಕರಾಭರಣ ಅಟಿತಾಳ

ಬಾರಯ್ಯ ರಂಗ ಬಾರಯ್ಯ ಕೃಷ್ಣ | ಬಾರಯ್ಯ ಸ್ವಾಮಿ ಬಾರಯ್ಯ ||  
 || ೪ || ವಾರಣಭಯನ ನಿವಾರಣ ಮಾಡಿದ | ಕಾರುಣ್ಯನಿಧಿಯೆನ್ನ  
 ಹೃದಯ ಮಂದಿರಕೆ || ಅ || ಮೊದಲಿಂದ ಬರಬರಾದೆ ನಾನು ಬಂದೆ |  
 ತುದಿಮೊದಲಿಲ್ಲದ್ದೊಂದಿದೆ ಅಸನಿದೆ || ಇದು ಗೆದ್ದು ಕಳೆದುಪೋಪುಮು  
 ಹೇಗೆ ಮುಂದೆ | ಸದುಮನಾಭ ತಪ್ಪು ಕ್ಷಮಿಸಯ್ಯ ತಂದೆ || ೧ || ಹೆಣ್ಣು  
 ಹೊನ್ನು ಮಣ್ಣಿ ನಾಸೆಯೊಳಿದ್ದು | ಪುಣ್ಯ ಪಾಪಗಳ ನಾನರಿತಿದ್ದು ||  
 ಅನ್ಯಾಯವಾಯಿತು ಇದಕೇನು ಮದ್ದು | ನಿನ್ನ ಧ್ಯಾನವ ಕೊಡು ಹೃದಯ

ದೋಳಿದ್ದು || ೨ || ಇಂದೆನ್ನ ಪೂರ್ವ ಪಾಪಗಳ ಕಳೆದು | ಮುಂದೆನ್ನ ಜನ್ಮ  
ಸಫಲವನ್ನು ಗೈದು || ತಂದೆ ಪುರಂದರವಿಠಲ ನೀನೊಲಿದು | ಎಂದೆಂದಿ  
ಗಾನಂದ ಸುಖವನ್ನು ಸುರಿದು || ೩ ||

### ೨೩ ರಾಗ ಕೇದಾರಗೌಳ ಅಟಿತಾಳ

ನಿನ್ನ ನಾಮವೆ ಎನಗೆ ಅಮೃತಾನ್ನವು | ಇನ್ನು ಹಸಿದಿರಲೇಕೆ ಎನಗೆ ನೀ  
ನೊಲಿದಿರಲು || ೧ || ಓಂಕಾರವೆಂಬ ನಿನ್ನ ನಾಮ ಉಪ್ಪಿನಕಾಯಿ | ಶಂಬ  
ವಾಣಿಯ ನಾಮ ಶಾಕಾದಿ ಸೂಸ || ಸಂಕರುಷಣ ಎಂಬ ನಾಮ ದಿವ್ಯ  
ಶಾಲ್ಯನ್ನವು | ವಂಕಜಾಕ್ಷ ನಿನ್ನ ನಾಮ ಪಳವ್ಯ ಸಾರು || ೧ || ಕೇಶವನೆಂಬ  
ನಾಮ ಕರಿದ ಹೊರಣ ಕಡುಬು | ವಾಸುದೇವನ ನಾಮ ವಡೆ ಶ್ಯಾವಿಗೆ ||  
ಸಾಸಿರವೆಂಬ ನಾಮ ಶ್ಯಾವಿಗೆ ಪರನುನ್ನ | ದೋಷದೂರನ ನಾಮ ಸೂಸಲ  
ಕಡುಬು || ೨ || ನಾರಾಯಣ ನಿನ್ನ ನಾಮ ನೊರೆಪಾಲು ಸಕ್ಕರೆ | ಶ್ರೀರಾಮ  
ನಾಮ ಸರವಳಿಗೆ ಸಜ್ಜಿಗೆ || ಕಾರುಣ್ಯನಿಧಿನಾಮ ಕರಿದ ಹಪ್ಪಳ ಸಂಡಿಗೆ |  
ಪಾರಾಯಣನಾಮ ಪರಿಪರಿಯ ಪರಮಾನ್ನ || ೩ || ಯದುಪತಿಯೆಂಬ  
ನಾಮ ಎಣ್ಣೋಳಿಗೆ ರಾಶಿ | ಮಧುಸೂದನನೆಂಬ ನಾಮ ಮಂಡಿಗೆಯು ||  
ಚದುರ ಗೋವಳನಾಮ ಜಿಲುವ ಬೀಸೂರಿಗೆ | ಪದುಮನಾಭ ನಿನ್ನ ನಾಮ  
ಪರಿಪರಿಯ ಬಕ್ಷ್ಯ || ೪ || ದೇವಕೀಸುತನಾಮ ದಧ್ಯನ್ನದ ಮುದ್ದೆ |  
ಗೋವಿಂದನ ನಾಮ ಗುಳ್ಳೋರಿಗೆ || ಮಾವಮರ್ದನನಾಮ ಕಲಸು  
ಮೇಲೋಗರ | ರಾವಣಾರಿಯ ನಾಮ ದೋಸೆ ಸುಖಿನುಂಡೆ || ೫ || ಗರುಡ  
ವಾಹನನಾಮ ಘೃತ ಪಯೋ ದಧಿ ತಕ್ರ | ಪರಮಪುರುಷನನಾಮ  
ಪನ್ನೀರಪಾನ || ಕರಿವರದ ನಿನ್ನ ನಾಮ ಕರ್ಪೂರದ ವೀಳ್ಯ || ಶರಧಿಶಯನ  
ನಾಮ ಶಯನಪರ್ಯಂಕ || ೬ || ಈ ಪರಿಲಿ ನಾಮಾವಳಿಯನು ನೆರೆ ಸವಿ  
ದುಂಬೆ | ಆಸತ್ತು ಬಿಡಿಸೆನ್ನ ಪ್ಲುಥೆಯ ನೂಕಿ || ಗೋಪಾಲ ಉರಗಾದ್ರಿ  
ಪುರಂದರ ವಿಠಲನೇ | ಶ್ರೀಪಾದ ನಂಬಿ ಅಪವರ್ಗವ ಸೇರುವೆ || ೭ ||

### ೨೪ ರಾಗ ಶಂಕರಾಭರಣ ಅಟಿತಾಳ

ಹಣ್ಣು ಕೊಂಬರು ಬನ್ನಿ | ಹರಿದಾಸರು | ಚಿಣ್ಣು ಬಾಲಕೃಷ್ಣನೆಂಬೋ  
ಹೆಸರಿನ ಹಣ್ಣು || ೧ || ಅಜನ ಪಡೆದ ಹಣ್ಣು ಗಜವ ಸಲಹಿದ ಹಣ್ಣು |

ತ್ರಿಜಗಾದಿ ಗುರುವಿಗೆ ತೋರ್ದ ಹಣ್ಣು || ತ್ರಿಜಗವಂದಿತ ಪಾಲನೆಂಬೊ  
ಮಾವಿನ ಹಣ್ಣು | ಸುಜನಗಂಧಿಯರೆ ನೀವು ಕೊಳಬನ್ನಿ ರಮ್ಮಯ್ಯ || ೧ ||  
ಮುದ್ದು ಸುರಿವ ಹಣ್ಣು ಮುದ್ರ ಹರಿಸುವ ಹಣ್ಣು | ಕದ್ದು ಬೆಣ್ಣೆಯ ಮೆದ್ದ  
ಕಳ್ಳ ಹಣ್ಣು || ಒದ್ದು ಮಾವನ ಕೊಂದು ಮಾತೆಯಪ್ಪಿದ ಹಣ್ಣು | ಮುದ್ದು  
ಕೃಷ್ಣನೆಂಬೊ ಹಣ್ಣು ಕೊಳಬನ್ನಿ ರಮ್ಮಯ್ಯ || ೨ || ಮುನ್ನೊ ಬೃಜಾಮಿಕನ  
ಪಾಪ ಅಳಿದ ಹಣ್ಣು | ಕನ್ನೆಯರಭಿಮಾನ ಕಾಯಿದ ಹಣ್ಣು || ಪನ್ನಗ  
ಶಾಯಿ ಪಾಲ್ಗಡಲೊಡೆಯನೆಂಬೊ ಹಣ್ಣು | ಚೆನ್ನ ಕೃಷ್ಣನೆಂಬೊ ಹಣ್ಣು  
ಕೊಳ ಬನ್ನಿ ರಮ್ಮಯ್ಯ || ೩ || ಎರಡೆಂಟು ಸಾವಿರ ಗೋಪೀರಾಳಿದ ಹಣ್ಣು |  
ಕರೆದರೆ ಕುಂಭದಿಂದ ಓ ಎಂದ ಹಣ್ಣು || ಮರುಗುವ ಧ್ರುವಗೆ ಉನ್ನತ  
ಮಾಡಿದ ಹಣ್ಣು | ಪುರಂದರವಿಠಲನೆಂಬೊ ಹಣ್ಣು ಕೊಳಬನ್ನಿ ರಮ್ಮಯ್ಯ || ೪ ||

### ೨೫ ರಾಗ ಕಾಂಭೋಜಿ ರುಂಪತಾಳ

ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ || ಪ || ಗೋಪೀಜನ  
ಪ್ರಿಯ ಗೋಪಾಲಗಲ್ಲದೆ || ೧ || ದೊರೆಯತನದಲಿ ನೋಡಿ ಧರಣಿಡೇವಿಗೆ  
ರಮಣ! ಸಿರಿಯತನದಲಿ ನೋಡಿ ಶ್ರೀಕಾಂತನು || ಹಿರಿಯತನದಲಿ ನೋಡಿ  
ಸರಸಿಜೋದ್ಭವನಯ್ಯ | ಗುರುವುತನದಲಿ ನೋಡಿ ಜಗದಾದಿಗುರುವು || ೧ ||  
ಪಾವನತ್ಪದಿ ನೋಡಿ ಅಮರಂಗಂಗಾಜನಕ! ದೇವತ್ಪದಲಿ ನೋಡಿ ದಿವಿಜ  
ರೊಡೆಯ || ಲಾವಣ್ಯದಲಿ ನೋಡಿ ಲೋಕಮೋಹಕನಯ್ಯ | ಆವ  
ಧೈರ್ಯದಿ ನೋಡಿ ಅಸುರಾಂತಕ! || ೨ || ಗಗನದಲಿ ಸಂಚರಿಸ ಗರುಡದೇವನೆ  
ತುರಗ! ಜಗವಧರಿಸಿದ ಶೇಷ ಪರ್ಯಂಕಶಯನ || ನಿಗಮಗೋಚರ ಪುರಂ  
ದರವಿಠಲಗಲ್ಲದೆ | ಮಿಗಿಲಾದ ದೈವಗಳಿಗೀ ಭಾಗ್ಯವುಂಟೆ || ೩ ||

### ೨೬ ರಾಗ ಆಹೇರಿ ಅಟಿತಾಳ

ಕಟ್ಟಬೇಕು ಕಾಟದೆಮ್ಮೆ ಅದರ ಹಯನ | ಎಷ್ಟಾದರೂ ಉಣಬೇಕು ||  
|| ೧ || ಹಮ್ಮಯಿಂಬೊದೆ ಎಮ್ಮೆ ಗಮ್ಮಯಿಂಬೊದೆ ಹಗ್ಗ | ಹೆಮ್ಮಯಿಂ  
ಬೊದೆ ಅದಕೆ ಧಮ್ಮ ಗುದ್ದಿ || ಸುಮ್ಮನ ಮನದಿಂದ ಹಾಲ್ಕರೆದು ಪರ |

ಬೊಮ್ಮನಿಗರ್ಪಿಸಬೇಕು ನಿತ್ಯದಿ ||೧|| ಚಂಡಿತನವೆಂಬ ಹಿಂಡಿ ಇಡಬೇಕು  
 ದಿಂಡಿತನವೆಂಬ ಪೆಂಡೆಮೇವು|| ಪುಂಡಿತನವೆಂಬೋ ಪಿಂಡಿ ರುಬ್ಬಿಡಬೇಕು  
 ಪಾಂಡುರಂಗ ಗುಂಡಿ ಒಳಗೆ ಹಿಂಡಿಕೊಬೇಕು ||೨|| ಅಂತರಂಗದ ಒಳಗೆ  
 ಭ್ರಾಂತಿ ಬಿಡಿಸುವ ಎಮ್ಮೆ | ಅಂತುದಾರಿಗೂ ತಿಳಿಯದಂಥ ಎಮ್ಮೆ | ಕಂತು  
 ಜನಕ ಸ್ವಾಮಿ ಪುರಂದರವಿಠಲನ | ಸಂತರ ಮನೆಯೊಳಗೆ ಇಂಥೆಮ್ಮೆ  
 ಇರಬೇಕು || ೩ ||

### ೨೨ ರಾಗ ಕಾಂಭೋಜಿ ರುಂಪತಾಳ

ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು | ಪದುಮನಾಭನ  
 ಪಾದದೊಲುಮೆ ಎನಗಾಯಿತು ||೫|| ಮುಕ್ತರಾದರು ಎನ್ನ ನೂರೊಂದು  
 ಕುಲದವರು ಮುಕ್ತಿಮಾರ್ಗಕೆ ಯೋಗ್ಯ ನಾನಾದೆನು|| ಮುಕ್ತಿದಾಯಕನ  
 ಭಕ್ತಿಗೆ ಮನವು ನೆಲಸಿತು | ವ್ಯಕ್ತವಾಯಿತು ನಾಲಿಗೆಯೊಳು ಹರಿನಾಮ ||  
 || ೧ || ಹರಿಯ ತೀರ್ಥ ಪ್ರಸಾದವಿಂದೆನಗೆ ದೊರಕಿತು | ಹರಿಕಥಾಮೃತ  
 ವೆನ್ನ ಕಿವಿಯೊಳಾಯ್ತು || ಹರಿದಾಸರು ಎನ್ನ ಬಂಧುಬಳಗಾಯಿತು| ಹರಿ  
 ಮುದ್ರೆ ಎನಗಾಭರಣವಾಯಿತು ||೨|| ಹಿಂದೆನ್ನ ಸಂತತಿಗೆ ಸಕಲ ಸಾಧನ  
 ವಾಯ್ತು | ಮುಂದೆನ್ನ ಜನ್ಮವು ಸಫಲವಾಯ್ತು || ತಂದೆ ಪುರಂದರವಿಠಲ  
 ನೆಂದೆಂಬ ಪರದೈವ | ಬಂದು ಹೃದಯದಲಿ ನೆಲೆಯಾಗಿ ನಿಂತ || ೩ ||

### ೨೮ ರಾಗ ಧನ್ಯಾಸಿ ಆದಿತಾಳ

ಧರ್ಮಶ್ರವಣವಿದೇತಕೆ | ಮೂರ್ಖಗೆ | ಧರ್ಮಶ್ರವಣವಿದೇತಕೆ ||೫||  
 ಕರ್ಮಾನುಷ್ಠಾನವನೇಸಗದಿರುವ | ದುರ್ಮತಿಗೇತಕೆ ಬ್ರಾಹ್ಮಣಜನ್ಮ ||  
 ||೬|| ಕೋಣಗೆ ವೀಣಾಗಾನವಿದೇತಕೆ | ಮಾಣಿಕ್ಯವೇತಕೆ ಮರ್ಕಟಗೆ ||  
 ತ್ರಾಣವು ತೊಲಗಿದ ಹೆಣ್ಣಿಗಿದೇತಕೆ ಕ | ಟ್ಟಾಣಿ ಮುತ್ತಿನ ಹಾರವು ಕೊರ  
 ಳಗೆ ||೧|| ಷಡುರಸ ಅನ್ನವಿದೇತಕೆ ಗರ್ವಭ | ಉಡುಗೊರೆ ಸಹಿತಲೆ  
 ತ್ಯಾನನಿಗೆ || ಕಡುವೃದ್ಧಗೆ ಮೈನೆರೆದ ಹೆಣ್ಣಿನ | ಒಡನೆ ಭೋಗಿಪೆನೆಂಬಭಿ  
 ಲಾಸೆಯೇಕೆ || ೨ || ಹಟ್ಟು ಕುರುಡಗೆ ದೀಪವಿದೇತಕೆ | ಭ್ರಷ್ಟನಿಗೇತಕೆ

ಕುಲಧರ್ಮ || ಸೃಷ್ಟಿಯೊಳಧರ್ಮಗೆ ಪುರಂದರವಿಠಲನ | ಮುಟ್ಟಿ ಭಜಿವೆ  
ನೆಂಬಭಿಲಾಷೆಯೇತಕೆ || ೩ ||

### ೨೯ ರಾಗ ಪಂತುವರಾಳಿ ಅಟಿತಾಳ

ಹರಿಹರರು ಹೇಗೆ ಸಮರು | ಹರಿಹರಭಕ್ತರೆ ಇದಕೆ ಸಾಕ್ಷಿ || ಪ ||  
ಹರಿಯು ಮಂದಿರ ವೈಕುಂಠಸ್ಥಾನ | ಹರನ ಮಂದಿರ ಸ್ಮಶಾನ || ಹರಿಯು  
ಪಟ್ಟದ ರಾಣಿ ಸಿರಿವೇವಿ ಎಂಬರು | ಹರನ ಪಟ್ಟದ ರಾಣಿ ಗಿರಿಜೆ ಎಂಬರು ||  
||೧|| ಹರಿಯು ಉಡುವೋದು ಪೀತಾಂಬರ | ಹರನುಡುವೋದು ಗಜ  
ಚರ್ಮಾಂಬರ || ಹರಿಯು ಪೂಸುವುದು ಶ್ರೀಗಂಧ ಕಸ್ತೂರಿ | ಹರನು  
ಪೂಸುವುದು ಸ್ಮಶಾನದ ಬೂದಿ ||೨|| ಹರಿಯು ಕೊರಳೊಳು ಕೌಸ್ತುಭರನ್ನ |  
ಹರನ ಕೊರಳೊಳು ಗರಳದ ಚಿಹ್ನೆ || ಹರಿಯ ಆಯುಧವು ವರ ಶಂಖ  
ಚಕ್ರ | ಹರನ ಆಯುಧವು ತ್ರಿಶೂಲ ಡಮರು ||೩|| ಹರಿಯ ಪರಿವಾರ  
ಬ್ರಹ್ಮಾದಿ ಸುರರು | ಹರನ ಪರಿವಾರ ಹೆಣನ ತಿಂಬುವರು || ಹರಿ ಹರಿ  
ಎಂಬೋರು ಸಿರಿವಂತರಾಗುವರು | ಹರ ಹರ ಎಂಬೋರು ಹತರಾಗುವರು  
||೪|| ಹರಿಗೆ ವಾಹನನಾದ ಖಗರಾಜನು | ಹರಿಗೆ ವಾಹನ ಗೋರಾಜನು ||  
ಪುರಂದರವಿಠಲಗೆ ಸರಿಸಿಜಾಸನ ಪುತ್ರ | ಹರ ಆಗನೋಕ್ತ ಆದನು  
ಪೌತ್ರ ||೫||

### ೩೦ ರಾಗ ನೋಹನ ಅಟಿತಾಳ

ವಿಷಯದ ವಿಚಾರ ಬಿಡು ವಿಹಿತಕರ್ಮನ ಮಾಡು | ವೈರಾಗ್ಯ ಭಾಗ್ಯ  
ಬೇಡು || ಪ || ವಿಷವೆಂದು ಕಾನುಕ್ರೋಧಗಳೆಲ್ಲನೀಡಾಡು | ಮನಣ  
ಮನವೆ ಮಾಧವನ್ನ ಕೊಂಡಾಡು ||೧|| ಅ || ಅನುದಿನವು ಹರಿಕಥೆಯ ಕೇಳಿ  
ಸಂತೋಷಪಡು | ವಿನಯದಿ ಸಜ್ಜನರ ಕೂಡು | ಮನಮುಟ್ಟಿ ದುರಾಚಾರ  
ಮಾಳ್ವರನು ನೀ ಕಾಡು | ಹಣ ಹೊನ್ನು ವರಹೆಣು ಹೆಂಚೆಂದು ನೋಡು ||  
|| ೧ || ವೇದ ಶಾಸ್ತ್ರಾರ್ಥ ತತ್ತ್ವದ ವಿಚಾರನ ಮಾಡು | ಮಾಧವನ ಭಕ್ತಿ  
ಬೇಡು || ಪಾಠದಿಂದಲಿ ತೀರ್ಥಯಾತ್ರೆಗಳ ನೀ ಮಾಡು | ಖೇದಪಡದನು-  
ದಿನದಿ ಸಂತೋಷ ಕೂಡು || ೨ || ನಂಬದಿರು ಈ ದೇಹ ಅಂಬುಗುಳ್ಳೆ

ಯಂತೆ | ನಂಬಿ ನೀ ಕೆಡಲು ಬೇಡ || ಕೊಂಬುವರು ಬಂದರೆ ಕೊಡ  
ರೊಂದುರುವ್ವಿಯನು | ಅಂಬುಜಾಕ್ಷ ಪುರಂದರವಿಠಲನ್ನ ನೆನೆ ಮನವೆ ||೩||

### ೩೧ ರಾಗ ರೇಗುಪ್ತಿ ಆಟಿತಾಳ

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ | ಪುಲ್ಲನಾಭ ನೀನಿಡ್ಡಲ್ಲಿ ಸೇರಿಸೆನ್ನ ||  
|| ಪ || ಮರಣವನೊಲ್ಲೆ ಜನನವನೊಲ್ಲೆ | ದುರಿತ ಸಂಸಾರ ಕೋಟಲೆಯ  
ನಾನೊಲ್ಲೆ || ಕರುಣದಿ ಕರುಗಳ ಕಾಯ್ದು ಗೋವಳ ನಿನ್ನ | ಚರಣಕಮಲದ  
ಸ್ಮರಣೆಯೊಳಿರಿಸೆನ್ನ ||೧|| ಬಿಂದ ಸಂಸಾರೆಂಬೊ ಬೇನೆ ಮಧ್ಯದಲಿ  
ನೊಂದೆನೊ ನಾ ಬಹಳ ಕರಕರೆಯಲ್ಲಿ || ನಂದಗೋಪನ ಕಂದ ವೃಂದಾ  
ವನಪ್ರಿಯ | ಎಂದೆಂದು ನಿನ್ನ ಸ್ಮರಣೆಯೊಳಿರಿಸೆನ್ನ || ೨ || ಪುತ್ರಮಿತ್ರ  
ಕಳತ್ರ ಬಂಧುಗಳೆಂಬ | ಕತ್ತಲೆಯೊಳು ಸಿಲುಕಿ ಕಡು ನೊಂದೆನಲ್ಲ ||  
ಮುಕ್ತಿದಾಯಕ ಉಡುಪಿಯ ಕೃಷ್ಣರಾಯ | ಭಕ್ತವತ್ಸಲ ಶ್ರೀಪುರಂದರ  
ವಿಠಲ || ೩ ||

### ೩೨ ರಾಗ ಕಾಂಭೋಜಿ ರುಂಪೆತಾಳ

ಹರಿಯಧಿಕ ಹರಿನಧಿಕನೆಂದು ಬಡೆದಾಡದಿರಿ | ಹರಿಹರರ ಭಕ್ತುತರೇ  
ಇದಕೆ ಸಾಕ್ಷಿ ||ವ|| ಹರಿಯು ಬಾಗಿಲ ಕಾಯ್ದು ಬಲಿ ಭಾಗ್ಯವಂತನಾದ |  
ಹರನು ಬಾಗಿಲ ಕಾಯ್ದು ಬಾಣನಳಿದ || ಹರಿಯೊಲಿದು ಭೀಮನಿಗೆ ಪರಿ  
ಪೂರ್ಣ ವರವಿತ್ತ | ಹರನೊಲಿದು ಜರಾಸಂಧ ಹತನಾದುದರಿಯ ||೧||  
ಹರಿಯ ನೆನೆದು ಪ್ರಹ್ಲಾದ ಬಂದ ದುರಿತನ ಗೆದ್ದ | ಹರನ ನೆನೆದವನ ಪಿತ  
ಹತನಾದನು || ಹರಿಯ ನೆನೆದು ವಿಭೀಷಣ ಪೂರ್ಣ ವರ ಪಡೆದ | ಹರನ  
ವರ ಪಡೆದ ರಾವಣ ಹತನಾದನರಿಯ ||೨|| ಹರನ ವರ ಪಡೆದ ಭಸ್ಮಾ  
ಸುರನು ಗರ್ವದಲಿ | ಹರನ ಶಿರದಲಿ ಕರವಿಡಲು ಬರಲು || ಹರಿ ನೀನೆ  
ಗತಿಯೆಂದು ತ್ರಿಪುರಾರಿ ಮೊರೆಯಿಡಲು | ವರದ ಪುರಂದವಿಠಲ ಕಾಯ್ದ  
ನರಿಯ || ೩ ||

### ೩೩ ರಾಗ ಪೂರ್ವಿ ಕಲ್ಯಾಣಿ ಆದಿತಾಳ

ಹಿಡಕೋ ಬಿಡಬೇಡ | ರಂಗನ ಪಾದ || ಪ || ಹಿಡಕೋ ಬಿಡಬೇಡ  
ಕೆಡುಕ ಕಾಳಿಂಗನ | ಮಡುವಿನೊಳ್ಳುಮುಕಿ ಕುಣಿದಾಡೊ ಕೃಷ್ಣನ

ಪಾದ || ೨ || ಪುಟ್ಟಿದಾಗಲೆ ಇವ ದುರ್ಜನನೆನುತಲಿ | ಅಟ್ಟಿದರಾಗಲೆ  
 ತಾಯ್ತಂದೆಯರು || ಮುಟ್ಟಿ ತನಗೆ ಮೊಲೆಗೊಟ್ಟುಳ ಮಡುಹಿದ | ದುಷ್ಟ  
 ಕೃಷ್ಣನ ಹೋಗಬಿಟ್ಟರೆ ಸಿಕ್ಕನು ||೧|| ಒಪ್ಪೊತ್ತನ್ನಕೆ ನಡೆದರೆ ಭಂಡಿಯು |  
 ನುಚ್ಚು ಮಾಡಿ ಕಾಲಲಿ ಒದ್ದ || ಶಿಕ್ಷಿಸಲು ಜೋಡು ವ್ಯಕ್ತನ ತರಿದಿಟ್ಟು |  
 ರಟ್ಟಿಗಾರನೆಂದು ಬೆಚ್ಚದೆ ಜಗದೊಳು ||೨|| ಇದ್ದಲ್ಲಿ ಇರನಿವ ಬುದ್ಧಿಯೆಳ್ಳ  
 ಷ್ಟಿಲ್ಲ | ಹದ್ದನೇರಿ ತಿರುಗಾಡುವನು || ಮೆದ್ದೆಯಾತಕೆ ಮಣ್ಣು ತೆಗೆ ಬಾಯ  
 ನೆಂದರೆ | ಆದ್ಯಂತ ಜಗವನು ತೋರಿ ಅಂಜಿಸಿದನ || ೩ || ಮಕ್ಕಳೊಳಗೆ  
 ಪುಂಡ ಮನೆಮನೆಗಳ ಹೊಕ್ಕು | ಸಕ್ಕರೆ ನೋರಿಹಾಲು ಸವಿಸವಿದು | ಬಿಕ್ಕಿನ  
 ಮೇಲಿಟ್ಟು ಬೆಣ್ಣೆಯ ತಾ ಮೆದ್ದು | ಸಿಕ್ಕದೆ ಜಿಗಿದೋಡಿ ಪೋಗುವ ಕಳ್ಳನ  
 ||೪|| ಸಾರ ಹೃದಯನಲ್ಲ ಭಾರಿಯ ಗುಣವಿಲ್ಲ | ಆರ ಮಾತನು ಇವ ಲೆಕ್ಕಿ  
 ಸನು || ನೀರೊಳಗಿಳಿದು ನಾರೇರ ಸೀರೆಯ ಕದ್ದು | ಹಾರಿ ಹೊನ್ನೆಯ  
 ಮರವೇರಿದ ಕೃಷ್ಣನ ||೫|| ಕಾಳರಕ್ಕಸರೊಳು ಕದನ ಬೇಡೆಂದರೆ ಹೇಳಿದ  
 ಹಾಗೆ ಕೇಳುವನಲ್ಲ || ಕೂಡಿ ಆಡುವ ಮಕ್ಕಳಂಜಿಕೊಂಡರಾಗ | ಗಂಳಿಯ  
 ಮುರಿದಿಟ್ಟು ಗೈಯಾಳಿ ರಂಗನ ||೬|| ಜೀರಿಗೆ ಬೆಲ್ಲವ ಪಿಡಿದಂಬಿಕೆಯನು |  
 ಸಾರಿಬಂದ ರುಕ್ಕಿಯನು ಕೊಂದು | ಹೋರಬೇಡೆಂದರೆ ರುಕ್ಕನ ಹೆಡಗಯ್ಯು |  
 ತೇರಿಗೆ ಬಿಗಿದಂಥ ಚೋರಕೃಷ್ಣನ ಪಾದ || ೭ || ಅಟ್ಟಿ ಹಾಯುವ ಏಳು  
 ಗೂಳಿಗಳನ್ನು | ಕಟ್ಟಿ ಸತ್ಪ್ರಜಿತಗೆ ರತ್ನವಿತ್ತು || ಅಷ್ಟ ಮಹಿಷಿಯರ  
 ಅರ್ತಿಯ ಸಲಿಸಿದ | ಸೃಷ್ಟಿಗೊಡೆಯ ಶ್ರೀಕೃಷ್ಣನ ಪಾದವ || ೮ || ಇವು  
 ಳೊಳು ಹೆಂಗಳ ಕೂಡಿ ಆಡುತ್ತಲಿ | ವರ ಯಮುನೆಯ ತೀರದಿ ನಿಂತ ||  
 ಬರಿ ಮಾತಿಲ್ಲದಿನಾರು ಸಾವಿರ ತರಳೇರ | ಮರುಳುಮಾಡಿದ ಈ ಮದನ  
 ಗೋಪಾಲನ ||೯|| ಘಕ್ಕನೆ ಮಧುರೆಗೆ ಪೋಗಿ ಬರುವೆನೆಂದು | ಅಕ್ಕಯ್ಯ  
 ಗೋಪಿಗೆ ಪೇಳುತ್ತಲಿದ್ದ || ಘಕ್ಕನೆ ಬಲರಮನೊಡಗೂಡಿ ರಥವೇರಿ |  
 ಸಿಕ್ಕದೆ ಹೋಗುವ ಅಕ್ರೂರವರದನ ||೧೦|| ಅನೆಯ ಮಡುಹಿದ ಅಗಸನ  
 ಕೆಡಹಿದ | ತಾನರಸಗೆ ತಂದ ಹೂವನೆ ಮುಡಿದ || ಮಾನಿನಿ ಕುಬುಜೆ  
 ಗೊಲಿದುಗಂಥ ಧರಿಸಿದ ಗಾನವಿನೋದಿ ಶ್ರೀಲಕುಮಿಯ ಅರಸನ ||೧೧||  
 ಮಲ್ಲರನೆಲ್ಲರ ಚಿಲ್ಲಾಡಿ ಕೆಡಹಿದ | ಬಿಲ್ಲು ಮುರಿದು ಮಾವನ ಮಡುಹಿ ||  
 ನಿಲ್ಲದೆ ದೇವಕಿ ಸೆರೆಯನು ಬಿಡಿಸಿದ | ಫುಲ್ಲಲೋಚನ ಶ್ರೀಕೃಷ್ಣನ ಪಾದವ ||

||೧೨|| ನರಕುರಿಗಳನ್ನೆಲ್ಲ ಭರದಿ ರಕ್ಷಿಪುದಕೆ | ಪರಮಪಾವನ ನಾಮ ಇದು  
ಸಾಲದೆ || ಕರಿ ಧ್ರುವ ಬಲಿ ಪಾಂಚಾಲಿಗೆ ವರವಿತ್ತ | ಪುರಂದರವಿಠಲನ  
ಚರಣಕಮಲವನು ||೧೩||

### ೩೪ ರಾಗ ನಾದನಾನುಕ್ರಿಯೆ ಆದಿತಾಳ

ಪಗಡಿ ಹಾಕೆ ಪೋರಿ | ತ್ರಿಗುಣಗಳೆಲ್ಲ ಮಾರಿ ||ಪ|| ನೇಮದ ಸೀರೆಯ  
ನುಟ್ಟು | ನಿನ್ನ | ಕಾಮದ ಕಚ್ಚೆಯ ಕಟ್ಟು || ಪ್ರೇಮದ ಸಜ್ಜನರೊಳಗೆ  
ನಿಂತು | ಮಾತನಾಡೋಣ ಬಾರೆ ||೧|| ಹಿಂದಕೆ ಹೋಗಲು ಬೇಡ | ನೀ  
ಮುಂದಕೆ ಬಂದು ನಿಲ್ಲು || ಹಿಂದಿನ ಮುಂದಿನ ಹಂಬಲಬಿಟ್ಟು | ಒಂದಾಟ  
ಆಡೋಣ ಬಾರೆ ||೨|| ತೊಡೆಯ ತೆರೆಯಬೇಡ | ನಿನ್ನೊಡೆಯನು ನಗು  
ತಾನೆ|| ತೊಡೆಯ ತೆರೆದು ತೋರಿದರೆ | ನಾಚಿಕೊಂಬರಲ್ಲಿ || ೩ || ನೇಮ  
ನಿಷ್ಠೆಯ ನೀಗಿ | ಅದು | ಸಾಮದಾನವಾಗಿ || ಝಾಮ ಝಾಮ ಉಸಿರು  
ಬಿಡದೆ | ಆಟನಾಡೋಣ ಬಾರೆ || ೪ || ಪಗಡಿ ಎಂಬುದು ಅಲ್ಲ | ಪುಗಡಿ  
ಎಂಬುದು ಸೊಲ್ಲ || ಪಗಡಿ ಸೊಗಸು ಪುರಂದರ | ವಿಠಲನೊಬ್ಬ ಬಲ್ಲ ||೫||

### ೩೫ ರಾಗ ಬಾಗೇಶ್ವರಕಂಡ ಛಾಪುತಾಳ

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ | ಚಿಂತೆಯನು ಬಿಟ್ಟು ಶ್ರೀ  
ಹರಿಯ ನೆನೆ ಮನವೆ ||ಪ|| ದಿವ ರಾತ್ರಿಯೆನ್ನದೆ ವಿಷಯಲಂಪಟನಾಗಿ |  
ಸವಿಯೂಟಗಳನುಂಡು ಭ್ರಮಿಸಬೇಡ || ಅವನ ಕೊಂದಿವನ ಕೊಂದರ್ಥ  
ವನು ಗಳಿಸುವರೆ | ಜವನ ದೂತರು ಬರುವ ಹೊತ್ತ ನೀನರಿಯೆ || ೧ ||  
ಮೊನ್ನೆ ಮದುವೆಯನಾದೆ ಕರೆವುದೊಂದೆರಡೆಮ್ಮ | ನಿನ್ನೆ ಕೊಂಡೆನು ಕ್ಷೇತ್ರ  
ಫಲವು ಬಹುದು || ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲು |  
ಬೆನ್ನ ಬಿಡುವಳೆ ಮೃತ್ಯು ಮೃರ್ಧಜೀವಾತ್ಮ || ೨ || ಹೊಸ ಮನೆಯ ಕಟ್ಟಿ  
ದೆನು ಗೃಹಶಾಂತಿ ಮನೆಯೊಳಗೆ | ಬಸಿರಿ ಹೆಂಡತಿ ಮಗನ ಮದುವೆ ನಾಳೆ||  
ಹಸನಾಗಿ ಇದೆ ಬದುಕು ಸಾಯಲಾರೆನು ಎನಲು | ಕುಸುರಿದರಿಯದೆ  
ಬಿಡರು ಯಮನವರು ಆಗ ||೩|| ಪುತ್ರ ಹುಟ್ಟಿದ ದಿವಸ ಹಾಲು ಊಟದ

ಹಬ್ಬು ಮತ್ತೊಬ್ಬ ಮಗನ ಉಪನಯನ ನಾಳೆ || ಅರ್ತಿಯಾಗಿದೆ ಬದುಕು  
ಸಾಯಲಾರೆನು ಎನಲು | ಮೃತ್ಯು ಹೆಡತಲೆಯಲ್ಲಿ ನಗುತಿಪ್ಪುದರಿಯೆ ||೪||  
ಅಟ್ಟಿಗಿಯುಣಲಿಲ್ಲ ಇಷ್ಟದರುಶನವಿಲ್ಲ | ಕೊಟ್ಟ ಸಾಲವ ಕೇಳ್ಳ ಹೊತ್ತ  
ನರಿಯೆ || ಕಟ್ಟಿ ತುಂಬಿದ ಮೇಲೆ ಕ್ಷಣಮಾತ್ರ ಇರಲಿಲ್ಲ | ಅಷ್ಟರೊಳು  
ಪುರಂದವಿಲನನನು ಮನವೆ || ೫ ||

### ೩೬ ರಾಗ ನಾದನಾಮುಕ್ತಿಯೆ ಅದಿತಾಳ

ಉದರವೈರಾಗ್ಯವಿದು | ನಮ್ಮ | ಪದುಮನಾಭನಲ್ಲಿ ಲೇಶಭಕ್ತಿಯಿಲ್ಲ ||  
||ಪ|| ಉದಯಕಾಲದಲೆದ್ದು ಗದಗದ ನಡುಗುತ | ನದಿಯಲಿ ಮಿಂದೆವೆಂದು  
ಹಿಗ್ಗುತಲಿ || ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು | ಬದಿಯ  
ಲ್ಲಿದ್ದವರಿಗಾಶ್ಚರ್ಯವ ತೋರುವು || ಉದರ ||೧|| ಕಂಚುಗಾರನ ಬಿಡಾರ  
ದಂದದಿ | ಕಂಚು ಹಿತ್ತಾಳಿ ಪ್ರತಿಮೆಗಳೆ ನೆರಹಿ || ಮಿಂಚಬೇಕೆಂದು ಬಲು  
ಜ್ಯೋತಿಗಳನು ಹಚ್ಚಿ | ವಂಚನೆಯಿಂದಲಿ ಪೂಜೆಯ ಮಾಡುವ || ಉದರ||  
||೨|| ಕರದಲಿ ಜಪಮಣಿ ಬಾಯಲಿ ಮಂತ್ರವು | ಅರಿವೆ ಮುಸುಕು ಮೋರೆಗೆ  
ಹಾಕಿ || ಪರಸತಿಯರ ಗುಣ ಮನದಲಿ ಸ್ಮರಿಸುತ | ಪರಮ ವೈರಾಗ್ಯ  
ಶಾಲಿಯೆಂದೆನಿಸುವ || ಉದರ || ೩ || ಬೂಟಕತನದಲಿ ಬಹಳ ಭಕ್ತುತಿ  
ಮಾಡಿ | ತನಗಿನ್ನು ಸರಿಯಾರಿಲ್ಲೆನಿಸಿ || ನಾಟಕಸ್ತ್ರೀಯಂತೆ ಬಯಲ  
ಡಂಭವ ತೋರಿ | ಊಟದ ಮಾರ್ಗದ ಜ್ಞಾನವಿಲ್ಲದೆ || ಉದರ || ೪ ||  
ನಾನು ಎಂಬುದು ಬಿಟ್ಟು ಜ್ಞಾನಿಗಳೊಡನಾಡಿ | ಏನಾದರು ಹರಿಪ್ರೇರಣೆ  
ಯೆಂದು || ಧ್ಯಾನಿಸಿ ಮೌನದಿ ಪುರಂದರವಿಲನ | ಕಾಣದೆ ಮಾಡಿದ  
ಕಾರ್ಯಗಳೆಲ್ಲವು || ಉದರ || ೫ ||

### ೩೭ ರಾಗ ಪೀಲು ಮಿಶ್ರಭಾಪುತಾಳ

ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ | ಕಪಟನಾಟಕಸೂತ್ರಧಾರಿ  
ನೀನೆ||ಪ|| ನೀನೆ ಆಡಿಸದಿರಲು ಜಡ ಒನಕೆಯ ಬೊಂಬೆ | ಏನು ಮಾಡಲು  
ಬಲ್ಲುದು ತಾನೆ ಬೇರೆ || ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲುಗಳು |

ನೀನೆ ಮುಗ್ಗಿಸಲು ಮುಗ್ಗುವ ದೇಹದವನು || ೧ || ಒಂದೆಂಟು ಬಾಗಿಲ ಪಟ್ಟಣಕ್ಕೆ ತನ್ನ | ದೆಂದು ಇಪ್ಪತ್ತಾರು ಮನೆಯಾಳಗಳ || ತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟು | ಮುಂದೆ ಭವದಲಿ ಭವಣಿಪುದನ್ಯಾಯ ||೨|| ಯಂತ್ರವಾಹಕ ನೀನೆ ಒಳಗಿದ್ದು ಎನ್ನ ಸ್ವ | ತಂತ್ರನೆಂದೆನಿಸಿ ಕೊಲಿಸುವರೆ ಹೇಳೋ || ಕಂತುಸಿತ ಲಕ್ಷ್ಮೀಶ ಎಂತಾಡದಂತಾಹುದಾ | ನಂತಮೂರುತಿ ನಮ್ಮ ಪುರಂದರವಿಠಲ ||೩||

### ೩೮ ರಾಗ ಮುಖಾರಿ ರುಂಪೆತಾಳ

ಏಕೆ ಈ ದೇಹವನು ದಂಡಿಸುವೆ ವ್ಯರ್ಥ ||ಪ|| ಏಕಚಿತ್ತದಲಿ ಲಕ್ಷ್ಮೀ ಪತಿಯೆನ್ನದೆ || ಅ || ನ್ನಾನವನು ಮಾಡಿ ನೀ ಧ್ಯಾನಿಸುವೆನೆಂದೆನುತ | ಮೌನದಲಿ ಕುಳಿತು ಬಕಪಕ್ಷಿಯಂತೆ | ಹೀನ ಬುದ್ಧಿಗಳ ಯೋಚಿಸಿ ಕುಳಿತು ಫಲವೇನು | ದಾನವಾಂತಕನ ಧ್ಯಾನಕೆ ಮೌನವುಂಟೆ || ೧ || ಜಪವ ಮಾಡುವೆನೆನುತ ಕಪಟ ಬುದ್ಧಿಯ ಗುಣಿಸಿ | ಗುಸಿತದಲಿ ಕುಳಿತು ಫಲ ವೇನು ನಿನಗೆ | ಅಪರಿಮಿತಮಹಿಮ ನಾರಾಯಣ ಎಂದೆನಲು | ಸಫಲ ವಲ್ಲದೆ ಬೇರೆ ಜಪವು ಉಂಟೆ ||೨|| ಹಿಂದಜಾಮಿಳಗೆ ಮುಕುತಿಯ ನಾಮ ಮಾತ್ರದಲಿ | ಚಂದದಿಂ ಕರುಣಿಸಲಿಲ್ಲವೇನೊ || ಸಂದೇಹವನು ಬಿಟ್ಟು ನೀನೊಂದು ಕ್ಷಣ ಬಿಡದೆ | ತಂದೆ ಪುರಂದರವಿಠಲಯೆನು ಕಂಡ್ಯ ಮನವೆ || ೩ ||

### ೩೯ ರಾಗ ಪಂತುವರಾಳಿ ಅಟತಾಳ

ಒಲ್ಲೆನೆ ವೈದಿಕ ಗಂಡನ ನಾ | ನೆಲ್ಲಾದರು ನೀರ ಧುಮುಕುವೆನಮ್ಮ || ||ಪ|| ಉಟ್ಟೀನೆಂದರೆ ಇಲ್ಲ ತೊಟ್ಟೀನೆಂದರೆ ಇಲ್ಲ| ಕೆಟ್ಟು ಸೀರೆಯ ನಾನುಡ ಲಾರೆನೆ || ಹಿಟ್ಟು ತೊಳಿಸಿ ಎನ್ನ ರಟ್ಟೆಲ್ಲ ನೊಂದವು | ಎಷ್ಟೆಂತ ಹೇಳಲಿ ಕಷ್ಟದ ಒಗತನ || ೧ || ಕೃಷ್ಣಾಜಿನವನ್ನು ರಟ್ಟೆಲಿ ಹಾಕಿಕೊಂಡು | ಬಿಟ್ಟಲಿ ಗಿಂಡಿಯ ಹಿಡಿದಿಹನೆ|| ದಿಟ್ಟತನದಿ ನಾನೆದುರಿಗೆ ಹೋದರೆ| ದೃಷ್ಟಿ ಯಿಂದಲಿ ಎನ್ನ ನೋಡನಮ್ಮ || ೨ || ನಿನ್ನಾಣೆ ಹುಸಿಯಲ್ಲ ಬಿನ್ನಾಣ

ಮಾತಲ್ಲ | ಕಣ್ಣು ಸನ್ನೆಯಂತು ಮೊದಲೆ ಇಲ್ಲ || ಮುನ್ನಿನ ಜನ್ಮದಲಿ  
ಪುರಂದರವಿಠಲನ | ಜಿನ್ನಾಗಿ ಪೂಜೆಯ ಮಾಡಲಿಲ್ಲಮ್ಮ ||೩||

### ೪೦ ರಾಗ ಕಲ್ಯಾಣಿ ಛಾಪುತಾಳ

ಒಲ್ಲನೋ ಹರಿ ಕೊಳ್ಳನೋ ||ಪ|| ಎಲ್ಲ ಸಾಧನವಿದ್ದು ತುಳಸಿ ಇಲ್ಲದ  
ಪೂಜೆ ||ಅ|| ಸಿಂಧು ಶತಕೋಟಿ ಗಂಗೋದಕವಿದ್ದು | ಗಂಧ ಸುಪರಿಮಳ  
ವಸ್ತ್ರವಿದ್ದು || ಚಂದುಳ್ಳ ಆಭರಣ ಧೂಪದೀಪಗಳಿದ್ದು | ಬೃಂದಾವನ  
ಶ್ರೀತುಳಸಿಯಿಲ್ಲದ ಪೂಜೆ ||೧|| ದಧಿ ಸ್ತೀರ ಮೊದಲಾದ ಅಭಿಷೇಕಗಳಿದ್ದು |  
ಮಧುಪರ್ಕ ಪಂಚೋಪಚಾರವಿದ್ದು || ಮುದದಿಂದ ಮುದ್ದು ಶ್ರೀಕೃಷ್ಣನ  
ಪೂಜೆಗೆ | ಸದಮಲಳಾದ ಶ್ರೀತುಳಸಿಯಿಲ್ಲದ ಪೂಜೆ ||೨|| ಮಂತ್ರ ಮಹಾ  
ಮಂತ್ರ ಪುರುಷಸೂಕ್ತಗಳಿದ್ದು | ತಂತು ತಪ್ಪದೆ ತಂತ್ರಸಾರವಿದ್ದು || ಸಂತತ  
ಸುಖಸಂಪೂರ್ಣನ ಪೂಜೆಗೆ | ತ್ಯಂತ ಪ್ರಿಯಳಾದ ತುಳಸಿಯಿಲ್ಲದ ಪೂಜೆ||  
|| ೩ || ಕಮಲ ಮಲ್ಲಿಗೆ ಜಾಜಿ ಸಂಪಿಗೆ ಕೇದಿಗೆ | ವಿಮಲ ಘಂಟೆ ಪಂಚ  
ವಾದ್ಯವಿದ್ದು || ಅಮಲ ಪಂಚಭಕ್ತ್ಯ ಪರಮಾನ್ನಗಳಿದ್ದು | ಕಮಲನಾಭನು  
ಶ್ರೀತುಳಸಿಯಿಲ್ಲದ ಪೂಜೆ||೪|| ಪೂಜೆಯ ಮಾಡದೆ ತುಳಸಿಮಂಜರಿಯಿಂದ |  
ಮೂಜಗದೊಡೆಯ ಮುರಾರಿಯನು || ರಾಜಾಧಿರಾಜನೆಂಬ ಮಂತ್ರಪುಷ್ಪ  
ಗಳಿಂದ | ಪೂಜಿಸಿದರು ಒಲ್ಲ ಪುರಂದರವಿಠಲನು || ೫ ||

### ೪೧ ರಾಗ -ಶಂಕರಾಭರಣ ಆದಿತಾಳ

ಕಡು ಕೃಪೆಯಿಂದಲಿ ಹರಿ ಒಲಿದವನಿಗೆ | ನಡೆ ನುಡಿ ಸತ್ಯವೆ ಸಾಕ್ಷಿ ||  
ದೃಢಭಕ್ತಿಯಿಂದಲಿ ಉಣಲಿಕ್ಕಿದವರಿಗೆ | ಷಡುರಸಾನ್ನವೆ ಸಾಕ್ಷಿ || ೧ ||  
ಮಡದಿ ಮಕ್ಕಳಿಗೆ ಒಡವೆಯನೀಯದಗೆ | ಕಡು ದಾರಿದ್ರ್ಯವೆ ಸಾಕ್ಷಿ || ಪಡೆ  
ದೊಡವೆಯ ಧರ್ಮಕೆ ಈಯದವ ಬಾಯಿ | ಬಿಡುವುದೆ ಪರರಿಗೆ ಸಾಕ್ಷಿ ||  
||೨|| ಅನ್ನ ದಾನವ ಮಾಡಿದ ಮನುಜ ದಿ | ವ್ಯಾನ್ನ ಉಂಬುವುದೆ ಸಾಕ್ಷಿ ||  
ಅನ್ನ ದಾನವ ಮಾಡದವನು ಕಡು | ದೈನ್ಯಬಿಡುವುದೆ ಸಾಕ್ಷಿ ||೩|| ಕನ್ಯಾ  
ದಾನವ ಮಾಡಿದವಗೆ ದಿವ್ಯ | ಹೆಣ್ಣಿನ ಭೋಗವೆ ಸಾಕ್ಷಿ || ಕನ್ಯಾದಾನವ

ಮಾಡದವನು ಹೆಣ್ಣು | ಹೆಣ್ಣೆಂದು ಒರಲುವುದೆ ಸಾಕ್ಷಿ ||೪|| ವಸ್ತ್ರದಾನವ  
ಮಾಡಿದವನು ದಿವ್ಯ | ವಸ್ತ್ರವ ಹೊದುವುದೆ ಸಾಕ್ಷಿ || ವಸ್ತ್ರದಾನವ ಮಾಡ  
ದವನು ನಿರಾ ವಸ್ತ್ರನಾಗಿಹುದೆ ಸಾಕ್ಷಿ || ಪುಣ್ಯತನದಿ ಪರಸ್ತ್ರೀಯರಳುಸಿವನಾ  
ಹೆಂಡಿರ ಕಳೆವುದೆ ಸಾಕ್ಷಿ || ೬ || ಪರರಿಗೆ ಒಂದು ತಾನೊಂದುಂಬಗೆ | ಜ್ವರ  
ಗುಲ್ಮ ರೋಗವೆ ಸಾಕ್ಷಿ || ಪರಿಪರಿಯಲಿ ಹಿರಿಯರ ದೂಷಿಸುವವ | ತಿರಿ  
ದುಂಬುವುದೆ ಸಾಕ್ಷಿ ||೭|| ಸ್ವೇತ್ರದಾನವ ಮಾಡಿದ ಮನುಜಗೆ ಏಕೆ ಚ್ಚತ್ರಾ  
ಧಿಪತ್ಯವೆ ಸಾಕ್ಷಿ || ಪಾತ್ರಾಪಾತ್ರವರಿತು ದಾನವ ಮಾಡಿದಗೆ ಸು | ಪುತ್ರರ  
ಪಡೆವುದೆ ಸಾಕ್ಷಿ ||೮|| ಭಕ್ತಿಯನರಿಯದ ಅಧಮನಿಗೊಂದು | ಕತ್ತಲೆಮನೆಯೆ  
ಸಾಕ್ಷಿ || ಮುಕ್ತಿಯ ಪಡೆವರು ಪುರಂದರವಿಠಲನ | ಭಕ್ತರಾಗಿರುವುದೆ  
ಸಾಕ್ಷಿ || ೯ ||

### ೪೨ ರಾಗ ಧನ್ಯಾಸಿ ಆದಿತಾಳ

ಕರುಣಾಕರ ನೀನೆಂಬುವುದೇತಕೊ | ಭರವಸವಿಲ್ಲೆನಗೆ ||ಪ|| ಪರಿಪರಿ  
ಯಲಿ ನರಜನ್ಮವನಿತ್ತು | ತಿರುಗಿ ತಿರುಗಿ ಮನ ಕರಗಿಸುವುದ ಕಂಡು ||  
|| ಅ || ಕರಿ ಧೈವ ಬಲಿ ಪಾಂಚಾಲೆ ಅಹಲೈಯ | ಪೊರೆದವ ನೀನಂತೆ ||  
ಅರಿತು ವಿಚಾರಿಸಿ ನೋಡಲದೆಲ್ಲವು | ಪರಿಪರಿ ಕಂತೆಗಳಂತಿಡಿ ಕೃಷ್ಣ ||೧||  
ಕರುಣಾಕರ ನೀನಾದರೆ ಈಗಲೆ | ಕರಪಿಡಿದೆನ್ನ ನು ಹರಿ ಕಾಯೊ || ಸರಿಸಿ  
ಜಾಕ್ಷನೆ ಸರಸ ನೀನಾದರೆ | ದುರಿತಗಳೆನ್ನ ನು ಪೀಡಿಪುದುಂಟೆ ||೨|| ಮರಣ  
ಕಾಲದಲಿ ಅಜಮಿಗಳಗೊಲಿದೆ | ಗರುಡಧ್ವಜನೆಂಬ ನಾನುದಿಂದ || ವರ  
ಬಿರುದುಗಳು ಉಳಿಯಬೇಕಾದರೆ | ತ್ವರಿತದಿ ಕಾಯೊ ಶ್ರೀ ಪುರಂದರ  
ವಿಠಲ || ೩ ||

### ೪೩ ರಾಗ ಭೈರವಿ ಅಟಿತಾಳ

ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು | ನಾಯಿಕುನ್ನಿಯಂತೆ  
ನರರ ಪೀಡಿಸುತ || ಪ || ಉದಯದಲಿಯೆದ್ದು ಸಂಧ್ಯಾವಿಧಿಗಳ ಬಿಟ್ಟು |  
ಪದುಮನಾಭನ ಸ್ಮರಣೆ ಮೊದಲಿಲ್ಲದೆ || ಮುದದಿ ನಿನ್ನರ್ಚಿಸದೆ ನರರ ಸದ

ನನ ಪೊಕ್ಕು | ಒದಗಿ ಸೇವೆಯ ಮಾಡಿ ಅವರ ಬಾಗಿಲನು || ೧ || ಕಲ್ಲ  
ಕರಗಿಸಬಹುದು ಕಡಲೆ ಹುರಿಗಡಲೆಯೊಳು | ತೈಲವನು ತೆಗೆದಾದರುಣ್ಣ  
ಬಹುದು || ಬಲ್ಲಿದರ ಮನಸು ಮೆಚ್ಚಿಸಲಾಲೆ ಪ್ರತಿದಿನದಿ | ಹಲ್ಲುಗಿರಿಗಿರಿದು  
ಹಂಬಲಿಸಿ ಬಾಯ ಬಿಡುತ ||೨|| ಇಂತು ನಾನಾ ಚಿಂತೆಯಲಿ ನಿನ್ನ ನೆನೆ  
ಯದೆ | ಭ್ರಾಂತಿಯಿಂದೆಂಬ ಹೆಬ್ಬಲೆಗೆ ಸಿಕ್ಕಿ || ಅಂತ್ಯನೊದಲನು ಕಾಣೆ  
ಅರಿಕೆ ನಿನಗಿನಿತ್ತೆಲ್ಲ ನಿ | ಶ್ವಿಂತನಾಗಿರಿಸಯ್ಯ ಪುರಂದರವಿಠಲ ||೩||

### ೪೪ ರಾಗ ನವರೋಜು ಅದಿತಾಳ

ಡೊಂಕು ಬಾಲವನಾಯಕರೆ ನೀವೇನೂಟವ ಮಾಡಿದಿರಿ || ಪ ||  
ಕಣಕಕುಟ್ಟೋ ಅಲ್ಲಿಗೆ ಹೋಗಿ | ಹಣಕಿ ಇಣಕಿ ನೋಡುವಿರಿ || ಕಣಕ  
ಕುಟ್ಟೋ ಒನಕೆಲಿ ಬಡೆದರೆ | ಕೈಂ ಕುಂಯಿ ರಾಗವ ಮಾಡುವಿರಿ || ೧ ||  
ಹುಗ್ಗಿ ಮಾಡೋ ಅಲ್ಲಿಗೆ ಹೋಗಿ | ತಗ್ಗಿ ಬಗ್ಗಿ ನೋಡುವಿರಿ || ಹುಗ್ಗಿ  
ಮಾಡೋ ಸಾಟಿಲಿ ಬಡೆದರೆ | ಕೈಂ ಕುಂಯಿ ರಾಗವ ಮಾಡುವಿರಿ ||೨|| ಹಿರೇ  
ಬೀದಿಯಲಿ ಓಡುವಿರಿ | ಕರೇಬೂದಿಯಲಿ ಹೊರಳುವಿರಿ || ಪುರಂದರವಿಠಲ  
ರಾಯ ಈ ಪರಿ | ಪರಿಯಾಟದಿ ಸದಾ ಚರಿಸುವಿರಿ || ೩ ||

### ೪೫ ರಾಗ ಕಾಂಭೋಜಿ ರುಂಪತಾಳ

ತಂಗಿಗ್ಗೇಳಿದ ಕೃಷ್ಣ ಚಂದದಲಿ ಬುದ್ಧಿ || ಪ || ಅತ್ತಿಯ ಮನೆಯಲ್ಲಿ  
ಇರುವಂಥ ಸುದ್ದಿ ||ಅ|| ಯಾರೇನು ಅಂದರೂ ಮೋರೆಯನು ತಿರುಹದಿರು |  
ಮೋರೆ ಮೇಲೆ ಕೈಯೆತ್ತಿ ಬಲ್ಲಳೆಂದೆಣಿಸಿ || ವಾರಿಗೇವರ ಕೂಡಿ ನೀರನ್ನು  
ತರುವಾಗ | ವಾರಿಗಣ್ಣಲಿ ನೋಟ ನೋಡದಿರು ಕಂಠ್ಯ ||೧|| ಪರರ ಒಡ  
ವೆಯ ಕಂಡು ದುರುಳ ಮಾತಾಡದಿರು | ನೆರೆಹೊರೆಯರಿಗೆ ನೀನು ತಲೆ  
ವಾಗಿ ನಡೆಯೆ || ಪರರ ಮಾತುಗಳಿಂದ ದುರುಳಳೆಂದು ಎಣಿಸಬೇಡ | ನೆರೆ  
ಹೊರೆಯರ ಕಂಡು ನೀ ಬದುಕು ಮಾಡಮ್ಮ || ೨ || ಭಂಗಾರದ ಪೇಟೆ  
ಯೊಳು ಅಂಗಡಿಗೆ ಹೋಗದಿರು | ಅಂಗನೇರಿಗೆ ಮಾನಭಂಗಾಗಿ ನಡೆಯೆ ||  
ಅಂಗನೇರಿಗೆ ನಿನ್ನಂತರಂಗವ ಘೋಷದಿರು | ಭಂಗಾರವಸ್ತ್ರಗಳ ಮುಚ್ಚಿ  
ಕೊಳ್ಳಮ್ಮ || ೩ || ಹಾಕಿದ್ದು ನೀನುಂಥು ಬೇಕೆಂದು ಬೇಡದಿರು | ಸಾಕು

ಸಾಕು ಎಂಬ ನಾಚಿಕೆಯ ಹಿಡಿಯೆ || ನಾಕುಮಂದಿಯರೊಡನೆ ಕೋಕೆ  
ಮಾತಾಡದಿರು | ಲೋಕದೊಳಿವಳೊಬ್ಬ ಮೂಕಿಯೆಂದೆನಿಸೆ |೪|| ಇಷ್ಟೆಂದು  
ಅಂದರು ನಿಷ್ಕೂರವಾಡದಿರು | ಘಟ್ಟಿ ಮಾಡಮ್ಮ ನಿನ್ನ ಮನಸು | ಸೃಷ್ಟಿ  
ಯೊಳಗೆ ನಮ್ಮ ಪುರಂದರವಿಠಲನ್ನ | ಶ್ರೇಷ್ಠನಾದ ಕೃಷ್ಣನ್ನ ತಂಗಿ  
ಯೆಂದೆನಿಸೆ || ೫ ||

### ೪೬ ರಾಗ ಮಖಾರಿ ರುಂಪೆತಾಳ

ಆರೇನುಮಾಡುವರು ಆರಿಂದಲೇನಹುದು| ಪೂರ್ವಜನ್ಮದ ಕರ್ಮ ವಿಧಿ  
ಬೆನ್ನ ಬಿಡದು ||೨|| ಐದು ವರ್ಷದ ಹಸುಳೆ ವನವೆತ್ತ ತನವೆತ್ತ | ಬೈದು  
ಮಲತಾಯಿಯಡವಿಗೆ ನೂಕಲು || ಸುಂತ್ತು ಕೋಪಾಗ್ನಿಯಲಿ ಪುರ  
ಹೊರಟು ಪೋಪಾಗ | ಐದೆ ಪಿತರುಗಳಿದ್ದು ಏನು ಮಾಡಿದರು ||-|| ಪಾಪಿ  
ದುಶ್ಯಾಸ ದ್ರಾಪದಿಯ ಸೀರೆಯ ಸೆಳೆದು | ಕೋಪದಿಂ ಮಾನಭಂಗವ  
ಮಾಡಲು || ಶ್ರೀಪತಿಯೆ ಕಾಯೆಂದು ಮೊರೆಯಿಡುವ ಸಮಯದಲಿ |  
ಭೂಪರೈವರು ಇದ್ದು ಏನು ಮಾಡಿದರು ||೩|| ರಣದೊಳಗೆ ಅಭಿಮನ್ಯು  
ಚಕ್ರವ್ಯೂಹವ ಪೊಕ್ಕು | ಸೆಣಸಿ ಷಡುರಥರೊಡನೆ ಹೊಯ್ಯಾಡಲು ||  
ಅಣಕವಿಲ್ಲದೆ ಕಾದುತಸುವಳಿದು ಪೋಪಾಗ | ತ್ರಿಣಯಸಖಪಾರ್ಥರ್ದೇನು  
ಮಾಡಿದರು || ೨ || ನೃಪರೊಳಗೆ ಅತಿಶ್ರೇಷ್ಠ ಬಲವಂತ ಸಿರಿರಾಮ | ಅಪ  
ರಿಮಿತ ಶೌರಿ ಲಕ್ಷ್ಮಣದೇವರು || ಚಪಲಾಕ್ಷಿ ಸೀತೆಯನು ಖಳನು ಕಡ್ಡೊ  
ಯ್ಯಾಗ | ನಿಪುಣರಿವರಿದ್ದು ಇನ್ನೇನು ಮಾಡಿದರು ||೪|| ಬ್ರಹ್ಮಶಿರ ಶಿವನ  
ಕರವನು ಕಟ್ಟಿ ಕಾಡುತಿರೆ ಸುಮ್ಮನೇ ಜಗವೆಲ್ಲ ತಿರುಗುತಿರಲು | ಬೊಮ್ಮ  
ಮೂರತಿ ನಮ್ಮ ಪುರಂದರಾವಿಠಲನೆ | ನಿಮ್ಮ ಆಜ್ಞೆಯ ಮೀರಿ ಬದುಕಿ  
ಬಾಳುವರೆ || ೫ ||

### ೪೭ ರಾಗ ಯಮುನಾಕಲ್ಯಾಣ ಅಟಿತಾಳ

ಪನ್ನ ಗಾದ್ರಿಪತಿ ನಮಗೆ ನೀ ಗತಿ ಯೆಂಬುವ ಮತಿಯರಿತು ಈ ಸ್ಥಿತಿ||  
ವೈಕುಂಠವಾಸ ವರಮಂದಹಾಸ | ಭಕ್ತರುಲ್ಲಾಸ ಲಕ್ಷ್ಮೀವಿಲಾಸ || ೧ ||  
ಮಾನವವೇಷ ಮಂಜುಳಭಾಷ | ವಿನುತವಿಶೇಷ ಕೌಸ್ತುಭಭಾಷ || ೨ ||  
ಶಂಕಿಸುತಿರಲು ಸಾಕುವ ಬಾಳ | ಸಂಖ್ಯೆಯು ಬಲ್ಲ ಪುರಂದರವಿಠಲ ||೩||

**೪೮ ರಾಗ ಕಾನಡ ರೂಪಕತಾಳ**

ನಾ ನಿನ್ನ ಧ್ಯಾನದೊಳಿರಲು | ಸದಾ | ಹೀನಮಾನವರೇನು ಮಾಡ  
ಬಲ್ಲರೊ ರಂಗ ||೫|| ಮತ್ಸರಿಸುವರೆಲ್ಲ ಕೂಡಿ ಮಾಡುವುದೇನು | ಅಚ್ಯುತ  
ನಿನದೊಂದು ದಯೆಯಿರಲು || ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ |  
ಕಿಚ್ಚಿಗೆ ಇರುವೆ ಮುಚ್ಚುವುದೆ ಕೇಳಿಲೊ ರಂಗ || ೧ || ಧೂಳಿ ಕುದುರೆ  
ವೈಯಾರದಿ ಕುಣಿಯಲು | ಧೂಳು ರವಿಯ ಮೇಲೆ ಮುಸುಕುವುದೆ ||  
ತಾಳದವರಿಗೆ ವಿರುದ್ಧ ಲೋಕದಲುಂಟೆ | ಗಾಳಿಗೆ ಗಿರಿಯು ಅಲ್ಲಾಡ  
ಬಲ್ಲದೆ ರಂಗ ||೨|| ಕನ್ನಡಿಯೊಳಗಿನ ಗಂಟು ಕಂಡು ಕಳ್ಳ | ಕನ್ನ ವಿಕೃಲ  
ವನ ವಶವಹುದೆ || ನಿನ್ನ ನಂಬಲು ಮುದ್ದು ಪುರಂದರವಿಠಲ | ಚಿನ್ನಕೆ  
ಪುಟವನಿಟ್ಟಂತೆ ಅಹುದು ರಂಗ || ೩ ||

**೪೯ ರಾಗ ಮುಖಾರಿ ರ್ಕುಂಪೆತಾಳ**

ಮೂಢ ಬಲ್ಲನೆ ಜ್ಞಾನ ದೃಢಭಕ್ತಿಯ | ಕಾಡಕಪಿ ಬಲ್ಲುದೇ ಮಾಣಿಕದ  
ಬೆಲೆಯು || ೫ || ಕೋಣ ಬಲ್ಲದೆ ವೀಣೆ ನುಡಿಯುವ ಸುನಾದವನು |  
ಗೋಣೆ ಬಲ್ಲದೆ ಎತ್ತಿನ ದುಃಖವ || ಪ್ರಾಣ ತೊಲಗಿದ ದೇಹ ಕಿಚ್ಚೆಂದು  
ಬಲ್ಲುದೇ | ಕ್ಷೋಣಿಯೊಳು ಕುರುಡ ಬಲ್ಲನೆ ಹಗಲು ಇರುಳ ||೧|| ಬಧಿರ  
ಬಲ್ಲನೆ ಸುಸಂಗೀತ ನ್ವಾರಸ್ಯವನು | ಚದುರ ನುಡಿಯಾಡಬಲ್ಲನೆ ಮೂಕನು ||  
ಕ್ಷುಧೆ ಇಲ್ಲದಾ ಮನುಜ ಅಮೃತಾನ್ನ ಸವಿಸನೆ | ಮಧುರ ವಚನವ  
ಬಲ್ಲನೇ ದುಷ್ಟ ಮನುಜ ||೨|| ಅಜ ಬರೆದ ಬರೆಹವನು ತೊಳೆಯಬಲ್ಲನೆ  
ಜಾಣ | ನಿಜಭಕ್ತಿ ಮುಕ್ತಿಸುಖವನು ಕೊಡುವಾ || ಭುಜಗೇಂದ್ರಶಯನ  
ಸಿರಿಪುರಂದರವಿಠಲನ | ಭಜಿಸಲರಿಯದವ ಬಲ್ಲನೆ ಮುಕ್ತಿಸುಖವ || ೩ ||

**೫೦ ರಾಗ ಸಾವೇರಿ ಅಟಿತಾಳ**

ಧರ್ಮವೇ ಜಯವೆಂಬ ದಿವ್ಯ ಮಂತ್ರ || ೫ || ಮರ್ಮವನ್ನರಿತು  
ಮಾಡಲುಬೇಕು ತಂತ್ರ ||೨|| ಏಷವಿಕ್ರಿದನಗೆ ಷಡ್ರಸವನುಣಿಸಲುಬೇಕು |  
ದ್ವೇಷಮಾಡಿದವನ ವೋಷಿಸಲುಬೇಕು || ಪುಸಿರಾಡಿ ಕೆಡಿಸುವನ ಹಾಡಿ

ಹರಸಲುಬೇಕು | ಮೋಸಮಾಡುವನ್ನೆಸರು ಮಗನಿಗಿಡಬೇಕು || ೧ ||  
 ಹಿಂದೆ ನಂದಿಸರನ್ನು ವಂದಿಸುತ್ತಲಿರಬೇಕು| ಬಂಧನದೊಳಿಟ್ಟವರ ಬೆರೆಯ  
 ಬೇಕು|| ಕೊಂದ ವೈರಿಯ ಮನೆಗೆ ನಡೆದು ಹೋಗಲುಬೇಕು| ಕುಂದೆಣಿಸು  
 ವವರ ಗೆಳೆತನ ಮಾಡಬೇಕು || ೨ || ಕೊಂಡೊಯ್ದು ಬಡಿಯುವರ  
 ಕೊಂಡಾಡುತ್ತಿರಬೇಕು | ಕಂಡು ಸಹಿಸದವರ ಕರೆಯಬೇಕು | ಪುಂಡರೀ  
 ಕಾಕ್ಷ ಶ್ರೀಪುರಂದರವಿಠಲನ | ಕೊಂಡಾಡಿ ತಾ ಧನ್ಯನಾಗಬೇಕು ||೩||

**೫೧ ರಾಗ ಕಾಂಭೋಜಿ ರುಂಪೆತಾಳ**

ಶಕ್ತನಾದರೆ ನೆಂಟರೆಲ್ಲ ಹಿತರು || ಪ || ಅ | ಶಕ್ತನಾದರೆ ಅವರೆ ವೈರಿ  
 ಗಳು ಲೋಕದಲ್ಲಿ || ಅ || ಕಮಲ ಅರ್ಕನಲಿರುವ ಕಡು ನೆಂಟತನದಿಂದ |  
 ವಿಮಲ ಜಲದೊಳಗೆ ಓಡಾಡುತ್ತಿಹುದು || ಕ್ರಮಗೆಟ್ಟು ನೀರಿಂದ ತಡೆಗೆ  
 ಬೀಳಲು ರವಿಯು | ಅಮಿತ ಕಿರಣಗಳಿಂದ ಕಂದಿ ಹೋಗುವುದು || ೧ ||  
 ವನಸುತ್ತಿ ಸುಡುವಾಗವಾಯು ಬೀಸಲು ಉರಿಯು | ಘನಪ್ರಜ್ವಲಿಸುತ್ತಿ  
 ಹುದು ಗಗನಕಡರಿ || ಮನೆಯೊಳಹ ದೀಪಕ್ಕೆ ಮಾರುತನು ಸೋಂಕಿದರು|  
 ಘನಶಕ್ತಿಯುಡುಗಿ ತಾ ನಂದಿಹೋಗುವುದು || ೨ || ವರದ ಶ್ರೀಪುರಂದರ  
 ವಿಠಲನು ಒಲಿದರಲು | ಸರ್ವ ಜನರೆಲ್ಲ ಮೂಜಗದಿ ಹಿತರು || ಕರಿಯ  
 ಕಾಯಿದ ಹರಿಯ ಕರುಣ ತಪ್ಪಿದಮೇಲೆ | ಮರೆಯ ಹೊಕ್ಕರು ಕಾಯ್ತು  
 ಮಹಿತರಾರಯ್ಯ ||೩||

**೫೨ ರಾಗ ಪಂತುವರಾಳಿ ಆಟಿತಾಳ**

ಸುಮ್ಮನೆ ಕಾಲವ ಕಳೆವರೆ| ಯಮ | ಧರ್ಮರಾಯನ ದೂತರೆಳೆಯರೆ||  
 ||ಪ|| ನರಿ ನಾಯಿ ಜನ್ಮದಿ ಬಾರದೆ|| ಈ | ನರಜನ್ಮದಲಿ ಬಂದು ಸೇರಿದೆ ||  
 ಹರಿಯ ಸ್ಮರಣೆಯನು ಮಾಡದೆ | ಸುಮ್ಮ | ನಿರಲು ಪಾಪದ ವಿಷವೇರದೆ||  
 || ೧ || ಬಾಲನಾಗಿದ್ದಾಗ ಬಹು ಲೀಲೆ | ಸ್ತ್ರೀ | ಲೋಲನಾಗಿ ಬಾಳಿದ  
 ಮೇಲೆ || ಮೂಳ ವೃದ್ಧಾಪ್ಯ ಬಂತಾಗಲೆ | ಮುಂದೆ | ಬಾಳುವುದೆಲ್ಲ ನೂಲ  
 ಮಾಲೆ || ೨ || ಮಡದಿ ಮಕ್ಕಳ ಕೂಡಣ ಬಾಳು | ಬರಿದೆ | ಒಡಲಿಗಾಗಿ

ಚಿಂತನೆ ಕೇಳು || ಬಿಡದೆ ಸಂಕೀರ್ತನೆ ಮಾಡೇಳು | ನೀ | ನುಡಿವ ನುಡಿಗ  
 ಕೆಲ್ಲವು ಬೀಳು || ೩ || ಮನೆವಾರ್ತೆಯು ತರವಲ್ಲ | ಈ | ಮನುಜರ  
 ಪಾಡೇನು ಘನವಲ್ಲ || ವನಜಸಂಭವಗೇ ನಿಶ್ಚಯವಿಲ್ಲ | ಮುಂದೆ | ಹನು  
 ಮಂತ ಪಟ್ಟಕ್ಕೆ ಬಹನಲ್ಲ || ೪ || ಇಂದಿನ ಹಮ್ಮು ನಾಳೆಗೆ ಇಲ್ಲ | ಭವ |  
 ಬಂಧನದೊಳು ನೀನಿರೆ ಸಲ್ಲ || ಮುಂದಿನ ಪರಯಿರಿತವನಲ್ಲ | ಮೃತ್ಯು |  
 ಬಂದಾಗ ಬಿಡಿಸಿಕೊಂಬುವರಿಲ್ಲ || ೫ || ಕರಣಂಗಳಾವಾಗ ಜರಿವುದೊ |  
 ತನ್ನ | ಗರುವ ತನಗಾವಾಗ ಮುರಿವುದೊ || ಹರಣ ತನ್ನಾವಾಗ ಮರೆ  
 ವುದೊ | ಇನ್ನು | ಮರಣ ಕೊನೆಗಾವಾಗ ಬರುವುದೊ || ೬ || ಮರಣ  
 ಕಾಲದಲಜಾಮಿಳನಾಗ | ತನ್ನ | ತರಳ ನಾಗರನೆಂದು ಕರೆದಾಗ || ಕರು  
 ಣದಿ ವೈಕುಂಠಪದವಾಗ | ಇತ್ತ ಪುರಂದರವಿಠಲನ ನೆನೆ ಬೇಗ || ೭ ||

### ೫೩ ರಾಗ ಕಾಂಭೋಜಿ ರುಂಪಿತಾಳ

ಸಕಲ ಗ್ರಹಬಲ ನೀನೆ ಸರಿಸಿಜಾಕ್ಷ || ಪ || ನಿಖಿಳರಕ್ಷಕ ನೀನೆ ವಿಶ್ವ  
 ವ್ಯಾಪಕನೆ || ಅ || ರವಿ ಚಂದ್ರ ಬುಧ ನೀನೆ ರಾಹು ಕೇತುವು ನೀನೆ | ಕವಿ  
 ಗುರು ಶನಿಯು ಮಂಗಳನು ನೀನೆ || ದಿನರಾತ್ರಿಯು ನೀನೆ ನವವಿಧಾನವು  
 ನೀನೆ | ಭವರೋಗಹರ ನೀನೆ ಭೇಷಜನು ನೀನೆ || ಗ || ಪಕ್ಷಮಾಸವು ನೀನೆ  
 ಪರ್ವಕಾಲವು ನೀನೆ | ನಕ್ಷತ್ರ ಯೋಗ ತಿಥಿ ಕರಣ ನೀನೆ || ಅಕ್ಷಯ  
 ವೆಂದು ದ್ರೌಪದಿಯ ಮಾನವ ಕಾಯ | ಪಕ್ಷಿವಾಹನ ದೀನರಕ್ಷಕನು ನೀನೆ  
 || ೨ || ಋತುವತ್ಸರವು ನೀನೆ ವ್ರತ ಯುಗಾದಿಯ ನೀನೆ | ಕ್ರತು ಹೋಮ  
 ಯಜ್ಞ ಸದ್ಗತಿಯ ನೀನೆ || ಜಿತವಾಗಿ ಎನ್ನೊಡೆಯ ಪುರಂದರವಿಠಲನೆ |  
 ಶ್ರುತಿಗೆ ಸಿಲುಕದ ಅಪ್ರತಿಮ ಮಹಿಮ ನೀನೆ || ೩ ||

### ೫೪ ರಾಗ ತೋಡಿ ಅಟಿತಾಳ

ನೀನೆ ಅನಾಥಬಂಧು | ಕಾರುಣ್ಯಸಿಂಧು || ಪ || ಮದಗಜವೆಲ್ಲ ಕೂಡಿದ  
 ರೇನು | ಅದರ ವೇಳೆಗೆ ಒದಗಲಿಲ್ಲ || ಮದನನಯ್ಯ ಮಧುಸೂದನ  
 ಎನ್ನಲು | ಮುದದಿಂದಲಿ ಬಂದೊದಗಿದೆ ಕೃಷ್ಣ || ಗ || ಪತಿಗಳೈವರಿಡ್ಡರೇನು |

ಸತಿಯ ಭಂಗ ಬಿಡಿಸಲಿಲ್ಲ || ಗತಿ ಮುಕುಂದ ಎನ್ನಲು | ಅತಿವೇಗದ  
ಅಕ್ಷಯ ವಿತ್ತಿ ಕೃಷ್ಣ || ೨ || ಶಿಲೆಯ ರಕ್ಷಿಸಿ ಕುಲಕಿ ತಂದೆ | ಬಲಿಗೆ  
ಒಲಿದು ಪದವಿಯನಿತ್ತಿ || ಸುಲಭದಿ ಭಕ್ತರ ಸಲಹುವ ನಮ್ಮ | ಜಿಲುವ  
ಪುರಂದರವಿಠಲರಾಯ || ೩ ||

### ೫೫ ರಾಗ ಕಾಂಭೋಜಿ ರುಂಶತಾಳ

ಬಿನ್ನಹಕೆ ಬಾಯಿಲ್ಲವಯ್ಯ | ಅನಂತ ಅಪರಾಧ ಎನ್ನಲ್ಲಿ ಇರಲಾಗಿ  
||ಪ|| ಶಿಶುವೋಹ ಸತಿವೋಹ ಜನನಿ ಜನಕರ ಮೋಹ | ರಸಿಕ ಭ್ರಾತರ  
ಮೋಹ ರಾಜಮೋಹ || ಪಶುವೋಹ ಭೂಮೋಹ ಬಂಧುವರ್ಗದ ಮೋಹ |  
ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೆ ||೧|| ಅನ್ನಮದ ಅರ್ಥ  
ಮದ ಅಖಿಲ ವೈಭವದ ಮದ | ಮುನ್ನ ಪ್ರಾಯದ ಮದವು ರೂಪಮದವು ||  
ತನ್ನ ಸತ್ತದ ಮದವು ಧಾತ್ರಿ ವಶವಾದ ಮದ | ಇನ್ನು ತನಗೆದುರಿಲ್ಲ  
ವೆಂತೆಂಬ ಮದದಿಂದ ||೨|| ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ |  
ಅಷ್ಟು ದೊರಕಿದರು ಮತ್ತಷ್ಟುರಾಸೆ || ಕಷ್ಟ ಬೇಡೆಂಬಾಸೆ ಕಡು ಸುಖವ  
ಕಾಂಬಾಸೆ | ನಷ್ಟ ಜೀವನದಾಸೆ ಪುರಂದರವಿಠಲ ||೩||

### ೫೬ ರಾಗ ಶಂಕರಾಭರಣ ಅಟಿತಾಳ

ಮಣ್ಣಿಂದ ಕಾಯ ಮಣ್ಣಿಂದ ||ಪ|| ಮಣ್ಣಿಂದ ಸಕಲ ದರುಶನಗಳೆಲ್ಲ |  
ಮಣ್ಣಿಂದ ಸಕಲ ವಸ್ತುಗಳೆಲ್ಲ || ಮಣ್ಣು ಬಿಟ್ಟವರಿಗೆ ಆಧಾರವಿಲ್ಲ | ಅಣ್ಣ  
ಗಳಿರಲರು ಕೇಳಿರಯ್ಯ ||೨|| ಅನ್ನ ಉದಕ ಉಟವೀಯೋದು ಮಣ್ಣು |  
ಬಣ್ಣ ಭಂಗಾರ ಬೊಕ್ಕಸವೆಲ್ಲ ಮಣ್ಣು || ಉನ್ನತವಾದ ಪರ್ವತವೆಲ್ಲ  
ಮಣ್ಣು | ಕಣ್ಣು ಮೂರುಳ್ಳನ ಕೈಲಾಸ ಮಣ್ಣು ||೧|| ದೇವರ ಗುಡಿ ಮಠ  
ಮನೆಯೆಲ್ಲ ಮಣ್ಣು | ಆವಾಗ ಅಡುವ ಮಡಕೆಯು ತಾ ಮಣ್ಣು ||  
ಕೋವಿದರಸರ ಕೋಟೆಗಳೆಲ್ಲ ಮಣ್ಣು | ಪಾವನ ಗಂಗೆಯ ತಡಿಯಲ್ಲ  
ಮಣ್ಣು ||೩|| ಭಕ್ತಭರಣ ಧಾನ್ಯ ಬೆಳೆವುದೆ ಮಣ್ಣು | ಸತ್ತವರನು ಹೂಳಿ  
ಸುಡುವುದೆ ಮಣ್ಣು || ಉತ್ತಮವಾದ ವೈಕುಂಠವೆ ಮಣ್ಣು | ಪುರಂದರವಿಠ  
ಲನ್ನ ಪುರವೆಲ್ಲ ಮಣ್ಣು ||೩||

### ೫೭ ರಾಗ ಮುಖಾರಿ ರುಂಪೆತಾಳ

ಪಧ ನಡೆಯದಯ್ಯ ಪರಲೋಕಕ್ಕುದುವರೆ ||ಪ|| ಮ | ನೃಧನೆಂಬ ಕಳ್ಳ  
ಮಾರ್ಗವ ಕಟ್ಟಿ ಸುಲಿಯುತ್ತಿರೆ || ಅ || ಗಿಳಿವಿಂಡು ಕೋಗಿಲೆ ವಸಂತ  
ಮಾರುತ ಭ್ರಮರ | ಬಲವೆರಸಿ ಮದನ ಮಾರ್ಗವ ಕಟ್ಟಲು || ಬಲವುಳ್ಳ  
ಭಟೆರು ಬಲು ಸನ್ಯಾಸಿ ಯೋಗಿಗಳು | ಸುಲಿಸಿಕೊಂಡರು ಕೆಲರು ಸಿಕ್ಕಿ  
ದರು ಕೆಲರು || ೧ || ತನು ರೋಮಗಿಡವೃಕ್ಷತಳತ ಭುಜಲತೆ ಮೆರೆಯೆ |  
ಘನ ಸಿಂಹ ಖಗಮೃಗಗಳಟ್ಟಿಣಿಸುವ || ವನಿತೆಯರ ಕಾಯಕಾಂತಾರದಲಿ  
ದುರ್ಗಮು ಸ್ತನಪರ್ವತದ ಕಣಿವೆಯಲಿ ಕಟ್ಟಿ ಸುಲಿಯುತ್ತಿರೆ ||೨|| ಕಾಳಗ  
ದೊಳದಿರಿಲ್ಲ ಸುರನರೋರಗರ ಕ | ಟ್ಟುಳು ಮನ್ಮಥನ ಛಲದಂಕ  
ಬಿಜುದು || ಪೇಳಲೆನ್ನಳವಲ್ಲ ಪುರಂದರವಿಠಲನ | ಆಳು ಸಂಗಡವಿದ್ದರವಗೆ  
ಭಯವಿಲ್ಲ ||

### ೫೮ ರಾಗ ಪಂಶುವರಾಳಿ ಅಟಿತಾಳ

ವ್ಯಾಪಾರ ನಮಗಾಯಿತು | ಶ್ರೀಪತಿಪಾದಾರವಿಂದಸೇವೆಯೆಂಬೊ ||  
||ಪ|| ಹರಿಕರುಣವೆ ಅಂಗಿ ಗುರುಕರುಣ ಮುಂಡಾಸು | ಹರಿದಾಸರ ದಯ  
ವೆಂಬೊ ವಲ್ಲಿ || ಪರಮ ಪಾಪಿ ಕಲಿ ಎಂಬೊ ಪಾಪಾಸು ಮೆಟ್ಟಿ ದುರಾತ್ಮ  
ರಾದವರ ಎದೆ ಮೇಲೆ ನಡೆದಂಥ ||೧|| ಬಿಳಿಯ ಕಾಗದ ಹೃದಯ ಬಾಯಿ  
ಕಲಮದಾನ್ಲಿ | ನಾಲಿಗೆ ಎಂಬೋದು ಲೇಖನಿಯು || ಶ್ರೀಲೋಲನ ಕಥೆ  
ದಿವ್ಯ ನಾನುಂಗಳ | ಶೀಲ ಮನವಿ ಬರೆದು ಹರಿಗೆ ಒಪ್ಪಿಸುವಂಥ || ೨ ||  
ಮುಂದಣ ಆಗಮ ಸಂಸಾರದ ಬಾಧೆ ಎಂದೆಂದಿಗು ಅದರ ಭಯ ಬಿಟ್ಟಿತು||  
ಹಿಂದಣ ಸಂಚಿತ ಸಾಲ ಭಾರಕ್ಕೆಲ್ಲ | ಸಂದಾಯವನು ಮಾಡಿ ಕತಬಿ  
ಹರಿಸಿಬಿಟ್ಟಿ ||೩|| ನುಡಿನುಡಿಗಾನಂದಬಾಷ್ಪ ರೋಮಾಂಚನ | ಮುಡುಪಿ  
ನೊಳಗೆ ಇಟ್ಟು ಕೈ ಜೀತವು || ಕಡೆಯ ಸಂಬಳಕ್ಕೆಲ್ಲ ಮುಕುತಿ ಸಾಧನ  
ವನ್ನು | ಕೊಡುವಂತೆ ತಿರುಗದ ಚೀಟಿ ಬರೆಸಿಕೊಟ್ಟಿ ||೪|| ಕಂಡಕಂಡವ  
ರಿಗೆ ಕಾರ್ಪಣ್ಯವ ಪಟ್ಟು | ಮಂಡೆ ಅಡ್ಡಾಗಿ ನಾ ಬಳಲಿಲ್ಲ || ಪುಂಡರೀ

ಕಾಪ್ಪ ಶ್ರೀಪುರಂದರವಿಠಲನು | ದಂಡಿಸಿ ವೀಳ್ಯವ ಕೊಟ್ಟು ಸೇವೆ  
ಯೊಳಿಟ್ಟು || ೫ ||

**೫೮ ರಾಗ ಶಂಕರಾಭರಣ ತ್ರಿಪುಟಿತಾಳ**

ಹೀಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ | ನಾಗಶಯನನೆ ನಾರದವಂದ್ಯನೆ  
ದೇವ || ೫ || ಮಂಗಳಾಭಿಷೇಕಕೆ ಉದಕ ತರುವೆನೆನೆ | ಗಂಗೆಯುಂಗುಷ್ಟದಿ  
ಪಡೆದಿರುವೆ || ಸಂಗೀತ ಕೀರ್ತನೆ ಪಾಡುವನೆಂದರೆ | ತುಂಬುರು ನಾರದರು  
ಪಾಡುತಿಹರೋ ದೇವ || ೧ || ಪುಷ್ಪವ ತಂದು ನಿನಗರ್ಪಿಸುವೆನೆಂದರೆ |  
ಪುಷ್ಪ ಪಲ್ಲವಿಸಿದೆ ಹೊಕ್ಕುಳಲಿ || ಇಪ್ಪ ತೆತ್ತಿಸಕೋಟಿ ದೇವರ್ಕಳದ |  
ನೊಪ್ಪಿ ನೈವೇದ್ಯ ನೀಡಲು ತೃಪ್ತನಾಗುವೆ || ೨ || ಕೋಟಿ ಸೂರ್ಯರ ಪ್ರಭೆ  
ಮಿಗಿಲಾದಾತನಿಗೊಂದು | ದೀಪವನು ಹಚ್ಚಿದರೆ ಬೆಳಕಹುದೆ || ನಾಟಿ  
ಗಾಣದೆ ಲಕ್ಷ್ಮಿ ಉರಸ್ಥಳವಾಗಿರೆ | ಲೋಷ್ಣ ಕಾಸು ಎಂತು ಕಾಣಿಕೆ  
ನೀಡಲೊ|| ೩ || ಹಾಸಿಯಗೆನು ತಂದು ಹಾಸುವೆನೆಂದರೆ | ಶೇಷನ ಮೇಲೆ ನೀ  
ಪವಡಿಸಿರ್ವೆ || ಬೀಸಣಿಗೆಯನು ತಂದು ಬೀಸುವೆನೆಂದರೆ | ಬೀಸುತಿಹನು  
ಖಗ ತನ್ನ ಪಕ್ಕದಲಿ || ೪ || ನಿತ್ಯಗುಣಾರ್ಣವ ನಿಜಗುಣಪರಿಪೂರ್ಣ | ಸಚ್ಚಿ  
ದಾನಂದ ಸನಕಾದಿವಂದ್ಯ || ಮುಕ್ತಿದಾಯಕ ನಮ್ಮ ಪುರಂದರವಿಠಲ |  
ಭಕ್ತಿದಾಯಕನೆಂದು ಸ್ತುತಿಸಿ ಕೊಂಡಾಡುವೆನೊ || ೫ ||

**೫೯ ರಾಗ ಮಧ್ಯಮಾವತಿ ಆದಿತಾಳ**

ರಾಮಮಂತ್ರವ ಜಪಿಸೊ ಹೇ ಮನುಜ || ೫ || ಆ ಮಂತ್ರ ಈ ಮಂತ್ರ  
ಜಪಿಸಿ ಕೆಡಲು ಬೇಡ | ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ ||  
|| ೨ || ಕುಲಹೀನನಾದರೂ ಕೂಗಿ ಜಪಿಸುವ ಮಂತ್ರ | ಜಲಜಪಾಣಿ  
ನಿತ್ಯ ಜಪಿಪ ಮಂತ್ರ || ಕಲುಷಪರ್ವತಕಿದು ಕುಲಶವಾಗಿಪ್ಪ ಮಂತ್ರ |  
ಸುಲಭದಿಂದಲಿ ಮೇಕ್ಷ ಸೂರೆಗೊಂಬುವ ಮಂತ್ರ || ೧ || ಮರುತಾತ್ಮಜ  
ನಿತ್ಯ ಸ್ಮರಣೆ ಮಾಡುವ ಮಂತ್ರ | ಸರುವ ಋಷಿಗಳಲ್ಲಿ ಸೇರಿದ ಮಂತ್ರ ||  
ದುರಿತಕಾನನಕಿದು ದಾವಾನಲ ಮಂತ್ರ | ಪೊರೆದು ವಿಭೀಷಣಗೆ ಪಟ್ಟ  
ಗಟ್ಟಿದ ಮಂತ್ರ || ೨ || ಜ್ಞಾನನಿಧಿ ನಮ್ಮ ಆನಂದತೀರ್ಥರು | ಸಾನ್ವ

ರಾಗದಿ ನಿತ್ಯ ಸೇವಿಪ ಮಂತ್ರ || ಭಾಸುಕುಲಾಂಬುಧಿಸೋಮನೆನಿಸ  
ನಮ್ಮ | ದೀನರಕ್ಷಕ ಪುರಂದರವಿಠಲನ ಮಂತ್ರ || ೩ ||

### ೬೦ ರಾಗ ನಾದನಾಮುಕ್ತಿಯೆ ಆದಿತಾಳ

ಯಾರು ಬಿಟ್ಟರು ಕೈಯ ನೀ ಬಿಡದಿರು ಕಂಡ್ಯ | ನಾರಾಯಣ ||  
ಸ್ವಾಮಿ || ನೀ ಬಿಟ್ಟರೆ ಮುಂದಿನ್ನಾರು ಕಾಯ್ತರ ಕಾಣೆ | ನಾರಾಯಣ  
|| ೧ || ಮುಂದೆ ನೋಡಿದರೆ ಹೆಚ್ಚುವು ನುಂಗುತಲಿದೆ | ನಾರಾಯಣ ||  
ಸ್ವಾಮಿ || ಹಿಂದೆ ನೋಡಿದರೆ ಹೆಚ್ಚುಲಿ ಬಾಯ್ಬಿಡುತಿದೆ | ನಾರಾಯಣ ||  
|| ೨ || ನಂಬಿ ನಾ ಪಿಡಿದರೆ ಕೊಂಬೆಲ್ಲ ಮುರಿದಾವು | ನಾರಾಯಣ ||  
ಸ್ವಾಮಿ || ತುಂಬಿದ ಹೊಳೆಯಲ್ಲಿ ಹರಿಗೋಲನೇರಿದೆ | ನಾರಾಯಣ || ೩ ||  
ಶಿಶು ಅವತಾರದಿ ಪಶುಗಳ ನೀ ಕಾಯ್ದೆ | ನಾರಾಯಣ || ಸ್ವಾಮಿ || ದಶ  
ಅವತಾರಾದಿ ಚಕ್ರವ ತಾಳಿದೆ | ನಾರಾಯಣ || ೪ || ವಿಷದ ಕಾಳಿಂಗನ  
ಮಡುವ ಧುಮುಕಿ ಬಂದೆ | ನಾರಾಯಣ || ಸ್ವಾಮಿ || ವಸುಧೆಯೊಳಧಿಕ  
ಪುರಂದರವಿಠಲನೆ | ನಾರಾಯಣ || ೫ ||

### ೬೧ ರಾಗ ಪಂತುವರಾಳಿ ಅಟಿತಾಳ

ಮನೆಯೊಳೆಗಾಡೊ ಗೋವಿಂದ | ನೆರೆ | ಮನೆಗಳಿಗೇಕೆ ಪ್ರೋಗುವೆಯೊ  
ಮುಕುಂದ || ೧ || ನೊಸಲಿಗೆ ತಿಲಕವನಿಡುವೆ | ಅಚ್ಚು | ಹೊಸ ಬೆಣ್ಣೆಯ  
ನಿಕ್ಕಿ ಕಜ್ಜಾಯ ಕೊಡುವೆ | ಹೊಸ ಆಭರಣಗಳನಿಡುವೆ | ಮುದ್ದು | ಹಸುಳೆ  
ನಿನ್ನನು ನೋಡಿ ಸಂತೋಷವಡುವೆ || ೨ || ಅಣ್ಣಯ್ಯ ಬಲರಾಮ ಸಹಿತ |  
ನೀ | ನಲ್ಲಲ್ಲಿ ತಿರುಗಾಡುವುದೇನೊ ವಿಹಿತ || ಹೆಣ್ಣುಗಳೊಕೊ ಸಂಗಾತಿ  
ಎನ್ನ | ಬಿನ್ನಪವನು ಪರಿವಾಲಿಸೊ ದಃತ || ೩ || ಚೋರನೆನಿಸಿಕೊಳಲೇಕೊ |  
ಲಕ್ಷ್ಮೀ | ನಾರಾಯಣನೆಂಬ ಬಿರದು ನಿನಗೇಕೊ || ವಾರಿಜಾಕ್ಷರ ಕೂಟ  
ಸಾಕೊ | ನಮ್ಮ | ಪುರಂದರವಿಠಲ ನೀ ಮನೆಯೊಳಿರಬೇಕೊ || ೩ ||

### ೬೨ ರಾಗ ಶಂಕರಾಭರಣ ರೂಪಕತಾಳ

ಮರೆಯಬೇಡ ಮನವೆ ನೀನು | ಹರಿಯು ಚರಣವ || ಅರುಣ  
ಕಿರಣ ಚರಣ ಶರಣ | ವಃತಕ ವಾನನ || ೧ || ಸಾಧು ಸಜ್ಜನ

ಸಂಗವ ಮಾಡಿ | ವೇದಶಾಸ್ತ್ರವನೋದು ನೀ || ಮೋದದಿಂದಲಿ ವೇದ  
 ಗಮ್ಯನ | ವಾದಪಂಕಜ ಧ್ಯಾನಿಸೊ || ೧ || ಸತಿಯು ಸುತರು ಗತಿಯು  
 ಎಂದು | ಮತಿಯು ಕೆಟ್ಟು ತಿರುಗಬೇಡ || ಮತಿಯು ಕೆಟ್ಟು ಹೋದ  
 ಮೇಲೆ | ಸತಿಯು ಸುತರು ಬರುವರೇನು ||೨|| ಮನುಜಜನ್ಮ ದುರ್ಲಭ  
 ವಿದು | ಮಾಧವನ ಕೃಪೆಯಲಿ ಬಂದಿದೆ || ಹೀನ ಜನರ ಕೂಡಿ ನೀನು |  
 ಹಾನಿ ಮಾಡಿಕೊಳ್ಳಬೇಡ || ೩ || ಪಂಥ ಪಗಡೆಯಾಡಿ ನೀನು | ವ್ಯರ್ಥ  
 ಕಾಲ ಕಳೆಯಬೇಡ || ಅಂತಕನ ದೂತಕರಿಗೆ | ಲೇಶ ಕರುಣವಿಲ್ಲವಯ್ಯ  
 ||೪|| ಯಾಗ ಯಜ್ಞಮಾಡಲೇಕೆ | ಯೋಗಿಯತಿಯು ಆಗಲೇಕೆ || ನಾಗ  
 ಶಯನ ನಾರದವಂದ್ಯನ | ಕೂಡಿ ಭಜನೆ ಮಾಡು ಬೇಗ ||೫|| ಗೋಪುರದ  
 ಗೊಂಬೆಯಂತೆ | ಗ್ರಾಮ ಗೃಹ ರಕ್ಷಿಪೆನೆಂದು || ತಾಪ ಪಡುತ ಹಗಲು  
 ಇರುಳು | ತಾನುಸಜನರ ಕೂಡದೆ || ೬ || ಹರಿಯ ಸ್ಮರಣೆ ಮಾತ್ರದಿಂದ |  
 ಘೋರ ದುರಿತವೆಲ್ಲ ನಾಶ || ವರದ ಪುರಂದರವಿಠಲನ | ನಿರತ ಭಜನೆ  
 ಮಾಡು ಬೇಗ || ೭ ||

**೬೩ ರಾಗ ಶಂಕರಾಭರಣ ಅಟಿತಾಳ**

ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ || ಪ || ಭಾಗವತರು ಕಂಡ  
 ರೆತ್ತಿಕೊಂಡೊಯ್ವರೋ ||೨|| ಸುರಮುನಿಗಳು ತಮ್ಮ ಹೃದಯಗಹ್ವರದಲ್ಲಿ  
 ಪರಮಾತ್ಮನ ಕಾಣದರಸುವರೋ || ದೊರಕದ ವಸ್ತುವು ದೊರಕಿತು  
 ತನುಗೆಂದು | ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬರು || ೧ || ಅಗಣಿತ  
 ಗುಣ ನಿನ್ನ ಜಗದ ನಾರಿಯರೆಲ್ಲ | ಹಗೆಯಾಗಿ ನುಡಿನರೊ ಗೋಪಾಲನೆ||  
 ಮಗುಗಳ ಮಾಣೆಕೃತಗಲಿತು ಕರಕೆಂದು | ಬೇಗದಿಂದಲಿ ಬಂದು ಬಿಗಿ  
 ದಪ್ಪಿ ಕೊಂಬರೊ ||೨|| ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು| ಅಟ್ಟಟ್ಟ  
 ಬೆನ್ನಿಂದೆ ತಿರುಗುವರೊ || ಸೃಷ್ಟೀಶ ಪುರಂದರವಿಠಲರಾಯನೆ ಇಷ್ಟಿಷ್ಟು |  
 ಬೆಣ್ಣೆಯ ಕೊಟ್ಟೇನೊ ರಂಗಯ್ಯ || ೩ ||

**೬೪ ಪಂತುವರಾಳಿ ಅಟಿತಾಳ**

ಸುಜ್ಞೆಯಿಂದಾಳಬೇಕಣ್ಣ || ಪ || ಗಂಡ | ನಾಜ್ಞೆಯ ಮೀರಿ ನಡೆವ  
 ಲಂಡ ಹೆಣ್ಣ || ೨ || ಅತ್ತಿ ಮಾವಗೆ ಅಂಜದವಳ | ತನ್ನ ಉತ್ತಮ ಪುರು

ಪನ ಜರಿದು ನುಡಿವಳ || ಭಕ್ತರು ಕಂಡು ಬಂಧಿಸಳ | ನಡು ನೆತ್ತಿಯು  
 ಚರ್ಮವ ಕೆತ್ತಬೇಕವಳ ||೧|| ಕೂಳು ಕೊಬ್ಬಿಲಿ ಉರಿವವಳ | ಗಂಡ |  
 ಹೇಳಿದ ಮಾತ ಕೇಳದೆ ಮೀರುವವಳ || ಸೊಳೆಯಂದದಿ ನಡೆವವಳ | ಎಲೆ  
 ಬೋಳಿಸಿ ಕಸಹೆಡಿಗೆ ಹೊರಿಸಬೇಕವಳ ||೩|| ಹಟ್ಟಿ ಹಟ್ಟಿ ತಿರುಗುವವಳ |  
 ತನ್ನ | ಗಟ್ಟಿತನದಲಿ ಮಾರುಮಲಿತವಳ || ಬಟ್ಟು ಕುಚವ ತೋರಿಸುವಳ |  
 ಹುಟ್ಟು! ಹುಟ್ಟಿಲಿ ಬಾಯೊಳು ಹೆಟ್ಟಬೇಕವಳ ||೨|| ನಲ್ಲರ ಕಂಡು ನಗುವ  
 ವಳ | ತನ್ನ | ಬಲ್ಲಿದ ಗಂಡನ ಬೈದು ಕರೆವಳ || ಮಲ್ಲರಂದದಿ ಹೋರು  
 ವವಳ | ಅವಳ | ಹಲ್ಲು ಮುರಿದು ಜಿಹ್ವೆ ಸೀಳಬೇಕವಳ ||೪|| ಎಂದೂ ಈ  
 ಪರಿಯಲ್ಲಿರುವಳ | ಅವಳ | ಅಂದಮಾಡುವದೇಕೆ ಬಿಡಬೇಕಿನ್ನವಳ ||  
 ಒಂದಿಷ್ಟು ಗುಣವಿಲ್ಲದವಳ | ಶ್ರೀಪು | ರಂದರವಿಠಲರಾಯಗಲ್ಲದವಳ ||೫||

### ೬೫ ರಾಗ ಸೌರಾಷ್ಟ್ರ ಅಟಿತಾಳ

ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಲ್ಲ ನಿಶ್ಚಯವೆಚ್ಚರಿಕೆ || ಪ ||  
 ಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕ್ಕೆ ಮೆಚ್ಚು ಕೇಳಿಚ್ಚರಿಕೆ ||ಅ|| ಪೊಡವಿಪ  
 ನೊಲುಮೆಯ ಕಚು ನೆಚ್ಚಿ ಗರ್ವದಿ ನಡೆಯದಿರೆಚ್ಚರಿಕೆ|| ಕೊಡನ ಅಂಧಕ  
 ಪೂತ್ತು ನಡೆವಂತೆ ಅಧಿಕಾರ ಕಡೆಯಲಿ ಎಚ್ಚರಿಕೆ | ಕಡು ಚಳಕನು ತಾನೆ  
 ನುತ್ತು ಪರರ ಅನುಷ್ಠಿಸದಿರೆಚ್ಚರಿಕೆ | ಬಡಬಗ್ಗರ ಬಾಯ ಬಡಿದು ಪಾಪದಿ  
 ಹೆಚ್ಚಿ ಇಡಬೇಡ ಎಚ್ಚರಿಕೆ || ೧ || ದೊರೆ ಎನ್ನ ಬಲವು ಸುಸ್ಥಿರವೆಂದೆಲ್ಲರ  
 ಹಗೆ ತರವಲ್ಲ ಎಚ್ಚರಿಕೆ | ಉರಗನ ಮುತ್ತಿ ಕಟ್ಟಿರುವೆಯು ಕೊರೆದಂತ  
 ತೆರನವ್ವದೆಚ್ಚರಿಕೆ | ಕರವ ಮುಗಿದು ಸಜ್ಜನರಿಗೆ ಶಿರ ಬಾಗಿ ಚರಿಸುತಿರೆಚ್ಚ  
 ರಿಕೆ | ಸಿರಿಸೊಡರಿಗೆ ಗುರುಹಿರಿಯರ ಅನಮಾನ ಬಿರುಗಾಳಿ ಎಚ್ಚರಿಕೆ ||೨||  
 ಲೋಕಾಪವಾದಕೆ ಅಂಜಿ ನಡೆವುದು ವಿವೇಕ ಕೇಳಿಚ್ಚರಿಕೆ | ನಾಕೇಶ  
 ಗಾದರು ಬಿಡದಪರ್ತಿಪ ಪರಾಕು ಕೇಳಿಚ್ಚರಿಕೆ || ಕಾಕು ಜನರ ಚಾಡಿ  
 ನೀ ಕೇಳಿ ಕೋಪೋದ್ರೇಕ ಬೇಡೆಚ್ಚರಿಕೆ | ಭೂಕಾಂತೆ ನಡನಡುಗುವಳು  
 ನಿಷ್ಠುರವಾದ ವಾಕು ಬೇಡೆಚ್ಚರಿಕೆ ||೩|| ನಳಮಾಂಧಾತರೇನಾದರೆಂಬುವ  
 ನೀ ತಿಳಿದು ನೋಡೆಚ್ಚರಿಕೆ | ಅಳವುದು ಕಾಯವು ಉಳವುದೊಂದೇ ಕೀರ್ತಿ  
 ಇಳಿಯೊಳಗೆಚ್ಚರಿಕೆ || ಅಳಲಿಸಿ ಪರರನು ಗಳಿಸಿ ತಂದರ್ಥವು ಉಳಿಯದು

ಎಚ್ಚರಿಕೆ | ಉಳಿದಲ್ಪ ಕಾಲವು ಧರ್ಮದ ಹಾದಿಯ ಹಳಿಯಬೇಡೆಚ್ಚರಿಕೆ  
 || ೪ || ಪರಸತಿ ಧನ ಅಪಹರಿಸಲು ಸಿರಿ ಮೊಗದಿರುವುನಳೆಚ್ಚರಿಕೆ | ನೆರೆ  
 ಛಿದ್ರಕುಂಭದ ನಿರೀನಂತಾಯುಷ್ಯ ಸರಿಯುತಿದೆಚ್ಚರಿಕೆ || ಬರುವ ಹಾನಿ  
 ವೃದ್ಧಿ ತನ್ನ ಕಾಲವ ಮೀರಲರಿಯದು ಎಚ್ಚರಿಕೆ || ವರದ ಪುರಂದರವಿಠ  
 ಲನ ಚರಣವ ಮರೆಯದಿರೆಚ್ಚರಿಕೆ || ೫ ||

### ೬೬ ರಾಗ ಶಂಕರಾಭರಣ ಅಟಿತಾಳ

ಕಂಡೆ ನಾ ಕನಸಿನಲಿ ಗೋವಿಂದನ || ೫ || ಕಂಡೆ ನಾ ಕನಸಿನಲಿ  
 ಕನಕ ರತ್ನದ ಮಣಿಮಯ | ನಂದನ ಕಂದ ಮುಕುಂದನ ಚರಣವ ||೫||  
 ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ | ಬಂದು ಕಾಳಿಂಗನ ಹೆಡೆಯ  
 ನೇರಿ || ಧಿಂ ಧಿಮಿ ಧಿಮಿಕೆಂದು ತಾಳಗತಿಗಲಿಂದಾ | ನಂದದಿ ಕುಣಿವ  
 ಮುಕುಂದನ ಚರಣವ || ೧ || ಉಟ್ಟು ಪೀತಾಂಬರ ಉಡಿಯ ಕಾಂಚಿಯ  
 ದಾಮ | ತೊಟ್ಟು ಮುತ್ತಿನ ಹಾರ ಕಾಸ್ತುಭವು || ಕಟ್ಟಿದ ವೈಜಯಂತೀ  
 ತುಳಸೀ ವನಮಾಲೆ | ಇಟ್ಟು ದ್ವಾದಶನಾಮ ನಿಗಮಗೋಚರನ ||೨|| ಕಿರಿ  
 ಬೆರಳಿನ ಮುದ್ರೆಯುಂಗುರ ಮುಂಗೈಯ | ಕರದಲ್ಲಿ ಕಂಕಣ ನಳಿದೋಳು  
 ಗಳ || ವರ ಚತುರ್ಭುಜ ಶಂಖಚಕ್ರದಿ ಮೆರೆವನ | ನಿರತದಿ ಒಪ್ಪುವ  
 ಕರುಣಾಮೂರುತಿಯ ||೩|| ಬಣ್ಣದ ತುಟಿ ಭಾವ ರಚನೆಯ ಸುಲಿಪಲ್ಲು |  
 ಸಣ್ಣ ನಗೆಯ ನುಡಿ ಸವಿಮಾತಿನ || ಪುಣ್ಯಚರಿತ್ರನ ಪೊಳೆವ ಕಿರಿಟಿವ |  
 ಕಣ್ಣು ಮನ ತಣಿಯಮ ಕಂಸಾರಿ ಕೃಷ್ಣನ || ೪ || ಮಂಗಳ ವರ ತುಂಗ  
 ಭದ್ರದಿ ಮೆರೆವನ | ಅಂಗಜಪಿತ ಶ್ರೀಲಕ್ಷ್ಮೀವತಿಯ || ಶೃಂಗಾರಮೂರುತಿ  
 ಪುರಂದರವಿಠಲನ | ಕಂಗಳಿಂದಲಿ ಕಂಡೆ ಹಿಂಗಿತು ಭವಭಯ ||೫||

### ೬೭ ರಾಗ ಸುರುಟಿ ಆದಿತಾಳ

ನಾಚಿಕೆಗೊಳಬೇಡ | ಮನದಲಿ | ಯೋಚಿಸಿ ಕೆಡಬೇಡ || ೫ || ನೀಚ  
 ವೇನೊ ನಮ್ಮಚ್ಯುತನೋಲಗ | ಮೆಚ್ಚಿ ಕೊಟ್ಟಿದೆ ನಿನಗಿಟ್ಟಿನ ಪದ  
 ಐಯ ||೫|| ಹರಿ ಹರಿ ಎಂದೊದರೊ | ಹತ್ತಿದ | ಪಾಪಗಳಿಗೆ ಭೆದರೊ ||

ನೀರಜಾಕ್ಷ ನಿರ್ಜರಪತಿ ಹರಿಯೆಂದು | ಚೀರಿ ಹಾರಿ ಭೋರಿದುಕಲಿ  
 ಕುಣಿಯೊ ||೧|| ಯಾರ ಗೊಡವೆಯೇನೊ ನರಕದ ದಾರಿ ತಪ್ಪಿ ಪರೇನೊ  
 ಸಾರಿ ನಾರಿಗೆ ಸರ್ವೇಶನ ನಾಮನ | ಬೀರಿ ಬೀರಿ ಕೈಮುಗಿದು  
 ಕೊಂಡಾಡೊ || ೨ || ಭಕ್ತ ಜನರ ಕೂಡೊ | ಭವ ಭಯ | ಬತ್ತಿ ಪೋಗು  
 ನೋಡೋ || ಮುಕ್ತಿ ದಾಯಕ ಶ್ರೀಪುರಂದರವಿಠಲನ | ಭಕ್ತಿಯಿಂದ ನೀ  
 ಪಾಡುತ ಕುಣಿಯೊ || ೩ ||

### ೩೮ ರಾಗ ಭೈರವಿ ರುಂಪೆತಾಳ

ಏಕೆ ಚಿಂತಿಸುತ್ತಿದ್ದಿ ಕೋತಿಮನವೆ || ಪ || ಲೋಕನಾಥನ ನೆನೆದು ಸುಖಿ  
 ಯಾಗು ಮನವೆ || ಅ || ಹುಟ್ಟುವಾಗಾಪತ್ತಿಗಾರು ಚಿಂತಿಸಿದವರು | ಕಟ್ಟ  
 ಕಡೆಯಲಿ ಲಯಕೆ ಯಾರ ಚಿಂತೆ || ನಟ್ಟ ನಡುವಿನ ಬಾಳಗೇಕೆ ಚಿಂತಿಸು  
 ತಿರುವೆ | ಹುಟ್ಟಿದವರಿಗೆ ಮೂರು ಬಟ್ಟಿಲ್ಲವೆ ಮರುಳೆ || ೧ || ನವಿಲಿಂಗ  
 ಚಿತ್ರಪತ್ರವನಾರು ಬರೆದವರು | ಪವಳದಾ ಲತೆಗೆ ಕೆಂಪಿಟ್ಟವನು ಯಾರು ||  
 ಸವಿನಾತಿನರಗಿಣಿಗೆ ಹಸುರು ಬಳಿದವರಾರು | ಅವ ಮಾಡಿದವ ನಮ್ಮ  
 ಮರೆತಿಹನೆ ಮರುಳೆ || ೨ || ಬಸಿರೊಳಗೆ ಶಿಶುವನು ಅದಾರು ಸಲಹಿದವರು |  
 ವಸುಧೆಯನು ಬಸಿರೊಳಿಟ್ಟಿರುವರಾರು || ಹಸಗೆಡದೆ ನಮ್ಮ ಶ್ರೀಪುರಂದರಾ  
 ವಿಠಲನ | ಬಿಸಜಪಾದವ ನಂಬಿ ಸುಖಿಯಾಗು ಮರುಳೆ || ೩ ||

### ೩೯ ರಾಗ ಸುರುಟಿ ಆದಿತಾಳ

ಬಂದಡ್ಡೆಲ್ಲ ಬರಲಿ | ಗೋ | ವಿಂದನ ದಯವೊಂದಿರಲಿ || ಪ || ಇಂದಿರೆ  
 ರಮಣನ ಧ್ಯಾನನ ಮಾಡಲು | ಬಂದ ದುರಿತ ಬಯಲಾದುದಿಲ್ಲವೆ || ಅ ||  
 ಅರಗಿನ ಮನೆಯೊಳಗಂದು | ಪಾಂಡ | ವರನು ಕೊಲಬೇಕೆಂದು | ದುರುಳ  
 ಕೌರವ ಬಂದು | ಅತಿ | ಹರುಷನಲಿರುತಿರಲಂದು || ಹರಿಕೃಪೆಯವರಲ್ಲಿದ್ದ  
 ಕಾರಣ ಬಂದ | ಘೋರ ದುರಿತ ಬಯಲಾದುದಿಲ್ಲವೆ || ೧ || ಆರು ಒಲಿಂ  
 ದಿರಲೆನ್ನ | ಮು | ರಾರಿ ಎನಗೆ ಪ್ರಸನ್ನ | ಹೋರುವ ದುರಿತ ಬನ್ನ | ನಿ |  
 ವಾರಿಪ ಕರುಣಸಂಪನ್ನ || ಶ್ರೀರಮಣನ ಸಿರಿಚರಣಶರಣಿಗೆ | ಕ್ರೂರ

ಯಮನು ಶರಣಾಗತನಲ್ಲವೆ || ೨ || ಸಿಂಗನ ಪೆಗಲೇರಿವಗೆ | ಕರಿ | ಭಂಗ  
ವೇಕೆ ಮತ್ತವಗೆ | ರಂಗನ ಕೃಪೆಯುಳ್ಳವಗೆ | ಭವ | ಭಂಗಗಳೇತಕ್ಕವಗೆ ||  
ನುಂಗಳಮಹಿಮ ಪುರಂದರವಿಠಲ ಶು | ಭಾಂಗನ ದಯವೊಂದಿದ್ದರೆ  
ಸಾಲದೆ || ೩ ||

### ೨೦ ರಾಗ ಧನ್ಯಾಸಿ ಆದಿತಾಳ

ಹರಿನಾಮಕೀರ್ತನೆ ಅನುದಿನ ಮಾಳ್ವಗೆ ನರಕಭಯಗಳುಂಟೆ || ಪ ||  
ನಾಮವೊಂದೆ ಯಮನಾಳ್ಗಳನೊಡೆದು ಅ | ಜಾಮಿಳನಿಗೆ ಸುಕ್ಷೇಮವಿತ್ತ  
ಹರಿ || ಅ || ಕೇಸರಿಗಂಜದ ಮೃಗವುಂಟೆ | ದಿ | ನೇಶನಿಗಂಜದ ತಮವುಂಟೆ ||  
ವಾಸುದೇವ ವೈಕುಂಠ ಜಗನ್ಮಯ | ಕೇಶವ ಕೃಷ್ಣಾ ಎಂದುಚ್ಚರಿಸುತ || ೧ ||  
ಕುಲಿಶಕ್ಕೆದುರಹ ಗಿರಿಯುಂಟೆ | ಬಲು | ಪ್ರಳಯ ಬಂದಾಗ ಜೀವಿಪ  
ರುಂಟೆ || ಜಲಜನಾಭ ಗೋವಿಂದ ಜನಾರ್ದನ | ಕಲುಷಹರಣ ಕರಿರಾಜ  
ವರದನೆಂದು || ೨ || ಗರುಡನಿಗಂಜದ ಫಣಿಯುಂಟೆ | ದ | ಳ್ಳುರಿಯಲಿ  
ಬೇಯದ ತೃಣವುಂಟೆ || ನರಹರಿ ನಾರಾಯಣ ದಾಮೋದರ | ಪುರಂದರ  
ವಿಠಲನೆಂದುಚ್ಚರಿಸುತ || ೩ ||

### ೨೧ ರಾಗ ಕಲ್ಯಾಣಿ ಅಟಿತಾಳ

ದಾರಿ ಯಾವುದಯ್ಯ | ವೈಕುಂಠಕ್ಕೆ | ಹಾದಿ ತೋರಿಸಯ್ಯ || ಪ ||  
ದಾರಿ ಯಾವುದಯ್ಯ | ದಾರಿ ತೋರಿಸಯ್ಯ ಆ | ಧಾರಮೂರುತಿ ನಿನ್ನ  
ಪಾದ ಸೇರುವುದಕ್ಕೆ || ಅ || ಬಲು ಭವದನುಭವದಿ | ಕತ್ತಲೆಯೊಳು | ಬಲು  
ಅಂಜುತೆ ನಡುಗಿ || ಬಳಲುತ ತಿರುಗಿದೆ ಹಾದಿಯ ಕಾಣದೆ | ಹೊಳೆವಂಥ  
ದಾರಿಯ ತೋರೊ ನಾರಾಯಣ || ೧ || ಪಾಪ ಪೂರ್ವದಲ್ಲಿ | ಮಾಡಿದು  
ದಕೆ | ಲೇಪವಾಗಿದೆ ಕರ್ಮ || ಈ ಪರಿಯಿಂದಲಿ ನಿನ್ನ ನೆನಸಿಕೊಂಬೆ |  
ಶ್ರೀಪತಿ ಸಲಹೆನ್ನ ಭೂಪ ನಾರಾಯಣ || ೨ || ಇನ್ನು ನಾ ಜನಿಸಲಾರೆ |  
ಭೂಮಿಯಮೇಲೆ | ನಿನ್ನ ದಾಸನಾದೆನೊ || ಪನ್ನ ಗಶಯನ ಶ್ರೀಪುರಂದರ  
ವಿಠಲ | ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ || ೩ ||

೭೨ ರಾಗ ಸಾವೇರಿ ಅಟಿತಾಳ

ನಾರಾಯಣ ನಿನ್ನ ನಾಮದ ಸ್ಮರಣೆಯ | ಸಾರಾಮೃತವೆನ್ನ ಬಾಯಿಗೆ  
 ಬರಲಿ || ಬಾ ರಂಗ || ಪ || ಆಡುವಾಗ ನಲಿದಾಡುವಾಗಲಿ | ನೋಡುತ  
 ನಿಂದು ಮಾತಾಡುವಾಗ || ಕೇಡುತನದಿಂದ ಕೂಡಿ ಈ ಭವದೊಳು |  
 ಮಾಡಿದ ವಾಪವು ಓಡಿ ಹೋಗುವ ಹಾಗೆ || ೧ || ಉರಿ ಬಂದಾಗಲಿ ಭಳಿ  
 ಬಂದಾಗಲಿ | ಗಡಗಡ ನಡುಗುತ್ತಿರುವಾಗಲಿ || ಹರಿ ನಾರಾಯಣ ದುರಿತ  
 ನಿವಾರಣ | ಇರುಳು ಹಗಲು ನಿನ್ನ ಸ್ಮರಣೆ ಮಾಡುವಂತೆ || ೨ || ಕಷ್ಟವಾ  
 ಗಿರಲಿ ಉತ್ಕಷ್ಟವಾಗಿರಲಿ | ಇಷ್ಟಾರ್ಥಗಳೆಲ್ಲ ಕೂಡಿರಲಿ || ಕೃಷ್ಣ ಕೃಷ್ಣ  
 ಯೆಂಬಭೀಷ್ಟದ ನಾಮದ | ಅಷ್ಟಾಕ್ಷರಿ ಮಂತ್ರ ಜಪಿಸುವ ಹಾಗೆ || ೩ ||  
 ಕನಸಿನೊಳಾಗಲಿ ಮನಸಿನೊಳಾಗಲಿ | ಮನಸು ಕೆಟ್ಟಿರಲಿ ಮುನಿದಿರಲಿ ||  
 ಜನಕಜಾಪತಿ ನಿನ್ನ ನಾಮದ ಸ್ಮರಣೆಯು | ಮನಸಿನೊಳಗೆ ಒಮ್ಮೆ ನೆನ  
 ಸುವ ಹಾಗೆ || ೪ || ಸಂತತ ನಿನ್ನಯ ಸಾಸಿರನಾಮವೆನ್ನ | ಅಂತರಂಗ  
 ದೊಳಗಿರುತಲಿ || ಸಂತತ ವರದ ಶ್ರೀಪುರಂದರವಿಠಲ ಎ | ನ್ನಂತ್ಯಕಾಲ  
 ದೊಳೊಮ್ಮೆ ನೆನಸುವ ಹಾಗೆ || ೫ ||

೭೩ ರಾಗ ಆನಂದಭೈರವಿ ಆದಿತಾಳ

ಎಂಥ ಪಾಪಿದೃಷ್ಟಿ ತಾಗಿತು | ಗೋಪಾಲಕೃಷ್ಣಗೆ | ಕೆಟ್ಟ ಪಾಪಿದೃಷ್ಟಿ  
 ತಾಗಿತು || ಪ || ಶಿಶು ಹಸಿದನೆಂದು ಗೋಪಿ | ಮೊಸರು ಕುಡಿಸುತ್ತಿರಲು  
 ನೋಡಿ || ಹಸಿದ ಬಾಲರ ದೃಷ್ಟಿ ತಾಗಿ | ಮೊಸರು ಕುಡಿಯಲೊಲ್ಲನೆ || ೧ ||  
 ಕೃಷ್ಣ ಹಸಿದನೆಂದು ಗೋಪಿ | ಬಟ್ಟಲೊಳಗೆ ಕ್ಷೀರ ಕೊಡಲು || ಕೆಟ್ಟ  
 ಬಾಲರ ದೃಷ್ಟಿ ತಾಗಿ | ಕೊಟ್ಟ ಹಾಲು ಮುಟ್ಟಿನೆ || ೨ || ಚಿಣ್ಣು ಹಸಿದ  
 ನೆಂದು ಗೋಪಿ | ಬೆಣ್ಣೆ ಕೈಯಲಿ ಕೊಡಲು ನೋಡಿ || ಸಣ್ಣ ಬಾಲರ  
 ದೃಷ್ಟಿ ತಾಗಿ | ಬೆಣ್ಣೆ ವಿಷಮವಾಯಿತೆ || ೩ || ಅಂಗಿ ಹಾಕಿ ಉಂಗುರವಿಟ್ಟು |  
 ಕಂಗಳಿಗೆ ಕಪ್ಪನಿಟ್ಟು || ಅಂಗಳದೊಳು ಆಡೊ ಕೃಷ್ಣಗೆ | ಹೆಂಗಳಾ ದೃಷ್ಟಿ  
 ಯಿದೇನೋ || ೪ || ಶಲ್ಲಿ ಉಡಿಸಿ ಮುಲ್ಲಿ ಮುಡಿಸಿ | ಜಿಲ್ಲ ಫಣೆಗೆ ತಿಲಕನಿಟ್ಟು ||  
 ವಲ್ಲಭ ಪುರಂದರವಿಠಲನ | ಫುಲ್ಲನೇತ್ರೇರು ನೋಡಿದರೇನೋ || ೫ ||

**೭೪ ರಾಗ ಕಲ್ಯಾಣಿ ಅಟಿತಾಳ**

ಅಂಜಿಕಿನ್ನಾಶ್ರಿತಕಯ್ಯ | ಸಜ್ಜನರಿಗೆ ! ಅಂಜಿಕಿನ್ನಾಶ್ರಿತಕಯ್ಯ || ಪ ||  
 ಸಂಜೀವರಾಯರ ಸ್ಮರಣೆ ಮಾಡಿದಮೇಲೆ || ಅ || ಕನಸಿಲಿ ಮನಸಿಲಿ ಕಳ  
 ವಳವಾದರೆ || ಹನುಮನ ನೆನೆದರೆ ಹಾರಿ ಹೋಗದೆ ವಾಪ ||೧|| ರೋಮು  
 ರೋಮುಕೆ ಕೋಟಿ ಲಿಂಗವುದುರಿಸಿದ|| ಭೀಮನ ನೆನೆದರೆ ಬಿಟ್ಟು ಹೋಗದೆ  
 ಪಾಪ || ೨ || ಪುರಂದರ ವಿಠಲನ ಪೂಜೆಯ ಮಾಡುವ || ಗುರು ಮಧ್ವ  
 ರಾಯರ ಸ್ಮರಣೆ ಮಾಡಿದವ ಮೇಲೆ || ೩ ||

**೭೫ ರಾಗ ಕಾಂಭೋಜಿ ತ್ರಿಪುಟಿತಾಳ**

ಕೃಷ್ಣಮೂರ್ತಿ ಕಣ್ಣು ಮುಂದೆ ನಿಂತಿದಂತಿದೆ || ಪ || ಕಷ್ಟಗಳೆಲ್ಲವ ಪರಿ  
 ಹರಿಸಿ ಮನಾ ದಿಷ್ಟಾಧ್ಯಗಳನೆಲ್ಲ ಕೊಟ್ಟು ರಕ್ಷಿಸುವಂಥ ||ಅ|| ಮಸ್ತಕದಲಿ  
 ಮಾಣಿಕದ ಕಿರೀಟ | ಕಸ್ತುರಿತಿಲಕದಿಂದೆಸೆವ ಲಲಾಟ || ಶಿಸ್ತಿನಿ ಕೊಳಲ  
 ನೂದುವ ಓರೆನೋಟ | ಕೌಸ್ತುಭ ಎಡಬಲದಲಿ ಓಲಾಟ ||೧|| ಮಘಮುಖಿ  
 ಸುವ ಸೊಬಗಿನ ಸುಳಿಗುರುಳು! ಚಿಗುರು ತುಳಸಿ ನನಮಾಲೆಯ ಕೊರಳು||  
 ಬಗೆಬಗೆ ಹೊನ್ನಂಗುರನಿಟ್ಟು ಬೆರಳು | ಸೊಗಸಿನ ನಾಭಿಯ ತಾವರೆ  
 ಯರಳು ||೨|| ಉಡಿದಾರ ಒಡ್ಡಾಣ ನಿಖಿಲಾಭರಣ ಉಡುಗೆ ಪೀತಾಂಬರ  
 ರವಿಶತಕಿರಣ || ಕಡಗ ನೂಪುರ ಗೆಜ್ಜೆಗಳನಿಟ್ಟು ಚರಣ | ಒಡೆಯ  
 ಶ್ರೀಪುರಂದರ ವಿಠಲನ ಕರುಣ || ೩ ||

**೭೬ ರಾಗ ಕೇದಾರಗೌಳ ತ್ರಿಪುಟಿತಾಳ**

ನಿನಗಾರು ಸರಿಯಿಲ್ಲ! ಎನಗನ್ಯ ಗತಿಯಿಲ್ಲ! ನಿನಗೂ ಎನಗೂ ನ್ಯಾಯ  
 ಹೇಳುವರಲ್ಲೋ || ಪ || ಒಂದೇ ಗುಡಿನೊಳಿದ್ದು ಒಂದು ಕ್ಷಣವಗಲದೆ |  
 ಎಂದೆಂದು ನಿನ್ನನು ಪೊಂದಿರುವೆ || ಬಂಧ ವಿಷಯಗಳಿಗೆನ್ನನೊಪ್ಪಿಸು  
 ವುದು! ಇಂದು ನಿನಗೆ ಇದು ಉಚಿತವಲ್ಲವೊ ದೇವ ||೧|| ಪರಸತಿಗಳುಕಲು  
 ಪರಮ ಪಾಪಿಷ್ಠನೆಂದು | ಪರಿಪರಿ ನರಕಕ್ಕೆ ಸೇರಿಸುವೆ || ಪರಸತಿಯ  
 ರೊಲುಮೆ ನಿನಗೆ ಒಪ್ಪಿತೊ ದೇವ | ದೊರೆತನಕಂಜಿ ನಾ ಶರಣೆಂಬೆನಲ್ಲದೆ

||೨|| ನಿನ್ನ ಧ್ಯಾನವನು ನಾ ನಿನ್ನ ಪ್ರೇರಣೆಯಿಂದ | ಅನ್ನಂತ ಕರ್ಮವ  
ನಾ ಮಾಡಿದೆ || ಇನ್ನಾದರು ಎನ್ನ ದಯದಿಂದ ನೋಡಯ್ಯೆ | ಪನ್ನಗಶಯ  
ನನೆ ಪುರಂದರ ವಿಠಲ || ೩ ||

### ೨೨ ರಾಗ ಮಾರವಿ ಏಕತಾಳ

ದಾಸರ ನಿಂದಿಸಬೇಡ ಮನುಜ | ಹರಿ | ದಾಸರ ನಿಂದಿಸಬೇಡ || ಪ ||  
ರಾಮರ ನಿಂದಿಸಿ ರಾವಣ ಕೆಟ್ಟ | ವಿಭೀಷಣಗಾಯಿತು ಪಟ್ಟ || ಭೂಮಿಯ  
ಲೋಭದಿ ಕಾರವ ಕೆಟ್ಟ | ಧರ್ಮಗೆ ರಾಜ್ಯವ ಬಿಟ್ಟ || ೧ || ಉಡಿಯಲ್ಲಿ  
ಕೆಂಡವ ಕಟ್ಟಿಕೊಂಡರೆ | ಸುಡದಲೆ ಬಿಡುವುದೇನಣ್ಣ || ವೊಡವಿಯ ಜನ  
ರಿಗೆ ಬಡತನ ಬಂದರೆ | ಬಿರುನುಡಿ ಆಡದಿರಣ್ಣ || ೨ || ದೇವಕಿ ಸೆರೆಯನು  
ಬಿಡಿಸಿದ ದಾಸರು | ನರರೇನೈ ಈ ಜಗದೊಳು || ಭಾವಜನಯ್ಯನ ಭಕು  
ತರ ಸೇವಿಸೆ | ಪಾವನ ಮಾಡುವ ಪುರಂದರವಿಠಲ || ೩ ||

### ೨೪ ರಾಗ ಕಾಂಭೋಜಿ ರೂಪತಾಳ

ಹೂವ ತರುವರ ಮನೆಗೆ ಹುಲ್ಲ ತರುವ || ಪ || ಅವ್ಯ ಲಕುಮೀರಮಣ  
ಇವಗಿಲ್ಲ ಗರುವ || ೧ || ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ |  
ಇಂದಿರಾರಮಣಗರ್ಪಿತವೆನ್ನಲು || ಒಂದೆ ಮನದಲಿ ಸಿಂಧುಶಯನ  
ಮುಕುಂದ ಎನೆ ಎಂದೆಂದು ವಾಸಿಪನಾ ಮಂದಿರವೊಳಗೆ || ೧ || ಸರಿಪರಿಯ  
ಪುಷ್ಪಗಳ ಪರಮಾತ್ಮಗರ್ಪಿಸಿ | ಪರಿಪೂರ್ಣನೆಂದು ಪೂಜೆಯನು ಮಾಡೆ ||  
ಪರಮ ಆಸಕ್ತಿಯಲಿ ಸೇವೆಯನು ಮಾಡಿದರೆ | ಸರಿಭಾಗ ಕೊಡುವ ತನ್ನರ  
ಮನೆಯೊಳಗೆ || ೨ || ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು |  
ಪುಂಡರೀಕಾಕ್ಷ ಹುಲ್ಲನು ತಿನಿಸಿದ || ಅಂಡಜವಾಹನ ಶ್ರೀ ಪುರಂದರವಿಠ  
ಲನು | ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು || ೩ ||

### ೨೯ ರಾಗ ಮಧ್ಯಮಾವತಿ ಅದಿತಾಳ

ದಯಮಾಡೊ ದಯಮಾಡೊ | ರಂಗ | ದಯಮಾಡೊ ನಿನ್ನ ದಾಸ  
ನಾನೆಂದು || ಸ || ಹಲವು ಕಾಲದಿಂ ನಿನ್ನ ಹಂಬಲ ಎನೆಗೆ || ಒಲಿದು

ಪಾಲಿಸಬೇಕು ವಾರಿಜನಾಭ || ದಯ || ೧ || ಇಹಪರಗತಿ ನೀನೆ ಇಂದಿರಾ  
ರಮಣ || ಸಹಾಯ ನಿನ್ನದೆ ಸರ್ವದಾ ತೋರಿ ಕರುಣ || ದಯ || ೨ ||  
ಕರಿರಾಜವರದನೆ ಕಾಮಿತಫಲದ || ಪುರಂದರವಿಠಲನೆ ಹರಿಸಾರ್ವಭೌಮ ||  
ದಯ || ೩ ||

### ೮೦ ರಾಗ ಮುಖಾರಿ ಅಟಿತಾಳ

ಋಣವೆಂಬ ಸೂತಕವು ಬಹು ಬಾಧೆಪಡಿಸುತಿದೆ || ಪ || ಗುಣನಿಧಿಯೆ  
ನೀನೆನ್ನ ಋಣವ ಪರಿಹರಿಸೋ || ಅ || ಕೊಟ್ಟವರು ಬಂದೆನ್ನ ನಿಷ್ಕರಂಗಳ  
ನಾಡಿ | ಕೆಟ್ಟ ಬೈಗಳ ಬೈದು ಮನದಣಿಯಲು || ದಿಟ್ಟತನವನು ಬಿಟ್ಟು  
ಕಳೆಗುಂದಿದೆಯ್ಯು | ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೋ  
|| ೧ || ಅವನ ಒಡವೆನು ತಂದು ದಾನಧರ್ಮವ ಮಾಡಿ | ಅವನಿಗಲ್ಲದೆ  
ಪುಣ್ಯ ಇವಗ್ಯಾವುದು || ಅವನ ಒಡವೆಗಳಿಂದ ತೀರ್ಥಯಾತ್ರೆಯ ಮಾಳ್ವೆ |  
ಇವನ ಜೀವನ ಬಾಡಿಗತ್ತಿನಂದದಲಿ || ೨ || ಆಳಿದೊಡೆಯನ ಮಾತು ಕೇಳಿ  
ನಡೆಯಲು ಬಹುದು | ಊಳಿಗವ ಮಾಡಿ ಮನದಣಿಯ ಬಹುದು || ಕಾಳ  
ಗದಿ ಪೊಕ್ಕು ಕಡಿದಾಡಿ ಜಯಿಸಲು ಬಹುದು | ಪೇಳಲಳವಲ್ಲ ಋಣವನ  
ಗೊಂದು ಸೊಲ್ಲ || ೩ || ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರ | ಮೃತ್ಯು  
ಸೂತಕವು ಹನ್ನೊಂದು ದಿನಕೆ || ಮತ್ತೆ ಋಣಸೂತಕವು ಜನ್ಮಜನ್ಮಾಂತ  
ರಕೆ | ಎತ್ತ ಹೋದರು ಬಿಡದೆ ಬೆನ್ನತ್ತಿ ಬಹುದು || ೪ || ಬಂಧುಬಳಗದ  
ಮುಂದೆ ಬಹುಮಾನವು ಹೋಗಿ | ಅಂದವಳಿದೆನೊ ಈ ವಿಧ ಋಣದೊಳು ||  
ಇಂದಿರಾರಮಣ ಶ್ರೀಪುರಂದರವಿಠಲನೆ | ಇಂದೆನ್ನ ಋಣವ ಪರಿಹರಿ  
ಸಯ್ಯ ದೊರೆಯೆ || ೫ ||

### ೮೧ ರಾಗ ಆನಂದಭೈರವಿ ಅಟಿತಾಳ

ನಿನೇ ದಯಾಳೋ ನಿರ್ಮಲಚಿತ್ತ ಗೋವಿಂದ | ನಿಗಮಗೋಚರ  
ಮುಕುಂದ || ಪ || ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು | ಮಾನದಿಂದಲಿ  
ಕಾಯ್ತು ದೊರೆಗಳ ನಾ ಕಾಣೆ || ಅ || ನಾನವಾಂತಕ ದೀನಜನಮಂದಾರನೆ |

ಧ್ಯಾನಿಪರ ಮನಸಂಚಾರನೆ || ಮೌನವಾದೆನು ನಿನ್ನ ಧ್ಯಾನಾನಂದದಿ  
 ಈಗ | ಸಾನುರಾಗದಿ ಕಾಯೊ ಸನಕಾದಿವಂಶ್ಯ ||೧|| ಬಗೆಬಗೆಯಲಿ ನಿನ್ನ  
 ನುತಿಪೆನೊ ನಗಧರ | ಖಗಪತಿವಾಹನನೆ || ಮಗುವಿನ ಮಾತೆಂದು ನಗುತ  
 ಕೇಳಿ ನೀನು | ಬೇಗದಿಂದಲಿ ಕಾಯೊ ಸಾಗರಶಯನನೆ ||೨|| ಮಂದರಧರ  
 ಅರವಿಂದಲೋಚನ ನಿನ್ನ | ಕಂದನೆಂದೆಣಿಸೊ ಎನ್ನ || ಸಂದೇಹವೇಕಿನ್ನು  
 ಸ್ವಾಮಿ ಮುಕುಂದನೆ | ಬಂದೆನ್ನ ಕಾಯೊ ಶ್ರೀಪುರಂದರವಿಠಲನೆ ||೩||

### ೮೨ ರಾಗ ಮುಖಾರಿ ರ್ಕುಂಸೆತಾಳ

ಹೊಲೆಯ ಹೊರಗಿಹನೆ ಊರೊಳಗಿಲ್ಲವೆ | ಶ್ರೀಹರಿಯ ಸ್ಮರಣೆಯನು  
 ಬಲ್ಲವರು ಹೇಳಿ ||೪|| ಶೀಲವನು ಕೈಗೊಂಡು ನಡೆಸದಾತನೆ ಹೊಲೆಯ |  
 ಪೇಳದ ಹರಿಕಥೆಯ ಕೇಳದವ ಹೊಲೆಯ || ಆಳಾಗಿ ಅರಸಂಗೆ ಕೇಡು  
 ಬಗೆವವ ಹೊಲೆಯ | ಸೂಳೆಯನು ಕಾಮಿಸುವ ಶುದ್ಧ ಹೊಲೆಯ || ೫ ||  
 ಕೊಂಡ ಸಾಲಗಳನ್ನು ತಿದ್ದದಾತನೆ ಹೊಲೆಯ | ಲಂಡತನದಲಿ ನಡೆವ ಭಂಡ  
 ಹೊಲೆಯ || ಉಂಡ ಮನೆಗೆರಡನ್ನು ಬಗೆವಾತನೇ ಹೊಲೆಯ | ಹೆಂಡ  
 ತಿಯ ಇಚ್ಛೆಯವ ಹೇಡಿ ಹೊಲೆಯ ||೬|| ಇದ್ದಾಗ ದಾನಧರ್ಮವ ಮಾಡ  
 ದವ ಹೊಲೆಯ | ಮದ್ದಿಕ್ಕಿ ಕೊಲ್ಲುವವ ಮಾರಿ ಹೊಲೆಯ || ಬದ್ಧವಾದ  
 ನಯ ನುಡಿಯು ಇಲ್ಲದಾತನೆ ಹೊಲೆಯ | ಶುದ್ಧ ತಾನೆಂಬಾತ ಶುಂಠ  
 ಹೊಲೆಯ || ೭ || ಆಸೆ ಮಾತನು ಕೊಟ್ಟು ಭಾಷೆ ತಪ್ಪುವ ಹೊಲೆಯ |  
 ಲೇಸು ಉಪಕಾರಗಳ ಮಾಡದವ ಹೊಲೆಯ || ಮೋಸದಲಿ ಜೀವನವ  
 ಮುನಿದು ಕೆಡಿಸುವ ಹೊಲೆಯ | ಹುಸಿಯ ಬೊಗಳುವನೊಬ್ಬ ಹುಚ್ಚ  
 ಹೊಲೆಯ || ೮ || ಅರಿತು ಆಚಾರವನು ನಡೆಸದಾತನೆ ಹೊಲೆಯ | ಪರ  
 ಸತಿಗೆ ಅಳುಕದವ ಪಾಪಿ ಹೊಲೆಯ || ಗುರುಹಿರಿಯರನು ನಮಿಸದಾತನೆ  
 ಹೊಲೆಯ | ಪುರಂದರವಿಠಲನ ನೆನೆಯುವವ ಹೊಲೆಯ ||೯||

### ೮೩ ರಾಗ ಬೇಹಾಗ್ ರ್ಕುಂಸೆತಾಳ

ಆರೇನು ಮಾಡುವರು ತಾ ಪಾಪಿಯಾದರೆ || ಊರೆಲ್ಲ ನೆಂಟರು ಉಣ  
 ಬಿಡಿಸುವರೆ ಕಾಣೆ || ೧ || ಭಾಯಾರಿ ಹೋದರೆ ಬಾನಿ ಜಲ ಬತ್ತಿತು |

ತಾಯಿ ಸೋದರರೆಂದು ಹಾರೈಸಿದರೆ, ಆಂಠಾಸದಿಂದಲಿ ಕಣ್ಣಿಗೆ ತೋರದೆ  
ಮಾಯದಿಂದಲಿ ದೂರ ನಡೆಯುವರು ಜಗದಿ || ೧ || ಹಸಿದು ನೆಂಟರ  
ಮನೆಗೆ ಉಣಲಿಕ್ಕೆ ಪ್ರೋದರೆ, ಹಸಿವರಿತು ಬಡಿಸುವವರ ಕಾಣೆ || ರಸದಾಳಿ  
ಕಬ್ಬು ಮೆಲಲೆಂದು ಹೋದರೆ | ವಿಷವಾಗಿ ತೋರುತ್ತಿದೆ ಪ್ರಾರಬ್ಧಬಲ  
ದಿಂದ || ೨ || ಗಿಡದ ನೆರಳು ಎಂದು ಅಡಿಗೆ ಹೋದರೆ ಮರವು | ಘಡಘಡನೆ  
ಉರುಳಿ ಕೆಂಡಗಳುಗುಳ್ಳುದು | ಮಡದಿ ಮಕ್ಕಳು ಎನ್ನ ರಕ್ಷಿಸರು ಎಂದರೆ |  
ಹಿಡಿದು ಬಂಧಿಪರು ತನ್ನೊಡಲ ಗತಿಯೇನೆಂದು || ೩ || ಕಷ್ಟಪಡಲಾರೆ  
ನಾ ಕಾನನದೊಳಿರಲಾರೆ | ನಿಷ್ಕರವು ಬಂದ ಕಡೆ ನಿಲಲಾರೆನೊ || ಕಷ್ಟ  
ಪಡು ಮಗನೆಂದು ಎನ್ನ ಜನನಿಯು ಹೆತ್ತು | ನಿಷ್ಕರದಿಂದಲಿ ಎರೆದಳೋ  
ಎನೋ || ೪ || ಮನಕೆ ಬಾರದ ಹೆಣ್ಣು ಮನೆಗೆ ಹಬ್ಬಿದ ಬಳ್ಳಿ | ಗುಣವಿಲ್ಲದ  
ಮನುಜ ಸಂಗ ಸಮವೋ || ಹಣೆಯ ಬರಹದ ವಶದಿ ದಣಿಯುತ್ತಿದ್ದರು  
ಮುಂದೆ | ಬಿಡುಗು ಭವ ಬಿಡಿಸೆ ಪುರಂದರವಿಠಲನೆನ್ನಿರೋ || ೫ ||

### ೪೪ ರಾಗ ರಾಗ ಸಾವೇರಿ ತ್ರಿಪುಟಿತಾಳ

ನಾ ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವುದೇನೊ ದೇವ ||  
|| ೫ || ಸಾಮಾನ್ಯವಲ್ಲವಿದು ಬ್ರಹ್ಮ ಬರೆದ ಬರೆಹ | ನೇಮದಿಂದಲಿ ಎನ್ನ  
ಘನೆಯಲ್ಲಿ ಬರೆದುದಕೆ || ೬ || ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ ಪರ | ಸತಿ  
ಯರ ಸಂಗಗಳ ಬಿಟ್ಟವನಲ್ಲ || ಮತೀನ ನಾನಾಗಿ ಮರುಳಾಗಿದ್ದೆನೊ  
ದೇವ | ಗತಿ ಯಾವುದಿನ್ನು ಗರುಡಗಮನ ಕೃಷ್ಣ || ೧ || ಅನ್ನಪಾನಗಳಿಗೆ  
ಅಗ್ರಗಣ್ಯನಾಗಿ | ಸ್ನಾನ ಜಪ ಸಂಧ್ಯಾನ ತಪವ ನೀಗಿ || ದಾನವಾಂತಕ  
ನಿನ್ನ ಧ್ಯಾನನ ಮಾಡದೆ | ಶ್ವಾನಂತೆ ಮನೆಮನೆ ತಿರುಗುತಲಿದೆ || ೨ ||  
ಇನ್ನಾದರೂ ನಿನ್ನ ದಾಸರ ಸಂಗವಿತ್ತು | ಮನ್ನಿಸಿ ಸಲಹಯ್ಯ ಮನ್ಮಥ  
ಜನಕ || ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ | ಪನ್ನಗಶಯನ ಶ್ರೀಪುರಂ  
ದರವಿಠಲ || ೩ ||

### ೪೫ ನಾದನಾಮುಕ್ತಿಯೆ ಅಟಿತಾಳ

ದಾಸನ ಮಾಡಿಕೋ ಎನ್ನ | ಸ್ವಾಮಿ | ಸಾಸಿರನಾಮದ ವೇಂಕಟ  
ರಮಣ || ೪ || ದುರುಬುದ್ಧಿಗಳನೆಲ್ಲ ಬಿಡಸೊ | ನಿನ್ನ | ಕರುಣಕವಚವೆನ್ನ

ಹರಣಕ್ಕೆ ತೊಡಿಸೋ || ಚರಣಸೇವೆ ಎನಗೆ ಕೊಡಿಸೋ | ಅಭಯ | ಕರ  
ಪುಷ್ಪವನೇನ್ನ ಶಿರದಲ್ಲಿ ಮುಡಿಸೋ || ೧ || ದೃಢಭಕ್ತಿ ನಿನ್ನಲ್ಲಿ ಬೇಡಿ | ನಾ |  
ನಡಿಗಿರಗುವೆನಯ್ಯ ಅನುದಿನ ಪಾಡಿ || ಕಡೆಗಣ್ಣಿಲೇಕೆನ್ನ ನೋಡಿ |  
ಬಿಡುವೆ ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ || ೨ || ಮರೆಹೊಕ್ಕವರ  
ಕವ ಬಿರುಮ | ಎನ್ನ | ಮರೆಯದೆ ರಕ್ಷಣೆಮಾಡಯ್ಯ ವೊರೆದು || ದುರಿತ  
ಗಳೆಲ್ಲವ ತರಿದು | ಸಿರಿ | ಪುರಂದರವಿಠಲ ಎನ್ನನು ವೊರೆದು || ೩ ||

### ೮೬ ರಾಗ ಮುಖಾರಿ ರುಂಪಿತಾಳ

ಪಾಪಿ ಬಲ್ಲನೆ ಪರರ ಸುಖದುಃಖವ | ಕೋಪಿ ಬಲ್ಲನೆ ಶಾಂತ ಸುಗುಣದ  
ಘನವ || ಪ || ಕತ್ತೆ ಬಲ್ಲದೆ ಹೊತ್ತ ಕತ್ತರಿಯ ಪರಿಮಳವ | ಮೃತ್ಯು  
ಬಲ್ಲಳೆ ವೇಳೆ ಹೊತ್ತೆಂಬುದ || ತೊತ್ತು ಬಲ್ಲಳೆ ಮಾನಾಪಮಾನವೆಂಬು  
ದನು | ಮತ್ತೆ ಬಲ್ಲದೆ ಬೆಕ್ಕು ಹರಿಯ ಮೀಸಲವ || ೧ || ಹೇನು ಬಲ್ಲದೆ  
ಮುಡಿದ ಹೂವಿನ ಪರಿಮಳವ | ಶ್ವಾನ ಬಲ್ಲದೆ ರಾಗಭೇದಗಳ || ಮೀನು  
ಬಲ್ಲದೆ ನೀರು ಸೌಳು ಸ್ವಾದೆಂಬುದನು | ಹೀನ ಬಲ್ಲನೆ ಸುಗುಣ ದುರ್ಗುಣ  
ವನು || ೨ || ಬಾಳೆ ಬಲ್ಲದೆ ಮರಳಿ ಫಲವಾಗೊ ಸುದ್ದಿಯನು | ಸೂಳೆ  
ಬಲ್ಲಳೆ ಗೆಳೆಯಗಿಹ ಬಡತನ || ಕೇಳಬಲ್ಲನೆ ಕಿವುಡನೇಕಾಂತ ಮಾತುಗಳ |  
ಹೇಳ ಬಲ್ಲನೆ ಮೂಕ ಕನಸ ಕಂಡುದನು || ೩ || ಕಾಗೆ ಬಲ್ಲದೆ ಒಳ್ಳೆ ಕೋಗಿ  
ಲಿಯ ಸ್ವರವನ್ನು | ಗೂಗೆ ಬಲ್ಲದೆ ಹಗಲ ಹರಿದಾಟವ || ಜೋಗಿ ಬಲ್ಲನೆ  
ಮನೆಯೊಳಿಲ್ಲ ಉಂಟೆಂಬುದನು | ರೋಗಿ ಬಲ್ಲನೆ ಮೃಷ್ಟಾನ್ನದ ರುಚಿಯ  
|| ೪ || ಹೇಡಿ ಬಲ್ಲನೆ ರಣದ ಸಾಹಸದ ಶೌರ್ಯವನು | ಕೋಡಗವು  
ಬಲ್ಲದೆ ರತ್ನದ ಬೆಲೆಯ || ಬೇಡಿದುದ ಕೊಡಲು ಪುರಂದರವಿಠಲನಲ್ಲದೆ |  
ನಾಡ ದೈವಗಳೇನು ಕೊಡಬಲ್ಲವೋ || ೫ ||

### ೮೭ ರಾಗ ತೋಡಿ ಅಟಿತಾಳ

ಏನು ಧನ್ಯಳೋ | ಲಕುಮಿ ಎಂಥ ಮಾನ್ಯಳೋ || ಸಾನುರಾಗದಿಂದ  
ಹರಿಯ | ತಾನೆ ಸೇವೆ ಮಾಡುತ್ತಿಹಳು || ಪ || ಕೋಟಿ ಕೋಟಿ ಭೃತ್ಯ

ರಿರಲು | ಹಾಟಿಕಾಂಬರನ ಸೇವೆ || ಸಾಟಿಯಿಲ್ಲದೆ ಮಾಡಿ ಪೂರ್ಣ |  
 ನೋಟದಿಂದ ಸುಖಿಸುತಿಹಳು ||೧|| ಭತ್ತ ಚಾಮರ ವ್ಯಜನ ಪರಿಯಂಕ |  
 ಪಾತ್ರ ರೂಪದಲ್ಲಿ ನಿಂತು || ಚಿತ್ರಚರಿತನಾದ ಹರಿಯ | ನಿತ್ಯ ಸೇವೆ  
 ಮಾಡುತಿಹಳು ||೨|| ಸರ್ವತ್ರದಿ ವ್ಯಾಪ್ತನಾದ | ಸರ್ವದೋಷರಹಿತನಾದ||  
 ಸರ್ವವಂದ್ಯನಾದ ಪುರಂದರ | ವಿಠಲನ್ನ ಸೇವಿಸುವಳು || ೩ ||

### ೮೮ ರಾಗ ಧನ್ಯಾಸಿ ಆದಿತಾಳ

ಹರಿ ಕೃಪೆಯಲಿ ತಾನೊಲಿದದ್ದಾದರೆ | ಉರುತರ ಮೋಕ್ಷವೆ ಸಾಕ್ಷಿ ||  
 ||೫|| ಹರಿಶರಣರ ಸೇವಿಸುವ ನರರಿಗೆ | ಧರೆಯ ಸೌಖ್ಯವೆ ಸಾಕ್ಷಿ || ೨ ||  
 ಮಡದಿ ಮಕ್ಕಳ ಸಾಕದೆ ಬಿಡುವಗೆ | ಕಡು ದಾರಿದ್ರ್ಯವೆ ಸಾಕ್ಷಿ | ಕಡು  
 ಬಡವಗೆ ಧರ್ಮವ ಕೊಡದಿರೆ ಬಾಯಿ | ಬಿಡುವುದೆ ಪರರಿಗೆ ಸಾಕ್ಷಿ ||೧||  
 ಅನ್ನದಾನವ ಮಾಡಿದವಗೆ ದಿವ್ಯ | ಅನ್ನ ಉಂಟುವುದೆ ಸಾಕ್ಷಿ || ಹೊನ್ನ  
 ದಾನವ ಮಾಡದವಗೆ ಪರ ದೈನ್ಯ ಬಿಡುವುದೆ ಸಾಕ್ಷಿ || ೨ || ಕನ್ಯಾದಾನವ  
 ಮಾಡಿದವಗೆ ದಿವ್ಯ | ಹೆಣ್ಣಿನ ಭೋಗವೆ ಸಾಕ್ಷಿ || ಕನ್ಯಾದಾನವ ಮಾಡ  
 ದವಗೆ ಹೆಣ್ಣಿನ ಹೋರಾಟವೆ ಸಾಕ್ಷಿ || ೩ || ಕಂಡ ಪುರುಷಗೆ ಕಣ್ಣಿ ಕ್ಕುವ  
 ಳಿಗೆ | ಗಂಡನ ಕಳೆವುದೆ ಸಾಕ್ಷಿ || ೪ || ಕ್ಷೇತ್ರದಾನವ ಮಾಡಿದವಗೆ  
 ಏಕೆ ಭತ್ತ ರಾಜ್ಯವೆ ಸಾಕ್ಷಿ || ಪಾತ್ರಾಪಾತ್ರವನರಿತು ದಾನ ಮಾಡಿದವಗೆ  
 ಪುತ್ರರ ಪಡೆವುದೆ ಸಾಕ್ಷಿ || ೫ || ಪರಿಪರಿ ತಾನುಂಡು ಪರರಿಗೊಂದಿಕ್ಕಿದ |  
 ನರಗೆ ಗುಲ್ಮರೋಗವೆ ಸಾಕ್ಷಿ || ಪರಿಪರಿಯಿಂದಲಿ ಹಿರಿಯರ ದೂಷಿಸೆ |  
 ತಿರಿದುಂ ಬೋದೆ ಬಲು ಸಾಕ್ಷಿ || ೬ || ಭಕ್ತಿಯಿಲ್ಲದ ಅಧಮರಿಗೊಂದು |  
 ಕತ್ತಲಿಮನೆಯೆ ಸಾಕ್ಷಿ || ಮುಕ್ತಿ ಪಡೆವುದೆ ಶ್ರೀಪುರಂದರ ವಿಠಲನ | ಭಕ್ತ  
 ನಾಗಿರುವುದಕೆ ಸಾಕ್ಷಿ || ೭ ||

### ೮೯ ರಾಗ ಬೇಹಾಗ್ ಆದಿತಾಳ

ಬೇವು ಬಿಲ್ಲದೊಳಿಡಲೇನು ಫಲ | ಹಾವಿಗೆ ಹಾಲೆರೆದೇನು ಫಲ ||೫||  
 ಕುಟಿಲವ ಬಿಡದಿಹ ಕುಜನರು ಮಂತ್ರವ ಪಠನೆಯ ಮಾಡಿದರೇನು ಫಲ||  
 ಸಟಿಯನ್ನಾಡುವ ಮನುಜರು ಮನದಲಿ | ವಿಠಲನ ನೆನೆದರೆಯೇನು ಫಲ||

|| ೧ || ಕಪಟತನದಿ ವಂಚಿಸುವ ಮನುಜರು | ಜಪಗಳ ಮಾಡಿದರೇನು  
 ಫಲ || ಕುಪಿತಬುದ್ಧಿಯನು ತ್ಯಜಿಸದೆ ನಿತ್ಯದಿ | ಉಪವಾಸವಿದ್ದರಿನ್ನೇನು  
 ಫಲ || ೨ || ಮಾತಾಪಿತರನು ಬಳಲಿಸುವ ಮಗ | ಯಾತ್ರೆಯ ಮಾಡಿದ  
 ರೇನು ಫಲ || ಘಾತಕತನವನು ಬಿಡದೆ ನಿರಂತರ | ಗೀತೆಯನೋದಿದರೇನು  
 ಫಲ || ೩ || ಪತಿಯನು ನಿಂದಿಸಿ ಬೊಗಳುವ ಸತಿಯಳು | ವ್ರತಗಳ ಮಾಡಿದ  
 ರೇನು ಫಲ || ಅತಿಥಿಗಳೆಡೆಯಲಿ ಭೇದವ ಮಾಡುತ | ಗತಿಯನು ಬಯ  
 ಸಿದರೇನು ಫಲ || ೪ || ಹೀನಕೃತ್ಯಗಳ ಮಾಡುತ ನದಿಯಲಿ | ಸ್ನಾನವ  
 ಮಾಡಿದರೇನು ಫಲ || ಶ್ರೀನಿಧಿ ಪುರಂದರವಿಠಲನ ನೆನೆಯದೆ | ಮೌನವ  
 ಮಾಡಿದರೇನು ಫಲ || ೫ ||

### ೯೦ ರಾಗ ಬೀಹಾಗ್ ರೂಪತಾಳ

ಮನುಜಶರೀರವಿದೇನು ಸುಖ | ಇದು | ನೆನೆದರೆ ಘೋರವಿದೇನು ಸುಖ ||  
 || ಪ || ಜನನ ಮರಣ ಮಲದ ಕೂಪದಲ್ಲಿದ್ದು | ಅನುಭವಿಸುವುದಿದೇನು  
 ಸುಖ || ತನುವಿದ್ದಾಗಲೆ ಹೃದಯದ ಶಾಚದ | ಸ್ತನಗಳನುಂಬುವುದೇನು  
 ಸುಖ || ೧ || ದಿನ ದಿನ ಹಸಿತ್ಯುಷಿ ಘನಘನ ರೋಗದೊ | ಳನುಭವಿಸುವುದು  
 ಇದೇನು ಸುಖ || ನೆನೆಯಲು ನಿತ್ಯ ನಿರ್ಗುಳ್ಳೆಯಂತಿರುತಿಪ್ಪ | ತನು ಮಲ  
 ಭಾಂಡವಿದೇನು ಸುಖ || ೨ || ಸರಿಪರಿ ವಿಧದಲಿ ಪಾಪವ ಗಳಿಸುತ್ತ | ನರ  
 ಕಕ್ಕೆ ಬೀಳುವುದೇನು ಸುಖ || ಪುರಂದರವಿಠಲನ ಮನದಿ ನೆನೆದು ಸ |  
 ಧರ್ಮದೊಳ್ ನಡೆದರೆ ಆಗ ಸುಖ || ೩ ||

### ೯೧ ರಾಗ ಪೂರ್ವಿ ಅಟತಾಳ

ಧರ್ಮಕ್ಕೆ ಕೈಬಾರದೀ ಕಾಲ | ಪಾಪ | ಕರ್ಮಕ್ಕೆ ಮನಸೋಲೋದೀ  
 ಕಾಲ || ಪ || ದಂಡ ದ್ರೋಹಕೆ ಉಂಟು | ಪುಂಡು ಪೋಕರಿಗುಂಟು |  
 ಹೆಂಡತಿ ಮಕ್ಕಳಿಲ್ಲವೀ ಕಾಲ || ದಿಂಡೇರಿಗುಂಟು ಜಗಭಂಡರಿಗುಂಟು |  
 ಅಂಡಲೆವರಿಗಿಲ್ಲವೀ ಕಾಲ || ೧ || ಮತ್ತೆ ಸುಳ್ಳರಿಗುಂಟು | ನಿತ್ಯ ಹಾದರ  
 ಕುಂಟು | ಉತ್ತಮರಿಗಿಲ್ಲವೀ ಕಾಲ || ತೊತ್ತೇರಿಗುಂಟು ತಾಟಕಿಗುಂಟು |

ಹೆತ್ತ ತಾಯಿಗಿಲ್ಲವೀ ಕಾಲ || ೨ || ಹುಸಿ ದಿಟವಾಯಿತು | ರಸ ಕಸ  
ವಾಯಿತು | ಸೊಸೆ ಅತ್ತೆ ದಂಡಿಸೋದೀ ಕಾಲ || ಬಿಸಜಾಕ್ಷ ಪುರಂದರ  
ವಿಠಲನ ಮನದಲ್ಲ | ಸ್ತುತಿಸುವವರಿಗಿಲ್ಲವೀ ಕಾಲ || ೩ ||

### ೯೨ ರಾಗ ಮೋಹನ ಅಟಿತಾಳ

ಬಿಡೆ ನಿನ್ನ ಪಾದವ ಬಿಂಕವಿನ್ನೇಕೊ | ಕೊಡು ಮನದಿಷ್ಟವ ಕೋಪ  
ವಿದೇಕೋ|| ಪ || ನೀರ ಪೊಕ್ಕರು ಬಿಡೆ ಬೆನ್ನಿನೊಳಗೆ ಬಹು | ಭಾರ ಪೊತ್ತೆ  
ನೆಂದು ಬಿದ್ದರು ಬಿಡೆನು|| ಕೋರೆಯ ಮಸೆಯುತ ಕೆಸರು ಕೊಂಡರು ಬಿಡೆ  
ಘೋರ ರೂಪವ ತಾಳಿ ಘುರಘುರಿಸಲು ನಾನು || ೧ || ತಿರುಕನೆಂದರು ಬಿಡೆ  
ತಿಳಿದು ತಾಯ ಕೊರಳ ತರಿದೆನೆಂದರು ನಿನ್ನ ನಾ ಬಿಡೆನೋ || ಪೊರೆಯೆ  
ಪಿತನ ವಾಕ್ಯ ಕಾಡ ಸೇರಲು ಬಿಡೆ | ದುರುಳ ಮಡುವಿನಲ್ಲಿ ಧುಮುಕಿದ  
ರೆಯು ನಾನು || ೨ || ಕಡು ಬತ್ತಲಾಗಿ ಎನ್ನ ಕೈಲಿ ಕಾಸಿಲ್ಲೆಂದರು | ಒಡನೆ  
ಹಯವೇರಿ ಓಡಿದರು ಬಿಡೆನು || ಪೊಡವಿಯೊಳಗೆ ನಮ್ಮ ಪುರಂದರವಿಠ  
ಲನೆ | ಕಡಿಹಾಯಿಸುವ ಭಾರ ನಿನ್ನದದಕೆ ನಾನು || ೩ ||

### ೯೩ ರಾಗ ಅನಂದಭೈರವಿ ಆದಿತಾಳ

ಶ್ರೀನಿವಾಸ ನೀನೇ ಪಾಲಿಸೋ | ಶ್ರೀತಜನವಾಲ | ಗಾನಲೋಲ ಶ್ರೀ  
ಮುಕುಂದನೇ || ಪ || ಧ್ಯಾನಮಾಳ್ವ ಸಜ್ಜನರ ಮಾನದಿಂ ಪರಿಪಾಲಿಪ |  
ವೇಣುಗೋಪಾಲ ಮುಕುಂದ ವೇದವೇದ್ಯ ನಿತ್ಯಾನಂದ || ಅ || ಎಂದಿಗೆ  
ನಿನ್ನ ಪಾದಾಬ್ಜವ | ಪೊಂದುವ ಸುಖ | ಎಂದಿಗೆ ಲಭ್ಯವೋ ಮಾಧವ ||  
ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನೊ | ಅಂದದಿಂ ಭವಾಬ್ಧಿಯೊಳು  
ಮಿಂದುನೊಂದೆನೊ ಮುಕುಂದ || ೧ || ಎಷ್ಟು ದಿನ ಕಷ್ಟಪಡುವುದೊ |  
ಯಶೋದೇಕಂದ | ದೃಷ್ಟಿಯಿಂದ ನೋಡಲಾಗದೆ || ಮುಟ್ಟಿ ನಿನ್ನ ಭಜಿಸ  
ಲಾರೆ ಕೆಟ್ಟನರಜನ್ಮದವ | ದುಷ್ಟಕಾರ್ಯ ಮಾಡಿದಾಗ್ಯೂ ಇಷ್ಟನಾಗಿ  
ಕೈಯ ಪಿಡಿದು || ೨ || ಅನುದಿನ ಅನೇಕ ರೋಗಗಳ | ಅನುಭವಿಸಿದೆನು |  
ಜನಮಹಿಮನೆ ಕೇಳಯ್ಯು || ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲ  
ಹುವ | ಹನುಮದೀಶ ಪುರಂದರವಿಠಲನೇ ಕೈಯ ಪಿಡಿದು || ೩ ||

೯೪ ರಾಗ ಶಂಕರಾಭರಣ ತ್ರಿಪುಟಿತಾಳ

ಜೋ ಜೋ ಶ್ರೀಕೃಷ್ಣ ಪರಮಾನಂದ ಜೋ ಜೋ ಗೋಪಿಯ ಕಂದ  
 ಮುಕುಂದ|| ಜೋ ಜೋ || ಪ|| ಪಾಲುಗಡಲೊಳು ಪವಡಿಸಿದವನೇ ಒಂ |  
 ದಾಲದೆಲೆಯ ಮೇಲೆ ಮಲಗಿದ ಶಿಶುವೇ || ಶ್ರೀಲತಾಂಗಿಯರ ಚಿತ್ತದೊಲ್ಲ  
 ಭನೇ | ಬಾಲ ನಿನ್ನನು ಪಾಡಿ ತೂಗುವೆನಯ್ಯ || ಜೋಜೋ || ೧ || ಹೊಳೆ  
 ವಂಥ ರನ್ನದ ತೊಟ್ಟಿಲ ಮೇಲೆ | ಫಳಫಳಿಸುವ ಗುರುಗುಂಜಿಯ ಮಾಲೆ ||  
 ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ | ನಳಿನನಾಭನೆ ನಿನ್ನ ಪಾಡಿ  
 ತೂಗುವೆನು || ಜೋ ಜೋ || ೨ || ಯಾರ ಕಂದ ನೀನಾರ ನಿಧಾನೀ | ಅರ  
 ರತ್ನವೋ ನೀನಾರ ಮಾಣಿಕವೋ || ಸೇರಿತು ಎನಗೊಂದು ಚಿಂತಾಮಣಿ  
 ಎಂದು | ಪೋರ ನಿನ್ನನು ಪಾಡಿ ತೂಗುವೆನಯ್ಯ || ಜೋ ಜೋ || ೩ ||  
 ಗುಣನಿಧಿಯೆ ನಿನ್ನ ಎತ್ತಿಕೊಂಡಿದ್ದರೆ | ಮನೆಯ ಕೆಲಸವೆರು ಮಾಡುವ  
 ರಯ್ಯ || ಮನಕೆ ಸುಖ ನಿದ್ರೆ ತಂದುಕೊ ಬೇಗ | ಫಣಿಶಯನನೆ ನಿನ್ನ  
 ಪಾಡಿ ತೂಗುವೆನು || ಜೋ ಜೋ || ೪ || ಅಂಡಜವಾಹನ ಅನಂತ  
 ಮಹಿಮ | ಪುಂಡರೀಕಾಕ್ಷ ಶ್ರೀಪರಮಪಾವನ || ಹಿಂಡು ದೈವದ ಗಂಡ  
 ಉದ್ದಂಡನೆ | ಪಾಂಡುರಂಗ ಶ್ರೀಪುರಂದರವಿಠಲ || ಜೋ ಜೋ || ೫ ||

೯೫ ರಾಗ ಕಾಂಭೋಜಿ ರುಪಂತತಾಳ

ಕಂಡು ಕಂಡು ನೀಯೆನ್ನ ಕೈ ಬಿಡುವರೆ | ಕೃಷ್ಣ | ಪುಂಡರೀಕಾಕ್ಷ ಪುರು  
 ಷೋತ್ತಮ ಹರೇ||ಪ|| ಬಂಧುಗಳು ಎನಗಿಲ್ಲ ಬದುಕಿನಲೆ ಸುಖವಿಲ್ಲ ನಿಂದೆ  
 ಯಲಿ ನೊಂದೆನೈ ನೀರಜಾಕ್ಷ || ತಂದೆತಾಯಿಯು ನೀನೆ ಬಂಧುಬಳಗವು  
 ನೀನೆ | ಎಂದೆಂದಿಗೂ ನಿನ್ನ ನಂಬಿದೆನೊ ಕೃಷ್ಣ || ೧ || ಕ್ಷಣ ಒಂದು ಯುಗ  
 ವಾಗಿ ತೃಣಕಿಂತ ಕಡೆಯಾಗಿ | ಎಣಿಸಲಾರದ ಭವದಿ ನೊಂದೆ ನಾನು ||  
 ಸನಕಾದಿ ಮುನಿವಂದ್ಯ ವನಜಸಂಭವಜನಕ | ಫಣಿಶಾಯಿ ಪ್ರಹ್ಲಾದ  
 ಗೊಲಿದ ಶ್ರೀಕೃಷ್ಣ || ೨ || ಭಕ್ತವತ್ಸಲನೆಂಬ ಬಿರುದು ಪೊತ್ತಾ ಮೇಲೆ |  
 ಭಕ್ತರಾಧೀನ ನಾಗಿರಬೇಡವೆ || ಮುಕ್ತಿದಾಯಕ ನೀನು ಹೊನ್ನೂರುಪುರ  
 ವಾಸ | ಶಕ್ತಗುರು ಪುರಂದರವಿಠಲ ಶ್ರೀಕೃಷ್ಣ || ೩ ||

**೯೬ ರಾಗ ಧನ್ಯಾಸಿ ಆದಿತಾಳ**

ಇಸಬೇಕು | ಇದ್ದು | ಜಯಿಸಬೇಕು || ಪ || ಹೇಸಿಗೆ ಸಂಸಾರದಲ್ಲಿ |  
 ಆಸೆ ಲೇಶ ಇಡದ್ದಾಗೆ || ಅ || ತಃಮರಸಜಲದಂತೆ | ಪ್ರೇಮವಿಟ್ಟು ಭವ  
 ದೊಳು || ಸ್ವಾಮಿ ರಾಮ ಎನುತ ಪಾಡಿ | ಕಾಮಿತ ಕಯ್ಯೊಂಬರೆಲ್ಲ ||೧||  
 ಗೇರುಹಣ್ಣೆ ನಲ್ಲಿ ಬೀಜ | ಸೇರಿವಂತೆ ಸಂಸಾರದಿ || ಮೀರಿಯಾನೆ ಮಾಡ  
 ದಲೆ | ಧೀರ ಕೃಷ್ಣ ನ ಭಕುತರೆಲ್ಲ ||೨|| ಮಾಂಸವಾಸೆಗೆ ಮತ್ಸ್ಯ ಸಿಲುಕಿ |  
 ಹಿಂಸೆಪಟ್ಟ ಪರಿಯಂತೆ || ಮೋಸಹೋಗದ್ದಾಗೆ ಜಗ | ದೀಶ ಪುರಂದರ  
 ವಿಠಲನ ನೆನೆದು ||೩||

**೯೭ ರಾಗ ಭೈರವಿ ಆಟಿತಾಳ**

ಹಿಗ್ಗುವೆ ಯಾಕೋ | ಈ ದೇಹಕ್ಕೆ | ಹಿಗ್ಗುವೆ ಯಾಕೋ | ಪ | ಹಿಗ್ಗುವ  
 ತಗ್ಗುವ ಮುಗ್ಗುವ ಕುಗ್ಗುವ | ಅಗ್ನಿಯೊಳಗೆ ಬಿದ್ದು ದಗ್ಧವಾಗುವ  
 ದೇಹಕ್ಕೆ ||ಅ|| ಸತಿಪುರುಷರು ಕೂಡಿ | ರತಿಕ್ರೀಡೆಗಳ ಮಾಡಿ || ಪತನವಾ  
 ದಿಂದ್ರಿಯ | ಪ್ರತಿಮೆಯ ದೇಹಕ್ಕೆ ||೧|| ಆಗಭೋಗಗಳನ್ನು | ಆಗುಮಾಡು  
 ತಲಿದ್ದು || ರೋಗ ಬಂದರೆ ಬಿದ್ದು | ಹೋಗುವ ದೇಹಕ್ಕೆ || ೨ || ಪರರ  
 ಸೇವೆಮಾಡಿ | ನರಕಭಾಜನನಾಗಿ || ಮರಳಿ ಮರಳಿ ಬಿದ್ದು | ಉರುಳುವ  
 ದೇಹಕ್ಕೆ || ೩ || ಸೋರುವುದೊಂಬತ್ತು | ದ್ವಾರದಿಂದಲಿ ಮುಲ || ನೀರಿಲ್ಲ  
 ದಿದ್ದರೆ | ನಾರುವ ದೇಹಕ್ಕೆ ||೪|| ಪುರಂದರವಿಠಲನ | ಚರಣಕಮಲಕ್ಕೆ ||  
 ಎರಗದೆ ಇರುತಿಹ | ಗರುವದ ದೇಹಕ್ಕೆ || ೫ ||

**೯೮ ರಾಗ ಅನಂದಭೈರವಿ ಆಟಿತಾಳ**

ನಾರಾಯಣ ನಿನ್ನ ನಾಮದ ಸ್ಮರಣೆಯು | ಸಾರಃಮೃತವೆನ್ನ ನಾಲಿಗೆ  
 ಬರಲಿ || ಪ || ಕೂಡುವಾಗಲಿ ನಿಂತಾಡುವಾಗಲಿ ಮತ್ತೆ | ಹಾಡುವಾಗಲಿ  
 ಹರಿದಾಡುವಾಗಲಿ || ಖೋಡಿ ವಿನೋದದಿ ನೋಡದೆ ನಾ ಬಲು ಮಾಡಿವ  
 ಪಾಪ ಬಿಟ್ಟೋಡಿಹೋಗೋ ಹಾಗೆ ||೧|| ಊರಿಗೆ ಹೋಗಲಿ ಊರೊಳ  
 ಗಿರಲಿ | ಕಾರಣಾರ್ಥಂಗಳೆಲ್ಲ ಕಾದಿರಲಿ || ವಾರಿಜನಾಭ ಸರಸಾರಥಿಸ

ನ್ನುತ | ಸಾರಿಸಾರಿಗೆ ನಾ ಬೇಸರಿಸದ್ದಾಗೆ ||೨|| ಹಸಿವಿದ್ದಾಗಲಿ ಹಸಿವಿಲ್ಲ  
ದಾಗಲಿ | ರಸಕಸಿ ಇರಲಿ ಹರುಷಿರಲಿ || ವಸುದೇವಾತ್ಮಕ ಶಿಶಿಪಾಲಕ್ಷಯ |  
ಅಸುರಾಂತಕ ನಿನ್ನ ಹೆಸರು ಮರೆಯದ್ದಾಗೆ ||೩|| ಕಷ್ಟದಲ್ಲಿರಲಿ ಉತ್ಕೃಷ್ಟ  
ದಲ್ಲಿರಲಿ | ಎಷ್ಟಾದರೆ ಮತಿಗೆಟ್ಟಿರಲಿ | ಕೃಷ್ಟ ಕೃಷ್ಟ ಎಂದು ಶಿಷ್ಟರು  
ಪೇಳುವ | ಅಷ್ಟಾಕ್ಷರ ಮಹಾಮಂತ್ರದ ನಾಮದ ||೪|| ಕನಸಿನೋಳಾಗಲಿ  
ಕಳವಳಿಕಾಗಲಿ | ಮನಸುಗೊಟ್ಟಿರಲಿ ಮುನಿದಿರಲಿ || ಜನಕಜಾಪತಿ ನಿನ್ನ  
ಚರಣ ಕಮಲವನು | ಮನಸಿನೋಳಗೆ ಒಮ್ಮೆ ನೆನಸಿಕೊಳ್ಳೋ ಹಾಗೆ  
||೫|| ಜ್ವರ ಬಂದಾಗಲಿ ಚಳಿ ಬಂದಾಗಲಿ | ಮರಳಿ ಮತ್ತೆ ನಡುಗುವಾ  
ಗಲಿ || ಹರಿ ನಾರಾಯಣ ದುರಿತನಿವಾರಣೆಂದು | ಇರುಳು ಹಗಲು ನಿನ್ನ  
ಸ್ಮರಣೆಯ ಮರೆಯದ್ದಾಗೆ ||೬|| ಸಂತತ ಹರಿ ನಿನ್ನ ಸಾಸಿರ ನಾಮವು |  
ಅಂತರಂಗದ ಒಳಗಿರಿಸಿ || ಎಂತೊ ಪುರಂದರವಿಠಲರಾಯನೆ | ಅಂತ್ಯ  
ಕಾಲದಲ್ಲಿ ಚಿಂತಿಸೋ ಹಾಗೆ ||೭||

### ೯೯ ರಾಗ ಕಲ್ಯಾಣಿ ಅಟಿತಾಳೆ

ಕಲ್ಲುಸಕ್ಕರೆ ಕೊಳ್ಳಿರೋ | ನೀವೆಲ್ಲರು | ಕಲ್ಲುಸಕ್ಕರೆ ಕೊಳ್ಳಿರೋ ||೫||  
ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು | ಫುಲ್ಲಲೋಚನ ಶ್ರೀಕೃಷ್ಣನಾಮ  
ವೆಂಬ || ಅ || ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ | ಒತ್ತೊತ್ತಿ  
ಗೋಣಿಯೊಳ್ಳುಂಬುವುದಲ್ಲ || ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ |  
ಉತ್ತಮ ಸರಕಿದು ಅತಿ ಲಾಭ ಬರುವಂಥ ||೧|| ನಷ್ಟ ಬೀಳುವದಲ್ಲ ನಾತ  
ಹುಟ್ಟುವುದಲ್ಲ | ಎಷ್ಟು ಒಯ್ದರು ಬೆಲೆ ರೊಕ್ಕುವಿದಕಿಲ್ಲ || ಕಟ್ಟಿರುವೆಯು  
ತಂದು ಕಡಿಮೆಯಾಗುವದಲ್ಲ | ಪಟ್ಟಣದೊಳಗೆ ಪ್ರಸಿದ್ಧವಾಗಿರುವಂಥ ||೨||  
ಸಂತೆ ಸಂತೆಗೆ ಹೋಗಿ ಶ್ರಮಪಡಿಸುವದಲ್ಲ | ಸಂತೆಯೊಳಗೆ ಇಟ್ಟು  
ಮಾರುವುದಲ್ಲ || ಸಂತತ ಭಕ್ತರ ನಾಲಿಗೆ ಸವಿಗೊಂಬ | ಕಾಂತ ಪುರಂದರ  
ವಿಠಲನ ನಾಮವೆಂಬ || ೩ ||

### ೧೦೦ ರಾಗ ಮುಖಾರಿ ರುಂಪೆತಾಳೆ

· ಏಕೆನ್ನೊಳಂತು ಕೃಪೆಯಿಲ್ಲ ಹರಿಯೆ | ಕಾಕು ಮಾಡದೆ ಕಾಯೊ ಸಂಗ  
ದೊಳು ಬಳಲಿದೆನು ||೫|| ಕಂದರ್ಪಬಾಧೆಯಿಂ ಮಾನಿನಿಯರೊಶನಾಗಿ |

ಮಂದಮತಿಯಿಂದ ನಾ ಮರುಳಾದೆನು || ಸಂದಿತ್ಯೆ ಯಾವನವು ಬುದ್ಧಿ  
ಬಂದಿತು ಈಗ | ಸಂದೇಹಬಡದೆ ನೀ ಕರುಣಿಸೈ ಎನ್ನ ||೧|| ಹೆಂಡತಿಯು  
ಕಡೆಗಣ್ಣಿನಿಂದ ನೋಡುವಳಿಗ | ಹಿಂಡು ಮಕ್ಕಳು ಎನ್ನ ಕಾಡುತಿಹರು ||  
ಮುಂಡ ಮೋಚಿದೆ ನಾನು ಇನ್ನಾರು ಗತಿಯೆನಗೆ | ಪುಂಡರೀಕಾಕ್ಷ ನೀ  
ಪಾಲಿಸೈ ತಂದೆ ||೨|| ಅಟ್ಟ ಮೇಲೆ ಒಲೆಯು ಉರಿವಂತೆ ಎನಗಿಗ | ಕೆಟ್ಟ  
ಮೇಲೆ ಅರಿವು ಬಂದಿತಯ್ಯ || ನೆಟ್ಟನೇ ಪುರಂದರ ವಿಠಲನೆ ಕೈ ಬಿಡದೆ |  
ದೃಷ್ಟಿಯಿಂದಲಿ ನೋಡಿ ಪರಿಪಾಲಿಸಯ್ಯ || ೩ ||

### ೧೦೧ ರಾಗ ಮುಖಾರಿ ರುಂಪತಾಳ

ಆರು ಹಿತವರು ನಿನಗೆ ಮೂರು ಮಂದಿಗಳೊಳಗೆ | ನಾರಿಯೋ ಧಾರಿ  
ಣಿಯೋ ಬಲು ಧನದ ಸಿರಿಯೋ || ಪ || ಅನ್ಯರಲಿ ಜನಿಸಿದ ಅಂಗನೆಯ  
ಕರೆತಂದು | ತನ್ನ ಮನೆಗವಳ ಯಜಮಾನಿಯೆನಿಸಿ || ಭಿನ್ನವಿಲ್ಲದಲರ್ಥ  
ದೇಹವೆನಿಸುವ ಸತಿಯು | ಕಣ್ಣಿನಲಿ ನೋಡಲಂಜ್ವಳು ಕಾಲವಶದಿ ||  
ಆರು || ೧ || ಮುನ್ನ ಶತಕೋಟಿ ರಾಯರುಗಳಾಳಿದ ನೆಲವ | ತನ್ನದೆಂದೆ  
ನುತ ಶಾಸನವ ಬರೆಸಿ || ಬಿನ್ನಣದ ಮನೆಕಟ್ಟಿ ಕೋಟಿಕೊತ್ತಳವಿಕ್ಕಿ |  
ಚಿನ್ನಿಗನಅಸುವಳಿಯೆ ಹೊರಗೆ ಹಾಕುವರು || ಆರು || ೨ || ಉದ್ಯೋಗ ವ್ಯವ  
ಹಾರ ನೃಪಸೇವೆ ಕುಶಲಗತಿ | ಓದ್ರತನ ಕಳವು ಪರದೋಹದಿಂದ ಬುದ್ಧಿ  
ಯಿಂದಲಿ ಗಳಿಸಿ ಸಿಕ್ಕಿದಂಥರ್ಥವನು | ಸದ್ಯದಲ್ಲಾರು ಉಂಬುವರ್ ಹೇಳು  
ಮನುಜ || ಆರು || ೩ || ಶೋಕವನು ಗೆಯ್ಯುವರು ಸತಿಸುತರು ಬಾಂಧವರು |  
ಜೋಕೆ ತಪ್ಪಿದ ಬಳಿದ ಅರ್ಥ ವ್ಯರ್ಥ || ಲೋಕದೊಳು ಗಳಿಸಿದ ಪುಣ್ಯ  
ಪಾಪಗಳೆರಡು | ಸಾಕಾರವಾಗಿ ಸಂಗಡ ಬಾಹೋದಲ್ಲದೆ || ಆರು || ೪ ||  
ಅಸ್ಥಿರದ ದೇಹವಿದು ನೆಚ್ಚಿ ನಂಬಿರಬೇಡ | ಸ್ವಸ್ಥದಲಿ ನೆನೆ ಕಂಡ್ಯ ಹರಿ  
ಪಾದವ || ಚಿತ್ತದೊಳು ಶುದ್ಧಿಯುಂ ಪುರಂದರವಿಠಲನೆ | ಉತ್ತಮೋತ್ತಮ  
ನೆಂದು ಸುಖಿಯಾಗು ಮನುಜ || ಆರು || ೫ ||

### ೧೦೨ ರಾಗ ಮುಖಾರಿ ರುಂಪತಾಳ

ಮೂರ್ಖರಾದರು ಜನರು ಲೋಕದೊಳಗೆ || ಪ || ಏಕ ದೇವನ ಬಿಟ್ಟು  
ಕಾಕು ದೈವನ ಭಜಿಸಿ || ಅ || ಒಂಟಿಯಲಿ ಹೆಂಡತಿಯ ಬಿಡುವಾತನೇ

ಮೂರ್ಖ | ಗಂಟಿನೊಬ್ಬರ ಕೈಯಲಿಡುವಾತ ಮೂರ್ಖ || ನೆಂಟರಿಗೆ  
 ಸಾಲವನು ಕೊಡುವಾತ ಮೂರ್ಖ | ಜನ | ಕಂಟಕನಾಗಿರುವ ಕಡು  
 ಮೂರ್ಖನಯ್ಯ ||೧|| ಪಡೆದ ಮಕ್ಕಳ ಮಾರಿ ಒಡಲ ಪೊರೆವನ ಮೂರ್ಖ  
 ಮಡದಿ ಹುಟ್ಟಿದ ಮನೆಯಲಿರುವನನು ಮೂರ್ಖ || ಬಡತನವು ಬಂದಾಗ  
 ಬೈದು ಕೊಂಬವ ಮೂರ್ಖ | ದೃಢ ಭಕ್ತಿಯಿಲ್ಲದವ ಕಡು ಮೂರ್ಖನಯ್ಯ  
 ||೨|| ಮುಸ್ಪಿನಲಿ ಮದುವೆಯನು ಮಾಡಿಕೊಂಬವ ಮೂರ್ಖ | ಸರ್ಪನಲಿ  
 ಸರಸವಾಡುವನೆ ಮೂರ್ಖ || ಇಪ್ಪತ್ತವೊಂದು ಕುಲ ಉದ್ಧರಿಸದವ  
 ಮೂರ್ಖ | ಅಪ್ಪ ರಂಗಯ್ಯನ ಭಜಿಸದವ ಮೂರ್ಖ ||೩|| ರಾಮನಾಪುವ  
 ಭಜಿಸಿ ನೆನೆಯದವ ಮೂರ್ಖ | ಹೇಮವನು ಗಳಿಸಿ ಉಣದವನು  
 ಮೂರ್ಖ || ಕಾನುದಲಿ ಹಿರಿಯಳನು ಕೂಡಿಕೊಂಡವ ಮೂರ್ಖ | ಭೂಮಿ  
 ದಾನವ ತೆಗೆದ ಭೂಪತಿಯು ಮೂರ್ಖ || ೪ || ಕಾಶಿಯಲಿ ದೇವನನು  
 ತೊಳೆಯದಿದ್ದವ ಮೂರ್ಖ | ಭೂಸುರರಿಗನ್ನವನು ಕೊಡದವನು ಮೂರ್ಖ |  
 ಶೇಷಗಿರಿ ಕೃಷ್ಣನ ಭಜಿಸದಿದ್ದವ ಮೂರ್ಖ | ದಾಸನಾಗದ ಮನುಜ ಕಡು  
 ಮೂರ್ಖನಯ್ಯ ||೫|| ಸತ್ತ ಕರುವಿನ ತಾಯಿ ಹಾಲ ಕರೆವನ ಮೂರ್ಖ |  
 ಒತ್ತಿಯಿಲ್ಲದೆ ಸಾಲ ಕೊಡುವವನು ಮೂರ್ಖ || ಹತ್ತಿಂಟು ಬಗೆಯಲ್ಲಿ  
 ಹಂಬಲಿಸುವನ ಮೂರ್ಖ | ಹೆತ್ತ ತಾಯಿಯ ಬೈವ ಕಡು ಮೂರ್ಖನಯ್ಯ  
 ||೬|| ಸ್ವಾಮಿನಾಮವ ಬಿಡದೆ ಭಜಿಸದಿದ್ದವ ಮೂರ್ಖ | ಸ್ವಾಮಿ ಗುರುಹಿರಿ  
 ಯರಿಗೆ ಎರಗದವ ಮೂರ್ಖ || ನೇಮದಲಿ ಹರಿಕಥೆಯ ಕೇಳದವ ತಾ  
 ಮೂರ್ಖ | ತಾನುಸರ ಕೂಡಿಕೊಂಡವನೆ ಕಡು ಮೂರ್ಖ ||೭|| ಉಂಡ  
 ಮನೆಗೆರಡನ್ನು ಬಗೆಯುವಾತನೆ ಮೂರ್ಖ | ಕೊಂಡೆ ಮಾತನು ಕೇಳಿ  
 ಕುಣವನನು ಮೂರ್ಖ || ಪುಂಡರೀಕಾಕ್ಷ ಶ್ರೀಪುರಂದರವಿಠಲನ |  
 ಕೊಂಡಾಡಿ ಭಜಿಸದವ ಕಡು ಮೂರ್ಖನಯ್ಯ || ೮ ||

### ೧೦೩ ರಾಗ ಮುಖಾರಿ ರುಂಪತಾಳ

ಸತ್ಯವಂತರಿಗಿದು ಕಾಲವಲ್ಲ || ಪ || ದುಷ್ಟಜನರಿಗೆ ಸುಭಿಕ್ಷಕಾಲ ||  
 ||೧|| ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ | ಪರಮ ಪಾಪಿಗಳಿಗೆ

ಸುಭಿಕ್ಷುಕಾಲ || ಸ್ಥಿರವಾದ ಪತಿವ್ರತೆಯ ಪರರು ನಿಂದಿಸ ಕಾಲ | ಧರೆಗೆ ಜಾರೆಯಳ ಕೊಂಡಾಡುವ ಕಾಲ||೧|| ಉಪಕಾರ ಮಾಡಿದರೆ ಅಪಕರಿಸುವ ಕಾಲ| ಸಕಲವು ತಿಳಿದವಗೆ ದುರ್ಭಿಕ್ಷುಕಾಲ|| ಸತಿಸುತರು ಎಂಬವರ ನಂಬಲರಿಯದ ಕಾಲ | ಸಟಿಯಲ್ಲವಿದೆ ವಿಪರೀತ ಕಾಲ || ೨ || ಧರ್ಮಮಾಡುವಗೆ ನಿರ್ಮೂಲನಾಗುವ ಕಾಲ | ಕಾರ್ಮಿಪಾತಕರಿಗೆ ಬಹು ಸೌಖ್ಯ ಕಾಲ || ನಿರ್ಮಲಾತ್ಮಕ ಸಿರಿಪುರಂದರವಿಠಲನ | ಮರ್ಮದೊಳು ಭಜಿಸಲರಿಯದ ಕಾಲವಯ್ಯ ||೩||

### ೦೦೪ ರಾಗ ಪೂರ್ವಿ ಅಟಿತಾಳ

ಹರಿಯು ನೆನೆಯದ ನರಜನ್ಮವೇಕೆ | ನರ | ಹರಿಯು ಕೊಂಡಾಡದ ನಾಲಿಗೆಯೇಕೆ ||೫|| ವೇದವನೋದದ ವಿಪ್ರ ತಾನೇಕೆ | ಕಾದಲರಿಯದ ಕ್ಷತ್ರಿಯನೇಕೆ || ಕ್ರೋಧವ ಬಿಡದ ಸಂನ್ಯಾಸಿ ತಾನೇಕೆ | ಆದರವಿಲ್ಲದ ಅಮೃತಾನ್ನವೇಕೆ ||೧|| ಸತ್ಯಶೌಚವಿಲ್ಲದಾಚಾರವೇಕೆ | ನಿತ್ಯ ನೇಮವಿಲ್ಲದ ಜಪತಪವೇಕೆ || ಭಕ್ತಿಲಿ ಮಾಡದ ಹರಿಪೂಜೆಯೇಕೆ | ಉತ್ತಮರಿಲ್ಲದ ಸಭೆಯು ತಾನೇಕೆ ||೨|| ಮಾತಾಪಿತರ ಪೊರೆಯದ ಮಕ್ಕಳೇಕೆ | ಮಾತು ಕೇಳದ ಸೊಸೆಗೊಡನೆ ತಾನೇಕೆ || ನೀತಿ ನೇಮಿಲ್ಲದ ಕೂಟ ತಾನೇಕೆ | ಅನಾಥನಾದ ಮೇಲೆ ಕೋಪವದೇಕೆ || ೩ || ಅಳಿದು ಅಳಿದು ಹೋಗುವ ಮಕ್ಕಳೇಕೆ | ತಿಳಿದು ಬುದ್ಧಿಯ ಹೇಳದ ಗುರುವೇಕೆ || ನಳನನಾಭ ಶ್ರೀ ಪುರಂದರ ವಿಠಲನ | ಚಿಲುವ ಮೂರುತಿಯ ನೋಡದ ಕಂಗಳೇಕೆ || ೪ ||

### ೦೦೫ ರಾಗ ಮಧ್ಯಮಾವತಿ ಆದಿತಾಳ

ಭಾಗ್ಯದ ಲಕ್ಷ್ಮೀ ಬಾರಮ್ಮ | ನಮ್ಮಮ್ಮ ನೀ ಸೌ | ಭಾಗ್ಯದ ಲಕ್ಷ್ಮೀ ಬಾರಮ್ಮ ||೫|| ಗೆಜ್ಜೆ ಕಾಲ್ಗಳ ಧ್ವನಿಯ ತೋರುತ | ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ|| ಸಜ್ಜನ ಸಾಧು ಪೂಜೆಯು ವೇಳೆಗೆ | ಮಜ್ಜೆಗೆಯೊಳಗಿನ ಬೆಣ್ಣೆಯಂತೆ ||೧|| ಕನಕವೃಷ್ಟಿಯ ಕರೆಯುತ ಬಾರೆ | ಮನಕೆ ಮಾನವ ಸಿದ್ಧಿಯ ತೋರೆ || ದಿನಕರಕೋಟಿತೇಜದಿ ಹೊಳೆವ | ಜನಕರಾಯನ

ಕುಮಾರಿ ಬೇಗ ||೨|| ಅತ್ತಿತ್ತಗಲದೆ ಭಕ್ತರ ಮನೆಯಲಿ ನಿತ್ಯ ಮಹೋ |  
 ತ್ಸನ ನಿತ್ಯ ಸುಮಂಗಳ || ಸತ್ಯವ ತೋರುವ ನಾಥು ಸಜ್ಜನರ | ಚಿತ್ತದಿ  
 ಹೊಳೆವ ಪುತ್ಥಳಿ ಬೊಂಬೆ || ೩ || ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು |  
 ಕಂಕಣ ಕೈಯ ತಿರುವುತ ಬಾರೆ || ಕುಂಕುಮಾಂಕಿತೆ ಪಂಕಜಲೋಚನೆ |  
 ವೆಂಕಟರಮಣನ ಬಿಂಕದ ರಾಣಿ || ೪ || ಸಕ್ಕರೆ ತುಷ್ಟ ಕಾಲಿವೆ ಹರಿಸಿ |  
 ಶುಕ್ರವಾರದ ಪೂಜೆಯ ವೇಳೆಗೆ || ಅಕ್ಕರವುಳ್ಳ ಅಳಗಿರಿ ರಂಗನ | ಜೊಕ್ಕ  
 ಪುರಂದರವಿಠಲನ ರಾಣಿ || ೫ ||

### ೧೦೬ ರಾಗ ಕಾಪಿ ಅಟಿತಾಳ

ಅನುಗಾಲವು ಚಿಂತೆ ಜೀವಕ್ಕೆ | ತನ್ನ | ಮನವು ಶ್ರೀರಂಗನೊಳ್  
 ಮೆಚ್ಚುವತನಕ || ಪ || ಸತಿಯಿದ್ದರು ಚಿಂತೆ | ಸತಿಯಿಲ್ಲದ ಚಿಂತೆ | ಮತಿ  
 ಹೀನ ಸತಿಯಾದರು ಚಿಂತೆಯು || ಪೃಥಿವಿಯೊಳಗೆ ಸತಿ ಕಡು ಚೆಲ್ವೆ  
 ಯಾದರೆ | ಮಿತಿ ಮೇರೆಯಿಲ್ಲದ ಮೋಹದ ಚಿಂತೆ||೧|| ಮಕ್ಕಳಿಲ್ಲದ ಚಿಂತೆ |  
 ಮಕ್ಕಳಾದರು ಚಿಂತೆ | ಒಕ್ಕಾಳು ಹೊನ್ನು ಕೊಡುವ ಚಿಂತೆಯು ||  
 ಅಕ್ಕರೆಯಿಂದಲೆ ತುರುಗಳ ಕಾಯ್ದರು | ಕಕ್ಕುಲತೆಯು ಬಿಟ್ಟು ಹೋಗದ  
 ಚಿಂತೆ ||೨|| ಬಡವ ನಾದರು ಚಿಂತೆ ಬಲ್ಲಿದನಾದರು ಚಿಂತೆ | ಹಿಡಿ ಹೊನ್ನು  
 ಕೈಯೊಳಾದರು ಚಿಂತೆಯು || ಪೊಡವಿಯೊಳಗೆ ನಮ್ಮ ಪುರಂದರವಿಠಲನ |  
 ಬಿಡದೆ ಧ್ಯಾನಿಸಿದರೆ ಚಿಂತೆ ನಿಶ್ಚಿಂತೆ ||೩||

### ೧೦೭ ರಾಗ ಮುಖಾರಿ ರುಂಜಿತಾಳ

ನಾನೇಕೆ ಬಡವನು | ನಾನೇಕ ಪರದೇಶಿ || ಶ್ರೀನಿಧೇ ಹರಿ ಎನಗೆ |  
 ನೀನಿರುವ ತನಕ || ಪ || ಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರನು ನೀನೆ |  
 ಅಷ್ಟಬಂಧುವು ಸರ್ವ ಬಳಗ ನೀನೆ || ಪೆಟ್ಟಿಗೆಯೊಳಗಣ ಅಷ್ಟಾಭರಣ  
 ನೀನೆ | ಶ್ರೇಷ್ಠಮೂರುತಿ ಕೃಷ್ಣ ನೀನಿರುವ ತನಕ || ೧ || ಒಡಹುಟ್ಟಿದವ  
 ನೀನೆ ಒಡಲಿಗ್ಲಾಕುವ ನೀನೆ | ಉಡಲು ಹೊದಿಯಲು ವಸ್ತ್ರ ಕೊಡುವ  
 ನೀನೆ || ಮಡದಿ ಮಕ್ಕಳನೆಲ್ಲ ಕಡೆಹಾಯ್ಸುವವ ನೀನೆ || ಬಿಡದೆ ಸಲಹುವ

ಒಡೆಯ ನೀನಿರುವ ತನಕ || ೨ || ವಿದ್ಯೆ ಹೇಳುವ ನೀನೆ ಬುದ್ಧಿ ಕಲಿಸುವ ನೀನೆ | ಉದ್ಧಾರಕರ್ತಮಮ ಸ್ವಾಮಿ ನೀನೆ || ಮುದ್ದು ಸಿರಿಪುರಂದರವಿಠಲ ನಿನ್ನ ಡಿಮೇಲೆ | ಬಿದ್ದು ಕೊಂಡಿರುವ ಎನಗೇತರ ಭಯವೋ ||೩||

### ೧೦೮ ರಾಗ ರೇಗುಪ್ತಿ ಅಟಿತಾಳ

ಮಾನವಜನ್ಮ ದೊಡ್ಡದು | ಇದ | ಹಾನಿ ಮಾಡಲು ಬೇಡಿ ಹುಚ್ಚು ಸ್ವ ಗಳಿರಾ || ಪ || ಕಣ್ಣು ಕೈಕಾಲ್ಪಿವಿ ನಾಲಿಗೆ ಇರಲಿಕ್ಕೆ | ಮಣ್ಣು ಮುಕ್ಕೆ ಹುಚ್ಚುರಾಗುವರೆ || ಹೆಣ್ಣು ಮಣ್ಣಿ ಗಾಗಿ ಹರಿಯ ನಾಮಾಮೃತ | ಉಣ್ಣದೆ ಉಪವಾಸ ಇರುವರೆ ಖೋಡಿ ||೧|| ಕಾಲನ ದೂತರು ಕಾಲ್ಪಿಡಿದೆಳೆವಾಗ | ತಾಳು ತಾಳೆಂದರೆ ತಾಳುವರೆ || ಧಾಳಿ ಬಾರದ ಮುನ್ನ ಧರ್ಮವ ಗಳಿಸಿರೋ ಹಾಳು ಸಂಸಾರ ಸುಳಿಗೆ ಸಿಕ್ಕಲು ಬೇಡಿ || ೨ || ಏನು ಕಾರಣ ಯದುಪತಿ ಯನು ಮರೆತಿರೆ | ಧನಧಾನ್ಯ ಪುತ್ರರು ಕಾಯುವರೆ || ಇನ್ನಾದರು ಏಕೋ ಭಾವದಿ ಭಜಿಸಿರೋ | ಚೆನ್ನ ಶ್ರೀಪುರಂದರವಿಠಲರಾಯನ ||೩||

### ೧೦೯ ರಾಗ ಶಂಕರಾಭರಣ ಆದಿತಾಳ

ಚಂದ್ರಚೂಡ ಶಿವ ಶಂಕರ ಪಾರ್ವತಿರಮಣ ನಿನಗೆ ನಮೋ ನಮೋ || ಸುಂದರ ಮೃಗಧರ ಪಿನಾಕಧನುಕರ ಗಂಗಾಶಿರ ಗಜಚರ್ಮಾಂಬರಧರ || || ಪ || ನಂದಿವಾಹನಾನಂದದಿಂದ ಮೂಜಗದಿ ಮೆರೆವ ನೀನೆ | ಅಂದು ಅಮೃತಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೆ || ಕಂದರ್ಪನ ಕ್ರೋಧದಿಂದ ಕಣ್ಣೆರೆದು ಕೊಂದ ಉಗ್ರನು ನೀನೆ | ಇಂದಿರೇಶ ಶ್ರೀರಾಮನ ನಾಮವ ಚಂದದಿ ಪೊಗಳುವ ನೀನೆ || ೧ || ಬಾಲ ಮೃಕಂಡನ ಕಾಲನು ಎಳೆವಾಗ ಪಾಲಿಸಿದವ ನೀನೆ | ಕಾಲಕೂಟವನು ಪಾನಮಾಡಿದ ನೀಲ ಕಂಠನು ನೀನೆ || ವಾಲಯದಿ ಕಪಾಲ ಪಿಡಿದು ಬಿಕ್ಷೆಬೇಡೋ ದಿಗಂಬರ ನೀನೆ | ಜಾಲ ಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೆ ||೨|| ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಪುರವಾಸನು ನೀನೆ | ಕರದಲಿ ವೀಣೆಯ ಗಾನವ ಮಾಡುವ ಉರಗಭೂಷಣ ನೀನೆ || ಕೊರಳಲಿ ಭಸ್ಮ

ರುದ್ರಾಕ್ಷಿ ಧರಿಸಿದ ಪರಮ ವೈಷ್ಣವ ನೀನೆ | ಗರುಡಗಮನ ಶ್ರೀಪುರಂದರ  
ವಿಠಲಗೆ ಪ್ರಾಣಪ್ರಿಯನು ನೀನೆ ||೩||

### ೧೦೦ ರಾಗ ಖರಹರ ಮಟ್ಟಿತಾಳ

ಇಂದು ನಿನ್ನ ಮರೆಯಹೊಕ್ಕೆ ವೆಂಕಟೇಶನೆ | ಎಂದಿಗಾದರೆನ್ನ ಕಾಯೊ  
ಶ್ರೀನಿವಾಸನೆ || ಪ || ಶೇಷಗಿರಿಯ ವಾಸ ಶ್ರೀಶ ದೋಷರಹಿತನೆ | ಏಸು  
ದಿನಕು ನಿನ್ನ ಪಾದದಾಸನು ನಾನೆ | ಕ್ಲೇಶಗೃಹದಿದು ಎನ್ನ ಸ್ವಾಮಿಯು  
ನೀನೆ ||೧|| ಕಮಲಜನಕ ಕಾಮಜನಕ ಕರುಣವಾರಿಧೇ | ರಮೆಯನಾಳ್ಳ  
ಕಮಲನಾಭ ಹೇ ದಯಾನಿಧೇ | ಯಮನ ಪುರದಿ ಶಿಕ್ಷಿಸದಿರು ಪಾರ್ಥ  
ಸಾರಥೇ ||೨|| ಉರಗಶಯನ ಸುರರಿಗೊಡೆಯ ಸಿರಿಯ ರಮಣನೆ | ಶರಣ  
ಪಾಲ ಬಿರುದು ತೋರಿ ಪೊರೆವ ದೇವನೆ | ಕರುಣಿಸೆನಗೆ ಮುಕುತಿಯ  
ಪುರಂದರವಿಠಲನೆ || ೩ ||

### ೧೦೧ ರಾಗ ಮುಖಾರಿ ರ್ಕುಂಪೆತಾಳ

ಬಲವು ಬಲವೇ ನಿನ್ನ ಬಲವಲ್ಲದೆ | ಮಿಕ್ಕ | ಬಲಗಳುಂಟೆ ಬಣಗು  
ಗ್ರಹಗಳಿಂದ ||ಪ|| ಹರಿ ನಿನ್ನ ಕೃಪೆಯೆನಗೆ ಚಂದ್ರ ತಾರಾಬಲವು | ಹರಿ  
ನಿನ್ನ ಕರುಣವೇ ರವಿಯ ಬಲವು || ಹರಿ ನಿನ್ನ ಮೋಹವೇ ಎನಗೆ ಗುರು  
ಭೃಗು ಬಲವು | ಹರಿ ನಿನ್ನ ಒಲುಮೆಯೇ ಶನಿಯ ಬಲವು ||೧|| ಮಂಗಳ  
ಮಹಿಮೆ ನಿನ್ನ ಅಂಗದಶನ ಸುಖದ | ಮಂಗಳನ ಬಲವು ಎನ್ನಂಗೆ  
ಸದಾ || ರಂಗ ನಿನ್ನಯ ಚರಣ ಕಂಗಳಲಿ ನೋಡುವುದು | ಹಿಂಗೆದೆ  
ಸುಖವನೀವ ಸೌಮ್ಯ ಬಲವಯ್ಯು ||೨|| ಆದಿಮೂರುತಿ ನಿನ್ನ ನರಿವುದೇ ರಾಜು  
ಬಲ | ಆದಿಮೂಲನೆ ನಿನ್ನ ಗುಣಕಥನವ || ಆದರಿಸಿ ಕೊಂಡಾಡುತಿಹು  
ದೆನಗೆ ಕೇತುಬಲ | ಆದಿಮಹಿಮನೆ ಮಹಾ ಪುರಂದರವಿಠಲ ||೩||

### ೧೦೨ ರಾಗ ಕಾಂಭೋಜಿ ಅಟಿತಾಳ

ಮಾನಹೀನನಿಗಭಿಮಾನವೇಕೆ ||ಪ|| ಜ್ಞಾನವಿಲ್ಲದವಂಗೆ ಗುರುಬೋಧಿ  
ಯೇಕೆ || ಅ || ಕಾಡೊಳಗೆ ತಿರುಗುವನೆ ಕನಕಭೂಷಣವೇಕೆ | ಓಡೊಳಗೆ

ತಿಂಬುವಗೆ ಹರಿವಾಣವೇಕೆ || ಬೇಡಿದರೆ ಕೊಡದಿಹಗೆ ಕಡು ಬಿಂಕತನ  
 ವೇಕೆ | ಪಾಡಲರಿಯದವಗೆ ಪ್ರಾಥತನವೇಕೆ || ೧ || ಅಂಬಲಿಯನುಂಬ  
 ವಗೆ ಅಮೃತಾನ್ನವದೇಕೆ | ಕಂಬಳಿಯ ಹೊದವನಗೆ ಮಡಿಯೇತಕೆ ||  
 ಡೊಂಬಾಟಕಿಕ್ಕುವಗೆ ಗಾಂಭೀರ್ಯತನವೇಕೆ | ಹಂಬಲವ ಬಿಡದವಗೆ  
 ಹರಿನಾಮವೇಕೆ || ೨ || ಭೂಸುರರ ಕೊಲುವನಗೆ ಭೂರ್ಮಗಳೇಕೆ | ಭಾಷೆ  
 ಗೆಟ್ಟವಗೆ ನಂಬುಗೆಯೇತಕೆ || ಕ್ಲೇಶ ಒಡಲೊಳಗಿರಲು ತೀರ್ಥಯಾತ್ರೆ  
 ಗಳೇಕೆ | ಆಸೆ ಬಿಡದವಗೆ ಸಂನ್ಯಾಸವೇಕೆ || ೩ || ಮಿತಿಮೀರಿ ನಡೆವನಗೆ  
 ವ್ರತನೇಮಗಳು ಏಕೆ | ಸತಿಗೆ ಅಳುಕುವನ ಸಾಹಸವು ಏಕೆ || ಮತಿಶುದ್ಧಿ  
 ಯಿಲ್ಲದಾ ಮಂತ್ರತಂತ್ರಗಳೇಕೆ | ಗತಿಯ ಚಿಂತಿಸದವನ ವಿಪ್ರತ್ಯವೇಕೆ || ೪ ||  
 ಸಾಮಾನ್ಯನಿಗೆ ಸಾರ್ವಭೌಮ ಪದವಿಯದೇಕೆ | ಪ್ರೇಮವಿಲ್ಲದ ಬಂಧು  
 ಜನವೇತಕೆ || ಸ್ವಾಮಿ ಶ್ರೀಪುರಂದರವಿಠಲನ ನೆನೆಯದಿಹ | ತಾಮಸಾಧ  
 ಮನಿಗೆ ಕೈವಲ್ಯವೇಕೆ || ೫ ||

**೧೦೩ ರಾಗ ಸಾನೇರಿ ಅದಿತಾಳ**

ತನಗಿಲ್ಲದಾ ವಸ್ತುವೆಲ್ಲಿದ್ದರೇನು | ತನ್ನ ಮನಕೆ ಬಾರದ ಹೆಣ್ಣು ಮೆಚ್ಚಿ  
 ಬಂದರೇನು || ೧ || ಆದರಣೆಯಿಲ್ಲ ದೂಟವಮೃತಾನ್ನವಾದರೇನು | ವಾದಿ  
 ಸುವ ಸತಿಸುತರು ಇದ್ದು ಫಲವೇನು || ಕ್ರೋಧವನು ಬೆಳೆಸುವ ಸೋದರಿ  
 ಗರಿದ್ದರೇನು | ಮಾದಿಗನ ಮನೆಯಲ್ಲಿ ಮದುವೆಯಾದರೇನು || ೧ || ಸಾವಿ  
 ಗಿಲ್ಲದಾಷಧಿಯು ಸಂಚಿತುಂಬ ಇದ್ದರೇನು | ದೇವಕೀಸುತನ್ನೊಗಳದ  
 ಕವಿತ್ಯವೇನು || ಹೇವವಿಲ್ಲದ ಗಂಡು ಹೆಚ್ಚಾಗಿ ಬಾಳಿದರೇನು | ಹಾವಿನ  
 ಹಡೆಯೊಳಗೆ ಹಣವಿದ್ದರೇನು || ೨ || ಸನ್ಮಾನ ಮಾಡದ ದೊರೆ ಸಾವಿರಾರು  
 ಕೊಟ್ಟರೇನು | ತನ್ನ ತಾ ತಿಳಿಯದ ಜ್ಞಾನವೇನು || ಚೆನ್ನಾಗಿ ಪುರಂದರ  
 ವಿಠಲನ ನೆನೆಯದವ | ಸಂಸ್ಯಾಸಿಯಾದರೇನು ಷಂಢನಾದರೇನು || ೩ ||

**೧೦೪ ರಾಗ ಹಿಂದೋಳ ಅದಿತಾಳ**

ಯಾರೆ ರಂಗನ ಯಾರೆ ಕೃಷ್ಣನ | ಯಾರೆ ರಂಗನ ಕರಿಯಬಂದದರು ||  
 || ೧ || ಗೋಪಾಲಕೃಷ್ಣನ ಪಾಪವಿನಾಶನ | ಈ ಫರಿಯಿಂದಲಿ ಕರಿಯ

ಬಂದವರು ||೧|| ವೇಣುವಿನೋದನ ಪ್ರಾಣಸ್ತ್ರಿಯನ | ಜಾಣೆಯರರಸನ  
ಕರೆಯಬಂದವರು ||೨|| ಕರಿದಾಜನರದನ ಪರಮಪುರುಷನ | ಪುರಂದರ  
ವಿಠಲನ ಕರೆಯಬಂದವರು || ೩ ||

### ೧೧೫ ರಾಗ ಪಂತುವರಾಳಿ ಅಟಿತಾಳ

ರೋಕ್ಕು ಎರಡಕ್ಕು ದುಃಖ ಕಾಣಕ್ಕು||ಪ|| ಮಕ್ಕಳ ಮರಿಗಳ ಮಾಡೋದು  
ರೋಕ್ಕು | ಸಕ್ಕರೆ ತುಪ್ಪವ ಸವಿಸೋದು ರೋಕ್ಕು || ಕಕ್ಕುಲತಿಯನು ಬಿಡಿ  
ಸೋದು ರೋಕ್ಕು | ಘಕ್ಕನೆ ಹೋದರೆ ಘಾತ ಕಾಣಕ್ಕು ||೧|| ನೆಂಟರ ಇಷ್ಟರ  
ಮರೆಸೋದು ರೋಕ್ಕು | ಕಂಟಕಗಳ ಪರಿಹರಿಸೋದು ರೋಕ್ಕು || ಗಂಟು  
ಕಟ್ಟಲಿಕ್ಕೆ ಕಲಿಸೋದು ರೋಕ್ಕು | ತುಂಟತನಗಳ ಬಲಿಸೋದು ರೋಕ್ಕು ||೨||  
ಇಲ್ಲದ ಗುಣಗಳ ತರಿಸೋದು ರೋಕ್ಕು | ಸಲ್ಲದ ನಾಣ್ಯವ ನಡಿಸೋದು  
ರೋಕ್ಕು || ಬೆಲ್ಲಕಿಂತಲು ಬಹು ಸವಿಯಾದ ರೋಕ್ಕು | ಇಲ್ಲದಿರಲು ಬಹು  
ದುಃಖ ಕಾಣಕ್ಕು ||೩|| ಉಂಟಾದ ಗುಣಗಳ ಮರೆಸೋದು ರೋಕ್ಕು | ಬಂಟರ  
ನೆಲ್ಲರ ಬರಿಸೋದು ರೋಕ್ಕು || ಕಂಠಿ ಸರಿಗೆಯನು ಗಳಿಸೋದು ರೋಕ್ಕು |  
ಒಂಟಿ ಕುದುರೆ ಆನೆ ತರಿಸೋದು ರೋಕ್ಕು || ೪ || ವಿದ್ಯದ ಮನುಜರ ಕರೆ  
ಸೋದು ರೋಕ್ಕು | ಹೊದ್ದಿದ ಜನರನು ಬಿಡಿಸೋದು ರೋಕ್ಕು || ಮುದ್ದು  
ಪುರಂದರ ವಿಠಲನ ಮರೆಸುವ | ಬಿದ್ದೋಗೋ ರೋಕ್ಕುವ ಸುಡು  
ನೀನಕ್ಕು ||೫||

### ೧೧೬ ರಾಗ ಸಾವೇರಿ ರ್ಕುಂಪೆತಾಳ

ಆರು ಸರಿ ನಿನಗೆ ಬೊಮ್ಮಾಂಡದೊಳಗೆ | ವೀರ ರಾಮನ ಬಂಟ ಧೀರ  
ಹನುಮಂತ || ಪ || ತೆಂಕಜಲಧಿಯ ಲಘುವಿಂದ ದಾಟಿ ಆಕ | ಳಂಕ  
ರಾಮನ ಬೆರಳ ಮುದ್ರಿಕೆಯನು|| ಲಂಕಾವಿದೆಂದು ಕೊಟ್ಟವನಿಜೆಯ ಸಂತ  
ಯಿಸಿ | ಲಂಕೆಯನುರುಸಿದೆ ನಿಶ್ಯಂಕ ಹನುಮಂತ ||೧|| ಅಂಡಲೆದು ದಶ  
ವದನನಸುರ ಪಡಿಗಳ ಕಡಿದು | ಖಂಡತುಂಡನು ಮಾಡಿ ಕಲಿರಾಮರ ||  
ದಂಡಿಲೊಬ್ಬರ ನೋಯದಂತೆ ಕಾದಿಸಿ ಖಳರ | ಹಿಂಡುಗಳ ಕೂಡ ಉದ್ದಂಡ

ಹನುಮಂತ ||೨|| ಅಸುರಬಲ ವಾನನರ ಕುಸುರಿ ಇರಿಯಲು ಭರ | ವಸೆ  
ಯಿಂದ ಸಂಜೀವನವ ತಂದು || ಅಸುಬಿ ವಾನರರಿಗೋಸುಗ ಗಿರಿಯನೆತ್ತಿ  
ಚಿ | ಮ್ಮಿಸಿ ನೆಲಕೆ ನಿಲಿಸಿದೆ ನೀ ಅಸಮ ಹನುಮಂತ ||೩|| ಪರರಿಗಸದಳ  
ವೆನಿಪ ನಿಜಬಲರೊಡೆಯ ಸಂಥ | ಸಿರಿಯುರಕ್ಕೈರಗಿ ಎಸೆದಾಗ ಬೀಳೆ ||  
ಅರಸು ರಾಮರ ಪಂಥಕಡ್ಡಲಾದೆನು ಎಂದು | ಮರುಗಿದ ಮಹಾತ್ಮನುಡ್ಡು  
ರುಟು ಹನುಮಂತ||೪|| ಭೂಮಿಜಾತೆಯ ಮುಖಾಂಬುಜಮಿತ್ರನಾದ ಸಿರಿ  
ರಾಮ ಗುರು ಪುರಂದರವಿಠಲನು || ತಾ ಮನದಿ ನಿಶ್ಚಯಿಸಿ ಬೇಡೆನಲು  
ತವ ಪಾದ | ದಾ ಮಹಾಸೇವೆ ಸಾಕೆಂದ ಹನುಮಂತ ||೫||

### ೧೧೨ ರಾಗ ಬೇಗಡೆ ಛಾಪುತಾಳ

ಸೈಸಲಾರೆನೆ ಗೋಪಿ ನಿನ್ನ ಮಗನ ಲೂಟಿ | ಏನೆಂದು ಪೇಳಲಮ್ಮ ||  
|| ಪ || ವಾಸುದೇವನು ಬಂದು ಮೋಸದಿಂದಲಿ ಎನ್ನ | ವಾಸವ ಸೆಳ  
ಕೊಂಡು ಓಡಿವೋದನಮ್ಮ ||೨|| ದೇವರ ಪೆಟ್ಟಿಗೆ ತೆಗೆದು ಶಾಲಗ್ರಮ |  
ಸಾವಿರ ನುಂಗುವನೆ | ಭಾವಜನಯ್ಯ ಇದೇನೆಂದರೆ ನಿಮ್ಮ | ಕಾವ ದೇವರು  
ನಾ ಕೇಳಿಕೊ ಎಂಬನೆ || ೧ || ಅಗ್ರೋದಕ ತಂದು ಜಗಲಿ ಮೇಲಿಟ್ಟರೆ |  
ವೆಗ್ಗಳದಲಿ ಕುಡಿನ || ಮಂಗಳಮಹಿಮನ ಮೀಸಲೆಂದರೆ ನಿಮ್ಮ | ಮಂಗಳ  
ಮಹಿಮನ ಅಪ್ಪ ನಾನೆಂಬನೆ ||೨|| ಅಟ್ಟಡುಗೆಯನೆಲ್ಲ ಉಚ್ಚಿಷ್ಟ ಮಾಡಿ |  
ಅಷ್ಟ ತಾ ಬಳಿದುಂಬನೆ || ಕೃಷ್ಣ ದೇವರ ನೇವೈದ್ಯನೆಂದರೆ ನಿಮ್ಮ | ಇಷ್ಟ  
ದೇವರು ತೃಪ್ತನಾದನೆಂತೆಂಬನೆ || ೩ || ಋತುವಾದ ಬಾಲೆಯರು ಪತಿ  
ಯೆಡೆಗೆ ವೋಪಾಗ | ಪಥದೊಳಗಡಗಿರುವ || ಮತಿಗೆಟ್ಟ ಹೆಣ್ಣೆ ಸುಂಕವ  
ಕೊಡು ಎನುತಲಿ | ರತಿಯಿಂದ ಮಾನವ ಸೂರೆಗೊಂಬುವನೆ ||೪|| ಅಚ್ಚ  
ಪಾಲ್ಮೊಸರು ನವನೀತವು ಮಜ್ಜಿಗೆ | ರಚ್ಚಿ ಮಾಡಿ ಕುಡಿನ || ಸ್ವಚ್ಛ ಶ್ರೀ  
ಪುರಂದರವಿಠಲರಾಯನ | ಇಚ್ಛಿಯಿಂದಲಿ ನಿನ್ನ ಮನೆಗೆ ಕರೆದುಕೊಳ್ಳೆ ||೫||

### ೧೧೮ ರಾಗ ಕಲ್ಯಾಣಿ ಅಟಿತಾಳ

ನಂಬಿ ಕೆಟ್ಟವರಿಲ್ಲವೋ | ರಂಗಯ್ಯನ | ನಂಬಲಾರದೆ ಕೆಟ್ಟರು || ಪ ||  
ಅಂಬುಜನಾಭನ ಪಾದವ ನೆನೆಯೆ ಭ | ವಾಂಬುಧಿದುಃಖವ ಪರಿಹರಿಸುವ

ಕೃಷ್ಣ || ಅ || ಬಲಿಯ ವಾತಾಳಕ್ಕೆ | ಇಳಿಸಿ ಭಕ್ತ | ಗೊಲಿದು ಬಾಗಿಲ  
ಕಾಯ್ದನು || ಛಲದೊಳು ಅಸುರನ ಶಿರಗಳ ತರಿದು ತಾ | ನೊಲಿದು ವಿಭೀ  
ಷಣಗೆ ಪಟ್ಟಿಗಟ್ಟಿದ ಕೃಷ್ಣ ||೧|| ತರಳ ಪ್ರಹ್ಲಾದಗೊಲಿದು | ಉಗುರಿನಿಂದ  
ಹಿರಣ್ಯನುದರ ಸೀಳಿದ || ಕರಿರಾಜಗೊಲಿದು ನೆಗಳು ನುಂಗುತಿರಲಾಗಿ |  
ಶಿರವ ತರಿದು ಕಷ್ಟ ಪರಿಹರಿಸಿದ ಕೃಷ್ಣ || ೨ || ವಾಂಡವರಿಂಗೊಲಿದು |  
ಕಾರವರನ್ನು | ತುಂಡು ಛಿದ್ರವ ಮಾಡಿದ || ಅಂಡಲೆದು ದ್ರೌಪದಿ ಸಭೆ  
ಯೊಳು ಕೂಗಿ | ಬಂದು ಕಾಯ್ದ ಶ್ರೀಪುರಂದರವಿಠಲ ||೩||

### ೧೧೯ ರಾಗ ಸೌರಾಷ್ಟ್ರ ಅಟಿತಾಳ

ಕೈಮೀರಿ ಹೋದ ಮಾತಿಗೆ ಹುಡುಕಾಡಬಾರದು || ಪ || ಮಾತು ಕೇಳದ  
ಮಕ್ಕಳ ಹೆಸರು ತೆಗೆಯಬಾರದು | ತನ್ನ | ಪ್ರೀತಿ ಇಲ್ಲದ ಪತಿಯ ಕಂಡು  
ಹಿಗ್ಗಬಾರದು || ೧ || ಜಾರತ್ನ ಮಾಡೊ ಪತ್ನಿಯ ಕೂಡಿ ಅಳಬಾರದು |  
ವೈರತ್ನ ಮಾಳ್ವನರ ಸೊಲ್ಲು ಕೇಳಬಾರದು ||೨|| ದುಷ್ಟೆ ಕರ್ಕಶಿ ಸ್ತ್ರೀಯಳ  
ಹೆಸರು ತೆಗೆಯಬಾರದು | ಹತ್ತು ಮಂದಿಗಂಜದವನ ಸ್ನೇಹಿಸಬಾರದು ||  
||೩|| ಪಂಕ್ತಿಗೆ ಪರಪಂಕ್ತಿಯನ್ನು ಮಾಡಬಾರದು | ಮಂಕು ಜೀವನಾಗಿ  
ಮುಕ್ತಿ ಬೇಡಬಾರದು || ೪ || ಆಚಾರಹೀನನ ಮನೆಯೊಳೂಟಿ ಮಾಡ  
ಬಾರದು | ವಿಚಾರ ಇಲ್ಲದ ಸಭೆಯೊಳು ಕೂಡಬಾರದು || ೫ || ಪರ  
ಪುರುಷರಿದ್ದೆಯೊಳೊಬ್ಬಳಿರಲು ಬಾರದು | ಸ್ವಾಮಿ ಪುರಂದರವಿಠಲನ  
ಧ್ಯಾನ ಮರೆಯಬಾರದು || ೬ ||

### ೧೨೦ ರಾಗ ಸುರುಟಿ ಆದಿತಾಳ

ಎತ್ತ ಪೋದನಮ್ಮ | ವಿಶ್ವನ | ಎಲ್ಲಿ ಹುಡುಕಲಮ್ಮ || ಪ || ಮುತ್ತಿನ  
ಮೂಗುತಿ ಮುಕ್ತಿಲಿ ಬ್ರಾಹ್ಮಣ | ಇಕ್ಕೊ ಈಗಲೆಂದು ಮಾಯವಾದನು ||  
||೨|| ಪಂಥರಪುರವಂತೆ | ಅಲ್ಲಿ | ಪಾಂಡುರಂಗನಂತೆ | ತಂಡತಂಡದಿ ಹರಿ  
ಕೀರ್ತನೆ ಮಾಡತ | ಕಂದನ ಲಗ್ನಕೆ ಪೋಗಬೇಕೆನುತ || ೧ || ಆಂದಿನ  
ದಿನದಲ್ಲಿ | ನಾರಿಯ | ಕಂಭಕ್ಕೆ ಕಟ್ಟಿರಲು || ಮಂದರೋದ್ಧರನ ಮೊರೆ

ಯಿಟ್ಟು ಕೂಗಲು | ಬಂಧನ ಬಿಡಿಸಿ ಮುಕುತಿಯ ಕೊಟ್ಟನು ||೨|| ಪತ್ತಿ  
ಪತಿಯರ ಕೂಡಿ ಬಹಳ ಅನ್ನದಾನ ಮಾಡಿ || ಕನಕಾಭರಣವನೀಯಲು  
ಪತ್ತಿವ್ರತೆ | ಪುರಂದರವಿಠಲನ ಪಾದ ಸೇರಿದಳು ||೩||

### ೧೨೨ ರಾಗೈಕಾಂಭೋಜಿ ರುಂಪತಾಳ

ಆರೇನು ಮಾಡುವರು ಅವನಿಯೊಳಗೆ || ಪ || ಪೂರ್ವಜನ್ಮದ ಕರ್ಮ  
ಹಣೆಯಲಿ ಬರೆದುದಕೆ ||೨|| ಮಾಡಿದಡುಗೆಯು ಕೆಡಲು ಮನೆಯ ಗಂಡನು  
ಬಿಡಲು | ಕೂಡಿದ್ದ ಸತಿ ತಾನು ಕುಣಿಸ್ಯಾಡಲು || ಗೋಡೆ ಬರೆದ ಹುಲಿ  
ಘುಡಿಘುಡಿಸಿ ತಿನಬರಲು| ಆಡದ ಮಾತುಗಳು ಅಖಿಳರೂ ನಿಜವೆನಲು ||೧||  
ಹೊಲ ಬೇಲಿ ಮೆದ್ದರೆ ಮೊಲವೆದ್ದು ಇರಿದರೆ | ತಲೆಗೆ ತನ್ನ ಕೈಸೆಟ್ಟು ತಾಗಿ  
ದರೆ || ಹೆಳಲು ಹಾವಾದರೆ ಗೆಳೆಯ ರಿಪುವಾದರೆ | ಕಲಸಿಟ್ಟು ಅವಲಕ್ಕಿ  
ಕಲಸರಟೆ ನುಂಗಿದರೆ ||೨|| ಹೆತ್ತ ತಾಯ್ ಮಕ್ಕಳಿಗೆ ಹಿಡಿದು ವಿಷ ಹಾಕಿ  
ದರೆ | ಮತ್ತೆ ತಂದೆಯು ಹೊರಗೆ ಮಾರಿದರೆ || ತೊತ್ತು ಅರಸಿಗಿ ಪ್ರತಿ  
ಉತ್ತರವನಾಡಿದರೆ | ಕತ್ತಲೆಯು ಬೆನ್ನೆಟ್ಟಿ ಕರಡ್ಯಾಗಿ ಕಚ್ಚಿದರೆ ||೩|| ಕಣ್ಣಿ  
ನೊಳಗಿನ ಬೊಂಬೆ ಕಚ್ಚಾಡಬಂದರೆ | ಹೆಣ್ಣಿನ ಹೋರಾಟ ಹೆಚ್ಚಾದರೆ ||  
ಅನ್ನ ಉಣ್ಣದೆ ಬಹಳ ಅರ್ಜೀರ್ಣವಾದರೆ | ಪುಣ್ಯತೀರ್ಥಗಳಲ್ಲಿ ಪಾಪ  
ಘಟಿಸಿದರೆ ||೪|| ಏರಿ ಕುಳಿತ ಕೊಂಬೆ ಎರಡಾಗಿ ಮುರಿದರೆ | ಮೇರೆ ತಪ್ಪಿ  
ವಿಧಿಯು ಮೀರಿದರೆ || ಆರಿದ್ದ ಇದ್ದಲಿಯು ಅಗ್ನಿಯಾಗುರಿದರೆ | ಧೀರ  
ಪುರಂದರವಿಠಲ ನಿನ್ನ ದಯ ತಪ್ಪಿದರೆ ||೫||

### ೧೨೩ ರಾಗ ಭೈರವಿ ಛಾಪುತಾಳ

ಕೊಡು ಕಂಡ್ಯ ಹರಿಯೆ | ನಿನ್ನ ನಾಮವ || ಪ || ನಾ ಬಡವನೆಂದು  
ನಿನ್ನ ಕಾಡುವನಲ್ಲವೊ || ಅ || ಒಡಲು ತುಂಬದು ಎಂದು ಬಳಲಿಸಬರ  
ಲಿಲ್ಲ | ಸಡಗರದ ಭಾಗ್ಯ ಬೇಡಲಿಲ್ಲ || ಮಡದಿ ಮಕ್ಕಳಿಗಾಗಿ ಕಡು ಮೋಹ  
ಎನಗಿಲ್ಲ | ಬಿಡದೆ ನಿನ್ನಯ ನಾಮಸ್ಮರಣೆಯೊಂದೇ ಸಾಕೊ ||೧|| | ಸ್ನಾನ  
ಮೌನ ಜಪತಪಗಳು ಎನಗಿಲ್ಲ | ಮೌನನಾದೆನೊ ನಿನ್ನ | ಧ್ಯಾನದಿಂದ ||

ದೀನರಕ್ಷಕ ನೀನೆ ದಯದಿಂದಲೆನ್ನನು | ಧ್ಯಾನಶುದ್ಧಿಯನಿತ್ತು ಸಲಹಯ್ಯ  
ಹರಿಯೆ || ೨ || ಬಲೆಗೆ ಸಿಲುಕಿದ ಮೃಗದಂತೆ ಬಾಯಿಬಿಡುತ | ಅಲಸಿ  
ಕೋಟಲೆ ಸಂಸಾರದಿಂದ || ತಲೆಹುಳುತ ನಾಯಂತೆ ಬಯಲಾಸೆಗೆ ಸಿಲು  
ಕಿದೆ | ಸಲಹೊ ದೇವರ ದೇವ ಪುರಂದರವಿಠಲ ||೩||

### ೧೨೪ ರಾಗ ಕಾಂಭೋಜಿ ಆದಿತಾಳ

ಬೇಡಮನವೆ ಬೇಡಿಕೊಂಬೆನೊ ನಾಮ | ಕಾಡದಿರು ಕಪಟದಿ ಮನವೆ  
||೫|| ಮಾಡದಿರು ಮತ್ಸರವ ಪರರಿಗೆ ತನ್ನವರಿಗೆ | ಕೇಡನೆಣಿಸಲು ಬೇಡ  
ಮನವೆ || ೨ || ಸಿಟ್ಟಿನಿಂದೊಬ ಗನು ಕೆಟ್ಟಿ ನುಡಿಯಲು ಬೇಡ | ನಿಟ್ಟು  
ಮುನಿವರು ಕೇಳು ಮನವೆ || ಕೊಟ್ಟ ಸಾಲವನು ನೀ ಕೊಡದೆ ಬಾಯ್ಬಿಡೆ  
ದರೆ | ಕಷ್ಟ ತಪ್ಪದು ! ಕೇಳು ಮನವೆ ||೧|| ಸರಿಯಿಲ್ಲದವರೊಡನೆ ಸಮ  
ನಾಗಿ ಕಾದಿದರೆ | ಹಿರಿಯತನ ಕೆಡುವುದೈ ಮನವೆ || ನೆರೆನಂಬಿದವರ  
ದೊಡ್ಡವರ ಮಾಡಿದರೆ | ಹಿರಿಯತನ ಅದರಿಂದ ಮನವೆ||೩|| ಚಾಡಿಯನು  
ಹೇಳಿ ದಂಡವನು ತೆರಿಸಿದಾತಗೆ | ನಾಡೆಲ್ಲ ಹಗೆ ಕೇಳು ಮನವೆ || ಕೂಡಿದ್ಡ  
ಗೆಳತನವನಗಲಿಸಿದವನಿಗೆ | ಕೇಡು ತಪ್ಪದು ಕೇಳು ಮನವೆ ||೩|| ಹೆಂಡ  
ತಿಯ ಪರರಲ್ಲಿ ಬಿಡುವುದು ಬಹು ಲಜ್ಜೆ | ಭಂಡನೆನುವರು ಕೇಳು ಮನವೆ||  
ಉಂಡ ಮನೆಗೆರಡನ್ನು ಬಗೆದವನು ಸಂಗ ಬೇ | ಡೆಂದೆಂದಿಗೂ ಕೇಳು  
ಮನವೆ ||೪|| ವಂದನೆಯ ಮಾಡಿ ಗುರುಹಿರಿಯರ ಪಾದಗಳ | ಕಂಡು ನೀ  
ಶುಚಿಯಾಗು ಮನವೆ || ತಂದೆ ಶ್ರೀಪುರಂದರವಿಠಲನ್ನ ಪಾದವ | ಪೊಂದಿ  
ನೀ ಸುಖಿಯಾಗು ಮನವೆ ||೫||

### ೧೨೫ ರಾಗ ನಾಟಿ ಝಂಪೆತಾಳ

ಜಯತು ಕೋದಂಡರಾಮ | ಜಯತು ದಶರಥರಾಮ || ಜಯತು  
ಸೀತಾರಾಮ | ಜಯತು ರಘುರಾಮ || ಜಯತು ಜಯತು || ೫ ||  
ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ | ಪ್ರೀತಿಯಿಂದಲೆ ತಂದು  
ಸಕಲಭೂತಳವ || ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ | ಭೀತಿ

ಯನು ಬಿಡಿಸಿ ನೆರೆ ಕಾಯ್ದ ರಘುರಾಮು || ಜಯತು || ೧ || ಬಲಿಯೊಳ್  
 ದಾನವ ಬೇಡಿ ನೆಲನ ಈರಡಿ ಮಾಡಿ | ಛಲದಿಂದ ಕ್ಷತ್ರಿಯರ ಕುಲನ  
 ಹೋಗಾಡಿ || ಲಲನೆಗೋಸುಗ ಬಂದ ನೆವದಿಂದ ರಾವಣನ | ತಲೆಗಳನು  
 ಚೆಂಡಾಡಿ ಮೆರೆದ ರಘುರಾಮು || ಜಯತು || ೨ || ವಸುದೇವಸುತನೆನಿಸಿ  
 ವನಿತೆಯರ ವ್ರತಗಿಡಿಸಿ ಎಸೆವ ತುರುಗವನೇರಿ ಮಲ್ಲರನು ಸವರಿ || ನಮುಢಿ  
 ಯೊಳು ಪುರಂದರವಿಠಲನ ನೀ ಪಾಲಿಸೈ | ಬಿಸಜಾಕ್ಷಯೋಧ್ಯಪುರವಾಸ  
 ರಘುರಾಮು || ಜಯತು || ೩ ||

**೧೨೬ ರಾಗ ಹಿಂದುಸ್ಥಾನಿ ಕಾಪಿ ಏಕತಾಳ**

ವೇಂಕಟಾಚಲನಿಲಯಂ | ವೈಕುಂಠಪುರವಾಸಂ || ಪಂಕಜನೇತ್ರಂ  
 ಪರಮ ಪವಿತ್ರಂ | ಶಂಖಚಕ್ರಧರಚಿನ್ಮಯರೂಪಂ || ಪ || ಅಂಬುಜೋದ್ಯವ  
 ವಿನುತಂ | ಅಗಣಿತಗುಣನಾಮಂ || ತುಂಬುರುನಾರದಗಾನವಿಲೋಲಂ |  
 ಅಂಬುಧಿ ಶಯನಂ ಆತ್ಮಾಭಿರಾಮಂ || ೧ || ವಾಹಿ ಪಾಂಡವಪಕ್ಷಂ | ಕೌರವ  
 ಮದ ಹರಣಂ || ಬಾಹುಸರಾಕ್ರಮ ಪೂರ್ಣಂ | ಅಹಲ್ಯಾಶಾಪಭಯ  
 ನಿವಾರಣಂ || ೨ || ಸಕೇಲವೇದವಿಚಾರಂ | ಸರ್ವಜೀವನಿಕರಂ || ಮಕರ  
 ಕುಂಡಲಧರ ಮದನಗೋಪಾಲಂ | ಭಕುತಪೋಷಕ ಶ್ರೀಪುರಂದರ  
 ವಿಠಲ || ೩ ||

**೧೨೭ ರಾಗ ರೇಗುಪ್ಪಿ ಛಾಪುತಾಳ**

ಅಂತರಂಗದಲ್ಲಿ ಹರಿಯ ಕಾಣದವ ಹುಟ್ಟುಕುರುಡನೋ || ಪ || ಸಂತತ  
 ಶ್ರೀಕೃಷ್ಣ ಚರಿತೆ ಕೇಳದವ ಜಡಮತಿ ಕಿವುಡನೊ || ಎಂದೆಂದಿಗೂ || ಅ ||  
 ಹರುಷದಿಂದಲಿ ಹರಿಯ ಪೂಜೆ ಮಾಡದವ ಕರವು ಮುರಿದವನೋ | ಸುರ  
 ವರನ ಮುಂದೆ ಶ್ರೀಕೃಷ್ಣಾ ಎಂತೆಂದು ಕುಣಿಯದವನೆ ಕುಂಟಿನೊ || ನರ  
 ಹರಿ ಚರಣೋದಕ ಧರಿಸದಶಿರ ನಾಯುಂಬೋ ಹಂಚು ಕಾಣೊ | ಸಿರಿವರ  
 ಗರ್ವಿಸದಲೆ ಮಾಡಿದ ಊಟ ಸೂಕರಭೋಜನವೊ || ಎಂದೆಂದಿಗೂ || ೧ ||  
 ಅಮರೇಶ ಕೃಷ್ಣ ಗರ್ವಿತವಲ್ಲದ ಕರ್ಮ ಅಸತಿಯ ವ್ರತನೇಮವೊ | ರಮೆಯ

ರಸನ ಪ್ರೀತಿಸಡಿಸವ ವಿತರಣೆ ರಂಡೆಕೊರಳ ಸೂತ್ರವೊ || ಕಮಲನಾಭನ  
ಪೊಗಳವ ಸಾರಸಂಗೀತ ಗಾರ್ವಭರೋದನವೊ | ಮಮತೆಯಿಂದಲಿ ಕ್ಲೇಶ  
ವಗೆ ನಮಸ್ಕಾರ ಮಾಡದನನೆ ಖಳನೊ || ಎಂದೆಂದಿಗು ||೨|| ಜರೆ ಹುಟ್ಟು  
ಮರಣ ಕಡೆಯ ಸುದ್ದಿಯ ಬಿಟ್ಟು ನರರ ಸೇವಿಸಬೇಡವೊ | ಸುರಧೇನು  
ಇರಲಾಗಿ ಕಾಣದೆ ಮೊಲೆಹಾಲು ಕರೆದು ಕುಡಿಯಬೇಡವೊ || ಕರಿ  
ತುರಗವಿರಲು ಬಟ್ಟು ಕೆಡಹುವ ಕತ್ತಿಯೇರಲು ಬೇಡವೊ | ಪರಮಪುರುಷ  
ಪುರಂದರವಿಠಲನಿರಲು ನರರ ಭಜಿಸಬೇಡವೊ || ಎಂದೆಂದಿಗೂ ||೩||

### ೧೨೮ ರಾಗ ಪಂತುನರಾಳಿ ಛಾಪುತಾಳ

ಯಾವಾಗಲು ಚಿಂತೆ ಜೀವಕ್ಕೆ || ಪ || ಈ ಜೀವ ಒಂದು ಪರಿಯಾಗೋ  
ತನಕ || ಅ || ಹೆಂಡತಿಲ್ಲದ ಚಿಂತೆ | ಹೆಂಡತಿದ್ದರು ಚಿಂತೆ | ಚಂಡಿ ಕುರೂಪಿ  
ಯಾದರು ಚಿಂತೆಯು || ಕೊಂಡನಾಗಿ ಪೊತ್ತು ತಿರುಗುವ ಚಿಂತೆ ಭೂ |  
ಮಂಡಲದೊಳಗೆಲ್ಲ ಚಿಂತೆ ಕಾಣಣ್ಣ || ೧ || ಓಲೆಗಿಲ್ಲದ ಚಿಂತೆ | ಓಲೆಗಾದರು  
ಚಿಂತೆ | ಮೇಲೆ ಸಂಬಳ ಬಡದ ಚಿಂತೆಯು || ಸಾಲ ಕೊಡೋ ಚಿಂತೆ  
ಸಾಲ ತೆಗೆಯೋ ಚಿಂತೆ | ಮೂರ್ಛೋಕದೊಳಗೆಲ್ಲ ಚಿಂತೆ ಕಾಣಣ್ಣ || ೨ ||  
ಮನೆಯಿಲ್ಲದ ಚಿಂತೆ | ಮನೆಯಾದರು ಚಿಂತೆ | ಮನೆಯ ವರ್ತೆ ನಡೆಯದ  
ಚಿಂತೆಯು || ಮನಸಿಜನಯ್ಯ ಶ್ರೀಪುರಂದರವಿಠಲನ | ನೆನೆದರೆ ಚಿಂತೆ  
ನಿಶ್ಚಿಂತೆ ಕಾಣಣ್ಣ || ೩ ||

### ೧೨೯ ರಾಗ ಲಾವಣಿ ಚಾಲ್ ಆದಿತಾಳ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪರಿಪರಿ  
ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ || ಪ || ಆರು ಶಾಸ್ತ್ರವ  
ಓದಿದರಿಲ್ಲ | ಮೂರಾರ್ ಪುರಾಣವ ಮುಗಿಸಿದರಿಲ್ಲ || ಸಾರನ್ಯಾಯಕತೆಗಳ  
ಕೇಳಿದರಿಲ್ಲ | ಧೀರನಾಗಿ ನಾ ಪೇಳಿದರಿಲ್ಲ || ೧ || ಕೊರಳೊಳು ಮಾಲೆ  
ಧರಿಸಿದರಿಲ್ಲ | ಬೆರಳೊಳು ಜಸಮಣಿ ಎಣಿಸಿದರಿಲ್ಲ || ಮರುಳನಾಗಿ ತಾ  
ಶರೀರಕೆ ಭೂದಿ | ಒರೆಸಿಕೊಂಡು ತಾನು ತಿರುಗಿದರಿಲ್ಲ || ೨ || ನಾರಿಯ

ಭೋಗ ಅಳಿಸಿದರಿಲ್ಲ || ಶಾರೀರಕೆ ಸುಖ ಬಿಡಿಸಿದರಿಲ್ಲ || ನಾರದವರದ  
ಪುರಂದರವಿಠಲ | ಸೇರಿಕೊಂಡು ತಾ ಪಡೆಯುವತನಕ || ೩ ||

### ೧೩೦ ರಾಗ ತೋಡಿ ತ್ರಿಪುಟಿತಾಳ

ಈ ಶರೀರದ ಭ್ರಾಂತಿ ಇನ್ನೇಕೆ ಮನವೆ || ಪ || ವಾಸುದೇವನ ನೆನೆದು  
ಸುಖಿಯಾಗೊ ಮನವೆ || ಅ || ದಂತಗಳು ಸಡಿಲಿದವು ಧಾತುಗಳು  
ಕುಂದಿದವು | ಕಾಂತಿಯರು ಜರೆದು ಓಕರಿಸುವರೋ || ಚಿಂತೆಯಿನ್ನೇತಕೆ  
ಬಯಲಾದ ದೇಹಕ್ಕೆ | ಇಂತೆಂದು ತಿಳಿದು ಶ್ರೀಕಾಂತನ ನೆನೆ ಮನವೆ ||  
||೧|| ಕಾಲು ಜವಗುಂದಿದವು ಕಣ್ಣುಗಳು ಇಂದವು | ಮೇಲೆ ಯಕೌವನ  
ಪೋಗಿ ಜರೆಯು ಬಂತು || ಕಾಲಕರ್ಮಗಳು ಸಂಧಿಸಿದ ಸಮಯದಿ |  
ಬಾಲತನದ ಆಸೆಯಿನ್ನೇಕೆ ಮನವೆ || ೨ || ನೀರ ಬೊಬ್ಬಳಿಯಂತೆ ಸ್ಥಿರ  
ವೆಂದು ಈ ದೇಹ | ಧಾರಿಣೀ ಧನ ಸ್ತ್ರೀಗೆ ಮರುಳಾಗಬೇಡ || ನೀರಜನಾಭ  
ಶ್ರೀಪುರಂದರವಿಠಲನ್ನ | ಸೇರಿ ಸುಖಿಸದೆ ಸುಮ್ಮನಿರಬೇಡ ಮನವೆ ||೩||

### ೧೩೧ ರಾಗ ಮಧ್ಯಮಾವತಿ ಆದಿತಾಳ

ನಾರಾಯಣ ತೇ ನಮೋ ನಮೋ | ಭವ | ನಾರದಸನ್ನುತ ನಮೋ  
ನಮೋ || ಪ || ಮುರಹರ ನಗಧರ ಮುಕುಂದ ಮಾಧವ | ಗರುಡಗಮನ  
ಪಂಕಜನಾಭ || ಪರಮಪುರುಷ ಭವಭಂಜನ ಕೇಶವ | ಸರಮೃಗಶರೀರ  
ನಮೋ ನಮೋ ||೧|| ಜಲಧಿಶಯನ ರವಿಚಂದ್ರವಿಲೋಚನ | ಜಲರುಹ  
ಭವನುತ ಚರಣಯುಗ || ಬಲಿಬಂಧನ ಗೋವರ್ಧನೋದ್ಧಾರ | ನಳಿ  
ನೋದರ ತೇ ನಮೋ ನಮೋ || ೨ || ಆದಿದೈವ ಸಕಲಾಗಮಪೂಜಿತ |  
ಯಾದವಕುಲ ಮೋಹನ ರೂಪ || ವೇದೋದ್ಧಾರ ತ್ರಿವೇಂಕಟನಾಯಕ |  
ಪುರಂದರವಿಠಲ ನಮೋ ನಮೋ ||೩||

### ೧೩೨ ರಾಗ ಪಂತುವರಾಳ ರೂಪಕತಾಳ

ವ್ಯರ್ಥವಾಯಿತೇ | ಜನುಮ | ವ್ಯರ್ಥವಾಯಿತೆ ||ಪ|| ಅತ್ತಲಿಲ್ಲ ಇತ್ತ  
ಲಿಲ್ಲ | ಅರ್ಥ ಮಾನ ಹನ್ನಿ ಯಾಗಿ ||೩|| ಕುರುಡನರಿವೆಯನ್ನು ಹೊಸೆಯೆ |

ಕರುವು ಮೆದ್ದ ತೆರದಂತೆ || ಪರರ ಕಾಡಿ ತಂದ ಧನವು | ತರುಣಿ ಪುತ್ರ  
ಮಿತ್ರಗಿತ್ತು || ೧ || ತರುಣಿಯರಿಗೆ ಹಿತವಿಲ್ಲ | ತರಳರಿಗೆ ಮರುಕವಿಲ್ಲ ||  
ಬರೆದು ಬರೆದು ಒರಲಿ ಒರಲಿ | ಅರಸುವರಿಯದ ಜಿಟ್ಟಿ ಮಾಡಿ || ೨ ||  
ಊರ ಊರ ತಿರುಗಿ ತಿರುಗಿ ದಾರಿಯನ್ನು ನಡೆದು ನಡೆದು || ಶಾರೀರವು  
ಸೊರಗಿ ಕರಗಿ | ಘೋರ ನರಕ ಸಾಧನೆಮಾಡಿ || ೩ || ನಾರಿ ಮಗು  
ಮುದ್ದಾಡಿ ದರೆ | ಜಾರೆ ನೋಡಿ ನಗುವಂತೆ || ಘೋರ ಸಂಸಾರ ನೆಚ್ಚಿ |  
ನೀರು ಕಡೆದು ನೋಡಿದಂತೆ || ೪ || ನರಜನ್ಮದಲಿ ಬಂದು ಧರೆಯ ಮೇಲೆ  
ಪುಟ್ಟಿ ಬೆಳೆದು || ವರದ ಪುರಂದರವಿಠಲನ | ಸ್ಮರಣೆಯನ್ನು ಮಾಡದೆ || ೫ ||

### ೧೩೩ ರಾಗ ಶಂಕರಾಭರಣ ಅಟಿತಾಳ

ಅಂಬಿಗ ನಾ ನಿನ್ನ ನಂಬಿದೆ | ಜಗ | ದಂಬರಮಣ ನಂಬಿದೆ || ಪ ||  
ತುಂಬಿದ ಹರಿಗೋಲಂಬಿಗ | ಅದ | ಕೊಂಭತ್ತು ಛಿದ್ರವು ಅಂಬಿಗ ||  
ಸಂಭ್ರಮದಿಂ ನೋಡಂಬಿಗ | ಅದ | ರಿಂಬು ನೋಡಿ ನಡೆಸಂಬಿಗ || ೧ ||  
ಹೊಳೆಯ ಭರವ ನೋಡಂಬಿಗ | ಅದಕೆ | ಸೆಳವು ಘನವಯ್ಯ ಅಂಬಿಗ ||  
ಸುಳಿಯೊಳು ಮುಳುಗಿದೆ ಅಂಬಿಗ | ಎನ್ನ | ಸೆಳೆದುಕೊಂಡೊಯ್ಯ ನೀನಂ  
ಬಿಗ || ೨ || ಆರು ತೆರೆಯ ನೋಡಂಬಿಗ | ಅದು | ಮಿರಿ ಬರುತಲಿದೆ  
ಅಂಬಿಗ || ಯಾರಿಂದಲಾಗದು ಅಂಬಿಗ | ಅದ ನಿ | ವಾರಿಸಿ ದಾಟಿಸೋ  
ಅಂಬಿಗ || ೩ || ಸತ್ಯವೆಂಬುದೆ ಹುಟ್ಟಂಬಿಗ | ಸದಾ | ಭಕ್ತಿಯೆಂಬುದೆ  
ಪಥವಂಬಿಗ || ನಿತ್ಯಮೂರುತಿ ಪುರಂದರವಿಠಲ | ನಮ್ಮ | ಮುಕ್ತಿಮಂಟಪ  
ಕೊಯ್ಯೊ ಅಂಬಿಗ || ೪ ||

### ೧೩೪ ರಾಗ ಕಲ್ಯಾಣಿ ರುಂಪೆತಾಳ

ನಿನ್ನನಾಶ್ರಯಿಸುವೆನು ನಿಗಮಗೋಚರ ನಿತ್ಯ | ಬೆನ್ನ ಬಿಡದೇ  
ಕಾಯೊ ಮನದಿಷ್ಟವೀಯೋ || ೫ || ಕುಂದಣದ ಆಶ್ರಯ ನವರತ್ನಗಳಿಗಿಲ್ಲ  
ಚಂದಿನ ಆಶ್ರಯ ಚಕೋರಗೆ || ಕಂದರ್ಪನಾಶ್ರಯ ವಸಂತಕಾಲಕ್ಕೆ  
ಗೋ | ವಿಂದನಾಶ್ರಯವು ಮರಣಕಾಲದೊಳು || ೧ || ಹಣ್ಣುಳ್ಳ ಮರಗಳು

ಪಕ್ಷಿಗಳಾಶ್ರಯವು | ಪುಣ್ಯನದಿಗಳು ಋಷಿಗಳಾಶ್ರಯವು || ಕಣ್ಣಿಲ್ಲದಾತನಿಗೆ  
 ಕೈಗೋಲಿನಾಶ್ರಯವು | ತನ್ನಿಷ್ಟ ಪಡೆದವನಿಗೆ ನಿನ್ನ ಆಶ್ರಯವು ||೨|| ಪತಿ  
 ವ್ರತೆ ವನಿತೆಗೆ ಪತಿಯೊಂದು ಆಶ್ರಯವು | ಯತಿಗಳಿಗೆ ಶ್ರುತಿ ಪ್ರಣವದಾ  
 ಶ್ರಯವು || ಮತಿವಂತನಿಗೆ ಹರಿಸ್ತುತಿಗಳೇ ಆಶ್ರಯವು | ಹಿತವಾದ ಪುರಂ  
 ದರವಿಠಲನಾಶ್ರಯವು || ೩ ||

### ೦೩೫ ರಾಗ ತೋಡಿ ರೂಪಕತಾಳ

ನಿನ್ನ ನೋಡಿ ಧನ್ಯನಾದೆನೊ | ಹೇ ಶ್ರೀನಿವಾಸ | ನಿನ್ನ ನೋಡಿ ಧನ್ಯ  
 ನಾದೆನೊ || ಪ || ಪಕ್ಷಿವಾಹನ ಲಕ್ಷ್ಮೀರಮಣ | ಲಕ್ಷ್ಮಿವಿಟ್ಟು ನೋಡೊ  
 ಪಾಂಡವ || ಪಕ್ಷ ಸರ್ವದೈತ್ಯಶಿಕ್ಷ | ರಕ್ಷಿಸೆನ್ನ ಕಮಲಾಕ್ಷ ||೧|| ದೇಶ ದೇಶ  
 ತಿರುಗಿ ನಾನು | ಆಶಾಬದ್ಧನಾದೆ ಸ್ವಾಮಿ || ದಾಸನು ನಾನಲ್ಲವೆ ಜಗ |  
 ದೀಶಶ್ರೀಶ ಶ್ರೀನಿವಾಸ||೨|| ಕಂತುಜನಕ ಕೇಳೊ ಎನ್ನ | ಅಂತರಂಗದಾಸೆ  
 ಯನ್ನು || ಅಂತರವಿಲ್ಲದೆ ಪಾಲಿಸು ಶ್ರೀ | ಕಾಂತ ಪುರಂದರವಿಠಲ ||೩||

### ೦೩೬ ರಾಗ ಮುಖಾರಿ ರುಂಪೆತಾಳ

ಯಮನೆಲ್ಲಾ ಕಾಣೆನೆಂದು ಹೇಳಬೇಡ || ಪ || ಯಮನೇ ರಾಮ  
 ಚಂದ್ರ ಸಂದೇಹ ಬೇಡ ||೨|| ನಂಬಿದ ವಿಭೀಷಣನಿಗೆ ರಾಮನಾದ || ನಂಬ  
 ದಿದ್ದ ರಾವಣನಿಗೆ ಯಮನೇ ಆದ ||೧|| ನಂಬಿದ ಅರ್ಜುನನಿಗೆ ಬಂಟಿ  
 ನಾದ || ನಂಬದಿದ್ದ ಕೌರವನಿಗೆ ಕಂಟಕನಾದ ||೩|| ನಂಬಿದ ಉಗ್ರಸೇನ  
 ನಿಗೆ ಮಿತ್ರನಾದ || ನಂಬದಿದ್ದ ಕಂಸನಿಗೆ ಶತ್ರುವಾದ ||೪|| ನಂಬಿದ ಬಾಲ  
 ಕನಿಗೆ ಹರಿಯಾದ || ನಂಬದಿದ್ದ ಅವನ ಪಿತನಿಗೆ ಅರಿಯಾದ || ೫ ||  
 ನಂಬಿದವರ ಸಲಹುವ ನಮ್ಮ ಧೋರೆಯು || ಅಂಬುಜಾಕ್ಷ ಪುರಂದರ  
 ವಿಠಲರಾಯ || ೫ ||

### ೦೩೭ ರಾಗ ಕಾಂಭೋಜಿ ಛಾಪುತಾಳ

ಕೆಟ್ಟು ನೆಂಟರ ಸೇರುವುದು ಬಹಳ ಕಠಿಣ || ಪ || ಇನ್ನು ! ಹುಟ್ಟಿಗಳು  
 ಜನ್ಮಕ್ಕೆ ಇದು ಬೇಡ ಹರಿಯೆ || ೪ || ವಿಷವ ಕುಡಿಯಲುಬಹುದು ಎನೆದ

ಒಲದ ಮುಂದೆ | ಒಸಗಿ ಬಹು ವೇಗದಿಂ ಹಾಯಬಹುದು || ವಿಷದ  
 ಕುಂಡದ ಒಳಗೆ ಮುಳುಗಿಕೊಂಡಿರಬಹುದು | ಎಸೆವ ಅಂಬಿಗೆ ಎದೆಯ  
 ಗುರಿನಾಡಬಹುದು || ೧ || ಶರಧಿ ಧುಮುಕಲುಬಹುದು ಉರಗನಪ್ಪಲು  
 ಬಹುದು | ಧರೆತುಂಬ ಗ್ರಾಸಕೊಡಬಹುದು || ಮರದ ಕೊಂಬಿನ ಮೃಗಕೆ  
 ಇರಿಯಲು ಕೊಡಬಹುದು | ಗರಗಸದಲಿ ಕೊರಳ ಕೊಯಿಸಿಕೊಳಬಹುದು ||  
 ೧೨ || ಕುಡುಗೋಲ ಪಿಡಿದು ಕೊರಳನು ಕೊಯ್ದು ಕೊಳಬಹುದು | ಒಡಲಿ  
 ಗಾಗಿ ಹುಡಿಯ ಮುಕ್ಕಬಹುದು || ಪೊಡವಿಯೊಳು ಪುರಂದರವಿಠಲ  
 ರಾಯನಿ ಕಡು ಹರುಷದಿಂ ಭಜಿಸಿ ಸುಖಿಯಾಗಬಹುದು || ೩ ||

### ೧೩೮ ರಾಗ ಮಧ್ಯಮಾವತಿ ಅಟಿತಾಳ

ತಾಳ ಬೇಕು | ತಕ್ಕ | ಮೇಳ ಬೇಕು || ಪ || ಶಾಂತ ವೇಳೆ ಬೇಕು |  
 ಗಾನವನ್ನು | ಕೇಳಬೇಕೆಂಬುವರಿಗೆ || ಅ || ಯತಿಪ್ರಾಸವಿರಬೇಕು ಗತಿಗೆ  
 ನಿಲ್ಲಿಸಬೇಕು | ರತಿಪತಿಪಿತನೊಳು ಅತಿಪ್ರೇಮವಿರಬೇಕು || ೧ || ಗಳ ಶುದ್ಧ  
 ವಿರಬೇಕು ತಿಳಿದು ಪೇಳಲು ಬೇಕು | ಕಳವಳ ಬಿಡಬೇಕು ಕಳೆಮುಖವಿರ  
 ಬೇಕು || ೨ || ಅರಿತವಿರಬೇಕು ಹರುಷ ಹೆಚ್ಚಲು ಬೇಕು | ಪುರಂದರ  
 ವಿಠಲನೆ ಪರದೈವವೆನಬೇಕು || ೩ ||

### ೧೩೯ ರಾಗ ಕಲ್ಯಾಣಿ ಅಟಿತಾಳ

ಕೇಳನೋ ಹರಿ ತಾಳನೋ || ಪ || ತಾಳಮೇಳಗಳಿದ್ದು ಪ್ರೇಮವಿಲ್ಲದ  
 ಗಾನ || ಅ || ತಂಬೂರಿ ಮೊದಲಾದ ಅವಿಲ ವಾದ್ಯಗಳಿದ್ದು | ಕೊಂಬು  
 ಕೊಳಲು ಧ್ವನಿಸ್ವರಗಳಿದ್ದು || ತುಂಬುರು ನಾರದರ ಗಾನ ಕೇಳುವ ಹರಿ |  
 ನಂಬಲಾರ ಈ ಡಂಭಕರ ಕೂಗಾಟ || ೧ || ನಾನಾಬಗೆಯ ರಾಗ ಭಾವ  
 ತಿಳಿದು ಸ್ವರ | ಜ್ಞಾನ ಮನೋಧರ್ಮ ಜಾತಿಯಿದ್ದು || ದಾನವಾರಿಯ  
 ದಿವ್ಯನಾಮರಹಿತವಾದ | ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು || ೨ ||  
 ಅಡಿಗಡಿಗಾನಂದಬಾಷ್ಪ ಪುಳಕದಿಂದ | ನಡೆನುಡಿಗೇ ಶ್ರೀಹರಿಯನ್ನು ತ ||  
 ದೃಢಭಕ್ತರನು ಕೂಡಿ ಹರಿಕೀರ್ತನೆ ಪಾಡಿ | ಕಡೆಗೆ ಪುರಂದರವಿಠಲ  
 ನೆಂದರೆ ಕೇಳ್ವ || ೩ ||

**೧೪೦ ರಾಗ ಕಾಂಭೋಜಿ ರುಂಪಿತಾಳ**

ಇಷ್ಟು ಪಾಪವ ಮಾಡಿದ್ದೆ ಸಾಕು || ಪ || ಸೃಷ್ಟೀಶನಿನ್ನೆನ್ನ ನುದ್ಧರಿಸ  
ಬೇಕು ||೨|| ಒಡಲ ಕಿಚ್ಚಿಗೆ ಪರರ ಕಡು ನೋಯಿಸಿದೆ ಕೃಷ್ಣ | ಕೊಡದೆ  
ಅನ್ಯರ ಋಣವನಪಹರಿಸಿದೆ || ಮಡದಿಯ ನುಡಿ ಕೇಳಿ ಒಡಹುಟ್ಟಿದವ  
ರೊಡನೆ | ಹಡೆದ ತಾಯಿಯ ಕೂಡೆ ಹಗೆ ಮಾಡಿದೆ ||೧|| ಸ್ನಾನಸಂಧ್ಯಾದಿ  
ಗಳ ಮಾಡಲೆ ಮೈಗೆಟ್ಟಿ | ಜ್ಞಾನಮಾರ್ಗವನಂತು ಮೊದಲೆ ಬಿಟ್ಟಿ |  
ಏನ ಪೇಲಿ ಪರರ ಮಾನಿಗೆ ಮನಸಿಟ್ಟಿ | ಶ್ವಾನಸೂಕರನಂತೆ ಹೊರೆದೆ  
ಹೊಟ್ಟಿ ||೨|| ವ್ರತ ನೇನು ಉಪವಾಸವೊಂದು ದಿನ ಮಾಡಿಲ್ಲ | ಅಥಿತಿಗಳಿ  
ಗನ್ನವನು ನೀಡಲಿಲ್ಲ || ಶ್ರುತಿ ಶಾಸ್ತ್ರ ಪೌರಾಣ ಕಥೆಗಳನು ಕೇಳಿಲ್ಲ | ವೃಥ  
ವಾಗಿ ಬಹುಕಾಲ ಗತವಾಯಿತಲ್ಲ || ೩ || ಶುದ್ಧ ವೈಷ್ಣವ ಕುಲದುಲುಡ್ಡ  
ವಿಸಿದೆ ನಾನು | ಮಧ್ಯಮತಸಿದ್ಧಾಂತಪದ್ಧತಿಗಳ || ಬುದ್ಧಿ ಪೂರ್ವಕ ತಿಳಿದು  
ಕದ್ದುಂಡು ಕಾಯವನು | ವೃದ್ಧಿಮಾಡಿದನಯ್ಯ ಉದ್ಧರಿಸು ಹರಿಯೆ ||೪||  
ತಂದೆ ತಾಯಿಯ ಸೇವೆಯೊಂದು ದಿನ ಮಾಡಿಲ್ಲ | ಮಂದಭಾಗ್ಯಗೆ ಭವಣೆ  
ತಪ್ಪಲಿಲ್ಲ || ಹಿಂದೆ ಮಾಡಿದ ದೋಷ ಒಂದುಳಿಯದರುಹಿದೆನೊ | ತಂದೆ  
ಪುರಂದರವಿಠಲ ಬಂದೆನ್ನ ಸಲಹೊ || ೫ ||

**೧೪೧ ರಾಗ ಕಾಂಭೋಜಿ ಅಟಿತಾಳ**

ಹರಿನಾಮದರಗಿಣಿಯು ಹಾರುತಿದೆ ಜಗದಿ | ಪರಮ ಭಾಗವತರು  
ಬಲೆಯ ಬೀಸುವರು || ಪ || ಕೋಪವೆಂಬ ಮಾರ್ಜಾಲ ಕಂಡರೆ ನುಂಗು  
ವುದು | ತಾಪವೆಂಬುವ ಹುಲಿಯು ಕೊಂಡೆಯ್ದುದು || ಕಾಪಾಡಲದ  
ನೊಯ್ದು ಹೃದಯದೊಳಗಿಂಬಿಟ್ಟು | ಆಪತ್ತಿಗೊದಗುವುದು ಆ ಮುದ್ದು  
ಅರಗಿಣಿಯು ||೧|| ದಾರಿಯೊಳು ನಡೆವಾಗ ಚೋರರುಪಟಳವಿಲ್ಲ | ಮಾರಿ  
ಬಂದರೆ ಅದನು ಹೊಡೆದು ನೂಕುವುದು || ಕ್ರೂರ ಯಮಭಟರನ್ನು  
ಮೂಗು ರೆಕ್ಕೆಲಿ ಬಡಿದು | ದಾರಿ ತೋರುವುದು ಮುರಾರಿ ಪಟ್ಟಣಕೆ ||೨||  
ಎಷ್ಟು ವರ್ಣಿಸಲಿ ನಾನೀ ಮುದ್ದು ಅರಗಿಣಿಯ | ಹೊಟ್ಟೆಯೊಳಗೀರೇಳು  
ಜಗವನಿಂಬಿಟ್ಟು || ಸೃಷ್ಟೀಶ ಪುರಂದರವಿಠಲನ ನೆನೆನೆನೆದು | ಮುಟ್ಟಿ  
ಭಜಿಸುವುದು ಈ ಮುದ್ದು ಅರಗಿಣಿಯ || ೪ ||

### ೧೪೨ ರಾಗ ಮಲಹರಿ ತ್ರಿಪುಟಿತಾಳ

ಪದುಮನಾಭ ಪರಮಪುರುಷ ಪರಂಜ್ಯೋತಿ ಸ್ವರೂಪ | ವಿದುರವಂದ್ಯ  
ವಿಮಲಚರಿತ ವಿಹಂಗಾಧಿರೋಹಣ || ಉದಧಿವಾಸ ಉರಗಶಯನ ಉನ್ನ  
ತೋನ್ನತ ಮಹಿಮ | ಯದುಕುಲೋತ್ತಮ ಯಜ್ಞರಕ್ಷಕ ಅಜ್ಞಶಿಕ್ಷಕ  
ರಾಮ ನಾಮ || ವಿಭೀಷಣವಾಲಕ ನಮೋ ನಮೋ | ಇಭವರದಾಯಕ  
ನಮೋ ನಮೋ || ಶುಭಪ್ರದ ಸುಮನೋಹಿತ ಸುಜನಮನೋರಂಜನ |  
ಅಭಿನವ ಪುರಂದರವಿಠಲ || ೧ ||

### ೧೪೩ ರಾಗ ಮುಖಾರಿ ರುಂಕಿತಾಳ

ಪ್ರಾಚೀನ ಕರ್ಮವು ಬಿಡಲರಿಯದು | ಯೋಚನೆಯ ಮಾಡಿ ನೀ ಬಳಲ  
ಬೇಡ || ಪ || ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬರುತಿರಲು | ತನ್ನಿಂದ  
ತಾನೆ ತಿಳಿಯಲರಿಯದೆ || ಇನ್ನು ಈ ದೇಹವನು ಆಶ್ರಯಿಸಿ ಫಲವೇನು |  
ಉನ್ನಂತ ಹರುಷದಲಿ ಮನದಿ ಯೋಚಿಸುವ ||೧|| ಲೋಕಾದಿಲೋಕಗಳ  
ತಿರುಗುವ ರವಿರಥಕೆ | ಏಕಗಾಲಿಗೆ ಏಳು ಕುದುರೆ ಕಟ್ಟಿ || ಆಕಾಶಮಾರ್ಗ  
ದಲಿ ತಿರುಗುವ ಅರುಣನಿಗೆ | ಬೇಕಾದ ಚರಣಗಳ ಕೊಡಲಿಲ್ಲ ಹರಿಯು ||  
||೨|| ಸೇತುವೆಯ ಕಟ್ಟಿ ಲಂಕೆಗೆ ಹಾರಿ ಹನುಮಂತ | ಖ್ಯಾತಿಯನೆ ಮಾಡಿ  
ರಾವಣನ ಗೆದ್ದು || ಸೀತೆಯನು ತಂದು ಶ್ರೀರಾಮನಿಗೆ ಕೊಡಲಾಗಿ |  
ಪ್ರೀತಿಯಿಂ ಕೌಪೀನವ ಬಿಡಿಸಲಿಲ್ಲ ಹರಿಯು || ೩ || ನಿತ್ಯದಲಿ ಗರುಡ  
ಸೇವೆಯ ಮಾಡಿ ವಿಷ್ಣುವನು | ಹೊತ್ತುಕೊಂಡು ಇದ್ದ ಜಗವರಿಯಲು ||  
ಆತ್ಯಂತ ಸೇವಕನೆಂದು ಮೂಗಿನ ಡೊಂಕು | ಎತ್ತಿ ನೆಟ್ಟಗೆ ಮಾಡಲಿಲ್ಲ  
ಶ್ರೀಕೃಷ್ಣ ||೪|| ಇಂತೆಂದು ಈಸರಿ ತಮ್ಮೊಳಗೆ ತಾವು ತಿಳಿದು | ಭ್ರಾಂತ  
ಠಾಗದೆ ಬಯಕೆಗಳನು ಜರಿದು || ಶಾಂತ ಮೂರುತಿ ಸಿರಿಪುರಂದರವಿಠ  
ಲನ | ಸಂತತದಿ ಬಿಡದೆ ಭಜಿಸೆಲವೊ ಮನುಜ || ೫ ||

### ೧೪೪ ರಾಗ ನಾದನಾನುಕ್ರಿಯೆ ಅಟಿತಾಳ

ನಿಂದಕಿರಬೇಕಿರಬೇಕು ||ಪ|| ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ಧಿಯೊ  
ಹಾಂಗೆ ||೨|| ಅಂದಂದು ಮಾಡಿದ ಪಾಪವೆಂಬ ಮಲ | ತಿಂದು ಹೋಗುವ

ರಯ್ಯ ನಿಂದಕರು || ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ | ಪೊಂದಿಹ  
ಪುಣ್ಯವನೊಯ್ಯುವರಯ್ಯ ||೧|| ದುಷ್ಟಜನರು ಈ ಸೃಷ್ಟಿಯೊಳಿದ್ದರೆ | ಶಿಷ್ಟ  
ಜನರಿಗೆಲ್ಲ ಕೀರ್ತಿಗಳು || ಇಷ್ಟಸ್ತದ ಶ್ರೀಕೃಷ್ಣ ನಿನ್ನೊಳು | ಇಷ್ಟೇ ವರ  
ವನು ಬೇಡುವೆನಯ್ಯ || ೨ || ದುಃಖ ಜನಗಳು ಚಿರಕಾಲವಿರುವಂತೆ |  
ಕರವ ಮುಗಿದು ವರ ಬೇಡುವೆನು || ಒರಿಸರಿ ತನುಸಿಗೆ ಗುರಿಯಹರಲ್ಲದೆ |  
ಪರಮ ದಯಾನಿಧಿ ಪುರಂದರವಿಠಲ || ೩ ||

### ೧೪೫ ರಾಗ ಬಿಲಹರಿ ಅಟಿತಾಳ

ನಾರಾಯಣನೆಂಬ ನಾಮವ ನಿಮ್ಮ | ನಾಲಿಗೆ ತುದಿಯಿಂದಲಿ ಬಿತ್ತಿ  
ರಯ್ಯ || ಪ || ಹೃದಯ ಹೊಲವ ಮಾಡಿ ಮನವ ನೇಗಿಲ ಮಾಡಿ |  
ಶ್ವಾಸೋಚ್ಚ್ವಾಸ ಎರಡೆತ್ತು ಮಾಡಿ || ಜ್ಞಾನವೆಂಬ ಹಗ್ಗ ಕಣ್ಣೆಯ  
ಮಾಡಿ ನಿರ್ಮಮವೆಂಬ ಗುಂಟೆಲಿ ಹರವಿರಯ್ಯ ||೧|| ಮದಮತ್ಸರಗಳೆಂಬ  
ಮರಗಳನೆ ತರಿದು | ಕಾಮಕ್ರೋಧಗಳೆಂಬ ಕಳೆಯ ಕಿತ್ತು || ಪಂಚೇಂ  
ದ್ರಿಯವೆಂಬ ಮಂಚಿಕೆಯನೆ ಹಾಕಿ | ಚಂಚಲವೆಂಬ ಹಕ್ಕಿಯ ಹೊಡೆಯಿ  
ರಯ್ಯ || ೨ || ಉದಯಾಸ್ತಮಾನವೆಂಬ ಎರಡು ಕೊಳಗದಲ್ಲಿ | ಆಯುಷ್ಯ  
ವೆಂಬ ರಾಶಿ ಅಳೆಯುತಿರೆ || ಸ್ವಾಮಿ ಶ್ರೀಪುರಂದರವಿಠಲನ ನೆನೆದರೆ |  
ಪಾಪರಾಶಿಯ ಪರಿಹರಿಸುವನಯ್ಯ || ೩ ||

### ೧೪೬ ರಾಗ ಬಿಲಹರಿ ಅಟಿತಾಳ

ಯಾರಿಗೆ ಯಾರುಂಟು ಎರವಿನ ಸಂಸಾರ | ನೀರಮೇಲಣ ಗುಳ್ಳೆ ನಿಜ  
ವಲ್ಲ ಹರಿಯೆ ||ಪ|| ಬಾಯಾರಿತು ಎಂದು ಬಾವಿನೀರಿಗೆ ಪೋದೆ | ಬಾವಿಲಿ  
ಜಲ ಬತ್ತಿ ಬರಿದಾಯ್ತು ಹರಿಯೆ || ೧ || ಬಿಸಿಲು ಗಾಳಿಗಾಗಿ ಮರದ ನೆರ  
ಳಿಗೆ ಪೋದೆ | ಮರ ಬಗ್ಗಿ ಶಿರದ ಮೇಲೊರಗಿತು ಹರಿಯೆ || ೨ || ಅಡವಿ  
ಯೊಳ್ ಮನೆ ಮಾಡಿ ಗಿಡಕೆ ತೊಟ್ಟಿಲ ಕಟ್ಟಿ | ತೊಟ್ಟಿಲಿನ ಶಿಶು ಮಾಯ  
ನಾಯಿತು ಹರಿಯೆ || ೩ || ತಂದೆ ಶ್ರೀಪುರಂದರವಿಠಲ ನಾರಾಯಣ | ನಾ  
ಸಾಯೊಹೊತ್ತಿಗೆ ನೀ ಕಾಯೋ ಹರಿಯೆ || ೪ ||

೧೪೭ ರಾಗ ಕಾಂಭೋಜಿ ಅಟಿತಾಳ

ಸ್ಥಳವಿಲ್ಲವಯ್ಯ ಭಾಗವತರೆ! ಒಳಗೆ ಹೊರಗೆ ಸಂದಣಿ ಭಾಳ ತುಂಬಿದೆ||  
 || ಪ || ಐದಕ್ಕೆ ಇದರೊಳು ಉಂಟು | ಮ | ತ್ತೈದು ಐದು ಮಂದಿಗಳು  
 ಬೇರುಂಟು || ಐದು ನಾಲ್ಕು ದ್ವಾರಗಳುಂಟು | ನಾವು | ಬೈದರೆ ನಿಮ್ಮ  
 ದೇನು ಹೋದೀತು ಗಂಟು || ೧ || ಆರುಮಂದಿ ಮಕ್ಕಳುಂಟು (ವಕ್ಕ  
 ಉಂಟು) | ಮ | ತ್ತಾರುಮಂದಿ ಪ್ರೇರಕರುಂಟು || ಪ್ರೇರಕರಿಗೆ ಕರ್ತ  
 ರುಂಟು | ಎ | ಚಾರ ಮಾಡಲಿಕ್ಕೆ ನಿಮ್ಮದೇನು ತಂಟು || ೨ || ಅತ್ತಿ  
 ಯೆಂಬೋಳು ಬಲು ಖೋಡಿ | ಎ | ನ್ನೊತ್ತಿ ಆಳುವ ಪುರುಷ ಹೇಡಿ ||  
 ಮತ್ತೆ ಮಾವ ಅಡನಾಡಿ | ಸರಿ | ಹೊತ್ತಿಗೆ ಬಾಹೋನು ಮೈದುನ ಓಡಿ  
 || ೩ || ನೆಗಣ್ಣಿಯೆಂಬೋಳು ಮುಂಗೋಪಿ | ಮುಲ | ಮಗಳು ಕಂಡರೆ  
 ಸೇರಳು ಮಹತಾಪಿ || ಹಗೆಗಾರತ್ತಿಗೆ ಬಲು ಕೋಪಿ | ಇದರ | ಬಗೆ ತಿಳಿ  
 ಯದ ನಾದಿನಿ ಮಹಾ ಪಾಪಿ ||೪|| ಎಷ್ಟು ಹೇಳಲಿ ನಿಮಗೆಲ್ಲ | ಈ ಕಷ್ಟ  
 ಸಂಸಾರದೊಳಗಿಷ್ಟು ಸುಖವಿಲ್ಲ | ಸೃಷ್ಟಿಗೊಡೆಯ ತಾ ಬಲ್ಲ | ಸೃಷ್ಟೀಶಿ  
 ದಿಟ್ಟು ಪುರಂದರವಿಠಲ ತಾ ಬಲ್ಲ || ೫ ||

೧೪೮ ರಾಗ ಕಾಂಭೋಜಿ ರುಂಪೆತಾಳ

ಹರಿಹರರು ಸಮರೆಂದು ಅರಿಯದಜ್ಞಾನಿಗಳು | ಹರನ ಹೃದಯದೊಳ  
 ರುವ ಹರಿಯ ತಾವರಿಯರು || ಪ || ಶರಧಿಮಥನದೊಳಂದು ಸಿಂಧುಸುತೆ  
 ಬಂದಾಗ ಹರಿ ಹರ ವಿರಿಂಚಿ ವೊವಲಾದ ಸುರರ || ವರರಾರೆಂದು ನೋಡಿ  
 ಶಂಕೆಯ ಬಿಟ್ಟು ಸಿರಿದೇವಿ | ಹರಿ ಸರ್ವವರನೆಂದು ಮಾಲೆ ಹಾಕಿದಳು ||೧||  
 ಹರಿನಾಮ ಸ್ತೀರವನು ಹರನಾಮ ನೀರನು | ಸ್ತೀರ ನೀರೊಂದಾದಂತೆ  
 ಇಹದು ಪರರು | ಪರತತ್ವವರಿಯದ ನರ ತಾನು ಹರಿ ಹರರು | ಸರಿಯೆಂದು  
 ನರಕಕೆ ಒಳಗಾಗುತ್ತಿಹನು || ೨ || ಕ್ಷೋಣಿಯೊಳು ಬಾಣನಾ ತೋಳುಗಳ  
 ಕಡಿನಾಗ | ಎಣಾಂಕಧರ ಬಾಗಿಲೊಳಗೆ ಇರಲು || ಕಾಣಿಸರೆ ಜನರೆಲ್ಲ ಹರಿ  
 ಪರನು ತಾನೆಂದು | ಗುಣಪೂರ್ಣ ಪುರಂದರವಿಠಲನು ಪರನು || ೩ ||

### ೧೪೯ ರಾಗ ಕಾಂಭೋಜಿ ರೂಪತಾಳ

ಆರು ಬದುಕಿದರಯ್ಯ ಹರಿ ನಿನ್ನ ನಂಬಿ ||ಪ|| ತೋರು ಈ ಜಗದೊಳಗೆ  
 ಒಬ್ಬರನು ಕಾಣೆ ||ಅ|| ಕರಸತ್ತದಿಂದ ತಾಮ್ರಧ್ವಜನ ತಂದೆಯ | ಕೊರಳ  
 ಕೊಯಿಸಿದೆ ನೀನು ಕುಂದಿಲ್ಲದೆ || ಮರುಳನಂದದಿ ವೋಗಿ ಭೃಗುಮುನಿಯ  
 ಕಣ್ಣೊಡೆದೆ | ಅರಿತು ತ್ರಿಪುರಾಸುರರ ಹೆಂಡಿರನು ಬೆರೆದೆ || ೧ || ಕಲಹ  
 ಬಾರದ ಹಾಗೆ ಕರ್ಣನನು ನೀ ಕೊಂದೆ | ಸುಲಭದಲಿ ಕೌರವರ ಮನೆಯ  
 ಮುರಿದೆ || ನೆಲನ ಬೇಡುತ ವೋಗಿ ಬಲಿಯ ತನುವನು ತುಳಿದೆ | ಮೊಲೆಯ  
 ನುಣಿಸಲು ಬಂದ ಪೂತನಿಯ ಕೊಂದೆ || ೨ || ತಿರುಂಬ ದಾಸರ ಕೈಲಿ  
 ಕಪ್ಪನ ಕೊಂಬೆ | ಗರುಡವಾಹನ ನಿನ್ನ ಚರಿಸುವರಿಯೆ || ಧೋರೆ ಪುರಂ  
 ದರವಿಠಲ ನಿನ್ನನ್ನು ನಂಬಿದರೆ | ತಿರುವೆಯೂ ಹುಟ್ಟಲೊಲ್ಲದು ಕೇಳೊ  
 ಹರಿಯೆ ||

### ೧೫೦ ರಾಗ ಹುಸೇನಿ ಆದಿತಾಳ

ಎಲ್ಲರು ಮಾಡುವುದು ಹೊಟ್ಟೆಗಾಗಿ | ಗೇಣು | ಬಟ್ಟೆಗಾಗಿ ||ಪ|| ಸಿರಿ  
 ವಲ್ಲಭನ ಭಜಿಸುವುದು ಮುಕ್ತಿಗಾಗಿ ||ಅ|| ಪಲ್ಲಕ್ಕಿಯ ಹೊರುವುದು ಹೊಟ್ಟೆ  
 ಗಾಗಿ | ದೊಡ್ಡ | ಮಲ್ಲರೊಡನಾಡುವುದು ಹೊಟ್ಟೆಗಾಗಿ || ಸುಳ್ಳಾಗಿ  
 ವೊಗಳುವುದು ಹೊಟ್ಟೆಗಾಗಿ | ಸಿರಿ | ವಲ್ಲಭನ ಧ್ಯಾನವು ಮುಕ್ತಿಗಾಗಿ ||೧||  
 ಧೋರೆತನ ಮಾಡುವುದು ಹೊಟ್ಟೆಗಾಗಿ | ಕರಿ | ತುರಗವೇರುವುದು ಹೊಟ್ಟೆ  
 ಗಾಗಿ || ದುರಿತನ ಮಾಡುವುದು ಹೊಟ್ಟೆಗಾಗಿ | ಸಿರಿ ಹರಿಯ ಭಜಿಸುವುದು  
 ಮುಕ್ತಿಗಾಗಿ ||೨|| ಬೆಟ್ಟವ ಹೊರುವುದು ಹೊಟ್ಟೆಗಾಗಿ | ಗಟ್ಟಾಗಿ ಕೂಗು  
 ವುದು ಹೊಟ್ಟೆಗಾಗಿ || ದಿಟವಾಗಿ ನಮ್ಮ ಶ್ರೀಪುರಂದರ | ವಿಠಲನ್ನ  
 ಧ್ಯಾನವು ಮುಕ್ತಿಗಾಗಿ || ೩ ||

### ೧೫೧ ರಾಗ ಹಿಂದುಸ್ಥಾನಿ ಕಾಪಿ (ಕಾನಡ) ಆದಿತಾಳ

ಜಗದುದ್ಧಾರನ ಆಡಿಸಿದಳೆಶೋದೆ || ಪ || ಜಗದುದ್ಧಾರನ ಮಗನೆಂದು  
 ತಿಳಿಯುತ | ಸುಗುಣಾಂತರಂಗನ ಆಡಿಸಿದಳೆಶೋದೆ ||ಅ|| ನಿಗಮಕೆ ಸಿಲು

ಕದ ಅಗಣಿತಮಹಿಮನ | ಮಗುಗಳ ಮಾಣಿಕ್ಯನ ಆಡಿಸಿದಳೆಶೋದೆ ||೧||  
 ಅಣೋರಣೇಯನ ಮಹತೋಮಹೀಮನ | ಅಪ್ರಮೇಯನ ಆಡಿಸಿದ  
 ಳೆಶೋದೆ || ೨ || ಪರಮಪುರುಷನ ಪರವಾಸುದೇವನ | ಪುರಂದರವಿಠಲನ  
 ಆಡಿಸಿದಳೆಶೋದೆ ||೩||

### ೧೫೨ ರಾಗ ಕಾಂಭೋಜಿ ರುಂಪೆತಾಳ

ಕಲಿಯುಗದ ಮಹಿಮೆಯು ಕಾಣಬಂತೀಗ | ಜಲಜಾಕ್ಷ ಮೇಲ್ನಿರಿಯ  
 ಶ್ರೀವೇಂಕಟೇಶ ||ಪ|| ಹರಿಕಥೆಯನೆ ಬಿಟ್ಟು ಹೀನನುಡಿ ನುಡಿಯುವರು |  
 ಗುರು ಹಿರಿಯರುಗಳ ದೂಷಿಸಲು ಎಣಿಸುವರು || ಪೊರೆದ ತಾಯ್ತಂದೆಗಳ  
 ಮಾತುಗಳ ಮನ್ನಿಸದೆ | ತರುಣಿಯರ ನುಡಿಗೇಳಲಿಚ್ಛಿಸುತ್ತಿಹರು || ೧ ||  
 ಪಟ್ಟದರಸಿಯ ಬಿಟ್ಟು ಪರಸತಿಯ ಬಯಸುವರು| ಕೊಟ್ಟ ಸಾಲವ ನುಂಗಿ  
 ಕೊಳಲೆಣಿಸರು || ಮುಟ್ಟಿ ಭಾಷೆಯ ಕೊಟ್ಟು ಮೋಸವನೆ ಮಾಡುವರು |  
 ಬಿಟ್ಟು ಪರದೈವನನು ಮಾರಿಗೇರಗುವರು ||೨|| ಕಂಡುದನು ಹೇಳರು ಕಾಣ  
 ದನೆ ಪೇಳುವರು| ಉಂಡಮನೆಗೆರಡನ್ನು ಬಗೆಯುತ್ತಲಿಹರು || ಕೊಂಡಾಡಿ  
 ಬೇಡಿದರು ಕೊಡರೊಂದು ದುವ್ವಿಯನು | ದಂಡಿಸಿ ಕೇಳುವರಿಗೆ ಧನವ  
 ಕೊಡುತ್ತಿಹರು || ೩ || ಕಳ್ಳರೊಳು ಅತಿಶ್ನೇಹ ಸುಳ್ಳರೊಳು ಸೋಲುವರು |  
 ಒಳ್ಳೆಯವರೊಡನೆ ವಂಚನೆಮಾಡುವರು|| ಇಲ್ಲದ ಅನಾಥರಿಗೆ ಇಷ್ಟೊಂದ  
 ನಿಕ್ಕರು | ಬಲ್ಲಿದಗೆ ಬಲು ಬಾಯ ಸವಿಯನುಣಿಸುವರು ||೪|| ಮಾಡಿದುಪ  
 ಕಾರವನು ಮರೆತುಕೊಂಬರು ಮತ್ತೆ | ಕೂಡಲೇ ಕಾದುವರು ಕಪಟತ್ವ  
 ದಿಂದ || ರೂಢಿಯೊಳಗೆ ನಮ್ಮ ಪುರಂದರವಿಠಲನ | ಪಾಡಿ ಪೊಗಳುವ  
 ರಿಗಿನ್ನಾರ ಭಯವಿಲ್ಲ ||

### ೧೫೩ ರಾಗ ಶಂಕರಾಭರಣ ಅಟಿತಾಳ

ಕೇಳಿದೆ | ನಿನ್ನಯ ಸುದ್ದಿ | ಕೇಳಿದೆ || ಪ || ನೀರೊಳು ಮುಳುಗಿದೆ  
 ಯಂತೆ | ದೊಡ್ಡ | ಭಾರ ಗಿರಿಯ ಪೊತ್ತೆಯಂತೆ | ಗಡ್ಡೆ | ಬೇರು ಗೆಣಸ  
 ಮೆದ್ದೆಯಂತೆ || ಆಹಾ ಮೂರ್ಛಿರಡರಿಯದ ತರಳನ ಮಾತಿಗೆ ಘೋರಾ ದಾನ

ವನ ಸಂಹಾರ ಮಾಡಿದೆಯೆಂದು || ೧ || ನಾರಿಯೊಬ್ಬಳ ಪೊರೆದೆಯಂತೆ |  
ಹೆತ್ತ | ನಾರಿಯಳನು ಕೊಯ್ದೆಯಂತೆ | ನಿನ್ನ | ನಾರೀಚೋರನ ಕೊಂದೆ  
ಯಂತೆ || ಆಹ || ಊರ ನಾರಿಯರ ಸೂರೆಗೊಳ್ಳುತ್ತ ಪರ | ನಾರಿಯರಭಿ  
ಮಾನ ಗಾರುಮಾಡಿದೆಯೆಂದು ||೨|| ತುರುಗರಾವೃತನಾದೆಯಂತೆ | ನಿನ್ನ |  
ಕರದಿ ಕುಡುಗೋಲು ನೇಣಂತೆ | ನಿನಗೆ | ಸರಿ ಧರೆಯೊಳಗಿಲ್ಲವಂತೆ || ಆಹ ||  
ವರದ ಶ್ರೀಪುರಂದರವಿಠಲ ನಿನ್ನ ಈ | ಪರಿಪರಿ ಮಹಿಮೆಯ ಹರುಷಿಸು  
ತಲಿ ನಾನು || ೩ ||

### ೧೫೪ ರಾಗ ನಾದನಾನುಕ್ರಿಯೆ ಆದಿತಾಳ

ನರನಾದ ಮೇಲೆ ಹರಿನಾಮ ಜಿಹ್ವೆಯೊಳರಬೇಕು ||ಪ|| ಭೂತದಯಾ  
ಪರನಾಗಿರಬೇಕು | ಪಾತಕವೆಲ್ಲವ ಕಳೆಯಲು ಬೇಕು | ಮಾತುಮಾತಿಗೆ  
ಹರಿಯೆನಬೇಕು || ೧ || ಆರು ವರ್ಗವನಳಿಯಲು ಬೇಕು | ಮೂರು  
ಗುಣಗಳ ಮೀರಲು ಬೇಕು | ಸೇರಿ ಬ್ರಹ್ಮನೊಳರಬೇಕು || ೨ || ಅಷ್ಟ  
ಮದಂಗಳ ತುಳಿಯಲು ಬೇಕು | ದುಷ್ಟರ ಸಂಗವ ಬಿಡಲು ಬೇಕು | ಕೃಷ್ಣ  
ಕೇಶವ ಎನ್ನ ಬೇಕು ||೩|| ವೇದಶಾಸ್ತ್ರವನೋದಲು ಬೇಕು | ಭೇದಹಂಕಾ  
ರವ ನಿರಗಲು ಬೇಕು | ಮಾಧವಸ್ಮರಣೆಯೊಳರಬೇಕು ||೪|| ಶಾಂತಿ ಕ್ಷಮೆ  
ದಮೆ ಪಿಡಿಯಲು ಬೇಕು | ಭ್ರಾಂತಿ ಕ್ರೋಧವ ಕಳೆಯಲು ಬೇಕು |  
ಸಂತರ ಸಂಗದಿ ರತಿಯಿರಬೇಕು ||೫|| ಗುರುವಿನ ಚರಣಕ್ಕೆರಗಲುಬೇಕು |  
ತರಣೋಪಾಯವನರಿಯಲು ಬೇಕು | ವಿರಕ್ತಿಮಾರ್ಗದಲಿರಬೇಕು ||೬||  
ಬಂದದ್ದುಂಡು ಸುಖಿಸಲು ಬೇಕು | ನಿಂದಾಸ್ತುತಿಗಳ ತಾಳಲು ಬೇಕು |  
ತಂದೆ ಪುರಂದರವಿಠಲನೆನಬೇಕು ||೭||

### ೧೫೫ ರಾಗ ಪಂತುವರಾಳಿ ಏಕತಾಳ

ನಗೆಯು ಬರುತ್ತಿದೆ ಎನಗೆ | ನಗೆಯು ಬರುತ್ತಿದೆ ||ಪ|| ಜಗದೊಳಿರುವ  
ಮನುಜರೆಲ್ಲ ಹಗರಣ ಮಾಡುವುದ ಕಂಡು ||ಅ|| ಪರರ ವನಿತೆಯೊಲುಮೆ  
ಗೊಲಿದು | ಹರಷದಿಂದ ಅವಳ ಬೆರೆದು || ಹರಿವ ನಿರೀನೊಳಗೆ ಮುಳುಗಿ |

ಬೆರಳ ಎಣಿಸುತಿಹರ ಕಂಡು || ೧ || ಪತಿಯ ಸೇವೆ ಬಿಟ್ಟು ಪರ | ಪತಿಯ  
ಕೂಡೆ ಸರಸವಾಡಿ || ಸತತ ಮೈಯ ತೊಳೆದು ಹಲವು | ವ್ರತವ ಮಾಳ್ವ  
ಸತಿಯ ಕಂಡು || ೨ || ಕಾಮಕ್ರೋಧ ಮನದೊಳಿಟ್ಟು | ತಾನು ವಿಷಯ  
ಪುಂಜನಾಗಿ || ಸ್ವಾಮಿ ಪುರಂದರ ವಿಠಲನ | ನಾನು ನೆನೆಯುವವರ  
ಕಂಡು || ೩ ||

### ೧೫೬ ರಾಗ ಶಂಕರಾಭರಣ ಅಟಿತಾಳ

ಎನು ಬೇಡಲಿ ಹರಿಯ || ೧ || ಜಾಹ್ನವೀಜನಕನ | ಕಂದರ್ಪನಯ್ಯನ ||  
|| ೨ || ಎನು ಬೇಡಲಿ ಚಿತ್ತಚಂಚಲಕಠಿನನ | ಮೌನದಿಂದಲಿ ಧರೆ ಕೋರೆ  
ಲೆತ್ತಿದನ | ಇಂಥವನ || ೧ || ಕರುಳಹಾರದವನ ಧರಣಿಯನು ಮೆಟ್ಟಿ |  
ಈರಡಿ ಮಾಡಿದ ಕೊಲೆಗಡುಕನ | ಇಂಥವನ || ೨ || ಅರಣ್ಯದಿ ಚರಿಸಿ  
ಸತಿಯ ಕಳೆದವನ | ತಿರುಗಿ ಮನೆಮನೆಯ ಬೆಣ್ಣೆ ಮೆಲ್ಲುವನ | ಇಂಥವನ  
|| ೩ || ವಸನಶೂನ್ಯನಾಗಿ ಕಲ್ಪಿ ಏರಿದನ | ಕಾಸು ಕಟ್ಟಿಟ್ಟು ಕೇಸಕ್ಕಿ  
ಉಂಬುವನ | ಇಂಥವನ || ೪ || ಹಯವ ಪಿಡಿದು ಗಾಡಿಗಾರನಾಗಿಪ್ಪವನ |  
ಭಯದಿಂದ ಬಲಿಯ ಬಾಗಿಲ ಕಾಯಿದವನ | ಇಂಥವನ || ೫ || ಪುರವ  
ಜರಾಸಂಧನಿಗಂಜಿ ಬಿಟ್ಟವನ | ನೆರೆ ಸಾಧಿಸಿ ಮಾವನ ಶಿರವ ತರಿದನ |  
ಇಂಥವನ || ೬ || ಜಗನ್ನಾಥ ಪುರಂದರವಿಠಲರಾಯನ | ಭಕುತರಿಗೆ ಚತು  
ರ್ಮುಕ್ತಿ ಕೊಡುವವನ | ಇಂಥವನ || ೭ ||

### ೧೫೭ ರಾಗ ಮಧ್ಯಮಾವತಿ ಅಟಿತಾಳ

ತನುವ ನೀರೊಳಗದ್ದಿ ಫಲವೇನು | ಮನದಲ್ಲಿ ದೃಢಭಕ್ತಿಯಿಲ್ಲದ ಮನು  
ಜನು || ೧ || ದಾನಧರ್ಮಗಳನ್ನು ಮಾಡುವುದೆ ಸ್ನಾನ | ಜ್ಞಾನತತ್ತ್ವಂಗಳ  
ತಿಳಿವುದೆ ಸ್ನಾನ || ಹೀನ ಪಾಪಂಗಳ ಬಿಡುವುದೆ ಸ್ನಾನ | ಧ್ಯಾನದಿ ಮಾಧ  
ವನ ನೋಡುವುದೆ ಸ್ನಾನ || ೧ || ಗುರುಗಳ ಪಾದದರ್ಶನವೆ ಸ್ನಾನ | ಹಿರಿ  
ಯರ ದರ್ಶನ ಮಾಡುವುದೆ ಸ್ನಾನ || ಕರೆದು ಅನ್ನವನಿಕ್ಕುವುದೊಂದು  
ಸ್ನಾನ | ನರಹರಿಚರಣ ನಂಬುವುದೆ ಸ್ನಾನ || ೨ || ದುಷ್ಟರ ಸಂಗವ ಬಿಡು

ವುದೆ ಸ್ನಾನ | ಶಿಷ್ಯರ ಸಹವಾಸ ಮಾಡುವುದೆ ಸ್ನಾನ || ಸೃಷ್ಟಿಯೊಳಗೆ ಸಿರಿ  
ಪುರಂದರ ವಿಠಲನ | ಮುಟ್ಟಿ ಭಜಿಸಿದರೆ ವಿರಜಾಸ್ನಾನ ||೩||

### ೧೫೮ ರಾಗ ಕನಾಚ್ ರೂಪಕತಾಳ

ಮೂರುತಿಯನೆ ನಿಲ್ಲಿಸೋ | ಎನ್ನ ಹೃದಯಕಮಲದೊಳು ಒದಗಿ ನೆನೆ  
ವಂತೆ ನಿನ್ನ | ಮೂರುತಿಯನೆ ನಿಲ್ಲಿಸೋ || ಪ || ಎಳೆತುಳಸಿಯ ವನ  
ಮಾಲೆಯು ಕೊರಳೊಳು || ಹೊಳೆವ ಪೀತಾಂಬರ ಉಡಿಯೊಳೊಪ್ಪುವ  
ನಿನ್ನ || ೧ || ಮುತ್ತಿನ ಹಾರ ನವರತ್ನದುಂಗುರ ಬೆರಳೊಳು || ಮತ್ತೆ  
ಶ್ರೀಲಕುಮಿಯು ಉರದೊಳೊಪ್ಪುವ ನಿನ್ನ || ೨ || ಭಕ್ತರ ಕಾಮಧೇನು  
ಕಲ್ಪವೃಕ್ಷವೆಂದೆನಿಸುವ || ಭಕ್ತವತ್ಸಲ ಸಿರಿ ಪುರಂದರವಿಠಲ ನಿನ್ನ ||೩||

### ೧೫೯ ರಾಗ ಮುಖಾರಿ ರುಂಪತಾಳ

ಇನ್ನಾದರು ಹರಿಯ ನೆನೆ ಕಂಡ್ಯ ಮನುಜ | ಮುನ್ನಾದ ದುಃಖವು ನಿಜ  
ವಾಗಿ ತೊಲಗುವುದು ||ಪ|| ಊರೂರು ನದಿಗಳಲಿ ಬಾರಿಬಾರಿಗೆ ಮುಳುಗಿ  
ತೀರದಲಿ ಕುಳಿತು ನೀ ಹಣೆಗೆ ನಿತ್ಯ || ನೀರಿನಲಿ ಮುಟ್ಟಿಯನು ಕಲೆಸಿ  
ಬರೆಯುತ ಮೂಗ | ಬೇರನ್ನು ಪಿಡಿದು ಮುಸುಕಿಕ್ಕಲೇನುಂಟು || ೧ ||  
ನೂರಾರು ಕರ್ಮಗಳನ್ನು ಡಂಭಕೆ ಮಾಡಿ | ಆರಾರಿಗೋ ಹಲವು ದಾನ  
ಕೊಟ್ಟು || ದಾರಿದ್ರ್ಯವನು ಪಡೆದು ತಿರಿದುಂಬುವುದಕ್ಕೀಗ | ದಾರಿಯಾಯ್ತೀ  
ಹೊರತು ಬೇರೆ ಫಲವುಂಟೆ ||೨|| ನಾಡಾಡಿ ದೈವಗಳ ಚಿನ್ನ ಬೆಳ್ಳಿಗಳಿಂದ |  
ಮಾಡಿಕೊಂಡದರ ಪೂಜೆಯನು ಮಾಡಿ || ಕಾಡ ಕಳ್ಳರು ಬಂದು ಅವು  
ಗಳನು ಕೊಂಡೊಯ್ಯಿ | ಮಾಡಿಕೊಂಡಿದ್ದುಕೆ ಬಾಯ ಬಡಕೊಳ್ಳು  
ವೆಯೊ || ೩ || ಮಗನ ಮದುವೆಯು ಎಂದು ಸಾಲವನು ಮಾಡಿ ನೀ |  
ಸುಗುಣಿಯನ್ನಿಸಿ ಕೊಳಲು ವ್ಯಯ ಮಾಡಿದೆ || ಹಗರಣವ ಪಡಿಸಿದರೆ  
ಸಾಲಗಾರನು ಬಂದು | ಬಗೆಬಗೆಯೊಳವರ ಕಾಲ್ಗೆರಗಿ ಬಿದ್ದಿರುವೆ || ೪ ||  
ಕೆಟ್ಟ ಈ ಬದುಕುಗಳ ಮಾಡಿದರೆ ಫಲವೇನು | ತಟ್ಟನೇ ಶ್ರೀಹರಿಯ  
ಪದವ ನಂಬು || ದಿಟ್ಟ ಶ್ರೀಪುರಂದರವಿಠಲಗತಿಯೆಂದರೆ | ಸುಟ್ಟು  
ಹೋಗುವವಯ್ಯ ಕಷ್ಟರಾಶಿಗಳು || ೫ ||

### ೧೬೦ ರಾಗ ಮಧ್ಯಮಾವತಿ ರುಂಪತಾಳ

ನಂಬದಿರು ಈ ದೇಹ ನಿತ್ಯವಲ್ಲ | ಅಂಬುಜಂಕ್ಷನ ಭಜಿಸಿ ಸುಖಿಯಾಗು  
ಮನವೆ||ಪ|| ಎಲುಬು ರಕ್ತ ಮಾಂಸಗಳ ಮೇಲೈಚರ್ಮದ ಹೊದಿಕೆ | ಒಳಗೆ  
ಮಲಮೂತ್ರಾದಿ ಕ್ರಿಮಿಗಳೆಹವು || ಹಲವು ವ್ಯಾಧಿಯ ಬೇಡು ಪಂಚಭೂತದ  
ನಾಡು | ಬಲುಹು ದೇಹವ ನೆಚ್ಚಿ ಕೆಡಬೇಡ ಮನುಜ ||೧|| ಸತಿಸುತರು  
ಹಿತರೆಂದು ಮತಿ ಮರೆತು ಮಮತೆಯಲಿ | ಅತಿಕಾಂಕ್ಷೆಯಿಂದ ದುರ್ವಿಷಯ  
ಕೊಲಿದು || ಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದೆ | ಗತಿಶೂನ್ಯನಾಗಿ  
ನೀ ಕೆಡಬೇಡ ಮನುಜ ||೨|| ಪರರ ನಂದಿಸದೆ ಪರವಧುಗಳನು ಬಯಸದ  
ಗುರುವಿಕ್ರಮೇವೇಯನು ಮಾಡು ಬಿಡದೆ || ಹರಿಸ್ತುತಿಯ ನೀ ಕೇಳು ಹರಿ  
ಕೀರ್ತನೆಯ ಮಾಡು | ಸಿರಿಪುರಂದರವಿಠಲನೊಲಿದು ಪಾಲಿಸುವ ||೩||

### ೧೬೧ ರಾಗ ಪೂರ್ವಿ ಅಟಿತಾಳ

ನಾ ನಿನ್ನೊಳನೈ ಬೇಡುವುದಿಲ್ಲ | ಎನ್ನ | ಹೃದಯಕಮಲದೊಂ  
ನಂದಿರು ಹರಿಯೆ || ನಾ ನಿನ್ನೊಳನೈ ಬೇಡುವುದಿಲ್ಲ ||ಪ|| ಶಿರ ನಿನ್ನ ಚರ  
ಣಕೆ ಎರಗಲಿ | ಎನ್ನ | ಚಕ್ಷು ಸದಾ ನಿನ್ನ ನೋಡಲಿ ಹರಿಯೆ || ಕರ್ಣ  
ಗೀತಂಗಳ ಕೇಳಲಿ | ನಿನ್ನ | ನಿರ್ಮಾಲ್ಯವ ನಾಸವಾಘ್ರಾಣಿಸಲಿ ಹರಿಯೆ ||  
||೧|| ನಾಲಿಗೆ ನಿನ್ನ ಕೊಂಡಾಡಲಿ | ಎನ್ನ | ಕರಗಳೆರಡು ನಿನ್ನ ನರ್ಚಿಸಲಿ  
ಹರಿಯೆ || ಚರಣ ತೀರ್ಥಯಾತ್ರೆ ಮಾಡಲಿ | ಎನ್ನ | ಮನ ಅನುದಿನ ನಿನ್ನ  
ಸ್ಮರಿಸಲಿ ಹರಿಯೆ ||೨|| ಬುದ್ಧಿ ನಿನ್ನೊಳು ಬೆರತೋಗಲಿ | ಎನ್ನ | ಚಿತ್ತ  
ನಿನ್ನೊಳು ಸ್ಥಿರವಾಗಲಿ ಹರಿಯೆ || ಭಕ್ತಜನರ ಸಂಗವಾಗಲಿ | ಪುರಂ | ದರ  
ವಿಠಲನೆ ಇಷ್ಟೇ ದಯಮಾಡು ಹರಿಯೆ || ೩ ||

### ೧೬೨ ರಾಗ ಮುಖಾರಿ ರುಂಪತಾಳ

ಸಾಕು ಸಾಕಿನ್ನು ಸಂಸಾರಸುಖವು || ಪ || ಶ್ರೀಕಾಂತ ನೀ ನೊಲಿದು  
ಕರುಣಿಸೈ ಹರಿಯೆ ||೨|| ಉದಿಸಿದವು ಪಂಚಭೂತಗಳಿಂದ ಓಷಧಿಗ | ಉದಿ  
ಸಿದವು ಓಷಧಿಗಳೆಂದವು || ಉದಿಸಿದವು ಅನ್ನದಿಂ ಶುಕ್ಲತೋಣಿತವೆರಡು |

ಉದಿಸಿದವು ಸತಿಪುರುಷರೀರ್ವರೊಳು ಹರಿಯೆ ||೧|| ಸತಿಪುರುಷರೊಂದಾಗಿ  
 ರತಿಕ್ರೀಡೆಗಳ ಮಾಡೆ | ಪತನನಾದಿಂದ್ರಿಯವೆ ಹೊಲೆ ರಕ್ತವು || ಋತುಕಾಲ  
 ದೊಳಗೆರಡು ಏಕತ್ರ ಸಂಧಿಸಲು | ಗತಿಸುದುದು ಮಾಸವೊಂದೀರ್ವರೊಳು  
 ಹರಿಯೆ || ೨ || ಮಾಸವೆರಡರಲಿ ಶಿರ ಮಾಸ ಮೂರರೊಳಂಗ | ಮಾಸ  
 ನಾಲ್ಕರಲಿ ಚರ್ಮದ ಹೊದ್ದಿಕೆ || ಮಾಸವೈದಾರರಲಿ ನಖ ರೋಮ ನವ  
 ರಂಧ್ರ | ಮಾಸವೇಳರಲಿ ಹಸಿವು ತೃಷೆ ಹರಿಯೆ || ೩ || ತಿಂಗಳೆಂಟರಲಿ  
 ಪೂರ್ವಾನುಭವ ಕರ್ಮಗಳು | ಅಂಗವೆಲ್ಲವ ತಿಳಿದು ಅರಿಕೆಯಿಂದ || ಅಂಗನೆ  
 ಯುದರಕಿನ್ನೆಂದಿಗೂ ಬರೆನೆಂದು | ಹಿಂಗದಲೆ ಧ್ಯಾನಿಸುತ್ತ ಕಳೆದೆನೋ  
 ದಿನವ ||೪|| ಇನಿತು ನವಮಾಸ ಮಲಮೂತ್ರದಾ ಗರ್ಭದಲಿ | ಸಿಲುಕಿರಲು  
 ನರಕದಾಯಾಸದೊಳಗೆ || ಘನ ಮರುತಯೋಗದಿ ನರುಳುತಿಲ್ಲಿಗೆ ಬಂದು |  
 ಜನಿಸಿ ಮೃತಭಾವದಿಂ ನೊಂದೆನ್ನೆ ಹರಿಯೆ || ೫ || ಧರೆಯ ಮೇಲುದಿಸಿ  
 ಶ್ರೀವಿಷ್ಣು ಮಾಯಕೆ ಸಿಲುಕಿ | ಪರವಶದಿ ಹಸಿದು ನೀರಡಿಸಿ ಬೇಗ || ಭರದಿ  
 ಕಣ್ಣೆರೆದು ಗೋಳಿಟ್ಟು ಪ್ರಪಂಚವಿದು | ಸ್ಥಿರವೆಂದು ನಂಬಿ ನಾ ಮರುಳಾದೆ  
 ಹರಿಯೆ ||೬|| ಶಿಶುತನದೊಳಿರಲು ನೋಣ ಮುಸುಕಲದರಿಂದಳಲು | ಹಸಿದ  
 ನಿವನೆಂದು ಸ್ತನ್ಯವ ಕೊಡುವರು || ಹಸಿವು ತೃಷೆಗಳಿಂದಳಲು ಹಾಡಿ  
 ತೂಗುತಲಿಹರು | ಪಶುವಂತೆ ಶಿಶುತನದೊಳರಲಾರೆ ಕೃಷ್ಣ ||೭|| ಬಾಲ್ಯ  
 ದಲಿ ಕೆಲವು ದಿನ ಬರದೆ ಹೋಯಿತು ಹೊತ್ತು | ಮೇಲೆ ಗೋಳಿಟ್ಟು ವಿದ್ಯೆ  
 ಗಳ ಕಲಿತು || ಮೇಲೆ ಯಾವನ ಬರಲು ತನುಮೂಲವನು ಮರೆತು |  
 ಬಾಲೆಯರ ಬಯಸಿ ನಾ ಮರುಳಾದೆ ಹರಿಯೆ ||೮|| ಜ್ವರದ ಮೇಲತಿಸಾರ  
 ಬಂದೊದಗುವಂದದಲಿ ನಿರತ ಕಾಮಕ್ರೋಧ ವಿಷಯಂಗಳಲ್ಲಿ || ತರುಣಿಯ  
 ರಿಗೊಡವೆ ಭಂಗಾರ ಬೇಕೆಂದನುತ | ಪರಸೇವೆಯೊಳು ನಾನು ಕಡು  
 ನೊಂದೆನಯ್ಯೆ ||೯|| ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರು | ಕಟ್ಟಿ  
 ಕೊಂಡಿಹರು ತನು ಬಿಟ್ಟುಬಳಿಕ || ಕುಟ್ಟಿ ಕೊಂಡಳುತ ಹೋಯೆಂದು  
 ಗೋಳಿಡುತಂಜಿ | ಮುಟ್ಟಿದೇ ದೂರದಲಿ ನಿಂದಿಹರು ಹರಿಯೆ ||೧೦|| ಸತ್ತ  
 ವರಿಗಳಲೇಕೆ ಸುತ್ತ ಬಂಧುಗಳೆಲ್ಲ | ಸ್ವಸ್ಥವಿರಿ ಹೊತ್ತು ಹೋಯಿತು  
 ಎನುತಲಿ || ಒತ್ತಿಸಿದ ಕಸಕಿಂತ ಅತ್ತತ್ತ ಈ ದೇಹ | ಹೊತ್ತು  
 ಕೊಂಡೊಯ್ದು ಅಗ್ನಿಯಲಿ ಬಿಸಡುವರು || ೧೧ || ದೇವನೇ ನಾನಿನ್ನು

ಯೋನಿಮಾರ್ಗದ ಒಳಗೆ | ಈ ವಿಧದಿ ಭವಣೆ ಬಡಲಾರೆ ಬಹಳ || ಕಾವ  
ಕರುಣೆಯೆ ನಮ್ಮ ಪುರಂದರವಿಠಲನೆ | ಭಾವ ಭಕ್ತಿಯ ಕೊಟ್ಟು  
ರಕ್ಷಿಸೋ ಹರಿಯೆ || ೧೨ ||

### ೧೬೩ ಯದುಕುಲಕಾಂಭೋಜಿ ತ್ರಿಪುಟಿತಾಳ

ಇನಗೇಕೆ ಪರಿಮಳ ಇನಗೇಕೆ ಶೃಂಗಾರ | ನನನೀತಚೋರ ನಾರುವ  
ಗೊಲ್ಲಗೆ || ಪ || ಹೊಲಸು ಮೈಯವಗೇಕೆ ಹೊಸ ಕಸ್ತೂರಿವಾಟ | ತಲೆ  
ದೋರುವಗೇಕೆ ದಟ್ಟ ಪುನಗು || ಬಲು ಕೇಶದವಗೇಕೆ ಬಾವನ್ನ ದಾ ಲೇಪ |  
ಸಲೆಕುರುಸಿನವಗೇಕೆ ಮಂಡೆಸಾದು || ೧ || ತುಲಸಿಮಾಲೆಯ ಧರಿಸಿದವ  
ಗೇಕೆ ಜನ್ಮಾಜಿ | ಕೊಲೆಗಡುಕಗೇಕೆ ಕುಂಕುಮದ ತಿಲಕ || ಅಲೆದಿರುವ  
ಗೇಕೆ ಅರಣ್ಯದಿ ಅಂಗದ ಸುಖ | ಅಳಿಯ ಅಂಬುವಗೇಕನಂಗಸೊಬಗು  
||೨|| ಪರಸತಿಯರ ಬಯಸುವಗೆ ಪನ್ನಗಶಯನವೇಕೆ | ಹರಿದಾಡುವನಿ  
ಗೇಕೆ ಆಡಪಗಡಿ || ಸಿರಿದೇವಿ ಶೃಂಗಾರಗೈದು ವರಿಸಿದ ಬಳಕ | ಧರೆಗಧಿಕ  
ನಾದನೀ ಪುರಂದರಾವಿಠಲ ||೩||

### ೧೬೪ ರಾಗ ಕಾಂಭೋಜಿ ಝಂಪತಾಳ

ಏಕೆನ್ನ ಈ ರಾಜ್ಯಕೆಳೆತಂದೆ ಹರಿಯೆ | ಸಾಕಲಾರದೆ ಎನ್ನನೇಕೆ ಪುಟ್ಟ  
ಸಿದೆ ||ಪ|| ಎನ್ನ ಕುಲದವರಿಲ್ಲ ಎನಗೊಬ್ಬ ಹಿತರಿಲ್ಲ | ಮನ್ನಿಸುವ ದೊರೆ  
ಯಿಲ್ಲ | ಮನಕೆ ಜಯವಿಲ್ಲ || ಹೊನ್ನ ಚಿನ್ನಗಳಿಲ್ಲ | ಒಲಿಸಿಕೊಂಬುವ  
ರಿಲ್ಲ | ಇನ್ನಿಲ್ಲಿ ತರವಲ್ಲ | ಇಂದಿರೇಶನು ಬಲ್ಲ || ದೇಶಪರಿಚಯವಿಲ್ಲ |  
ದೇಹದೊಳು ಬಲವಿಲ್ಲ | ವಾಸಿಸಂಥಗಳೆಂಬೊ | ಒಲುಮೆಯೆನಗಿಲ್ಲ ||  
ಬೇಸರ ಕಳೆವರಿಲ್ಲ | ಬೇರೆ ಹಿತಜನರಿಲ್ಲ | ವಾಸುದೇವನೆ ಬಲ್ಲ | ಈ  
ರಾಜ್ಯವೆಲ್ಲಿ ||೨|| ಕರೆದು ಕೊಡುವವರಿಲ್ಲ | ಕರುಣ ತೋರುವರಿಲ್ಲ | ಕಮ  
ಲಾಕ್ಷನಲ್ಲದೆ | ಗತಿಯೊಬ್ಬರಿಲ್ಲ || ಕನಸಿನಲಿ ಕಳುವಿಲ್ಲ | ಮನಸಿನಲಿ ದೃಢ  
ವಿಲ್ಲ | ವನಜಾಕ್ಷ ಪುರಂದರ | ವಿಠಲ ತಾ ಬಲ್ಲ || ೩ ||

### ೧೬೫ ರಾಗ ಭೈರವಿ ಆದಿತಾಳ

ಏಕೆ ದಯ ಬಾರದೋ | ಲೋಕನಾಯಕ ನಿನ | ಗೇಕೆ ||೪|| ಇಂದಿ  
ರೇಶ ನಿಮ್ಮ ವಾದ | ಧ್ವಂಧ್ವನ ನಂಬಿದನಯ್ಯ || ಬಂದು ಸಲಹೊ ಬೇಗ

ದಿಂದ | ನಂದಗೋಪನ ಕಂದ ನಿನಗೆ || ೧ || ಸೃಷ್ಟಿಯೋಗೇ ನಿನಗೆ ಎ |  
 ಳ್ಕಷ್ಟು ಕರುಣ ಬಾರದೇಕೊ || ಸಿಟ್ಟೇಕೊ ಎನ್ನ ಮೇಲೆ | ಮುಷ್ಟಿಕಮ  
 ದನ ಕೃಷ್ಣ ನಿನಗೆ || ೨ || ಅಷ್ಟಮಸ್ತ್ರೀಯರ ಪತಿಯೆ ಎನ್ನ | ಕಷ್ಟವ ಪರಿ  
 ಹರಿಸೊ ಮುನ್ನ || ಬೆಟ್ಟಲಿ ಬೆಟ್ಟವನೆತ್ತಿದ ದಿಟ್ಟ ಶ್ರೀ ಗೋಪಾಲ ನಿನಗೆ ||  
 || ೩ || ವಾಸುಕೀಶಯನ ಎನ್ನ | ದೋಷವ ಪರಿಹರಿಸೊ ಇನ್ನು || ದಾಸ್ಯ  
 ವಿತ್ತು ನೋಡೊ ಅಂಜನಾ | ದ್ರೀಶ ಶ್ರೀನಿವಾಸ ನಿನಗೆ || ೩ || ಅರ  
 ವಿಂದಾಕ್ಷ ನೀನೆ ಎನಗೆ | ಸರುವ ಬಳಗ ಬಂಧು ಭಾಗ್ಯ || ಅರಿಯ ಪರಾ  
 ಕ್ರಮವ ಬೇಗೆ | ಪುರಂದರವಿಠಲ ನಿನಗೆ || ೫ ||

### ೧೬೬ ರಾಗ ನೀಲಾಂಬರಿ ಮಟ್ಟಿತಾಳ

ಏಕೆ ಚಿಂತಿಸುವೆ ಬರೆದೆ ಮರುಳೆ || ಪ || ವಿಧಿ ಬರೆದ | ವಾಕು ತಪ್ಪದೆ  
 ಎಂದಿಗೂ ಮರುಳೆ || ೨ || ಹುಟ್ಟುವುದಕಿಂತ ಮೊದಲೆ ತಾಯಿ ಸ್ತನ | ದಿಟ್ಟ  
 ಸ್ವೀರವನು ಉಂಡು || ತೊಟ್ಟಿಲೊಳು ಮಲಗುವಾಗ ಗಳಿಸಿ ತಂ | ದಿಟ್ಟು  
 ನೀನುಣುತಿಷ್ಟೆಯೊ ಮರುಳೆ || ೧ || ಉರಗ ವೃತ್ತಿಕ ಪಾವಕ ಕರಿ ನಂಜು |  
 ಅರಸು ಹುಲಿ ಜೋರ ಭಯವು || ಹರಿಯಾಜ್ಞೆಯಿಂದಲೇವೇ ನೀನು  
 ಮಹಾ | ಶರಧಿ ಪೊಕ್ಕರು ಬಿಡದು ಮರುಳೆ || ೨ || ಇಂತು ಸುಖದುಃಖಂ  
 ಗಳಿಗೆ ಸಿಲುಕಿ ನೀ | ಭ್ರಾಂತನಾಗಿ ಕೆಡಲುಬೇಡ || ಸಂತೋಷದಿಂದರ್ಚಿಸಿ  
 ಪೂಜಿಸು | ಕಂತುಪಿತ ಶ್ರೀ ಪುರಂದರವಿಠಲನ || ೩ ||

### ೧೬೭ ರಾಗ ಸೌರಾಷ್ಟ್ರ ಅಟಿತಾಳ

ನಾರಾಯಣನೆಂಬ ನಾಮವ ನೇಮದಿ ನೆನೆವುತಿಚ್ಚರಿಕೆ || ಪ || ನೀರ  
 ಮೇಲಿನ ಗುಳ್ಳೆ ನರನೆಂಬ ಡಿಂಭವ ನಂಬದಿರೆಚ್ಚರಿಕೆ || ೨ || ಪರರು ಮಾಡಿದ  
 ಪಾತಕಗಳುಚ್ಚರಿಸದೆ ನಾಲಿಗೆಗೆಚ್ಚರಿಕೆ | ಗುರುಹರಿಯರ ಸೇವೆ ಮಾಡದೆ  
 ಉದರವ ಪೊರೆಯದಿರೆಚ್ಚರಿಕೆ || ಹರಿದಿನದುಪವಾಸ ಇರುಳು ಜಾಗರವ  
 ನೀ ಮರೆಯದಿರೆಚ್ಚರಿಕೆ | ನರಹರಿಯಂಘ್ರಿಯ ಸ್ಮರಿಸದೆ ನರಸ್ತುತಿ ತರವಲ್ಲ  
 ಎಚ್ಚರಿಕೆ || ೧ || ಹೀನ ಮಾನಿನಿಯರ ಧ್ಯಾನಕಾನನದೊಳಗಿಳಿಯದಿರೆಚ್ಚ

ರಿಕೆ | ನಾನೆಂಬೊ ಅಹಂಕಾರ ಮಾಡಿ ನರಕದೊಳು ನರಳದಿರೆಚ್ಚುರಿಕೆ ||  
 ಜಾಹ್ನವೀಸ್ನಾನ ಸಂಧ್ಯಾನುಷ್ಠಾನ ಸುಜ್ಞಾನ ಕೇಳೆಚ್ಚುರಿಕೆ | ಜಾನಕಿರ  
 ಮುಣನ ಧ್ಯಾನವೆ ಧರ್ಮಸಂತಾನ ಮುಂದೆಚ್ಚುರಿಕೆ || ೨ || ಮಡದಿಮಕ್ಕ  
 ಳೆಂಬೊ ಕಡುಮೋಹಕ್ಕೆ ಸಿಲುಕಿ ಕೆಡಬೇಡೆಚ್ಚುರಿಕೆ | ನಡೆವಾಗ ನುಡಿವಾಗ  
 ಗಿಡವೆಲ್ಲ ನೆಂಟರು ಕಡೆಗಿಲ್ಲ ಎಚ್ಚುರಿಕೆ || ಕೊಡುಗೈಯ ಮಾಡದೆ ಮಡ  
 ಗಿದ ಧನ ಸಂಗಡ ಬಾರದೆಚ್ಚುರಿಕೆ | ದೃಢಭಕ್ತಿಯಿಂದಲಿ ಪುರಂದರವಿಠಲನ್ನು  
 ನೆರೆನಂಬು ಎಚ್ಚುರಿಕೆ || ೩ ||

### ೧೬೮ ರಾಗ ಶ್ರೀರಾಗ ಆದಿತಾಳ

ಪುಂಡರೀಕವರದ ಪಂಥರಿರಾಯನ ಕೇಳವ್ವ ಕೇಳೆ || ಪ || ಗೋಕುಲ  
 ದೊಳಗೆ ತಾನಿಪ್ಪ | ಮೂರುಲೋಕಕೆ ತಾನಪ್ಪ || ಕೊಳಲ ಧ್ವನಿಯ  
 ಮಾಡುತಲಿಪ್ಪ | ನಮ್ಮ | ತುರುಗಳ ಕಾಯುತಲಿಪ್ಪ || ೧ || ವೃಂದಾವನ  
 ದೊಳು ನಿಂದೆ ನಂದನ ಕಂದ ಗೋವಿಂದ || ಕೊಳಲ ಧ್ವನಿ ಬಹು ಚಂದೆ  
 ಮೂ ! ಜಗವ ಪಾಲಿಪ ಮುಕುಂದ || ೨ || ಸುರತರುವಿನ ನೆರಳಲ್ಲಿ | ಇವನ  
 ಹೆಗಲಿನ ಮೇಲೆ ಕೊಡಲಿ || ನೆರೆದಿಹ ಗೋಪಿಯರಲ್ಲಿ | ಗೋಪಾಲ |  
 ರಾಡುತ ಲೀಲೆಗಳಲ್ಲಿ || ೩ || ಕರ್ಪೂರ ವೀಳ್ಯವ ಮೆಲುವೆ ನಮ್ಮ | ಕಸ್ತೂರಿ  
 ತಿಲಕ ಉಂಗುರವ || ಮುತ್ತಿನ ಓಲೆ ಪರ ಚೆಲುವ | ವಿವಿಸ್ತರದಿ | ಹದಿ  
 ನಾಲ್ಕು ಲೋಕ ಪೊರೆವ || ೪ || ಹಿಮಕರಚರಣದ ಕರನ | ಮೂಜಗ  
 ಪಾಲಿಪ ಕರುಣ || ಅಮರರಿಗೆ ಒಲಿದವನ | ನಮ್ಮ | ಪುರಂದರವಿಠಲ  
 ರಾಯನ || ೫ ||

### ೧೬೯ ರಾಗ ಶಂಕರಾಭರಣ ಅಟಿತಾಳ

ಕಪ್ಪುಯೆನ್ನಲು ಬೇಡವೋ | ಶ್ರೀಹರಿಯನ್ನು | ಕಪ್ಪುಯೆನ್ನಲು  
 ಬೇಡವೋ || ಪ || ಹರಿಯ ಮಧ್ಯದಿ ಕಪ್ಪು | ಹಾಲಾಹಲವು ಕಪ್ಪು | ಪರಮ  
 ಅಶ್ವವೆ ಕಪ್ಪು || ಪರಿಜಾತವೆ ಕಪ್ಪು | ಕರಿಗಳೆಲ್ಲವು ಕಪ್ಪು | ಸುಲಲಿತ  
 ವರನೆ ಕಪ್ಪು || ಸನ್ನುತವಾದ ಹರಿಹಯ ನೀಲಿ ಕಪ್ಪು | ಅಂಗನೆ ಕೇಳು

ಜಗದೊಳು ಗುಲುಗುಂಜಿ ಶಿರಗಳೆಲ್ಲವು ಕಪ್ಪು ||೧|| ಬರೆವ ಕಂಟವೆ ಕಪ್ಪು |  
 ಭಾರದ್ವಾಜವೆ ಕಪ್ಪು | ವರರಾಘವನ್ನ ಪಾವನಂಗೆವೆ ಕಪ್ಪು || ಎರೆವ  
 ಭೂಮಿಯು ಕಪ್ಪು | ಸರಸಿಜೋದ್ಭವ ಕಪ್ಪು | ಸುಲಲಿತವರನೆ ಕಪ್ಪು |  
 ಅಂಗನೆ ಕೇಳು ಮೂರು ಲೋಕದಿ ನಮ್ಮ ಮುದ್ದುಕೃಷ್ಣನೆ ಕಪ್ಪು ||೨||  
 ಶಾಲಗ್ರಾಮವೆ ಕಪ್ಪು | ಸರಸಿಜೋದ್ಭವ ಕಪ್ಪು | ಲೋಲಂಬಗಳು ಕಪ್ಪು ||  
 ರುಚಿತ ಕೋಗಿಲೆ ಕಪ್ಪು | ಮಾಲವತ್ಸವೆ ಕಪ್ಪು | ನಿರ್ಮಲಚಿತ್ರವೆ ಕಪ್ಪು ||  
 ಕಾಳಿಂದೀ ನದಿಯೆ ಕಪ್ಪು | ಕಾಮಿನಿಯರ ಕರಿಮಣಿಸರವೆ ಕಪ್ಪು | ಅಂಗನೆ  
 ಕೇಳು ಮೂರು ಲೋಕದಿ ನಮ್ಮ ಪುರಂದರವಿಠಲಮೂರುತಿ ಕಪ್ಪು ||೩||

### ೧೨೦ ರಾಗ ಮುಖಾರಿ ರುಂಪತಾಳ

ಅಂಜಲೇತಕೆ ಮನವೆ ಅನುಗಾಲವು | ಕಂಜನಾಭನ ಭಕ್ತಿ ಕೈಕೊಂಡ  
 ಬಳಿಕ ||ಪ|| ನಾರಾಯಣನೆಂಬೊ ನಾಲ್ಕು ಅಕ್ಷರದಿಂದ | ಘೋರ ದುರಿತ  
 ಗಳೆಲ್ಲ ಕಳೆಯಬಹುದು || ಶ್ರೀರಾಮನಾಮವೆಂಬೊ ಸಿಂಗಾಡಿ ತಕ್ಕೊಂಡು |  
 ವೈರಿಷಡ್ವರ್ಗಗಳವಧಿಮಾಡಬಹುದು ||೧|| ಶ್ರೀಕೇಶವನೆಂಬೊ ಸಿದ್ಧಮಂತ್ರ  
 ಗಳಿಂದ | ಬೇಕಾದ ಕರ್ಮಗಳ ಕಳೆಯಬಹುದು || ವೈಕುಂಠಪತಿಯೆಂಬ  
 ವಜ್ರವನು ತಕ್ಕೊಂಡು | ನೂಕುವ ಯಮಭಟರ ನುಗ್ಗು ಮಾಡಲುಬಹುದು||  
 ||೨|| ಹರಿ ನಾಸುದೇವನೆಂಬೊ ಅನ್ಯತಪಾಸಗಳಿಂದ | ಜರೆಮರಣಜನನ  
 ಗಳ ಜಯಿಸಬಹುದು || ವರದ ಶ್ರೀಪುರಂದರವಿಟ್ಟಿಲನ ಸ್ಮರಣೆಯನು | ಸರಸ  
 ಸದ್ಭಕ್ತಿಯಿಂ ಸವಿಮಾಡಬಹುದು ||೩||

### ೧೨೧ ರಾಗ ಕನಾಚು ಆದಿತಾಳ

ಕರೆದರೆ ಓ ಎನ್ನ ಬಾರದೆ || ಪ || ಲಕ್ಷ್ಮೀರಮಣ | ಕರೆದರೆ ಓ ಎನ್ನ  
 ಬಾರದೆ || ಅ || ಹಿರಣ್ಯಕನ ಉದರದಲ್ಲಿ ಬಂದ ಪ್ರಹ್ಲಾದನ || ಪರಿಪರಿ  
 ದುರಿತಗಳನೆಲ್ಲ ಪರಿಹರಿಸಿ ಕಾಯಿದಂಥಾ ಸ್ವಾಮಿ || ಅ || ಭೀಮರಥಿಯೊಳ  
 ಗೊಬ್ಬ ದಾಸ ಮುಣುಗಿ ಪ್ರೋಗಿರಲು || ಪೂಮಾಲೆ ಪೀತಾಂಬರವನು  
 ತೋಯದೆ ಕಾಯಿದಂಥಾ ಸ್ವಾಮಿ || ೨ || ಅಂತ್ಯಕಾಲಸಮಯದಲ್ಲಿ ಅರಿ

ಯದ ಅಜಮಿಳನು ! ಅಂತ್ಯಾಸುತನ ಕೂಗಲು ವೈಕುಂಠಪದವಿತ್ತಂಥ  
 ಸ್ವಾಮಿ || ೩ || ದುರುಳ ದುಶ್ಯಾಸನ ಬಂದು ಸೆರಗ ಪಿಡಿದು ಸೆಳೆವಾಗ ||  
 ತರುಣಿ ದ್ರೌಪದಿಯಭಿಮಾನವ ತ್ವರದಿ ಕಾಯಿದಂಥಾ ಸ್ವಾಮಿ || ೪ ||  
 ಇಂತಿಂಥ ಭಕುತರಿಗೆ ಚಿಂತೆಯ ಪರಿಹರಿಸಿ || ಕಂತುಪಿತ ಪುರಂದರವಿಠಲ  
 ನಿಂತು ಕಾಯಿದಂಥಾ ಸ್ವಾಮಿ || ೫ ||

### ೧೨೨ ರಾಗ ಕಾಂಭೋಜಿ ರುಂಪತಾಳ

ಕೆಂಡಕೆ ಒರಳೆ ಮುತ್ತುವುದುಂಟೆ | ಪಾಂಡುರಂಗನ ದಾಸರಿಗೆ ಭಯ  
 ವುಂಟೆ || ಪ || ಆನೆ ಸಿಂಹನ ಕೂಡೆ ಸ್ನೇಹ ಬೆಳೆಸುವುದುಂಟೆ | ಶ್ವಾನ  
 ಹೆಬ್ಬುಲಿ ಕೂಡೆ ಸರಸವುಂಟೆ || ಏನೆಂಬೆ ಮನದಲ್ಲಿ ಸರ್ವದಾ ನಿನ್ನಂಪ್ರಿ |  
 ಧ್ಯಾನದೊಳೆದ್ದವಗೆ ದಾರಿದ್ರ್ಯವುಂಟೆ || ೧ || ಕತ್ತಲೆಯೊಳು ರವಿ ಕವಿದು  
 ಮುಚ್ಚುವುದುಂಟೆ | ಹುತ್ತ ಸರ್ಪನ ಕಪ್ಪೆ ಸುಂಗುವುದುಂಟೆ || ಅತ್ತಿತ್ತ  
 ತೊಲಗದೆ ಚಿತ್ತಜನಯ್ಯನ | ಚಿತ್ತದೊಳೆಟ್ಟವಗೆ ಚಿಂತೆಯುಂಟೆ || ೨ || ಆ  
 ಮಾರುತನ ಗುದ್ದಿ ಅಂಗ ನೋಯಿಪುದುಂಟೆ | ಹೇಮಗಿರಿಯ ವಜ್ರ ಸೀಳೋ  
 ದುಂಟೆ || ಸ್ವಾಮಿ ಶ್ರೀಪುರಂದರವಿಟ್ಟಲರಾಯನ | ನಾಮಧಾರಿಗಳಿಗೆ ನರಕ  
 ವುಂಟೆ || ೩ ||

### ೧೨೩ ರಾಗ ನಾದನಾಮುಕ್ರಿಯೆ ಏಕತಾಳ

ನಾ ಡೊಂಕಾದರೆ ನಿನ್ನ ನಾಮ ಡೊಂಕೆ ವಿಟ್ಟಲ || ಪ || ನದಿಯು  
 ಡೊಂಕು ಆದರೇನು | ಉದಕ ಡೊಂಕೆ ವಿಟ್ಟಲ || ೧ || ಹಾವು ಡೊಂಕು  
 ಆದರೇನು | ವಿಷವು ಡೊಂಕೆ ವಿಟ್ಟಲ || ೨ || ಪುಷ್ಪ ಡೊಂಕು ಆದರೇನು |  
 ಪರಿಮಳ ಡೊಂಕೆ ವಿಟ್ಟಲ || ೩ || ಆಕಳು ಡೊಂಕು ಆದರೇನು | ಹಾಲು  
 ಡೊಂಕೆ ವಿಟ್ಟಲ || ೪ || ಬಿಲ್ಲು ಡೊಂಕು ಆದರೇನು | ಬಾಣ ಡೊಂಕೆ  
 ವಿಟ್ಟಲ || ೫ || ನಾನು ಹೊಲೆಯನಾದರೆ ನಿನ್ನ | ನಾಮ ಹೊಲೆಯ  
 ವಿಟ್ಟಲ || ೬ || ಅಜ್ಞನೆಂದು ಕಾಯೊ ಎನ್ನ | ಸೂಜ್ಞ ಪುರಂದರವಿಟ್ಟಲ || ೭ ||

### ೦೭೪ ರಾಗ ಸಂತುವರಾಳಿ ಏಕತಾಳ

ಕುಣಿದಾಡೋ ಕೃಷ್ಣ ಕುಣಿದಾಡೋ ||ಪ|| ಫಣಿಯ ಮೆಟ್ಟಿ ಬಾಲವ  
 ಪಿಡಿದು| ಕುಣಿಕುಣಿದಾಡುವ ಪಾದದೊಳೊಮ್ಮೆ ||ಅ|| ಮುಂಗುರುಳುಂಗುರ  
 ಜಡೆಗಳರಳೆಲೆ | ಪ್ರೊಂಗೊಳಲಲಿ ರಾಗಗಳ ನುಡಿಸುತ್ತ ತ್ರಿ || ಭಂಗಿಯಲಿ  
 ನಿಂದು ಧಿಗಿಧಿದಿತಾಂಗಿಣ | ತಾಂಗಿಣಾ ಧಕ್ಕಧಕ್ಕಧಿಮಿಯೆಂದು ||೧|| ಮುಖ  
 ಜಾರಿಮ ಪುಲ್ಲಗವಾಜಿಯೆ | ರೈಂ ರೈಂ ರೈಂ ಚುಂಬನಕಾಗಿ || ರುಣಾಂ  
 ರುಣಾ ರೈಂ ಕಿಟತಾಕಿಟಕಿಟ ತೋಂಗಿಣತೋ | ಧಿಮಿ ತೋಂಗಿಣ ಪಾದ  
 ದೊಳೊಮ್ಮೆ ||೩|| ಪ್ರಕಟದಿ ದಿನಗಳು ಪರಿಚಾರಂಗಳು | ಏಕಲಿತ ನಾಟಕ  
 ಭೇರಿಗಳು || ತೊಂಕಿಣ ತೊಂಹಿರಿ ತೊಂತರಿ ತರಿಗಿಟ | ತಕ್ಕಿಟ ತರಿಕಿಟ  
 ತಕಿಟ ಶಬ್ದದಿ ||೩|| ಪೆರಣಗಾಂಚಿತ್ತಲೆದಂವೆಗಂ | ಸರಹರಪ್ರತಿಜ ವಾಗರ  
 ಶೆಂದ || ಶ್ರುಣಾಂ ಉರಾಂ ಎಂದು ಧಿಮಿಕಿಟ ಧಿಮಿಕಿಟ | ತಧಿಕುತ  
 ಧಿಕುತಂ ತದ್ಧಾಢೈ ಎಂದು ||೪|| ಪಂಚಸ್ಥಳದಲಿ ಲಘುವಿಡಿದೊಮ್ಮೆ | ಗಣ  
 ಪತಿ ನರಸಿಂಹ ಕೋನೇರಿ ತಿಮ್ಮ || ಪಂಚನಾಟಕಭೇದವ ವಾಜಿಸುತ್ತ |  
 ಉಡುಪಿಲಿ ನಿಂದನು ಪುರಂದರವಿಠಲ || ೫ ||

### ೦೭೫ ರಾಗ ಸಾನೇರಿ ಭಾಪುತಾಳ

ಆಗಲೇ ಕಾಯಬೇಕೋ | ಅಂಬುಜಾಕ್ಷನೆ ಎನ್ನ || ಪ || ಈಗ ನೀ  
 ಕಾಯ್ದರೇನೋ | ಕಾಯದಿದ್ದರೆ ಏನೋ ||ಪ|| ಅನುಜತನುಜರುಂಟು ಬಹು  
 ಹಣವೊಳಗುಂಟು | ಚಿನ್ನ ಚೀನಾಂಬರವುಂಟು ಉಪ್ಪರಿಗೆಯುಂಟು ||  
 ಮೊನ್ನೆ ಹುಟ್ಟಿದ ಗಂಡು ಮಗನೊಬ್ಬನೆನಗುಂಟು | ಸನ್ನೆ ಸಂಜ್ಞೆಗುಂದಿ  
 ದಾಗ ಸಂಗಡ ಒಬ್ಬರ ಕಾಣೆ ||೧|| ನೆಂಟಿರಿಷ್ಟರು ಉಂಟು ನೆರೆಹೊರೆ ಎನ  
 ಗುಂಟು | ಬಂಟಬಳಗವುಂಟು ಭಾಗ್ಯವುಂಟು || ಕಂಠದಲ್ಲಿ ಬದ್ಧ ರಾದ ಕಾಂತೆ  
 ಯರೆನಗುಂಟು | ಒಂಟಿಯಾಗಿ ಪ್ರೋಗುವಾಗ ಸಂಗಡ ಒಬ್ಬರ ಕಾಣೆ ||೨||  
 ಒಂದು ಕ್ಷಣದಲ್ಲಿ ವಾತ ಪಿತ್ತ ಕಫ ಮೊದಲಾಗಿ | ಸಂಧಿ ವ್ಯಾಧಿಗಳಿಷ್ಟು  
 ಬಾಧಿಸುತಿರೆ || ಇಂದಿರೇಶ ನಿನ್ನ ನಾಮ ಒಂದೇ ಕಾಯುವುದಕ್ಕೆ | ಬಂದೆನ್ನ  
 ಸಲಹಯ್ಯ ಪುರಂದರವಿಠಲ || ೩ ||

೧೭೬ ರಾಗ ಕನ್ನಡ ಕಾಂಭೋಜಿ ಏಕತಾಳ

ವಿದುರನ ಭಾಗ್ಯವಿದು | ಈ | ಪದುಮಜಾಂಡ ತಲೆದೂಗುತಲಿದಕೊ ||  
 || ೧ || ಕುರುರಾಯನು ಖಳನನುಜನು ರವಿಜನು | ಗುರುಗಾಂಗೇಯರು  
 ನೋಡುತಿರೆ || ಹರಿಸಿ ರಥವ ನಡೆಸುತೆ ಹರಿ ಬೀದಿಲಿ | ಬರುತಿರೆ ಜನರಿಗೆ  
 ಸೋಜಿಗವೆನಿಸುತ || ೧ || ಹೃದಯದೊಳಗೆ ನೆಲೆಗೊಂಡಿಹ ಹರಿಯನು |  
 ಎದುರಿಲಿ ಕಾಣುತ ವಿದುರನು ತಾ || ಸದನವ ನೂಕುತಲಾಕ್ಷಣ ಬೀದಿಗೆ |  
 ಮುದದಿಂದಲಿ ಕುಣಿದಾಡುತ ಬಂದನು || ೨ || ದೂರದಲಿಹ ಶ್ರೀಶನ  
 ನೋಡುತ ಬಹು | ಹಾರುತ ಚೀರುತ ಮೈ ಮರೆದು || ವಾರಿಧಾರೆಯನು  
 ನೇತ್ರದಿ ಸುರಿಸುತ | ಬಾರಿ ಬಾರಿ ಬಲು ಹಿಗ್ಗುವ ಮನದಲಿ || ೩ || ಅಡಿ  
 ಗಡಿಗೆ ತನುಗೆಡವುತಲೇಳುತ ದೃಢಭಕ್ತುತಿ ಗದ್ದದ ಸ್ವರದಿ || ನುಡಿಗಳು  
 ತೊದಲುತ ರೋಮಪುಳಕಿತದಿ ದುಡು ಮುಡು ಓಡಾಡುವ ದಶದಿಸೆಯಲಿ ||  
 || ೪ || ಹಾಡುವ ಹಾರುವ ಚೀರವುದೆಲ್ಲನು | ನೋಡಿ ನಗುತಲಿರೆ ಮಾಧ  
 ವನು || ನೀಡುವ ಕರವ ಪಿಡಿದು ಬಿಗಿದಪ್ಪಿ ಕೊಂ | ಡಾಡುತ ಬಹಳ  
 ಯಮಾಂಶನನು || ೫ || ಒಲ್ಲನು ಕುಜನರ ಸೇವೆಯೆಂಬ ನುಡಿ | ಸಲ್ಲಿಸುವುದ  
 ಕಾಸಮಯದಲಿ || ಮಲ್ಲ ವಿದುರನಾ ಕುತ್ತಿತ ಕುಟೀರ | ದಲ್ಲಿ ಬಂದು  
 ಕುಳಿತನು ಇದೇ ಸಾಕ್ಷಿಯು || ೬ || ಶ್ರೀನಿವಾಸ ಮಂದಿರದೊಳು ಬರ |  
 ಲಾನಂದಾಬ್ಧಿಯೊಳೀಸುತಲಿ || ಏನೆಂಬೆನು ಸುಕೃತವೇನೊದಗಿತೊ | ತಾನೆ  
 ಬಂದ ಬಹು ಚಿತ್ರವಿದೆನುತಲಿ || ೭ || ಗಂಗೋದಕದಲಿ ಪದಯುಗ್ಮವ  
 ತೊಳೆ | ದಂಗೆಕೆ ಪೂಸಿ ಸುಗಂಧವನು || ಮಂಗಳಕರ ಪುಷ್ಪಂಗಳ ಸಮ  
 ಪಿಸಿ | ಕಂಗಳ ದಣಿದಣಿ ನೋಡುತ ಮೂರ್ತಿಯ || ೮ || ವಾರಿಧಿ ಮನೆ  
 ಯಾದಖಿಲೇಶಗೆ ಗೋ | ಕ್ಷೀರ ಸ್ಪಲ್ಪ ಕೊಡಲಾದರದಿ || ವಾರಿಜಾಕ್ಷ ಕರ  
 ಸಂಪುಟದಿ ಕುಡಿದು | ನೀರಂದದಿ ಹರಿಸಿದ ಬೀದಿಯೊಳಗೆ || ೯ || ಒಂದು  
 ಕುಡುತೆ ವಾಲಿಗೆ ಹೆಳ್ಳಾಯಿತು | ಮಂದರಧರನ ಮಹಾತ್ಮಿಯನು || ಇಂದಿರೆ  
 ಗಸದಳ ಚಿಂತಿಸಲೆಂದಿಗು | ಮಂದನು ಬಲ್ಲನೆ ಎಂದು ಪೊಗಳುತಿಹ || ೧೦ ||  
 ಸುರರಾಕಾಶದಿ ನೆರೆದು ನೋಡಿ ಬಲು | ಹರುಷದಿ ವಿದುರನ ಪೊಗಳು  
 ವರು || ಸಿರಿದೇವಿಯರಸ ಪುರಂದರವಿಠಲನ | ಶರಣರೆ ಧನ್ಯರು ಧ್ಯನರು  
 ಧರೆಯೊಳು || ೧೧ ||

### ೧೨೨ ರಾಗ ಪಂತುವರಾಳಿ ಅಟಿತಾಳ

ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ | ಗೋ | ವಿಂದ ನೀನಲ್ಲದೆ ಇಹಪರ  
ವಿಲ್ಲ ||ಪ|| ಪರರ ಬೇಡಿಪ್ಪಂತೆ ಗತಿಯಾಯಿತಲ್ಲ | ನರರ ತುತಿಸಿ ನಾಲಿಗೆ  
ಬರಡಾಯಿತಲ್ಲ|| ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲ| ನರಗೆ ಪಾಮರಗೆ  
ಪಾಪದ ಪಂಜರಗೆ ||೧|| ತನುವು ತನ್ನದಲ್ಲ ತನ್ನವರಾರು ತನಗಿಲ್ಲ | ಅನು  
ಕೂಲವಿರುವಾಗ ಸತಿಸುತರೆಲ್ಲ || ಅನುವು ತಪ್ಪಿ ಮನ ತಲ್ಲಣಿಸುವಾಗ |  
ವನಜನಾಭ ನೀನಲ್ಲದೆ ಯಾರಿಲ್ಲ||೨|| ಮಾತಾಪಿತೃ ಬಂಧುಗಳು ಮುಂತಾಗಿ  
ಸಂ| ಪ್ರೀತಿಯೊಳರಲು ಮನ್ನಿ ಸರೈ ಎಲ್ಲ|| ಕಾತರನಾಗ್ಯಮ ಕೊಂಡೊಯ್ಯು  
ವಾಗ ಸಂ | ಗಾತ ಇನ್ನೂರಯ್ಯ ಪುರಂದರವಿಠಲ ||೩||

### ೧೨೩ ರಾಗ ಧನ್ಯಾಸಿ ಅಟಿತಾಳ

ಕರ್ಮಬಂಧನಭೇದನಾ | ರಘು | ರಾಮನ ನಾಮ ನೀ ನೆನೆ ಮನವೆ ||  
|| ಪ || ಮಂತ್ರವನರಿಯೆನು ತಂತ್ರವರಿಯೆ ಜಗ | ದಂತ್ರವನರಿಯೆನೆಂದೆನ  
ಬೇಡ || ತಂತ್ರಸ್ವತಂತ್ರನ ಪರಮಪವಿತ್ರನ | ಅಂತರಂಗದಿ ನೀ ನೆನೆ  
ಮನವೆ || ೧ || ಜಪವನು ಅರಿಯೆನು ತಪವ ನಾನರಿಯೆನು | ಉಪದೇಶ  
ವರಿಯೆ ನೆಂದೆನಬೇಡ || ಅಪಾರಮಹಿಮೆಯ ಉಡುಪಿಯ ಕೃಷ್ಣನ |  
ಉಪಾಯದಿಂದಲಿ ನೆನೆ ಮನವೆ || ೨ || ಅರ್ಚಿಸಲರಿಯೆನು ಪೂಜಿಸಲರಿ  
ಯೆನು | ಮೆಚ್ಚಿಸಲರಿಯೆನೆಂದನಬೇಡ || ಅಚ್ಯುತಾನಂತ ಮುಕುಂದನ  
ನಾಮವ | ಸ್ಮಚ್ಛದಿಂದಲಿ ನೆನೆ ಮನವೆ ||೩|| ಧ್ಯಾನವನರಿಯೆನು ಮೌನವ  
ನರಿಯೆನು | ಜ್ಞಾನವನರಿಯೆನೆಂದೆನಬೇಡ || ಜಾನಕಿವಲ್ಲಭ್ನ ರಘುನಾಥನ  
ಸದಾ | ಧ್ಯಾನದಲಿಟ್ಟು ನೀ ನೆನೆ ಮನವೆ || ೪ || ವದನದಿ ನಾರಾಯಣ  
ನೆಂಬೊ ನಾಮವು | ಮುದದೀ ಮಾತನು ಬಿಡಬೇಡ || ಪದುಮನಾಭ  
ಶ್ರೀ ಪುರಂದರವಿಠಲನ | ಸದಾಕಾಲದಿ ನೀ ನೆನೆ ಮನವೆ ||೫||

### ೧೨೪ ರಾಗ ಆರಭಿ ಅಟಿತಾಳ

ವೇಕಂಟರಮಣ ವೇದಾಂತ ನಿನ್ನಯ ಪಾದ | ಪಂಕಜ ಕಂಡ ಮೇಲೆ||  
ಮಂಕು ಮಾನವರ ಬೇಡಿಸುವುದುಚಿತವೆ | ಶಂಖಚಕ್ರಾಂಕಿತನೇ||ಪ|| ಶ್ರೀರ

ಸಾಗರವ ಪೊಂದಿದವ ಮಧಿಸಿದ | ನೀರುಮಜ್ಜೆಗೆ ಕಾಣನೆ || ಚಾರುಕಲ್ಪ  
 ವೃಕ್ಷದಡಿಯಲ್ಲಿ ಕುಳಿತವಗೆ | ದೋರೆ ತಿಂತ್ರೀಣಿ ಬಯಕೆಯೆ ||೧|| ಸಾರ್ವ  
 ಭೂಪಾಲನ ಸೂನು ಎನಿಸಿದವಗೆ | ಸೂರೆಗೂಳಿನ ತಿರುಕೆ || ನಾರಿ ಲಕ್ಷ್ಮೀ  
 ಕಾಂತ ನಿನ್ನ ಪೊಂದಿದವಗೆ | ದಾರಿದ್ರ್ಯದಟ್ಟುಳಿಯೆ ||೨|| ಸುರನದಿಯುಲಿ  
 ಮಿಂದು ಶುಚಿಯಾದ ಮೇಲಿನ್ನು | ದುರಿತಗಳಟ್ಟುಳಿಯೆ || ಪರಮಪುರುಷ  
 ನಿನ್ನ ಪೊಂದಿದ್ದದಾಸಗೆ | ಅರಿಗಳ ಭೀತಿಯುಂಟೆ ||೩|| ಗರುಡನ ಮಂತ್ರವ  
 ಕಲಿತು ಜಪಿಸುವಗೆ | ಉರಗನ ಹಾವಳಿಯೆ || ಹರಿಪಕ್ಕದೊಳು ಮನೆ  
 ಕಟ್ಟಿದ ನರನಿಗೆ | ಕರಿಗಳ ಭೀತಿಯುಂಟೆ || ೪ || ಪರಮಪುರುಷ ಗುಣ  
 ಪೂರ್ಣ ನೀನಕುದೆಂದು | ಮರೆಹೊಕ್ಕೆ ಕಾಯೊ ಎನ್ನ || ಉರಗಾದ್ರಿವಾಸ  
 ಶ್ರೀಪುರಂದರವಿಠಲ | ಪರಬ್ರಹ್ಮ ನಾರಾಯಣ ||೫||

### ೧೮೦ ರಾಗ ಪೂರ್ವಿ ಅಟಿತಾಳ

ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ | ಹರಿ ಕೊಡದ ಕಾಲಕ್ಕೆ ಬಾಯಿ  
 ಬಿಡುವ್ಯಲ್ಲೊ ಪ್ರಾಣಿ ||೧|| ಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂಳಟ್ಟು |  
 ಮತ್ತೆ ಉಪ್ಪಿಲ್ಲದೆ ಉಂಡ್ಯಲ್ಲೊ ಪ್ರಾಣಿ || ಹತ್ತು ಸಾವಿರ ಹೊನ್ನು ತಿಪ್ಪೇಲಿ  
 ಪೋಸಾಗ | ಮೃತ್ತಿಕೆ ಬಾಯಲ್ಲಿ ಬಿತ್ತಲ್ಲೊ ಪ್ರಾಣಿ || ೧ || ಹುಗ್ಗಿಯು  
 ತುಪ್ಪವು ಮನೆಯೊಳಗಿರಲಿಕ್ಕೆ | ಗುಗ್ಗುರಿಯನ್ನವ ತಿಂದ್ಯಲ್ಲೊ ಪ್ರಾಣಿ ||  
 ವೆಗ್ಗಳದ ಭಾಗ್ಯ ಗಳಿಗೇಲಿ ಪೋಸಾಗ | ಬುಗ್ಗೆಯ ಹೊಯ್ಯೊಂಡು  
 ಹೋದ್ಯಲ್ಲೊ ಪ್ರಾಣಿ || ೨ || ನೆಂಟಿರಿಷ್ಟರು ಬಂದು ಮನೆಮುಂದೆ ಕುಳಿ  
 ತಿರಲು | ಕುಂಟೆ ಸುದ್ಧಿ ನೀನಾಡಿದ್ಯಲ್ಲೋ ಪ್ರಾಣಿ || ಕಂಟಕ ಯಮನವರು  
 ಕುಂಟಿಸುತ್ತೆಳೆವಾಗ | ನೆಂಟಿ ಪುರಂದರವಿಠಲೆನ್ನು ಪ್ರಾಣಿ ||೩||

### ೧೮೧ ರಾಗ ಆನಂದಭೈರವಿ ಛಾಪುತಾಳ

ಇನ್ನೇಕೆ ಯಮನ ಬಾಧೆಗಳು | ಎನ್ನ | ಜಿಹ್ವೆಲಿ ಹರಿನಾಮ ಸ್ಮರಣೆ  
 ಒಂದಿರಲು || ೧ || ಪತಿತವಾನನೆಂಬೊ ನಾಮ | ಅತಿ | ಹಿತದಿಂದ ಮುನಿ  
 ಗಳು ಸ್ತುತಿಸುವ ನಾಮ || ಕೃತುಕೋಟಿ ಫಲವೀನ ನಾಮ | ಸ | ದ್ಗತಿಗೆ

ಸಾಧನವಾಗುವ ಹರಿನಾಮ || ೧ || ಮುನ್ನೊಬ್ಬ ಪ್ರಹ್ಲಾದ ಸಾಕ್ಷಿ | ಆ |  
 ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ || ಚಿಣ್ಣನೆಂದಜಮಿಳ ಸಾಕ್ಷಿ | ನಿಜ |  
 ಪುಣ್ಯಲೋಕವನಾಳ್ಳ ಭುವರಾಯ ಸಾಕ್ಷಿ || ೨ || ಹದಿನಾಲ್ಕು ಲೋಕವ  
 ನಾಳ್ಳ | ದಿವ್ಯ | ಮದನಜನಕನಾಗಿ ಮುದದಿಂದ ಬಾಳ್ಳ || ಪದುಮನಾಭ  
 ನಾಗಿ ಇರುವ | ಗುರು | ಮಧ್ಯೇಶ ಪುರಂದರವಿಠಲ ಕಾಯ್ತು || ೩ ||

೧೮೨ ರಾಗ ಮುಖಾರಿ ರುಂಪೆತಾಳ

ಭಂಡನಾಜಿನು ನಾನು ಸಂಸಾರದಿ ಕಂಡು ಕಾಣದ ಹಾಗೆ ಇರಬಹುದೆ  
 ಹರಿಯೆ ||ಪ|| ಕಂಡ ಕಲ್ಲಗಳಿಗೆ ಕೈಮುಗಿದು ಸಾಕಾಯ್ತು | ದಿಂಡೆಗಾರರ  
 ಮನೆಗೆ ಬಲು ತಿರುಗಿದೆ || ಶುಂಡಾಲನಂತೆನ್ನ ಮತಿ ಮಂದವಾಯಿತ್ತೈ |  
 ಪುಂಡರೀಕಾಕ್ಷ ನೀ ಕರುಣಿಸೈ ಬೇಗ || ೧ || ನಾನಾ ವ್ರತಗಳನು ನಾ  
 ಮಾಡಿ ಬಳಲಿದೆನು | ಫಲವ ಕಾಣದಾದೆ || ಆ ನಾಡು ಈ ನಾಡು ಸುತ್ತಿ  
 ಕಂಗೆಟ್ಟೆ | ಇನ್ನಾದರೂ ಏನಾದರೂ ಕೃಪೆಯ ಮಾಡಯ್ಯ ಹರಿಯೆ ||೨||  
 ಬುದ್ಧಿ ಹೀನರ ಮಾತು ಕೇಳಿ ನಾ ಮೋಸಹೋದೆ | ಶುದ್ಧಿಯಿಲ್ಲದೆ ಮನವು  
 ಕೆಟ್ಟು ಹೋಯ್ತು || ಮಧ್ಯಮತ ಶ್ರೀಪುರಂದರವಿಠಲನೆ ತತ್ತ | ಸಿದ್ಧಿ  
 ಯನು ದಯೆಗೈದು ಉಳುಹು ನೀ ತಂದೆ || ೩ ||

೧೮೩ ರಾಗ ಸುರುಟಿ ಅಟಿತಾಳ

ಕೊಡುವ ಕರ್ತು ಬೇರೆ | ಇರುತಿರೆ | ಬಿಡು ಬಿಡು ಚಿಂತೆಯನು ||ಪ||  
 ಒಡೆಯನಾಗಿ ಮೂಜಗವನು ಪಾಲಿಸ | ಬಡವರುದ್ಧಾರಕ ಭಕ್ತರೊಡೆಯ  
 ಹರಿ || ಅ || ಕಲ್ಲಿನೊಳಗೆ ಇರುವ | ಕಪ್ಪಿಗೆ | ಅಲ್ಲಿ ಉದಕ ಕೊಡುವ ||  
 ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ತು | ವಲ್ಲಭ ಶ್ರೀಹರಿ ಎಲ್ಲೆಲ್ಲಿರುತಿರೆ ||  
 ಕೊಡುವ ಆನೆಗೈದು ಮಣದ | ಆಹಾರವ | ತಾನೆ ತಂದು ಕೊಡುವ ||  
 ದೀನರೊಡೆಯ ಶ್ರೀನಿವಾಸ ದಯಾನಿಧಿ | ಮಾನದಿಂದಲಿ ಕಾಯ್ತು ಭಾನು  
 ಕೋಟಿತೇಜ || ಕೊಡುವ || ೨ || ಸರಸಿಜಾಕ್ಷ ತನ್ನ | ಸೇರಿದ | ನರರ  
 ಬಿಡನು ಘನ್ನ || ಪರಮ ದಯಾನಿಧಿ ಭಕುತರ ಸಲಹುವ | ಪುರಂದರ  
 ವಿಠಲ ಪುಷ್ಪಶರನ ಪಿತ || ಕೊಡುವ || ೩ ||

೧೮೪ ರಾಗ ಪಂತುವರಾಳಿ ರೂಪಕತಾಳ

ಚಿಂತೆ ಏತಕೋ | ಬಯಲ | ಭ್ರಾಂತಿ ಏತಕೋ || ಪ || ಕಂತುಪಿತನ  
 ದಿವ್ಯನಾಮ | ಮಂತ್ರವನ್ನು ಜಪಿಸುವರಿಗೆ ||ಅ|| ಕಾಲಕಾಲದಲ್ಲಿ ಬಿಡಬೆ |  
 ನೇಳೆಯರಿತು ಕೂಗುವಂಥ || ಕೋಳಿ ತನ್ನ ಮರಿಗೆ ನೊಲೆಯ | ಹಾಲ  
 ಕೊಟ್ಟು ಸಲಹಿತೆ ||೧|| ಸಡಗರದ ನಾರಿಯರು | ಹಡೆಯುವಾಗ ಸೂಲಗಿತ್ತಿ ||  
 ಅಡವಿಯೊಳಗೆ ಹೆರುವ ಮೃಗವ | ಹಿಡಿದು ರಕ್ಷಿಸುವಯಾರು ||೨|| ಹೆತ  
 ತಾಯಿ ಸತ್ತುಹೋಗಲು | ಕೆಟ್ಟಿನೆಂಬರು ಲೋಕಜನರು || ಮತ್ತೆ ಗುಂಗೆ  
 ರಿಗೆ ತಾಯಿ | ಹತ್ತಿರಿದ್ದು ಸಲಹಿತೆ || ೩ || ಗಟ್ಟಿಮುಣ್ಣು ಶಿಶುವ ಮಾಡಿ |  
 ಹೊಟ್ಟಿಯೊಳಗೆ ಇರಿಸಲಿಲ್ಲ || ಕೊಟ್ಟ ದೈವ ಕೊಂಡುಹೋದರೆ | ಕುಟ್ಟಿ  
 ಕೊಂಡು ಅಳುವೆಯೇಕೆ ||೪|| ಪರದಲ್ಲಿ ಪದವಿಯುಂಟು | ಇಹದಲ್ಲಿ ಸೌಖ್ಯ  
 ವುಂಟು || ಗುರುಪುರಂದರವಿಠಲನ್ನ | ಸ್ಮರಣೆಯನ್ನು ಮರೆಯದವಗೆ ||೫||

೧೮೫ ರಾಗ ಪಂತುವರಾಳಿ ಆದಿತಾಳ

ಮುತ್ತು ಕೊಳ್ಳಿರೋ | ಜನರು | ಮುತ್ತು ಕೊಳ್ಳಿರೋ || ಪ || ಮುತ್ತು  
 ಬಂದಿದೆ ಕೊಳ್ಳಿ ಸಚ್ಚಿದಾನಂದ ದಿವ್ಯ || ಅ || ಜ್ಞಾನವೆಂಬೊ ದಾರದಲ್ಲಿ |  
 ಪೋಣಿಸಿದ ದಿವ್ಯ ಮುತ್ತು || ಧ್ಯಾನದಿಂದ ಕೊಂಬುದಿದನು | ದೀನರಾದ  
 ಭಕ್ತ ಜನರು ||೧|| ಕಟ್ಟಿಲಾಗದು ಮೂಗಿನಲ್ಲಿ | ಇಟ್ಟು ಮೆರೆಯಲಾಗದಿದು ||  
 ಭ್ರಷ್ಟಜನಕೆ ಕಾಣಿಸದಂಥ | ಕೃಷ್ಣನೆಂಬೊ ಅಣಿಮುತ್ತು || ೨ || ಹಿಡಿಯ  
 ಲಿಕ್ಕೆ ಸಿಲುಕದದು | ಕಡೆ ಕಾಣದೆಂದು ಬೆಲೆಯು || ಪೊಡವಿಗಿಲ್ಲ ಪುರಂ  
 ದರವಿಠಲ | ಒಡೆಯನೆಂಬೊ ದಿವ್ಯ ಮುತ್ತು ||೩||

೧೮೬ ರಾಗ ಕಲ್ಯಾಣಿ ಆದಿತಾಳ

ಕೂಸು ಕಂಡೀರ್ಯಾ | ಜ್ಞಾನಿಗಳೆಲ್ಲ | ಕೂಸು ಕಂಡೀರ್ಯಾ || ಪ ||  
 ಸಾಸಿರನಾಮದ ಶತಕೋಟಿತೇಜದ | ಸೂಸುವ ಸುಖಮಯ ಜ್ಞಾನದ  
 ಕೂಸು || ಅ || ಜ್ಞಾನಸಮುದ್ರದೊಳಾಡುವ ಕೂಸು | ಜ್ಞಾನಿಹೃದಯದಿ  
 ಹೊಳೆವುದು ಕೂಸು || ದೀನದಾಸರಿಗೆ ಕಾಣುವ ಕೂಸು | ತಾನೆ ಬಲ್ಲುದು

ತನ್ನ ಮಹಿಮೆಯ ಕೂಸು || ೧ || ಲೋಕತ್ರಯವೆಲ್ಲ ನೋಡುವ ಕೂಸು |  
 ಬೇಕಾದ ಭಕ್ತರೊಳಾಡುವ ಕೂಸು || ಆಕಾರವಿದ್ದು ನಿರಾಕಾರ ಕೂಸು |  
 ಸಾಕಾರದೃಷ್ಟಿಗೆ ಸಿಲುಕದ ಕೂಸು ||೨|| ತನು ಮನ ಧನದೊಳು ಕುಳಿತಹ  
 ಕೂಸು | ಘನವಾದ ಮಹಿಮೆಗೆ ಕಾರಣ ಕೂಸು || ಬಿಡುಗು ಬುದ್ಧಿಗೆ  
 ಎಂದೂ ಸಿಲುಕದ ಕೂಸು | ಚಿಂತುಮಯ ಪುರಂದರವಿಠಲ ಕೂಸು ||೩||

### ೧೮೨ ರಾಗ ಆನಂದಭೈರವಿ ಅದಿತಾಳ

ಗಿಳಿಯು ಪಂಜರಮೊಲ್ಲ ||೪|| ಶ್ರೀರಾಮ ರಾಮ | ಬರಿದೇ ಪಂಜರ  
 ವಾಯ್ತಲ್ಲ || ೫ || ಅಕ್ಕ ನಿನ್ನ ಮಾತ ಕೇಳಿ | ಚಿಕ್ಕದೊಂದು ಗಿಳಿಯ  
 ಸಾಕಿದೆ || ಅಕ್ಕ ನಾನಿಲ್ಲದ ವೇಳೆ | ಬೆಕ್ಕು ಕೊಂಡುಹೋಯಿತಯ್ಯೊ ||೧||  
 ಅರ್ತಿಗೊಂದು ಗಿಳಿಯ ಸಾಕಿದೆ | ಮುತ್ತಿನ ಹಾರವ ಹಾಕಿದೆ || ಮುತ್ತ  
 ಗೊಂಡು ಗಿಳಿಯು ತಾನು | ಎತ್ತಲೋಡಿಹೋಯಿತಯ್ಯೊ ||೨|| ಹಸುರು  
 ಬಣ್ಣದ ಗಿಳಿಯು | ಕುಶಲಬುದ್ಧಿಯ ಗಿಳಿಯು || ಅಸುವ ಕುಂದಿ ಗಿಳಿಯು  
 ತಾನು | ಹಸನಗೆಡಿಸಿ ಹೋಯಿತಯ್ಯೊ ||೩|| ಮುಪ್ಪಾಗ ಬೆಣ್ಣೆಯನ್ನು |  
 ತಪ್ಪದೆ ನಾ ಹಾಕಿ ಸಾಕಿದೆ || ಒಪ್ಪದಿಂದ ಗಿಳಿಯು ಈಗ | ತೆಪ್ಪನೆ ಹಾರಿ  
 ಹೋಯಿತಯ್ಯೊ || ೪ || ರಾಮ ರಾಮ ಎಂಬೋ ಗಿಳಿ | ಕೋಮಲ  
 ಕಾಯದ ಗಿಳಿ || ಸಾನುಜವೋಷಕ ತಾನು | ಪ್ರೇಮದಿ ಸಾಕಿದ ಗಿಳಿ ||  
 ||೫|| ಒಂಭತ್ತು ಬಾಗಿಲ ಮನೆ | ತುಂಬಿದ ಸಂದಣಿಯಿರಲು || ಕಂಬ  
 ಮುರಿದು ಡಿಂಬ ಬಿದ್ದು | ಅಂಬರಕೆ ಹಾರಿಹೋಯಿತು || ೬ || ಅಂಗಯ್ಯ  
 ಲಾಡುವ ಗಿಳಿ | ಮುಂಗಯ್ಯ ಮೇಲಣ ಗಿಳಿ || ರಂಗ ಪುರಂದರವಿಠಲನಂತ  
 ರಂಗದಿ ಭಜಿಸುವ ಗಿಳಿ || ೭ ||

### ೧೮೮ ರಾಗ ಮೋಹನ ಅಟಿತಾಳ

ಹಂಸ ನಿನ್ನಲಿ ನೀ ನೋಡೊ | ಭವ | ವಾಶಮುಕ್ತನಾಗಿ ಹರಿಯನ್ನು  
 ಕೂಡೊ || ೪ || ಸಖಗಳೆರಡುಂಟು ನಿನಗೆ | ನೀ | ಹೊಕ್ಕು ಹೋಗುವೆ  
 ಮೂರು ಪಂಜರದೊಳಗೆ || ಲೆಕ್ಕವಿಲ್ಲದ ಬಿಟ್ಟು ನಿನಗೆ | ಈಗ | ಸಿಕ್ಕಿದೆಯೊ

ಮಾಯಾಪಾಶದೊಳಗೆ||೧|| ಹಬ್ಬದ ಸವಿಗೆ ನೀ ಒಂದೆ | ಬಲು | ಕೊಬ್ಬಿಲಿ  
ಕಾಣದೆ ವಿಷಮೊಳು ಬಿದ್ದೆ|| ನಿಬ್ಬಣದಲಿ ಮೈಯ್ಯು ಮುರಿವೆ | ನೀ | ನೊಬ್ಬನೇ  
ಹೋಗಿ ಕಾಲಕ್ಕೆ ಗುರಿಯಾದೆ || ೨ || ದಾರಿಗೆ ದಾರು ಮತ್ತಿಲ್ಲ | ದೃಢ |  
ಸೇರಿತು ಮನನನು ಮನೆಯೊಳಗೆಲ್ಲ || ದೂರ ಹೋಯಿತು ಪ್ರಾಯವೆಲ್ಲ |  
ಸರಿ | ಪುರಂದರವಿಠಲನಲ್ಲದೆ ಬೇರೆ ಇಲ್ಲ ||೩||

### ೧೮೯ ರಾಗ ಶಂಕರಾಭರಣ ಆದಿತಾಳ

ಮಡಿ ಮಡಿ ಮಡಿಯೆಂದು ಅಡಿಗಡಿಗ್ಲಾರುವೆ | ಮಡಿ ಮಾಡುವ ಬಗೆ  
ಬೇರುಂಟು ||೪|| ಪೊಡವಿಪಾಲಕನ ಪಾದಧ್ಯಾನನನು | ಬಿಡದೆ ಮಾಡುವು  
ದದು ಮಡಿಯು || ೫ || ಬಟ್ಟೆಯ ನೀರೊಳಗಿದ್ದ ಓಣಗಿಸಿ | ಉಟ್ಟು  
ಕೊಂಡರೆ ಅದು ಮಡಿಯಲ್ಲ || ಹೊಟ್ಟಿಯೊಳಗಿನ ಕಾಮು ಕ್ರೋಧ ಮದ  
ಮತ್ತರ | ಬಿಟ್ಟು ನಡೆದರೆ ಅದು ಮಡಿಯು ||೬|| ದಶಮಿ ದ್ವಾದಶಿ ಪುಣ್ಯ  
ದಿನದಲಿ | ವಸುದೇವಸುತನನು ಪೂಜಿಸದೆ || ದೋಷಕಂಜದೆ ಪರರನ್ನ  
ಭಂಜಿಸಿ ಯಮು | ಪಾಶಕೆ ಸಿಲುಕುವುದದು ಮಡಿಯೆ || ೭ || ಹಸಿದು  
ಭೂಸುರರು ಮಧ್ಯಾಹ್ನಕಾಲಕೆ | ಕುಸಿದುಮನೆಗೆ ಬಳಲುತ ಬಂದರೆ ||  
ಮಸಣಿಗೊಂದು ಗತಿಯಿಲ್ಲವೆಂದು ತಾ | ಹಸನಾಗಿ ಉಂಬೋಮ ಹೊಲೆ  
ಮಡಿಯು ||೮|| ಇಚ್ಛೆಯಿಂದ ಮಲಮೂತ್ರ ಶರೀರವ | ನೆಚ್ಚಿ ತೊಳೆಯಲು  
ಅದು ಮಡಿಯೆ || ಅಚ್ಯುತಾನಂತನ ನಾಮವ ನೆನೆದು | ಸಂಚಿತ ಕಳೆವುದು  
ಅದು ಮಡಿಯು ||೯|| ಹಿರಿಯರ ಗುರುಗಳ ಹರಿದಾಸರುಗಳ | ಚರಣಕೆರಗಿ  
ಬಲು ಭಕ್ತಿಯಲಿ || ಪರಿಪಾಲಿಸು ಎಂದು ಪುರಂದರವಿಠಲನ | ಇರುಳು  
ಹಗಲು ಸ್ಮರಿಸುವುದು ಮಡಿಯು || ೧೦ ||

### ೧೯೦ ರಾಗ ಶಂಕರಾಭರಣ ಆದಿತಾಳ

ದೇವ ಬಂದ ನಮ್ಮ ಸ್ವಾಮಿ ಬಂದನೋ | ದೇವರ ದೇವ ಶಿಖಾಮಣಿ  
ಬಂದನೋ || ೧ || ಉರಗಶಯನ ಬಂದ | ಗರುಡಗಮನ ಬಂದ || ನರ  
ಗೊಲಿದವ ಬಂದ | ನಾರಾಯಣ ಬಂದ ||೨|| ಮಂದರೋದ್ಧಾರ ಬಂದ |

ಮಾ ಮನೋಹರ ಬಂದ || ವೃಂದಾವನಪತಿ | ಗೋವಿಂದ ಬಂದ || ೨ ||  
 ಪೂತನಿಸಂಹರಣ ಬಂದ | ಪುರುಹೂತವಂದ್ಯ ಬಂದ || ಮಾತುಳನ ಮಡು  
 ಹಿದ | ಗೋವಿಂದ ಬಂದ ||೩|| ನಕ್ರಹರನು ಬಂದ | ಚಕ್ರಧರನು ಬಂದ |  
 ಅಕ್ರೂರಗೊಲಿದ ತ್ರಿ | ವಿಕ್ರಮ ಬಂದನೋ || ೪ || ಪಕ್ಷಿವಾಹನ ಬಂದ |  
 ಲಕ್ಷ್ಮೀರಮಣ ಬಂದ || ಅಕ್ಷಯ ಫಲದಾ | ಲಕ್ಷ್ಮಣಾಗ್ರಜ ಬಂದ ||೫||  
 ನಿಗಮಗೋಚರ ಬಂದ | ನಿತ್ಯತ್ಯಪ್ತನು ಬಂದ || ನಗೆಮುಖ ಪುರಂದರ |  
 ವಿಠಲ ಬಂದನೋ ||೬||

### ೧೯೧ ರಾಗ ನೋಹನ ತ್ರಿಪುಟಿತಾಳ

ನಿನ್ನ ನಂಬಿದೆ ನೀರಜನಯನ | ಎನ್ನ ಪಾಲಿಸೊ ಇಂದಿರಾರಮಣ ||  
 || ಪ || ಮುನ್ನ ಸಾಂಚಾಲಿಯ ಮೊರೆಯ ಲಾಲಿಸಿ ಕಾಯ್ದು | ಪನ್ನಗ  
 ಶಯನ ನೀ ಪರಮಪುರುಷನೆಂದು || ಅ || ಹರಿ ಸರ್ವೋತ್ತಮನಹು  
 ದೆಂಬೊ ಬಾಲಕನ | ಹಿರಣ್ಯಕಶಿಪು ಪಿಡಿದು ಬಾಧಿಸಲು || ನರಹರಿರೂಪ  
 ದಿಂದವನ ವಕ್ಷವ ಸೀಳ್ತು | ವರವಿಶ್ವಾತ್ಮಕನಹುದೆಂದು ನಾ ದೃಢವಾಗಿ ||  
 ||೭|| ಪಾದವ ಪಿಡಿದು ನೀರೊಳಗೆಳೆವ ನಕ್ರನ | ಬಾಧೆ ತಾಳದೆ ಕರಿ ಮೊರೆ  
 ಯಿಡಲು || ಆದಿಮೂರುತಿ ಚಕ್ರದಿ ನಕ್ರನ ಕೊಂದ | ವೇದಾಂತವೇದ್ಯ  
 ಅನಾಥರಕ್ಷಕನೆಂದು ||೮|| ಇಳೆಯೊಡೆಯನ ತೊಡೆಗೆ ನೀನರ್ಹನಲ್ಲೆಂದು |  
 ಲಲನೆ ಕೈ ಪಿಡಿದೆಳೆಯಲು ಕಂದನ || ನಳಿನಾಕ್ಷ ನಿನ್ನ ಮರೆಯ ಹೊಕ್ಕು  
 ತಪಿಸಲು | ಒಲಿದು ಧ್ರುವಗೆ ನಿಜಲೋಕವಿತ್ತವನೆಂದು || ೯ || ಸುದತಿ  
 ಗೌತಮಸತಿ ಮುನಿಶಾಪದಿಂದಲಿ | ಒದಗಿ ಪಾಪಾಣರೂಪದಲಿರಲು ||  
 ಪದರಜದಿಂದಲಿ ಸತಿಯ ಮಾಡಿದ ಯೋಗಿ | ಹೃದಯಭೂಷಣ ನಿನ್ನ  
 ಪಾದ ಮಹಿಮೆಯ ಕಂಡು ||೧೦|| ಪರಮಪಾವನೆ ಜಗದೇಕಮಾತೆಯನು |  
 ದುರುಳ ರಾವಣನು ಕಡ್ಡಿಯಿದ್ದಿರಲು || ಶರಣೆಂದು ವಿಭೀಷಣ ಚರಣಕೆರಗ  
 ಲಾಗಿ | ಸ್ಥಿರಪಟ್ಟವನು ಕೊಟ್ಟ ಪರಮಾತ್ಮನಹುದೆಂದು ||೧೧|| ಅಂಬರೀಷ  
 ನೆಂಬ ನೃಪ ದ್ವಾದಶಿವ್ರತಾ ಸಂಭ್ರಮದಿ ಹರಿಗರ್ವಿಸಲು || ದೊಂಬಿ ಮಾಡಿ  
 ದುರ್ವಾಸ ಶಪಿಸಲಾಗಿ | ಬಿಂಬಿಡದಲೆ ಚಕ್ರದಿಂದ ಕಾಯ್ದವನೆಂದು ||೧೨||  
 ಧರೆಯೊಳು ನಿನ್ನ ಮಹಿಮೆಯ ಪೊಗಳುವರೆ | ಸರಸಿಜೋದ್ಭವ ಶೇಷರಿ

ಗರಿದು || ಸ್ಮರಣೆಮಾತ್ರದಿ ಅಜಾಮಿಗಳೆಗೆ ಮುಕ್ತಿಯನಿತ್ತ || ಪುರಂದರವಿಠಲ  
ನೀ ಜಗದೀಶನೆಂದು || ೭ ||

### ೧೯೨ ರಾಗ ಕಲ್ಯಾಣಿ ಅಟಿತಾಳ

ಧರ್ಮ ದೊರಕೊಂಬುವುದೆ ಸಜ್ಜನರಿಗೆ | ದು | ಷ್ಯರ್ಮ ಸತಿಯರುಳ್ಳ  
ಪುರುಷೋತ್ತಮರಿಗೆ || ಪ || ಧನವಿಧ್ವರೇನಯ್ಯ ಮನವಿಲ್ಲದವರಿಗೆ | ಮನ  
ವಿಧ್ವರೇನಯ್ಯ ಧನವಿಲ್ಲವು || ಧನವೂ ಮನವೂ ಎರಡುಳ್ಳ ಪುರುಷರಿಗೆ |  
ಅನುಕೂಲವಾದಂಥ ಸತಿಯಿಲ್ಲವಯ್ಯ || ೧ || ನಿನ್ನ ಕಣ್ಣ ಮುಂದೆ ಹೋಗುವ  
ಜೀವನು | ಇನ್ನು ನಿನಗೆ ನಾಚಿಕೆಯಿಲ್ಲವು || ಎನ್ನದು ತನ್ನದು ಎಂಬ  
ಭ್ರಾಂತಿಯ ಬಿಟ್ಟು | ಇನ್ನೀ ದೇಹವ ನಂಬಿ ಕೆಡಬೇಡ ಮನುಜ || ೨ ||  
ಈಗ ಮಾಡೆಲೊ ಧರ್ಮ ನಾಳೆಯೆಂದೆನಬೇಡ | ನೀವಾರು ಸಾವಾರು ಎಲೆ  
ಮನುಜ || ಊಳಿಗದವರೆಂಬ ಭಟರು ಬಂದೆಳೆವಾಗ | ನಾಳೆ ಮಾಳ್ವೆನೆನೆ  
ಬಿಡುವರೆ ಮನುಜ || ೩ || ಎಂದೆಂದು ಈ ಪರಿ ಅಲ್ಲಲ್ಲಿ ಬಳಲಿಕೆ | ಮುಂದೆ  
ಕಾಣೆನು ಸಾಧನವನು || ತಂದೆ ಶ್ರೀಪುರಂದರವಿಠಲರಾಯನ | ಒಂದು  
ಸಾರಿಯು ನೀ ನೆನೆ ಕಂಡ್ಯ ಮನುಜ || ೪ ||

### ೧೯೩ ರಾಗ ಕಾಂಭೋಜಿ ಅಟಿತಾಳ

ಇರಬೇಕು ಹರಿದಾಸರ ಸಂಗ | ಪರಮ ಜ್ಞಾನಿಗಳ ಸಂಪಾದಿಸಬೇಕು ||  
|| ಪ || ಅತಿ ಜ್ಞಾನಿಯಾಗಬೇಕು | ಹರಿಕಥೆ ಕೇಳಬೇಕು | ಯತಿಗಳ  
ಪಾದಕ್ಕೆ ಎರಗಬೇಕು || ಸತಿಸುತರಿರಬೇಕು | ಅತಿ ಮೋಹ ಬಿಡಬೇಕು |  
ಮತಿಯೆಂದು ಬಿಡದೆ ಹರಿ ಪೂಜಿಪರ ಸಂಗ || ೧ || ನಡೆ ಯಾತ್ರೆಯೆನ  
ಬೇಕು | ನುಡಿನೇಮವಿರಬೇಕು | ಬಿಡದೆ ಹರಿಪೂಜೆಯ ಮಾಡಬೇಕು ||  
ಅಡಿಗಡಿಗೆ ನೆನೆಬೇಕು | ಹರಿಗಡ್ಡ ಬೀಳಬೇಕು | ಬಿಡದೆ ಹರಿಭಜನೆಯ  
ಮಾಡುವರ ಸಂಗ || ೨ || ಸುರಹರವಿರಿಂಚಿಗಳ | ಪರಿಯ ತಿಳಿಯಲುಬೇಕು |  
ತಾರತಮ್ಯ ಪಂಚಭೇದ ತತ್ತ್ವನಿರತ || ಅರಿಯದಿದ್ದರೆ ಗುರು | ಹಿರಿಯರನೆ  
ಕೇಳಬೇಕು | ಪರಮಾನಂದದಿ ಲೋಲಾಡುವರ ಸಂಗ || ೩ || ಷಟ್ಪರ್ಮ

ಮಾಡಬೇಕು | ವೈಷ್ಣವನನಿಸಬೇಕು | ವಿಷ್ಣುವಾಸರ ದಾಸನಾಗಬೇಕು ||  
 ಉತ್ಕೃಷ್ಟ ವೈರಾಗ್ಯ ಬೇಕು | ದುಷ್ಟಸಂಗ ಬಿಡಬೇಕು | ಎಷ್ಟು ಕಷ್ಟ  
 ಬಂದರು ವಿಷ್ಣು ಭಜಿಸರ ಸಂಗ || ೪ || ಏಕಾಂತ ಕೊಡಬೇಕು | ಲೋಕ  
 ವಾರ್ತೆ ಬಿಡಬೇಕು | ಲೋಕೈಕನಾಥನ ಭಜಿಸಬೇಕು || ಸಾಕು ಸಂಸಾರ  
 ವೆಂದು | ಕಕುಲಾತಿ ಬಿಡಬೇಕು | ಶ್ರೀಕಾಂತ ಪುರಂದರವಿಠಲದಾಸರ  
 ಸಂಗ ||೫||

### ೧೯೪ ರಾಗ ಕಾಪಿ ಛಾಪುತಾಳ

ಕಣ್ಣಿನೊಳಗೆ ನೋಡೊ ಹರಿಯು || ವ || ೧೪ | ಗಣ್ಣಿನೊಳಗಿಂದ  
 ನೋಡೋ ಮೂಜಗದೊಡೆಯನ || ಅ || ಆಧಾರ ಮೊದಲಾದ ಆರು |  
 ಚಕ್ರ | ಶೋಧಿಸಿ ಬಿಡಬೇಕು ಈಷಣ ಮೂರು || ಸಾಧಿಸಿ ಸುಷುಮ್ಮಾ  
 ಏರು | ಅಲ್ಲಿ | ಭೇದಿಸಿ ನೀ ಪರಬ್ರಹ್ಮನ ಸೇರು || ೧ || ಎವೆ ಹಾಕದೆ ಮೇಲೆ  
 ನೋಡಿ | ಬೇಗ | ಪವನನಿಂದಲಿ ವಾಯುಬಂಧನ ಮಾಡಿ || ಸವಿದು  
 ನಾದವ ಪಾನಮಾಡಿ | ಅಲ್ಲಿ | ನವನಿಧ ಭಕ್ತಿಲಿ ನಲಿನಲಿದಾಡಿ || ೨ ||  
 ಅಂಡಜ ದೊಳಾಡುತಾನೆ | ಭಾನು | ಮಂಡಲ ನಾರಾಯಣನೆಂಬೋವನೆ ||  
 ಕುಂಡಲಿ ತುದಿಯೊಳಿದ್ದಾನೆ | ಶ್ರೀಪು | ರಂದರವಿಠಲ ಪಾಲಿಸುತಾನೆ || ೩ ||

### ೧೯೫ ರಾಗ ಕಾಂಭೋಜಿ ಛಾಪುತಾಳ

ಸಾಧುಜನರ ಸಂಗವ ಮಾಡಿ ೧ಂ | ದಾಧಾರ ವಾದ ಕಲಿತೆ || ಪ ||  
 ಸಾಧುಜನರ ಸಂಗ ಬಿಟ್ಟು ಅ | ಜ್ಞಾನದಾಸತ್ತಿಗೆ ಕಲಿತೆ || ಅ || ಆಸೆ  
 ಯೆಂಬೋ ಮಾವಗೆ ನಾನು | ಗ್ರಾಸಹಾಕದೆ ಕೊಂದೆನಪ್ಪ || ಮೋಸದ  
 ಆರು ಮೈದುನರ | ದೇಶಾಂತರದಿ ಓಡಿಸಿದೆನು || ೧ || ಚಿತ್ತವೆಂಬೊ ಅತ್ತಿ  
 ಗೆಯ | ಎತ್ತೋ ಏನೋ ಓಡಿಸಿದೆ || ದು | ಶ್ಚಿತ್ತವೆಂಬೊ ಅತ್ತಿಯ ಕಣ್ಣು |  
 ಮತ್ತೆ ನಾನೇ ಕಳೆದೆನಪ್ಪ || ೨ || ಹರಿದ್ವೇಷವೆಂಬೊ ಕೂಸಿನ | ಉರುಳು  
 ಹಾಕಿ ಕೊಂದೆನಪ್ಪ || ಪುರಂದರವಿಠಲನೆಂಬೊ | ಸರಸಗಂಡನ ಕೂಡಿ  
 ದೆನಪ್ಪ || ೩ ||

### ೧೯೬ ರಾಗ ಪುನ್ನಾಗವರಾಳಿ ಅಟಿತಾಳ

ಬುದ್ಧಿ ಹೇಳಿ ಗೋಪಿ ನಿನ್ನ ಮುದ್ದು ಕಂದಗೆ ||೫|| ನಮ್ಮಮಾಡದ್ದಾಗೆ  
 ಬಂದು | ಮುದ್ದನಿಟ್ಟು ಪ್ರೋದನಮ್ಮ || ಅ || ಗಂಧ ಕಸ್ತೂರಿ ಪುನುಗು  
 ಚಿಂದದಿಂದ ಪೂಸಿಕೊಂಡು | ಮಂದಹಾಸದಿಂದ ಬಂದು ಇಂದಿರೇಶನು ||  
 ಸಿಂಧುಶಯನ ತಾ ಬಂದು ಮಂದಿರದೊಳಗೆ ಪ್ರೋಕ್ತು | ಸಂದು ಗೊಂದುಗಳ  
 ಹುಡುಕಿ ಸರಸವಾಡಿ ಪ್ರೋದನಮ್ಮ || ೧ || ಚಪ್ಪರಮಂಚದ ಮೇಲೆ ತಪ್ಪಿ  
 ನಾ ಮಲಗಿರೆ | ಸಪ್ತ-ವಾಗದ್ದಾಗೆ ಬಂದು ಅಪ್ಪಿಕೊಂಡನೆ | ಕುಪ್ಪಸದಲಿ  
 ಕೈಯನಿಕ್ಕಿ ಕಕ್ಕಸ ಕುಚಗಳ ಪಿಡಿದು | ತಪ್ಪು ಕಾರ್ಯ ಮಾಡಿ ಅಧರ  
 ಚಪ್ಪರಿಸಿ ಪ್ರೋದನಮ್ಮ || ೨ || ಸುಳ್ಳು ಅಲ್ಲವೆ ನಮ್ಮ ಮಾತು ವಲ್ಲಭೆ ಕೇಳಿ  
 ಗೋಪ್ಯಮ್ಮ | ಮೆಲ್ಲಮೆಲ್ಲನೆ ಬಂದು ತಾ ಗಲ್ಲಕ್ಕೆ ಮುದ್ದನಿಟ್ಟು || ನಲ್ಲಕೆ  
 ಬಾ ಎಂದು ಕರೆದು ಸೊಲ್ಲಸೊಲ್ಲ ಮಾತನಾಡಿ | ವಲ್ಲಭ ಶ್ರೀಪುರಂದರ  
 ವಿತಲ ಬುಲಿ ತೋರಿ ಪ್ರೋದನಮ್ಮ || ೩ ||

### ೧೯೭ ರಾಗ ಮೋಹನ ಅಟಿತಾಳ

ಹರಿಯೇ ಕುಣಿಯೆಂದು ಕುಣಿಸಿದರಯ್ಯ | ಹರಿಯೇ ಕುಣಿಯೆನುತ ||  
 ||೫|| ನಡೆಯಡಿಯಿಲ್ಲದೆ ನಡೆವನ ಕುಡವನ | ಪಡತೆಂಬನ ಒಡಹುಟ್ಟಿದನ||  
 ಒಡೆಯನ ಕಂದನ ವೈರಿಯ ಭಂಡಿಯ | ಹೊಡೆದ ಮಹಾತ್ಮನ ಕುಣಿಸಿದ  
 ರಯ್ಯ || ಹರಿಯೇ ಕುಣಿಯೆನುತ ||೧|| ಒಣಗಿದ ಮರದಲಿ ಇಲ್ಲದ ಬಳ್ಳಿ |  
 ಬಣತೆಗೆ ಹುಟ್ಟಿದವನ ತಳ್ಳಿ | ಕ್ಷಣವೊಂದರಿಯದೆ ಬಿಡದೆ ಆಹಾರಕೆ |  
 ಫಣಿ ಮೆಟ್ಟಿದವನ ಕುಣಿಸಿದರಯ್ಯ || ಹರಿಯೇ ಕುಣಿಯೆನುತ ||೨|| ಮಾವ  
 ನೊಡನೆ ಮನೆಮಾಡಿ ಗೋಕರ್ಣದಿ | ತಾ ಉರಗನ ಮೇಲೊರಗಿದನ ||  
 ಮೂವರ ಮೊಲೆ ಉಂಡು ಮೂರ್ಜಗವರಿಯದೆ | ಮೂವರಣ್ಣ ನೆಂದು  
 ಕುಣಿಸಿದರಯ್ಯ | ಹರಿಯೇ ಕುಣಿಯೆನುತ ||೩|| ಲೋಕವ ತಾಳ್ದನ ಮನೆ  
 ಯಲಿ ಪುಟ್ಟಿ | ಶೋಕದ ನುಡಿಗಳ ಕದ್ದವನ || ನಾಕರಿಸಲು ನಮಗೆ  
 ಗೋಪ ರೂಪದಿಂದ | ಆಕರಿಸಿದನ ಕುಣಿಸಿದರಯ್ಯ | ಹರಿಯೇ ಕುಣಿಯೆ  
 ನುತ ||೪|| ಗೋಕುಲಮೊಳಗಿನ ಗೋಪಿಯರೆಲ್ಲರು | ಏಕಾಂತದಿ ತಮ್ಮೊಳು

ತಾವೇ || ಶ್ರೀಕಾಂತ ನಮ್ಮ ಪುರಂದರವಿಠಲನ | ಏಕಮೂರುತಿಯೆಂದು  
ಕುಣಿಸಿದಿರಯ್ಯು || ಹರಿಯೇ ಕುಣಿಯೆನುತ || ೫ ||

### ೧೯೮ ರಾಗ ಆರಬಿ ಆದಿತಾಳ

ಮುರಹರ ನಗಧರ ನೀನೇ ಗತಿ || ೫ || ಧರಣೀಲಕ್ಷ್ಮೀಕಾಂತ ನೀನೇ  
ಗತಿ || ಅ || ಶಕಟಮರ್ವನ ಶರಣಾಗತವತ್ಸಲ | ಮುಕರಕುಂಡಲಧರ ನೀನೇ  
ಗತಿ || ಅಕಳಂಕಚರಿತ ಆದಿನಾರಾಯಣ | ರುಕುಮಿಣಿಪತಿ ಕೃಷ್ಣ ನೀನೇ  
ಗತಿ || ೧ || ಮನೆಮನೆಗಳ ಪೊಕ್ಕು ಕೆನೆ ಹಾಲು ಬೆಣ್ಣೆಯ | ಪ್ರಮಿತ ಮೆದ್ದ  
ಹರಿ ನೀನೇ ಗತಿ || ಅನುದಿನ ಭಕುತರ ಬಿಡದೆ ಕಾಯುವ | ಘನಮಹಿಮ  
ಕೃಷ್ಣ ನೀನೇ ಗತಿ || ೨ || ಪನ್ನಗಶಯನ ಸುವರ್ಣಗಮನ | ಪೂರ್ಣಚರಿತ  
ಹರಿ ನೀನೇ ಗತಿ || ಹೊನ್ನ ಹೊಳೆಯಲಿ ಪುರಂದರವಿಠಲ | ಚಿನ್ನ ಲಕ್ಷ್ಮೀ  
ಕಾಂತ ನೀನೇ ಗತಿ || ೩ ||

### ೧೯೯ ರಾಗ ಸುರುಟಿ ಆದಿತಾಳ

ಮರೆಯದಿರು ಹರಿಯ | ಮರೆವರೆ | ಮೂರುಲೋಕದ ದೊರೆಯ || ೫ ||  
ಮದಗಜ ಹರಿಯೆಂದು | ಒದರಲು | ಒದಗಿದೆ ಕ್ಷಣದಿ ಬಂದು || ಮುದದಿ  
ನಕ್ರನ ಕೊಂದು | ಸಲಹಿದ | ಸವ್ಯಕ್ತರ ಬಂಧು || ಮೃದುಲ ಪ್ರಹ್ಲಾದನ  
ಬೆದರಿಸಿದಸುರನ | ಉದರವ ಬಗಿದಂಥ ಅದ್ಭುತಮಹಿಮನ || ೧ || ನಾರಿ  
ತನ್ನ ಕರೆದ | ಮಾತ್ರದಿ | ಸೀರಿಯ ಮಳೆಗರೆದ || ಘೋರ ಶಾಸದಿ ಬಿದ |  
ಸ್ತ್ರೀಯು | ಧಾರ ದಯದಿ ಮಾಡ್ದ || ಜಾರ ಅಜಾಮಿಳ ನಾರಾಯಣನೆನಿ |  
ಪಾರುಗಾಣಿಸಿದಃಪಾರಮಹಿಮನ || ೨ || ಒಂದು ಬಾರಿ ಶ್ರೀಶಾ | ಯೆಂದರೆ |  
ಬಂದ ದುರಿತನಾಶ || ಬೆಂದವು ಭವಪಾಶ ಅವರಿಗೆ | ಎಂದಿಗಿಲ್ಲವೋ ಕ್ಲೇಶ ||  
ಇಂದಿರೆರಮಣ ಶ್ರೀಪುರಂದರವಿಠಲನ | ಎಂದಿಗೆ ನೆನೆವರೊ ಅಂದಿಗೆ  
ಧನ್ಯರು || ೩ ||

### ೨೦೦ ರಾಗ ಮುಖಾರಿ ಛಾಪುತಾಳ

ಶ್ರೀಪತಿಯು ನಮಗೆ ಸಂಪದವೀಯಲಿ || ೫ || ವಾಣೀಪತಿಯು ಎನುಗೆ  
ದೀರ್ಘಾಯು ಕೊಡಲಿ || ಅ || ವಧವಿಬುಧರನು ಪೊರೆಯೆ ವಿಷವ ಕಂಠ

ದಲ್ಲಿಟ್ಟು | ಹರನಿತ್ಯ ನಮಗೆ ಸಹಾಯವಾಗಲಿ || ನರರೊಳುನ್ನುತವಾದ  
 ನಿತ್ಯ ಭೋಗಗಳನು | ಪುರುಹೂತ ಪೂರ್ಣಮಾಡಿಸಲಿ ನಮಗೆ ||೧||  
 ವಿನುತಸಿದ್ಧಿಪ್ರದನು ವಿಘ್ನೇಶ ವಯದಿಂದ | ನೆನೆದ ಕಾರ್ಯಗಳೆಲ್ಲ ನೆರ  
 ವೇರಿಸಲಿ || ದಿನದಿನದಿ ಧನ್ಯಂತ್ರಿಯಾಪತ್ತುಗಳ ಕಳೆದು | ಮನಹರುಷ  
 ವಿತ್ತು ಮನ್ನಿಸಲಿ ಬಿಡದೆ ||೨|| ನಿರತ ಸುಜ್ಞಾನವನು ಈವ ಮಧ್ಯರಾಯ |  
 ಗುರುಗಳಾಶೀರ್ವಾದ ನಮಗಾಗಲಿ || ಪುರಂದರವಿಠಲನ ಕರುಣದಿಂದಲಿ  
 ಸಕಲ | ಸುರರೊಲುಮೆಯು ನಮಗೆ ಸುಸ್ಥಿರವಾಗಲಿ || ೩ ||

### ೨೦೧ ರಾಗ ಯರಕಲಕಾಂಭೋಜಿ ತ್ರಿಪುಟಿತಾಳ

ಯಾರು ಬರುವರು ನಿನ್ನ ಹಿಂದೆ || ಪ || ಇತ್ತ | ಬಾರೆಂದು ಯಮ  
 ಭಟರು ಸೆಳೆದೊಯ್ಯುವಾಗ ||೨|| ಸತಿಸುತರುಗಳು ಬರುವುದಿಲ್ಲ | ನಿನ್ನ |  
 ಹಿತವಾದ ಬಂಧು ಸ್ನೇಹಿತರು ಬರುವುದಿಲ್ಲ || ಕ್ಷಿತಿ ಮಾನ್ಯ ಕ್ಷೇತ್ರ ಬರುವು  
 ದಿಲ್ಲ | ಲಕ್ಷ್ಮೀ | ಪತಿಯೆಂಬವನಲ್ಲದೆ ಗತಿಯೊಬ್ಬರಿಲ್ಲ ||೧|| ತುರುಗ ಗಜ  
 ಗಳು ಬರುವುದಿಲ್ಲ | ನಿನ್ನ | ಮೆರವಣಿಗೆ ಮಾಡುವ ಈ ತನು ನಿನ್ನದಲ್ಲ ||  
 ನರಪತಿಯ ಸೇವೆ ಸ್ಥಿರವಲ್ಲ | ನರ ಹರಿಯೊಬ್ಬನಲ್ಲದೆ ಪರಗತಿಯಿಲ್ಲ ||೨||  
 ಧನಧಾನ್ಯಗಳು ಬರುವುದಿಲ್ಲ | ನಿನ್ನ | ಅನುವಾದ ನವಸಾಧನಗಳು ಬರುವು  
 ದಿಲ್ಲ || ಜನನಿಜನಕರು ಬರುವುದಿಲ್ಲ | ನಮ್ಮ | ಹನುಮನಯ್ಯನ ಹೊರತು  
 ಬೇರೆ ಗತಿಯಿಲ್ಲ || ೩ || ಈ ದೇಹ ನೀ ಬಿಟ್ಟು ಬಳಕ | ಅವರು | ಬಾಧೆ  
 ಗೋಸ್ವರ ಬೆಂಕಿ ಹಾಕಿ ಸುಡುತಿಹರೊ || ಬೂದಿ ನೀರೊಳು ಜಿಲ್ಲುತಿಹರೊ  
 ಬಂದು | ಬೀದಿಯಲಿ ನಿಂತು ಬೊಬ್ಬೆಯ ಮಾಡುತಿಹರೊ || ೪ || ಇನ್ನಾ  
 ದರೂ ತಿಳಿದುಕೊಂಡು | ಮತ್ತೆ | ಮುನ್ನಾದರೂ ಅನ್ಯಗತಿಯಿಲ್ಲವೆಂದು ||  
 ಎನ್ನೊಡೆಯ ನೀನೆ ಗತಿಯೆಂದು | ಬೇಡು | ಮನ್ನಿಸಿ ಪುರಂದರವಿಠಲ  
 ಸಲಹೆಂದು || ೫ ||

### ೨೦೨ ರಾಗ ಪೂರ್ವಿ ಏಕತಾಳ

ದಾರಿಯ ತೋರೋ ಮುಕುಂದ | ನಾರಾಯಣ ಹರಿ ಗೋವಿಂದ ||  
 ||೫|| ಬಂದೆನು ನಾನಾ ಜನ್ಮದಲಿ | ಬಹು ಬಂಧನದೊಳು ಸಿಲುಕಿದೆನೊ||

ಮುಂದಿನ ಪಯಣದ ಗತಿಯೇನೋ | ಇಂದು ನೀ ತೋರೋ ಇಂದಿರೆ  
ರಮಣನೆ || ೧ || ಉಕ್ಕಿ ಹರಿವ ನದಿಯೊಳಗೆ | ನಾ | ಸಿಕ್ಕಿದೆ ನಡು  
ನೀರೊಳಗೆ || ಕಕ್ಕುಲತೆಯಿಲ್ಲ ನಿನಗೆ | ಬೇಗ | ನೀ ಕೈಪಿಡಿದೆನ್ನ ಸಲ  
ಹಯ್ಯ ಬಿಡದೆ || ೨ || ಕುಕ್ಕಿಯೊಳಗೆ ನೀ ಬಿಟ್ಟು | ಅಯ್ಯ | ಯಾರಿಗೆ  
ಉಸಿರುವೆನೋ || ಚಿಂತಿತದಾಯಕ ಕೇಳೋ | ನಮ್ಮ | ಪುರಂದರವಿಠಲನೆ  
ದಯನಾ ಡೋ || ೩ ||

### ೨೦೩ ರಾಗ ಕಾಂಭೋಜಿ ರುಂಪತಾಳ

ಯಾಕೆ ನಿರ್ದಯನಾದೆ ಎಲೊ ದೇವನೆ || ಪ || ಶ್ರೀಕಾಂತ ಎನಮೇಲೆ  
ಎಳ್ಳಷ್ಟು ದಯವಿಲ್ಲ || ಅ || ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು |  
ಹಿಂಗದೆ ಪ್ರಹ್ಲಾದನಸ್ವಿಕೊಂಡೆ || ಅ || ಮಂಗಳಪದವಿತ್ತು ಮನ್ನಿಸಿದೆ ಅವ  
ನಿನಗೆ | ಭಂಗಾರವೆಷ್ಟು ಕೊಟ್ಟನು ಪೇಳೋ ಹರಿಯೇ || ೧ || ಸಿರಿದೇವಿ  
ಗ್ಧೇಳದೆ ಸೆರಗು ಸಂವರಿಸದೆ | ಗರುಡನ ಮೇಲೆ ಗಮನವಾಗದೆ || ಭರದಿಂದ  
ನೀ ಬಂದು ಕರಿಯನುಧರಿಸಿದೆ | ಕರಿರಾಜ ಎಷ್ಟು ಕನಕವ ಕೊಟ್ಟ  
ಹರಿಯೇ || ೨ || ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೆ | ನಿಜದಿ  
ರುಕ್ಮಾಂಗದನು ನಿನ್ನ ಮೊಮ್ಮಗನೆ || ಭಜನೆಗವರೇ ಹಿತರೆ ನಾ ನಿನಗೆ  
ಅನ್ಯನೆ | ತ್ರಿಜಗಪತಿ ಸಲಹೆನ್ನ ಪುರಂದರವಿಠಲ || ೩ ||

### ೨೦೪ ರಾಗ ಸಾರಂಗ ತ್ರಿಪುಟಿತಾಳ

ಇವಗೇಕೆ ಶೃಂಗಾರ | ಇವಗೇಕೆ ಭಂಗಾರ || ಪ || ಕಾಡ ಕರಡಿ  
ಯಂತೆ ಪ್ರೋಲುವ ದೇಹಕ್ಕೆ || ಅ || ನೀರೊಳಗೆ ಮುಳುಗಿದವಗೆ ಪರಿಮಳ  
ಗಂಧವೇಕೆ ಭಾರ ಪೊತ್ತವಗೆ ಪನ್ನೀರು ಏಕೆ || ಕೋರೆ ದಾಡಿಯ ಘೋರ  
ಮುಖಕೇಕೆ ಕನ್ನಡಿ | ಕರುಳ ಹಾರ ಧರಿಸಿದವಗೆ ಹಾರಪದಕವೇಕೆ || ೧ ||  
ನೆಲವನಳೆವವಗೆ ಕಾಲಕಿರುಗೆಜ್ಜೆ ಏಕೆ | ತಲೆ ತಾಯ ತರಿದವಗೆ ಮರಿ  
ಯಾದೆಯೇಕೆ || ಚೀಲಾರುವೆಯ ಉಟ್ಟವಗೇಕೆ ಸೀತಾಂಬರ | ಪಾಲ  
ಕದ್ದು ಕುಡಿದವಗೆ ಕುಸುಮ ಕೇಸರಿಯೇಕೆ || ೨ || ಬತ್ತಲೆ ನಿಂತಿದ್ದವಗೆ

ಕಸ್ತೂರಿ ತಿಲಕವೇಕೆ | ಉತ್ತಮ ಹಯವನೇರಿದವಗೆ ಪುಷ್ಪಕವೇಕೆ ||  
 ಚಿತ್ತಜನಯ್ಯ ಶ್ರೀಪುರಂದರವಿಠಲ | ಭಕ್ತರ ಸಲಹುವಗೆ ಬಹಿರಂಗದಾ  
 ಭರಣವೇಕೆ || ೩ ||

**೨೦೫ ರಾಗ ಬಿಲಹರಿ ಅಟಿತಾಳ**

ಶೃಂಗಾರವಾಗಿಹುದು ಶ್ರೀಹರಿಯ ಮಂಚ || ಪ || ಅಂಗನೆ ರುಕ್ಮಿಣಿ  
 ಯರಸನಾ ಮಂಚ || ಅ || ಬಡಗಿ ಮುಟ್ಟಿದ ಮಂಚ ಕಡಲಿನೊಳಗಿಹ  
 ಮಂಚ | ಮೃಡನ ತೋಳಿನಲಿ ಅಡಗಿರುವ ಮಂಚ || ಸಡಗರವುಳ್ಳ ಮಂಚ  
 ಹೆಡೆಯುಳ್ಳ ಹೊಸ ಮಂಚ | ಪೊಡವಿಗೊಡೆಯ ಪಾಂಡುರಂಗನ ಮಂಚ ||  
 || ಕಾಲಿಲ್ಲದಿಹ ಮಂಚ ಗಾಳಿ ನುಂಗುವ ಮಂಚ | ತೋಳು ಬಿಳುಪಿನ  
 ಮಂಚ ವಿಷದ ಮಂಚ || ಕಾಳಗದೊಳಜುಸನ ಮುಕುಟ ಕೆಡಹಿದ  
 ಮಂಚ | ಕೇಳು ಪರೀಕ್ಷಿತನ ಕೊಂದುದೀ ಮಂಚ || ೨ || ಕಣ್ಣು ಕಿವಿಯಾದ  
 ಮಂಚ ಬಣ್ಣ ಬಿಳುಪಿನ ಮಂಚ | ಹೊನ್ನ ವೆಟ್ಟಿಯೊಳಗೆ ಅಡಗುವ  
 ಮಂಚ || ಹುಣ್ಣಿಮೆ ಚಂದ್ರನ ಬಣ್ಣ ಕೆಡಹಿದ ಮಂಚ | ಕನ್ನ ಮಹಾಲಕ್ಷ್ಮೀ  
 ಯರಸನ ಮಂಚ || ೩ || ಹಕ್ಕಿಗೆ ಹಗೆ ಮಂಚ ರೊಕ್ಕಮುಕ್ಕದ ಮಂಚ |  
 ರಕ್ಕಸಾರಿ ಪಾಂಡುರಂಗನ ಮಂಚ || ಸಿಕ್ಕಿಲ್ಲದೀ ಮಂಚ ಶ್ರೀಲಕ್ಷ್ಮೀಪತಿ  
 ಮಂಚ | ಪೊಡವಿಗೊಡೆಯ ಪಾಂಡುರಂಗನ ಮಂಚ || ೪ || ಅಂಕುಡೊಂಕಿನ  
 ಮಂಚ ಅನಂತ ಕಾಲಿನ ಮಂಚ | ಶಂಕರನ ತೋಳಿಗೆ ಪದಕದ ಮಂಚ ||  
 ಶಂಕೆಯೊಳಸುರರ ಸಂಹರಿಸಿದ ಮಂಚ | ಪಂಕಜಾಕ್ಷ ಮುಕುಂದ ಪವಡಿಪ  
 ಮಂಚ || ೫ || ಹುತ್ತದೊಳಿಹ ಮಂಚ ಧರೆಯ ಪೊತ್ತಿಹ ಮಂಚ | ಹೆತ್ತ  
 ಮಕ್ಕಳಿಗೆ ಹೆಸರಿಡುವ ಮಂಚ || ಹತ್ತಬಾರದ ಮಂಚ ಹತ್ತಲೀಸದ  
 ಮಂಚ || ಚಿತ್ತಜಮಿತ ತಾನು ಪವಡಿಪ ಮಂಚ || ೬ || ಏಳು ಹಡೆಯುಳ್ಳ  
 ಮಂಚ ಬಹಳ ಮೃದುವಿನ ಮಂಚ | ಧ್ಯಾನಮಾತ್ರದಿ ನಾರದಂಗೊಲಿದ  
 ಮಂಚ || ನಾರಾಯಣನ ಮಂಚ ಶ್ರೀಲಕ್ಷ್ಮೀಪತಿ ಮಂಚ | ಸ್ವಾಮಿ  
 ಶ್ರೀಪುರಂದರವಿಠಲನ ಮಂಚ || ೭ ||

**೨೦೬ ರಾಗ ಬೇಹಾಗ್ ಅದಿತಾಳ**

ಕಲಿಯುಗದೊಳು ಹರಿನಾಮವ ನೆನೆದರೆ | ಕುಲಕೋಟಿಗಳುಧರಿಸು  
 ವುವು || ಪ || ಸುಲಭದ ಮುಕ್ತಿಗೆ ಸುಲಭನೆಂದೆನಿಸುವ | ಜಲರುಹನಾಭನ

ನೆನೆ ಮನವೆ || ಅ || ಸ್ನಾನವನರಿಯೆನು ಮೌನವನರಿಯೆನು | ಧ್ಯಾನವನರಿಯೆನೆಂದೆನಬೇಡ || ಜಾನಕಿವಲ್ಲಭ ದಶರಥನಂದನ | ಗಾನವಿನೋದನನೆನೆ ಮನವೆ || ೧ || ಅರ್ಚಿಸಲರಿಯೆನು ಮೆಚ್ಚಿಸಲರಿಯೆನು | ತುಚ್ಛನುನಾನೆಂದೆನಬೇಡ || ಅಚ್ಯುತಾನಂತ ಗೋವಿಂದ ಮುಕುಂದನ | ಇಚ್ಛೆಯಿಂದ ನೀ ನೆನೆ ಮನವೆ || ೨ || ಜಪವೊಂದರಿಯೆನು ತಪವೊಂದರಿಯೆನು | ಉಪದೇಶವಿಲ್ಲೆಂದೆನಬೇಡ || ಅಪಾರಮಹಿಮ ಶ್ರೀಪುರಂದರವಿಠಲನ | ಉಪಾಯದಿಂದಲಿ ನೆನೆ ಮನವೆ || ೩ ||

### ೨೦೭ ರಾಗ ನೋಹನ ಅಟಿತಾಳ

ಹರಿಕಥಾಮೃತಸೇವೆ ಹರಿದಾಸರಲ್ಲದಲಿ | ದುರುಳು ಮೂಢರು ಬಲ್ಲರೆ || ಪ || ಸ್ತನ್ಯಪಾನದ ಸವಿಯ ಚಿಣ್ಣುರರಿಯುವಂತೆ | ಮಣ್ಣು ಬೊಂಬೆಯು ಬಲ್ಲದೆ || ಅನ್ನಪಾನದ ಸವಿಯ ಕೊನೆನಾಲಿಗಿರವಂತೆ | ಅಣಿ ಮಾಡಿಕೊಡುವಂಥ ಕರ ಬಲ್ಲದೆ || ೧ || ನವನೀರದಾರ್ಭಟಕೆ ನವಿಲುಗಳು ನಲಿವಂತೆ | ಕಾವುಕಾವೆಂಬ ಕಾಕವು ನಲಿವುದೆ || ದಿವಸಾಧಿಪತಿಯುದಿಸಲರಳುವಬ್ಬಗಳಂತೆ | ದಿವಸಾಂಥ ಪಕ್ಷಿಗಳು ಹರುಷಿಸುವುವೆ || ೨ || ಮಲ್ಲಿ ಮಲ್ಲಿಗೆ ಮುಡಿಯಬಲ್ಲ ಮಾನವರಂತೆ | ಭಲ್ಲೂಕಗಳು ಅದರ ಬಗೆ ಬಲ್ಲುವೆ || ಫುಲ್ಲಾಕ್ಷ ರಘುಪತಿ ಪುರಂದರವಿಠಲನ | ಬಲ್ಲ ಸಜ್ಜನರಂತೆ ಋಲ್ಲರಿಯುವರೆ || ೩ ||

### ೨೦೮ ರಾಗ ನಾದನಾನುಕ್ರಿಯೆ ಏಕತಾಳ

ಗುದ್ದಿದವನೆ ಬಲ್ಲ | ಗುದ್ದಿಸಿಕೊಂಡವನೆ ಬಲ್ಲ | ಸುದ್ದಿಗೆ ತಾವಿಲ್ಲ | ಬೌದ್ಧರೆ ಕೇಳಿ ನೀವೆಲ್ಲ || ಪ || ಜೀವದೊರಸೆ ಕೊಂದ | ಹವಣಿಸಿ | ನೆವಸದ ನುಂಗದ || ಬಡು ಭಾಷೆಯ ಕಡಿದ | ಶಿವ ಶಿವ ತಾನಾಗೆ ಬಿರಿದ || ೧ || ಅರಿಗೆ ಮೊರೆಯಿಡಲಿ | ಪಿರಿದಭಿಮಾನಕ್ಕೆ ಸಡಲಿ || ಬಾರವು ತಿರುಗಿರಲಿ | ಕಾರಣ ಇದಿರಲಿ ಇರಲಿ || ೨ || ಕರ್ಮವು ಛೇದಿಸಿದ | ವೈರಕೆ ಗುರಿಯನೆ ಮಾಡಿದ || ಧರ್ಮವ ಭಾವಿಸಿದ ಪುರಂ | ದರವಿಠಲನೆ ನಿಜ ಬುದ್ಧ || ೩ ||

### ೨೦೯ ರಾಗ ತೋಡಿ ಆದಿತಾಳ

ಏನ ಬರೆದೆಯೊ ಬ್ರಹ್ಮ ನೀನೆಷ್ಟು ನಿರ್ದಯನೊ || ಪ || ಅಭಿ | ಮಾನ  
ವನು ತೊರೆದು ಪರರನ್ನು ಬೇಡುವುದ || ಅ || ಗೇಣೊಡಲು ಪೊರೆವುದಕೆ  
ಪೋಗಿ ಪರರನು ಪಂಚ | ಬಾಣಸಮರೂಪ ನೀನೆಂದು ಪೊಗಳೆ || ಆಣೆ  
ನಿನ್ನಾಣೆಲ್ಲ ನಾಳೆ ಬಾರೆಂದೆನಲು | ಗಾಣ ತಿರುಗುವ ಎತ್ತಿನಂತೆ ಬಳಲು  
ವುದ || ೧ || ಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು | ಸೊಲ್ಲು ಸೊಲ್ಲಿಗೆ  
ಅವರ ಕೊಂಡಾಡುತ್ತ || ಇಲ್ಲ ಈ ವೇಳೆಯಲಿ ತಿರುಗಿ ಬಾರೆಂದೆನಲು | ಅಲ್ಲ  
ವನು ತಿಂದ ಇಲಿಯಂತೆ ಕೊರಗುವುದ || ೨ || ಹಿಂದೆ ಬರೆದ ಬರೆಹ  
ಹೇಗಾದರಾಗಲಿ | ಮುಂದೆನ್ನ ವಂಶದಲಿ ಜನಿಸುವರ ಕಾಯೊ || ಸಂದೇ  
ಹಿಸಲು ಬೇಡ ಪುರಂದರವಿಠಲ | ಕಂದರ್ಪಜನಕ ಉಡುಪಿಯ ಕೃಷ್ಣ  
ನಾಣೆ || ೩ ||

### ೨೧೦ ರಾಗ ನಾದನಾನುಕ್ರಿಯೆ ಆದಿತಾಳ

ಮನವ ನಿಲಿಸುವುದು ಬಹು ಕಷ್ಟ | ಹರಿದಾಡುವಂಥ | ಮನವ ನಿಲಿಸು  
ವುದು ಬಹು ಕಷ್ಟ || ಪ || ಕಾಶಿಗೋಗಲು ಬಹುದು | ದೇಶ ತಿರುಗಲು  
ಬಹುದು | ಆಸೆ ಸುಟ್ಟಂತೆ ಇರಬಹುದು || ಹರಿದಾಡುವಂಥ || ೧ || ಜಪವ  
ಮಾಡಲು ಬಹುದು | ತಪವ ಮಾಡಲು ಬಹುದು | ಉಪವಾಸ ವ್ರತದಲ್ಲಿರ  
ಬಹುದು || ಹರಿದಾಡುವಂಥ || ೨ || ಸ್ನಾನ ಮಾಡಲು ಬಹುದು | ಮೌನ  
ಮಾಡಲು ಬಹುದು | ಧ್ಯಾನದಿ ಪುರಂದರವಿಠಲನ ಚರಣದಲಿ || ಹರಿ  
ದಾಡುವಂಥ || ೩ ||

### ೨೧೧ ರಾಗ ಮುಖಾರಿ ಝಂಪಿತಾಳ

ಜ್ಞಾನವಂತಗೆ ವಿಧಿ ಕಾಡುವುದು ಸತ್ಯ | ಅ | ಜ್ಞಾನಮೂಢರಿಗೆ ಹರಿ  
ತನದ ಬಲವು || ಪ || ಚಂದ್ರನಿಗೆ ವಿಧಿ ಕಾಡಿ ಗ್ರಹಣ ನುಂಗುವುದಾಯ್ತು |  
ಇಂದ್ರನಿಗೆ ವಿಧಿ ಕಾಡಿ ಭಂಗಬಡಿಸಿತು || ಚಂದದಲಿ ಪಾಂಡವರ ವನವಾಸ  
ಮಾಡಿಸಿತು | ಅಂದು ಲಲನೆ ಸೀತೆಯನ್ನು ಲಂಕೆಯಲಡಗಿಸಿತು || ೧ ||

ಹಿಂದಕ್ಕೆ ಹರಿಶ್ಚಂದ್ರನರಣ್ಯವ ಸೇರಿಸಿತು | ಮಡದ್ಯಾಗಿ ಕಾಡಿತೋ ಕರಿ  
ಬಂಟಿಗೆ | ಕುಂದದೀಶ್ವರನ ಸುಡುಗಾಡು ಸೇರಿಸಿತು | ಇನ್ನು ವಿಧಿಯನು  
ನೋಡು | ನರರ ಪಾಡೇನು || ೨ || ವಿಧಿ ಕಾಡೂ ಕಾಲಕ್ಕೆ ಇಲ್ಲದಪವಾದ  
ಬಂತು | ಕಲಿಸಿತೋ ಸುಳ್ಳು ಕಳವು ಹಾದರವ || ವಿಧಿಯೊಳಗಾಗದಾ  
ನರರು ಮತ್ತಿಲ್ಲ | ವಿಧಿಯುಗೆಡ್ಡನೊ ಪುರಂದರವಿಠಲ || ೩ ||

### ೨೦೨ ರಾಗ ಬಿಲಹರಿ ಅಟಿತಾಳ

ಹರಿಯೇ ನಿನ್ನನು ಒಲಿಸಲುಬಜುದು | ನರರನೊಲಿಸುವುದು ಬಲು  
ಕಷ್ಟ || ಪ || ಸರಿ ಬಂದಂತೆ ಆಡುವ ಜನರಿಗೆ | ಕಡೆತನಕಿರುವುದು ಕಲಿ  
ಕಷ್ಟ || ಅ || ಸುಮ್ಮನೆ ಇದ್ದರೆ ಸೇರರು ಸಖರು | ಗಮ್ಮಿನಾತನೆಂತೆಂಬೊರು  
ಉನ್ಮಯದಿಂದ ಬಹಳನ್ನವನುಂಡರೆ ಭೂತ ಪ್ರಾಣಿ ಇವನೆಂಬೊರು |  
ಕಮ್ಮಂಟರೆ ಕಡು ಲೋಭಿಯೆಂಬೊರು | ಉಣದಿದ್ದರೆ ರೋಗೈಂಬುವ  
ರಯ್ಯ || ೧ || ಸುಮ್ಮನೆ ಇದ್ದರೆ ಬಹಳ ಗರುವಿಕೆ ಆತಗೆಂಬರು | ಹೊರ ಬಿಚ್ಚಾ  
ಡಲು ಬಾಯಿ ಬಡಕನೆಂಬರು | ಆಡದಿದ್ದರೆ ಮೂಕನೆಂಬರಯ್ಯ || ೨ ||  
ಒಗೆದ ವಸ್ತ್ರವನು ಶುದ್ಧಾಗಿ ಹೊದ್ದರೆ | ಸುಳುಶೋಕಿನವನಿವನೆಂಬರು ||  
ನಗೆ ಮಾಸಿದರೆ ಹೇಸಿಯೆಂಬರು | ಹೊದಿಯದಿದ್ದರೆ ಹುಚ್ಚನೆಂಬರಯ್ಯ  
|| ೩ || ಸತಿಯಳ ಸಂಗದಿ ಸೌಖ್ಯವಿದ್ದರೆ | ಸಲಿಗೆ ಕೊಟ್ಟಕೋತ್ಯೆಂ  
ಬರು || ವ್ರತದ ನಾರೇರ ಸಂಗವ ಬಿಟ್ಟರೆ ನಪುಂಸಕನೆಂತೆಂಬರು | ಅರಿ  
ಯದಿದ್ದರೆ ದಡ್ಡನೆಂಬರಯ್ಯ || ೪ || ದಡಬಡಿ ಇದ್ದರೆ ತೊಣ್ಯನೆಂಬರು |  
ತೆಳುವಿದ್ದರೆ ರೋಗಿಷ್ಣನೆಂಬರು || ಗಳಿಸಿ ಗಳಿಸಿ ಧನವಂತನಾದರೆ | ಪರರ  
ಒಡವೆ ಕೈಸೇರಿತೆಂಬರು | ಕಡೆಹಾಯಿಸೊ ಎನ್ನ ಕರಿಣ ಪಂಥರಪುರ |  
ದೊಡೆಯ ಶ್ರೀ ಪುರಂದರವಿಠಲ ಕಡೆದೋರೈ || ೫ ||

### ೨೦೩ ರಾಗ ನಾದನಾಮುಕ್ತಿಯೆ ರುಂಪತಾಳ

ಏನೆಂದಳಯ್ಯ ಸೀತೆ | ಹನುಮ ನಿನಗೆ | ಏನ್ನುಡಿಹಿಹಳು ಪ್ರೀತಿ || ಪ ||  
ಜಿನ್ನಿಗ ಜಿಲುವನೆ ಕೇಳೊ | ಜಾನಕಿಯು | ನಿನ್ನ ಬಿಟ್ಟರಲಾರಳು || ನಿನ್ನಿ  
ರುಳು ನೀ ನೀಲಕುಂತಳೆ ಕನಸಿನಲಿ | ಜಿನ್ನಾಗಿ ನಿಂತಿಯೆಂದಳೊ ರಾಮು

||೧|| ಸ್ವಾಮಿರಾಯರ ಪಾದವ | ಎಲೆ ಕಪಿಯೆ | ನಾನೆಂತು ಬಿಟ್ಟಿರಲಿ ||  
 ದಾನವನ ಶಿರವರಿದು ಲಂಕೆಯ ಪುರವನ್ನು | ದಹನವನು ಮಾಡೆಂದಳೊ  
 ರಾಮು ||೨|| ಎಲ್ಲೆಂದ ಬಂದೆ ಹನುಮ | ನೀನೆನ್ನ | ಸೊಲ್ಲ ಕೇಳೊ ವ್ರೇಮು||  
 ವಲ್ಲಭನ ಕಾಣದೆ ನಿಮಿಷ ಯುಗವಾಗಿದೆ | ನಿಲ್ಲಲಾರೆ ಎಂದಳು ರಾಮು ||  
 ||೩|| ಚಿಂತಿಸುತ ಬಡವಾದಳೊ | ಜಾನಕಿಯು | ಕಾಂತಿಹೀನಾಗಿ ಇಹಳೊ||  
 ಅಂತರಂಗದಿ ಪ್ರಾಣಕಾಂತಕಾಂತ ಎನುತ | ಭ್ರಾಂತಿಯಲಿ ಮರುಗು  
 ತಿಹಳೊ ರಾಮು|| ೪ || ಅಂಜನೆಯ ತನಯ ಕೇಳೊ | ನೀ ಪ್ರೋಗಿ | ಕಂಜ  
 ನಾಭನಿಗೆ ಹೇಳೊ || ಕುಂಜರನ ಕಾಯ್ದೆ ಶ್ರೀಪುರಂದರವಿಠಲನ್ನ | ಪಂಜರದ  
 ಅರಗಿಣಿ ರಾಮು;ಎಂದಳು ||೫||

**೨೦೪ ರಾಗ ವಸಂತ ಆದಿತಾಳ**

ಕೊಡು ಬೇಗ ದಿವ್ಯಮತಿ | ಸರಸ್ವತಿ | ಕೊಡು ಬೇಗ ದಿವ್ಯಮತಿ ||ಪ||  
 ಮೃಡ ಹರಿ ಹಯಮುಖರೊಡೆಯಳೆ ನಿನ್ನಯ | ಅಡಿಗಳಗೆರಗುವೆ ಅಮ್ಮ  
 ಬ್ರಹ್ಮನ ರಾಣಿ || ಅ || ಇಂದಿರಾರಮಣನ ಹಿರಿಯ ಸೊಸೆಯು ನೀನು |  
 ಬಂದೆನ್ನ ವದನದಿ ನಿಂದು ನಾಮವ ನುಡಿಸೆ ||೧|| ಅಖಿಳ ವಿದ್ಯಾಭಿಮಾನಿ  
 ಅಜನ ಪಟ್ಟದ ರಾಣಿ | ಸುಖವಿತ್ತು ಪಾಲಿಸೆ ಸುಜನಶಿರೋಮಣಿ || ೨ ||  
 ಪತಿತಪಾವನೆ ನೀ ಗತಿಯೆಂದು ನಂಬಿದೆ | ವಿತತ ಪುರಂದರವಿಠಲನ  
 ತೋರೆ ||೩||

**೨೦೫ ರಾಗ ಮೋಹನ ರುಂಪಿತಾಳ**

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ | ಸುಜ್ಞಾನಿಗಳ ಕೂಡೆ ಜಗ  
 ಳವೇ ಲೇಸು ||ಪ|| ಉಂಬುಡುವುದಕ್ಕಿರದ. ಅರಸನೋಲಗಕಿಂತ | ತುಂಬಿದೂ  
 ರೊಳು ತಿರಿದುಂಬುವುದೆ ಲೇಸು || ಹಂಬಲಿಸಿ ಹಾಳು ಹರಟೆಗಳ ಹರಟೆ  
 ಗಿಂತ | ನಂಬಿ ಹರಿದಾಸರೊಳು ಪ್ರೊಂದುವುದೆ ಲೇಸು ||೧|| ಒಡನೆ ಹಂಗಿಸು  
 ವನನ ಪಾಲೋಗರಕ್ಕಿಂತ | ಕುಡಿ ನೀರು ಕುಡಿದುಕೊಂಡಿರುವುದೆ ಲೇಸು||  
 ಕಡು ಕುಹಕನೊಡನೆ ಸಂಗನ ಮಾಡುವುದಕ್ಕಿಂತ | ಅಡವಿಯೊಳಗಜ್ಜಾತ

ವಾಸವೇ ಲೇಸು || ೨ || ಮಸಮ ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ  
ಹಸನಿಲ್ಲದಾ ಹಾಳುಗುಡಿಯೆ ಲೇಸು || ಎಸೆದು ಭಜಿಸಲು ನಮ್ಮ ಪುರಂದರ  
ವಿಠಲನ್ನ | ವಶವಹಗೆ ಮುಕ್ತಿಯು ವಶವಹುದು ಕೇಳಿ ||೩||

### ೨೧೬ ರಾಗ ಶಂಕರಾಭರಣ ಛಾಪುತಾಳ

ನೋಡಿರಯ್ಯ ಹನುಮಂತನ ಮಹಿಮೆಯ | ಬೇಡಿರೊ ವರಗಳನು ||  
|| ಪ || ರೂಢಿಯೊಳು ಇವನನ್ನು ಪಾಡಿ ಪ್ರೊಗುತಿಪ್ಪ ಜನರ | ನೋಡಿ  
ನೋಡಿ ವರವನೀವ ಗಾಡಿಗಾರ ಹನುಮನ್ನ || ಅ || ಅಂದು ದಶರಥಸುತ  
ನಾಗಿ | ಬಂದು ನಿಂದು ಸಾಕೇತದಿ | ಚಂದದಿಂದಿಪ್ಪನೆಂದು ಅಂದದಿಂ  
ವಿಶ್ವಾಮಿತ್ರ || ತಂದು ರಘುರಾಮನಿಗೊರೆಯಲಂದು ಯಾಗವ ಕಾಯ್ದು |  
ಸುಂದರ ರಾಮನಿಗೆ ವಂದನೆಗೆಯ್ದನೀತ || ೧ || ಧೀರನಾಗಿ ಧನುವ  
ಮುರಿದು ಮರೆದು ಮರೆದು ದಂಡಕವ | ಸೇರಿ ಘೋರ ರಕ್ಕಸರ ಸದೆದು  
ಜರಿದು ತಂದು ಕಪಿಪತಿಯೊಡನೆ || ಸೇರಿ ಸಖ್ಯವನ್ನೆ ಮಾಡಿ ಧಾರಿಣಿ  
ಯೊಳಗೆ ಕಡು | ನಾರಿಯನ್ನೆ ಹುಡುಕಿದ ಧೀರ ರಾಮದೂತನೀತ ||  
|| ೨ || ಖ್ಯಾತಿಯಿಂದ ಸೇತುವೆಯನು ಕಟ್ಟಿ ಮೆಟ್ಟಿ ರಾವಣಪಡೆಯ |  
ಭೂತಳದೊಳು ಕೆಡಹಿ ಬಿಟ್ಟು ಮಹಾಂತದೊಳು || ಈತನೆಂದು ಸೇರಿ  
ಬಂದು ವಾತನುಜನೆಮ್ಮ ಬಹು | ಸ್ತ್ರೀತಿಯಿಂದ ಪುರಂದರವಿಠಲನ್ನ  
ದಾಸನಾದ || ೩ ||

### ೨೧೭ ರಾಗ ಪೂರ್ವಿ ಆದಿತಾಳ

ಇರಬೇಕು ಇರದಿರಬೇಕು ||ಪ|| ಸಂ | ಸಾರದಿ ಜನಕಾದಿ ರಾಜಋಷಿ  
ಗಳಂತೆ || ಅ || ಮಿಥಿಲಾಪಟ್ಟಣವು ದಹಿಸಿತೆಂಬುದ ಕೇಳಿ | ಮಿಥಿಲೇಶ  
“ಮಮ ಕಿಂಚಿನ್ನ ದಹ್ಯತೇ” ಎಂಬಂತೆ ಇರಬೇಕು || ೧ || ದಧೀಚಿ ಋಷಿ  
ತನ್ನ ಅಸ್ಥಿ ಸುರರಿಗಿತ್ತು | ಮಧುವೈರಿ ವೈಕುಂಠಪುರವಿತ್ತ | ತಿರದಂತೆ ಇರ  
ಬೇಕು || ೨ || ಪುರಂದರವಿಠಲನ್ನ ದಾಸರ ಸಂಗಡ | ಪುತ್ರ ಮಿತ್ರ ಕಳತ್ರ  
ಬಂಧುಗಳಂತೆ ಇರಬೇಕು ||೩||

### ೨೧೮ ನಾದನಾಮುಕ್ತಿಯೆ ಅಟಿತಾಳ

ಊಟಕ್ಕೆ ಬಂದೆವು ನಾವು | ನಿಮ್ಮ | ಆಟಪಾಟವ ಬಿಟ್ಟು ಅಡುಗೆ  
ಮಾಡಮ್ಮ || ಪ || ಕತ್ತಲಿಟ್ಟವಮ್ಮ ಕಣ್ಣು | ಬಾಯಿ | ಬತ್ತಿ ಬರುತಲಿದೆ  
ಕೈಕಾಲು ರುಯಮ್ಮ || ಹೊತ್ತು ಹೋಗಿಸಬೇಡವಮ್ಮ | ಒಂದು | ತುತ್ತಾ  
ದರು ಇತ್ತು ಸಲಹು ನಮ್ಮಮ್ಮ || ೧ || ಒಡಲೊಳಗೇ ಉಸಿರಿಲ್ಲ | ಒಂದು |  
ಕ್ಷಣವಾದರೆ ಜೀವ ನಿಲ್ಲುವುದಿಲ್ಲ || ಮಡಿದರೆ ದೋಷ ತಟ್ಟುವುದು |  
ಒಂದು | ಹಿಡಿ ಅಕ್ಕಿಯಿಂದಲೆ ಕೀರ್ತಿ ಬಾಹೋದು || ೨ || ಹೊನ್ನು ರಾಸಿಯ  
ತಂದು ಸುರಿಯೆ | ಕೋಟೆ | ಕನ್ನಿಕೆಯರ ತಂದು ಧಾರೆಯನೆರೆಯೆ || ಅನ್ನ  
ದಾನಕ್ಕಿನ್ನು ಸರಿಯೆ | ಪ್ರ | ಸನ್ನ ಪುರಂದರವಿಠಲ ಧೊರೆಯೆ || ೩ ||

### ೨೧೯ ರಾಗ ಕಲ್ಯಾಣ ಅದಿತಾಳ

ಸತ್ಯನೆಂಬುದೆ ಸ್ನಾನ ಉಪವಾಸ ಜಪ ನೇಮ | ಅ | ಸತ್ಯವಲಿ ಮಾಡುವ  
ಕರ್ಮ ವೃಥಾ || ಪ || ಅಪ್ಪಳಿಸಿ ಪರರ ಒಡವೆಗಳ ತಂದುಂಡು ತಾ | ನೊಪ್ಪ  
ದಿಂದುಸವಾಸ ವ್ರತವ ಮಾಡಿ || ತಪ್ಪದಲೆ ಸ್ವರ್ಗವನು ಸೂರೆಗೊಂಬುವೆ  
ನೆಂಬೆ | ಸರ್ಪಗಳು ಮಾಡಿದ ಅಪರಾಧವೇನಯ್ಯೆ || ೧ || ಬಿಡದೆ ಮದಮತ್ಸ  
ರಾಹಂಕಾರದಲಿ ಮುಳುಗಿ | ಒಡನೆ ಬೆರಳುಗಳೆಣಿಸಿ ಮೌನದಿಂದ || ತಡೆಯ  
ದಲೆ ಸರಲೋಕ ಸೂರೆಗೊಂಬುವೆನೆಂಬೆ | ಬಡ ಬಕನು ಮಾಡಿದ ಅಪರಾಧ  
ವೇನಯ್ಯೆ || ೨ || ಪರಸತಿಯು ಪರಧನವು ಪರನಿಂದೆ ಪರಹಿಂಸೆ | ಪರಮ  
ಪಾತಕದ ಕಾರಣವೆಂದು ತಿಳಿದು || ಧರೆಗಧಿಕ ಪುರಂದರವಿಠಲನ ಚರಣ  
ವನು | ನೆರೆಭಜಿಸಿ ಸುಖಿಯಾಗಿ ಬಾಕೆಲವೊ ಮನುಜ || ೩ ||

### ೨೨೦ ರಾಗ ಪೂರ್ವಿಕಲ್ಯಾಣ ಅಟಿತಾಳ

ಹರಿಚಿತ್ತ ಸತ್ಯ ಹರಿಚಿತ್ತ || ಪ || ನರಚಿತ್ತಕೆ ಬಂದದ್ದು ಲವಲೇಶ ನಡೆ  
ಯದು || ಅ || ಸುದತಿಮಕ್ಕಳ ಭಾಗ್ಯ ಬಯಸೋದು ನರಚಿತ್ತ | ಮದು  
ವ್ಯಾಗದಿರುವುದು ಹರಿಚಿತ್ತವು || ಕುದುರೆ ಅಂದಣ ಆನೆ ಬಯಸೋದು ನರ  
ಚಿತ್ತ | ಪದಚಾರಿಯಾಗೋದು ಹರಿಚಿತ್ತವಯ್ಯೆ || ೧ || ವಿಧವಿಧ ಯಾತ್ರೆಯ

ಬಯಸೋದು ನರಚಿತ್ತ | ಒದಗಿ ಬರುವ ರೋಗ ಹರಿಚಿತ್ತವು || ಸದಾ  
ಅನ್ನದಾನನ ಬಯಸೋದು ನರಚಿತ್ತ | ಉದರಕ್ಕೆ ಅಳುವುದು ಹರಿಚಿತ್ತ  
ವಯ್ಯು || ೨ || ಧರಣಿಯನಾಳಬೇಕೆಂಬುದು ನರಚಿತ್ತ | ಪರರ ಸೇವಿಸು  
ವುದು ಹರಿಚಿತ್ತವು || ಪುರಂದರವಿಠಲನ ಬಯಸೋದು ನರಚಿತ್ತ | ದುರಿತವ  
ಕಳೆವುದು ಹರಿಚಿತ್ತವಯ್ಯು || ೩ ||

### ೨೨೧ ರಾಗ ಶಂಕರಾಭರಣ ಅಟಿತಾಳ

ಮಗನೆಂದಾಡಿಸುವಳು ಜಗದುದರನ್ನ | ಆನಂದದಿ ಗೋಪಿ || ಪ ||  
ಕುಕ್ಷಿಯೊಳೇರೇಳು ಜಗವೆಲ್ಲವ ತಾಳ | ರಕ್ಷಿಸಿಕೊಂಡಿಹ ಬಲವಂತನ || ಪಕ್ಷಿ  
ವಾಹನ ದೇವ ಅಂಜಿದಂಜಿದನೆಂದು | ರಕ್ಷೆಯಿಡುವ ಪುಣ್ಯವೆಲ್ಲಿ ಪಡೆದಳೊ ||  
|| ೧ || ಸಾಗರಪತಿಯಾಗಿ ಭೋಗಿಶಯನದಲಿ | ಯೋಗನಿದ್ರೆಯೊಳಿಪ್ಪ ಆ  
ಕಂದನ || ಆಗಮ ಶ್ರುತಿಗೂ ಅರಸಿ ಕಾಣದ ವಸ್ತು | ತೂಗಿ ನೋಡುವ  
ಪುಣ್ಯವೆಲ್ಲಿ ಪಡೆದಳೊ || ೨ || ವೇದತತಿಗಳಿಂದ ಬೋಧ ತಪಗಳಿಂದ |  
ಹೋದ ಹೊಲಬನರಿಯದಾತನ || ಬೀದಿಯಲಾಡುವ ಮಗನನರಸಿ ವಿ |  
ನೋದವಾಡುವ ಪುಣ್ಯವೆಲ್ಲಿ ಪಡೆದಳೊ || ೩ || ಹೊನ್ನ ಮಣೆಯ ಮೇಲೆ  
ಚಿಣ್ಣನ ಕುಳ್ಳಿಸಿ | ಎನ್ನ ಮೋಹದ ಮುದ್ದು ಮಗನೆನುತ || ಹೊನ್ನ ತಾ  
ಗುಬ್ಬಿ ತಾ ಹೊನ್ನ ಗುಬ್ಬಿಯೆಂದು | ಚಿಣ್ಣನಾಡಿಸ ಪುಣ್ಯವೆಲ್ಲಿ ಪಡೆದಳೊ ||  
|| ೪ || ಬಲಿಯಿತ್ತ ಧಾರೆಯ ಜಲವ ಕರದೊಳಿಟ್ಟು | ನೆಲನ ಈರಡಿ ಮಾಡಿದ  
ದೇವನ || ಲಲನೆ ತೊಡೆಯೊಳಿಟ್ಟು ತಲೆಯ ನೇನರಿಸುತ್ತ | ಮೊಲೆಯು  
ಕೊಡುವ ಪುಣ್ಯವೆಲ್ಲಿ ಪಡೆದಳೊ || ೫ || ಮುದದಿ ಬಾಲಕನ ನಿಲ್ಲೊ ನಿಲ್ಲೋ  
ಎಂದು | ಬಿಡದೆ ಕೊನೆಬೆರಳಲ್ಲಿ ಕರಪಿಡಿದು || ಅಡಿಯಿಡು ಮಗನೆ ದಟ್ಟಡಿ  
ಯಿಡು ಇಡು ಎಂದು | ನಡೆಯ ಕಲಿಸುವ ಪುಣ್ಯವೆಲ್ಲಿ ಪಡೆದಳೊ || ೬ ||  
ಒಣಗಿದ ತನು ತಲೆಜಡೆ ಹಣೆಯಲಿ ನಾಮ | ಪ್ರಣವಜಪದಿ ಮಣಿ  
ಮಾಲೆಯನೆಣಿಸಿ || ಮುನಿಜನಗಳೆಂದೂ ಅರಸಿ ಕಾಣದವನೊಳ್ | ಅಣಕ  
ವಾಡುವ ಪುಣ್ಯವೆಲ್ಲಿ ಪಡೆದಳೊ || ೭ || ಪಶುವತಿ ಬ್ರಹ್ಮರು ಸುರ ಸಿದ್ಧ  
ಸಾಧ್ಯರು | ವಸುಧೆಯೊಳೆಗೆ ಬಂದು ಕಾದಿರಲು || ಶಶಿಮುಖಿ ಸಾಸಿಧ ವೆನ

ರುಳ್ಳ ದೇವನ | ಪೆಸರಿಡುವ ಪುಣ್ಯವೆಲ್ಲಿ ಪಡೆದಳೊ || ೮ || ಮಂದಗಮನೆ  
ಆನಂದದಿ ನಿಟ್ಟಿಸಿ | ಕುಂದದೆ ಜಯ ಜಯವೆನುತಿರಲು || ಮಂದರಧರ  
ಪುರಂದರವಿಠಲನ | ಬಂದಪ್ಪುವ ಪುಣ್ಯವೆಲ್ಲಿ ಪಡೆದಳೊ ||೯||

### ೨೨೨ ರಾಗ ನಾದನಾಮುಕ್ತಿಯೆ ಅಟಿತಾಳ

ದುಗ್ಗಾಣಿ ಎಂಬುದು ದುರ್ಜನಸಂಗ || ಪ || ದುಗ್ಗಾಣಿ ಬಲು ಕೆಟ್ಟ  
ದಣ್ಣ || ಅ || ಆಚಾರ ಹೋಳೋಡು ದುಗ್ಗಾಣಿ | ಬಹು | ನೀಚರ  
ಮಾಡೋಡು ದುಗ್ಗಾಣಿ || ನ : ಚಿಕೆಯಿಲ್ಲದೆ ಮನೆಮನೆ ತಿರುಗಿಸಿ | ಭೀ ಭೀ  
ಎನಿಸೋಡು ದುಗ್ಗಾಣಿಯಣ್ಣ ||೧|| ನೆಂಟತನ ಹೇಳೋಡು ದುಗ್ಗಾಣಿ |  
ಬಹು | ನೆಂಟರನೊಲಿಸೋಡು ದುಗ್ಗಾಣಿ || ಒಂಟಿ ಹಾಂಗೆ ಮೋರೆಮೇಲಕ್ಕೆ  
ಸೆಳಕೊಂಡು | ಕುಂಟನೆನಿಸುವುದು ದುಗ್ಗಾಣಿಯಣ್ಣ ||೨|| ಮಾನವಾಗಿರಿ  
ಸೋಡು ದುಗ್ಗಾಣಿ | ಮಾನ ಹವಗೆಡಿಸೋಡು ದುಗ್ಗಾಣಿ || ಬಹು | ಮಾನ  
ನಿಧಿ ಶ್ರೀಪುರಂದರವಿಠಲನ | ಕಾಣಿಸದಿರುವುದು ದುಗ್ಗಾಣಿಯಣ್ಣ ||೩||

### ೨೨೪ ರಾಗ ಆನಂದಭೈರವಿ ರುಂಪೆತಾಳ

ನೋಡದಿರು ಪರಸ್ತ್ರೀಯರ || ಪ || ನೋಡಿದರೆ ಕೇಡಹುದು ತಪ್ಪ  
ದಿದಕೊ ||ಅ|| ನೋಡಿದರೆ ಸ್ತ್ರೀಹತ್ಯವು | ನುಡಿಸಿ ಮಾ | ತಾಡಿದರೆ ಗೋ  
ಹತ್ಯವು || ಕಾಡಿದರೆ ಶಿಶುಹತ್ಯವು | ಮೈ | ಗೂಡಿದರೆ ಬ್ರಹ್ಮಹತ್ಯವು ||೧||  
ಎರಳೆಗಂಗಳೆರೊಲುಮೆಗೆ | ಸುರುಳಾಗಿ | ಬರಿದೆ ನೀ ಕೆಡಬೇಡವೊ ||  
ದುರುಳ ಯಮಲೋಕದಲ್ಲಿ | ಕರೆಡೊಯ್ದು | ಉರಿಗಂಬವಪ್ಪಿ ಸುವರೊ ||೨||  
ಮರುಳು ಮಾನವನೆ ಕೇಳೊ | ಪರಸತಿಯ | ಉರಿಯೆಂದು ನೋಡು ನಿತ್ಯ ||  
ವರದ ಪುರಂದರವಿಠಲನ | ನೆನೆದರೆ | ಸ್ಥಿರವಾದ ಮುಕ್ತಿಯುಡು ||೩||

### ೨೨೫ ರಾಗ ನಾದನಾಮುಕ್ತಿಯೆ ಆದಿತಾಳ

ಅದರಿಂದೇನು ಫಲ ಇದರಿಂದೇನು ಫಲ | ನಮ್ಮ | ಪುರಂದರವಿಠಲನ  
ನಾಮವ ನೆನೆಯದೆ ||ಪ|| ಹೃದಯಕಮಲವನು ತೊಳೆಯಲಾರದೆ ವ್ಯರ್ಥ |

ಉದಯಾಸ್ತಮಾನ ನೀರೊಳು ಮುಳುಗುವರು || ಅದಕಿಂತ ಸರ್ವದಾ  
 ನೀರೊಳಗಿರುತ್ತಿಪ್ಪ | ಮುದಿಕಪ್ಪೆ ಮಾಡಿದ ತಪ್ಪೇನಯ್ಯ || ೧ || ಹಲವು ಕಾಲ  
 ಕಲ್ಲು ನೀರೊಳಗಿದ್ದರೇನು | ಬಲು ನೆನೆದಮೃತ ಶಿಲೆಯಾಗುವದೆ || ಕರ  
 ದಲಿ ಜಪಮಾಲೆ ಮಣಿಗಳನೆಣಿಸುತ್ತ | ಪರನಿಂದೆ ಬಾಯಲಿ ಮಾಡುವರಯ್ಯ  
 || ೨ || ಸ್ನಾನವ ಮಾಡುವರು ಆಸನ ಹಾಕುವರು | ಮೌನದಿ ಚಪ್ಪಾಳಿಟ್ಟು  
 ಹಕ್ಕಿ ಬೆವರುವಂತೆ || ಕಣ್ಣನ್ನು ಮುಚ್ಚುವರು ಮೂಗನ್ನೆ ಹಿಡಿದರು |  
 ಜಿನ್ನಾಗಿ ಮನವ ನಿಲ್ಲಿಸಲಿರಿಯರು ವ್ಯರ್ಥ || ೩ || ನೇಮವನು ತಾಳುವರು  
 ದಾನವ ಮಾಡುವರು | ಕಾಮ ಕ್ರೋಧ ಮದ ಮತ್ಸರ ಬಿಡದೆ ಇಂಥಾ ||  
 ನಾಯಿ ಕುನ್ನಿಗಳ ಕಂಡೊಳಗಿಟ್ಟುಕೊಂಡರೆ | ಕಾಶಿಯಲಿ ಮುಳುಗಿದ  
 ಫಲವೇನಯ್ಯ || ೪ || ಮೂರು ಖೋಡಿ ವನಮಾಲೆಯ ಜೋಗಿಣಿಯು  
 ಕೊರಳೊಳು ಕವಡೆಯ ಸರದಂತೆ || ಮೂರಾರು ಪುರಾಣ ತಿರುವಿ ಹಾಕು  
 ವರು | ಮಾರಪಿತನ ಮನಮುಟ್ಟಿ ಭಜಿಸದೆ ವ್ಯರ್ಥ || ೫ || ಹಸಿವಾಯಿತೇಳು  
 ದೇವರ ತೊಳೆಯೆಂಬರು | ಹಸನಾಗಿ ಮನಮುಟ್ಟಿ ಪೂಜಿಸರು || ಹೊಸ  
 ಹಾವಿನ ಬುಟ್ಟಿಯಂತೆ ಮುಂದಿಟ್ಟುಕೊಂಡು | ವಸುಧೆಯೊಳ್ ಗಾರುಡಿ  
 ಯಾಟವಾಡುವರು || ೬ || ಪರಧನ ಪರಸತಿ ಪರಿನಿಂದೆಗಳುಕದೆ | ತೊರೆ  
 ಯೊಳು ಮಿಂದರೆ ದುರಿತ ಪೋಗುವುದೆ || ಸರುವನ ತೊರೆದು ಹರಿಯ  
 ಧ್ಯಾನ ಮಾಡಲು | ವರವ ಕೊಡುವ ನಮ್ಮ ಪುರಂದರವಿಠಲ || ೭ ||

### ೨೨೬ ರಾಗ ನಾಟಕುರಂಜಿ (ಕುನಾಚು) ಅಟಿತಾಳ

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ | ಎಲ್ಲೆಲ್ಲಿ ನೋಡಿದರಲ್ಲಿ  
 ರಾಮ || ೧ || ರಾನಣನ ಮೂಲಬಲ ಕಂಡು ಕಪಿಸೇನೆ | ಆವಾಗಲೆ ಬೆದರಿ  
 ಓಡಿದವು || ಈ ವೇಳೆ ನರನಾಗಿ ಇರಬಾರದೆಂದೆಣಿಸಿ | ದೇವ ರಾಮಚಂದ್ರ  
 ಜಗವೆಲ್ಲ ತಾನಾದ || ೨ || ಅವನಿಗೆ ಇವ ರಾಮ ಇವನಿಗೆ ಅವ ರಾಮ |  
 ಅವನಿಯೊಳೆಪರಿ ರೂಪವುಂಟೆ || ಲವಮಾತ್ರದಿ ಅಸುರ ದುರುಳರೆಲ್ಲರು |  
 ಅವರವರ್ ಹೊಡೆದಾಡಿ ಹತರಾಗಿ ಪೋದರು || ೩ || ಹನುಮದಾದಿ ಸಾಧು  
 ಜನರು ಅಪ್ಪಿಕೊಂಡು | ಕುಣಿಕುಣಿದಾಡಿದರು ಹರುಷದಿಂದ || ಕ್ಷಣದಲ್ಲಿ  
 ಪುರಂದರವಿಠಲರಾಯನು | ಕೊನೆಗೊಡೆಯನು ತಾನೊಬ್ಬನಾಗಿ ನಿಂತ ||

### ೨೨೭ ರಾಗ ಕಾಂಭೋಜಿ ಅಟಿತಾಳ

ಆರು ಬದುಕಿದರೇನು ಆರು ಬಾಳಿದರೇನು | ಪೂರ್ವಜನ್ಮದ ಕರ್ಮ  
 ವಿಧಿ ತೀರದನಕ || ಪ || ಪತಿಭಕ್ತಿಯಿಲ್ಲದಿಹ ಸತಿಯಿದ್ದು ಫಲವೇನು |  
 ಮತಿಯಿಲ್ಲದವಗೆ ಬೋಧಿಸಿದರೇನು || ಪತಿಯಿಲ್ಲದವಳಿಗೆ ಬಹು ಭೋಗ  
 ವಿಡ್ಡರೇನು | ಮತಿಹೀನನಾದಂಥ ಮಗನ ಗೊಡವೇನು ||೧|| ಜ್ಞಾನವಿಲ್ಲ  
 ದವ ನಿತ್ಯಸ್ನಾನಮಾಡಿ ಫಲವೇನು | ದಾನಧರ್ಮವಿಲ್ಲದವನ ದಯವಾದ  
 ರೇನು || ಮಾನಾಭಿಮಾನಗಳ ಮರೆದವನ ಸಂಗವೇನು | ದೀನನಾದವನಿಗೆ  
 ಧೈರ್ಯವಿದ್ದರೇನು||೨|| ಕಣ್ಣಿಲ್ಲದವಗೆ ಚಂದ್ರನುದಯದಾ ಭ್ರಮೆಯೇನು |  
 ಹೆಣ್ಣಿಲ್ಲದಿಹ ಅಷ್ಟಭೋಗಂಗಳೇನು || ಬಣ್ಣ ಬಂಗಾರವನು ಬಚ್ಚಿಟ್ಟು  
 ಫಲವೇನು | ಅಣ್ಣ ತಮ್ಮಂದಿರನು ಅಗಲಿ ಸುಖವೇನು ||೩|| ಗುರುದೈವವ  
 ರಿಯದವ ಹಿರಿಯನಾದರೆಯೇನು | ಜರಿದು ಕೆಟ್ಟಾಡುವನ ಸರಸವೇನು ||  
 ಮರೆಹೊಕ್ಕವರ ಕಾಯದವನ ಧೂರೆತನವೇನು | ಪರರಿಗುಪಕರಿಸದವ  
 ಬಾಳಿ ಫಲವೇನು || ೪ || ವೇದಗಳನೋದಿ ತಾ ವಾದಿಸಲು ಫಲವೇನು |  
 ಭೇದವೆಣಿಸುತಿಹನ ನೆಂಟತನವೇನು || ಮೋದದಿಂದ್ಲರಿಗರ್ಪಿಸದ ಕವಿತೆ  
 ಯಿಂದೇನು | ಓದಿಸದೆ ಕೆಡಿಸುವ ತಂದೆಯಿದ್ದೇನು ||೫|| ಭಾವಶುದ್ಧಿಯಿಲ್ಲ  
 ದವನ ದೇವತಾರ್ಚನೆಯೇನು | ಅವ ವರಗಳ ಕೊಡದ ದೇವರೇನು ||  
 ದೇವ ಶ್ರೀಪುರಂದರವಿಠಲನು ಚರಣವನು | ಆನಾಗ ನೆನೆಯದಿಹ ಜಿಹ್ವೆ  
 ಯಿದ್ದೇನು || ೬ ||

### ೨೨೮ ರಾಗ ಬಿಲಹರಿ ಅಟಿತಾಳ

ಹೆತ್ತ ತಾಯಿತಂದೆಗಳ ಚಿತ್ತವ ನೋಯಿಸಿ | ನಿತ್ಯ ದಾನವ ಮಾಡಿ  
 ಫಲವೇನು|| ಸತ್ಯ ಸದಾಚಾರ ಇಲ್ಲದವನು ಜಪ | ಹತ್ತು ಸಾವಿರ ಮಾಡಿ  
 ಫಲವೇನು ||೧|| ತನ್ನ ಸತಿಸುತರ ಬಂಧುಗಳ ನೋಯಿಸಿ | ಚಿನ್ನದಾನವ  
 ಮಾಡಿ ಫಲವೇನು || ಬಿನ್ನಣದಿಂದಲಿ ದೇಶದೇಶವ ತಿರುಗಿ | ಅನ್ನದಾನವ  
 ಮಾಡಿ ಫಲವೇನು || ೨ || ಗೌಪ್ಯಗುಣ ಗುಟ್ಟು ಇಲ್ಲದ ಹೆಣ್ಣಿಗೆ | ರೂಪ  
 ವಿದ್ದು ಫಲವೇನು || ತಾಪತ್ರಯದ ಸಂಸಾರ ಕೆಡಿಸುವಂಥ |

ಪಾಪಿ ಮಗನು ಇದ್ದು ಫಲವೇನು ||೩|| ತಾಂಡವ ಧನದಿಂದ ತಂದೆಮಾತು  
 ಕೇಳದ | ತೊಂಡಮಗನು ಇದ್ದು ಫಲವೇನು || ಭಂಡು ಮಾಡಿ ಅತ್ತಿ  
 ಮಾವನ ಬೈವ | ತುಂಡುಸೊಸೆಯಿದ್ದು ಫಲವೇನು || ೪ || ಸ್ನಾನಕ್ಕೆ  
 ಪಾನಕ್ಕೆ ಆಗುವ ತಿಳಿನೀರು | ಕಾನನಮೊಳಗಿದ್ದು ಫಲವೇನು || ಆನಂದ  
 ಮೂರುತಿ ಪುರಂದರವಿಠಲನ | ನೆನೆಯದ ತನುವಿದ್ದು ಫಲವೇನು ||೫||

### ೨೨೯ ರಾಗ ಧನ್ಯಾಸಿ ಆದಿತಾಳ

ಮೋಸಹೋದೆನಲ್ಲ | ತಿಳಿಯದೆ | ಮೋಸಹೋದೆನಲ್ಲ || ಪ || ಕ್ಲೇಶ  
 ಪಾಶವನು ನಾಶಮಾಡುವ | ಶ್ರೀಶನಂಘ್ರಿಗಳ ಲೇಸಾಗಿ ಸ್ಮರಿಸದೆ ||ಅ||  
 ಕಾಯದಾಸೆಯಿಂದ ಕಂಡದ್ದು ಬೇಡಿ ಶ್ವಾನನಂತೆ | ಮಾಯಪಾಶದಲಿ  
 ಸಿಲುಕಿ ನಾನು ಮಾರಮಣನೆ ನಿನ್ನ ಧ್ಯಾನವ ಮಾಡದೆ ||೧|| ಪುಷ್ಪ ಜಂಜಿ  
 ಗಳನು ತಂದು ಭಕ್ತಿಭಾವದಿಂದ | ಕೃಷ್ಣಾವತಾರನ ಪೂಜೆಯಮಾಡಿ  
 ವಿಷ್ಣುಲೋಕವನು ಸೂರೆಗೊಳ್ಳದೆ || ೨ || ಸತಿಸುತಾದಿ ಬಂಧುಬಳಗ  
 ಹಿತವ ನುಡಿಯಾರೋ | ಗತಿ ನೀನೆ ತಂದೆತಾಯಿ ನೀನೆ ಸದ್ಗತಿ  
 ಈಯೊ ಪುರಂದರವಿಠಲ ||೩||

### ೨೩೦ ರಾಗ ಕೇದಾರಗೌಳ ಛಾಪುತಾಳ

ನಾನೇಕೆ ಪರದೇಶಿ ನಾನೇಕೆ ಬಡವನು || ಪ || ಎನ್ನ | ಮಾನಾಭಿ  
 ಮಾನಕ್ಕೆ ವಿಠಲ ನೀನಿರಲಾಗಿ || ಅ || ಮೂರುಲೋಕದ ಅರಸು ಶ್ರೀಹರಿ  
 ಎನ್ನ ತಂದೆ | ವಾರಿಜಮುಖಿ ಲಕುಮಿ ಎನ್ನ ತಾಯಿ || ಮೂರು ಅವ  
 ತಾರದ ಹನುಮಂತ ಎನ್ನ ಗುರು | ಹರಿಭಕ್ತಜನರೆಲ್ಲ ಬಂಧುಬಳಗಿರಲಾಗಿ  
 ||೧|| ಇಪ್ಪತ್ತನಾಲ್ಕು ಅಕ್ಷರವೆಂಬೊ ಹಳೆನಾಣ್ಯ | ಮುಪ್ಪದಿಂದಲಿ ಕುಳಿತು  
 ಉಣಲು ಬಹುದು || ತಪ್ಪದೆ ನವವಿಧ ಭಕ್ತಿ ಜ್ಞಾನಗಳಿಂದ | ಮುಪ್ಪು  
 ಇಲ್ಲದ ಭಾಗ್ಯ ಎನ್ನಲ್ಲಿ ಇರಲಾಗಿ || ೨ || ನಿನ್ನ ನಂಬಿದವರಿಗೊಲಿವೆಯೋ  
 ಶ್ರೀಹರಿ | ನಿನಗಿಂತ ಇನ್ನು ಒಲಿವರು ಇಲ್ಲವೊ || ಪನ್ನಗಶಯನ ಶ್ರೀಪುರಂ  
 ದರವಿಠಲನ ಚರಣ | ಅನುಮಾನವಿಲ್ಲದೆ ಎನ್ನ ಶಿರದಲ್ಲಿರಲಾಗಿ ||೩||

೨೩೧ ರಾಗ ಯರಕಲಕಾಂಭೋಜಿ ರುಂಪೆತಾಳ

ಒಂದೇ ಮನದಿ ಭಜಿಸು ವಾಗ್ಧೇವಿಯಿ||ಪ|| ಇಂದು ಮತಿ ಕೊಡುವಳು  
ಹರಿಯು ಧ್ಯಾನದಲಿ || ಅ || ಹಿಂದೆ ಪ್ರಲ್ಹಾದನು ಕಮಲಜನ ಸತಿಗೆರಗಿ |  
ನಿಂದು ಆರಾಧಿಸಲು ಹರಿ ವಿಶ್ವನೆಂದು || ಬಂದ ವಿಘ್ನನ ಕಳೆದು ಭಾವ  
ಶುದ್ಧಿಯನಿತ್ತು | ಪೊಂದಿಸಿದಳಾಗ ಶ್ರೀಹರಿಯ ಚರಣದಲಿ ||೧|| ಅಂದು  
ದಶಮುಖನನುಜ ವಂದಿಸದೆ ವಾಣಿಯನು | ನಿಂದು ತಪನನು ಗೃಯ್ಯೆ  
ಬಹುಕಾಲವು|| ಅಂದದಿಂದಜ ಮೆಚ್ಚಿ ನರವಧಿಕ ಬೇಡಿನಲು| ನಿಂದು ಜಿಹ್ವೆ  
ಯಲಿ ನಿದ್ರೆಯ ಬೇಡಿಸಿದಳು ||೨|| ಅರಿತು ಭಜಿಸಲು ಬಿಡದೆ ಅಜನ ಅರ  
ಸಿಯ ನಿತ್ಯ | ಗುರುತರವಾದ ವಾಕ್ಯುಧ್ಧಿಯನಿತ್ತು || ತ್ಪರಿತದಿ ಪುರಂದರ  
ವಿಠಲನ ಸೇನೆಯೊಳಿರಿಸಿ ಪರತತ್ವವಾದ ಕಥಾವೃತ್ತ ನುಡಿಸುವಳು ||೩||

೨೩೨ ರಾಗ ದರ್ಬಾರು ಅಟಿತಾಳ

ಈ ತನುವ ನಂಬಲುಬೇಡ್ ಜೀವವೆ ||ಪ|| ಅನುವಾಗಿ ನಿನ್ನಂಗೆ ಕೆಲ  
ಕಾಲ ತೋರುವುದು | ಅನುವಿಲ್ಲದಾಗ ಈ ತನುವೆ ನಿನಗೆ ವೈರಿ || ಅ ||  
ಜರೆಯು ಮರಣದಿಂದ ಭರಿತವಾದುದೀ ಕಾಯ | ಸ್ಥಿರವೆಂದು ನಂಬಿ ನೀ  
ಮರುಳಾಗಬೇಡ ||೧|| ಧನಧಾನ್ಯ ಪಶುಪತ್ನಿ ಸ್ಥಿರವೆಂದು ತಿಳಿದು | ಮನು  
ಮಥನಯ್ಯನ ಮರೆಯದೆ ಮನವೆ||೨|| ಶರಣೆಂದವರ ಕಾವ ಗರುಡಕೇತನ  
ನಮ್ಮ | ಪುರಂದರವಿಠಲನ್ನ ಮರೆಯದೆ ಮನವೆ ||೩||

೨೩೩ ರಾಗ ಸುರುಟಿ ಆದಿತಾಳ

ಕೊಡುವ ಕರ್ತು ಬೇರೆ | ಇರುತಿರೆ | ಬಿಡು ಬಿಡು ಚಿಂತೆಯನು ||ಪ||  
ಬಡತನೈಶ್ವರ್ಯ ಎರಡಕ್ಕೆ ಕಾರಣ | ಒಡೆಯು ಶ್ರೀನೆಂಕಟರಮಣನು  
ತಾನೆ || ಅ || ಜನನವಾಗದ ಮುನ್ನ | ಜನನಿಯ | ತನುವಿನೊಳಗೆ  
ಪಾಲಿ|| ಜನನವಾದ ಬಳಿಕ ಜನನಿಯ ಮೊಲೆಯುಣಿಸುತ| ತುಳಿಯ ತುಳಿ  
ಭಿಳಿಸುವ ಜನವ || ೧ || ಹೆಣ್ಣು ಮಣ್ಣು ಹೊನ್ನು | ಈ ಮೂರನು |

ಮುನ್ನ ಪಡೆಯಲಿಲ್ಲ || ಅನ್ಯರ ನೋಡಿ ಸಹಿಸಲಾರದೆ | ಖಿನ್ನನಾಗಿ ನೀ  
ಬಳಲವುದೇಕೆ || ೨ || ತಂದ ಫಲಗಳಲ್ಲದೆ | ಇರುತ್ತಿರೆ | ತಂದು ಬಯಸ  
ಲುಂಟೆ || ತಂದೆ ಪುರಂದರವಿಠಲರಾಯನ ವಯ ಬರೆ | ಅಂದಿಗೆ ಇಹಪರ  
ಸುಖಭೋಗ || ೩ ||

### ೨೩೪ ರಾಗ ಕೇದಾರಗೌಳ ಅಟಿತಾಳ

ನಾಯಿ ಬಂದದಪ್ಪ ಅಣ್ಣ ಅತ್ತಲಾಗಿರಿ ||ಪ|| ನಾಯಿ ಅಂದರೆ ನಾಯಿ  
ಅಲ್ಲ | ಮಾನವ ಜನ್ಮದ ಹೀನ ನಾಯಿ ||ಅ|| ಕೊಟ್ಟ ಸಾಲವ ಕೊಡದವ  
ನಾಯಿ | ಇಟ್ಟ ಭಾಷೆಯ ತಪ್ಪುವ ನಾಯಿ || ಕಟ್ಟಿಮೇಲೆ ಕುಳಿತುಕೊಂಡು |  
ಅಟ್ಟಹಾಸದಿ ಬೊಗಳುವ ನಾಯಿ || ೧ || ಕೊಟ್ಟು ಕುದಿಯುವೋ ಕೆಟ್ಟ  
ನಾಯಿ | ಇಟ್ಟ ಅನ್ನವ ಹಂಗಿಸ ನಾಯಿ || ಪುಟ್ಟ ಮಾತೆಗರ್ಭದಲ್ಲಿ  
ಕೆಟ್ಟ ಕೃತ್ಯವ ಮಾಳ್ವ ನಾಯಿ ||೨|| ಪಟ್ಟ ಸ್ತ್ರೀಯಳ ಬಿಟ್ಟಹ ನಾಯಿ |  
ಬಿಟ್ಟ ಸ್ತ್ರೀಯಳ ಆಳ್ವ ನಾಯಿ || ದಿಟ್ಟ ಶ್ರೀಪುರಂದರವಿಠಲರಾಯನ  
ಮುಟ್ಟ ಭಜಿಸದೆ ಹೋದ ನಾಯಿ ||೩||

### ೨೩೫ ರಾಗ ಶಂಕರಾಭರಣ ಆದಿತಾಳ

ಹರಿನಾರಾಯಣ ಹರಿನಾರಾಯಣ ಹರಿನಾರಾಯಣ ಎನು ಮನವೆ ||  
||ಪ|| ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ||  
|| ಅ || ತರಳ ಧ್ರುವನಿಂದ ಅಂಕುರಿಸಿತು ಅದು | ವರ ಪ್ರಹ್ಲಾದನಿಂದ  
ಮೊಳಕೆ ಆಯ್ತು || ಧರಿಣೀಶ ರುಕ್ಮಾಂಗದನಿಂದ ಚಿಗುರಿಸಿತು | ಕುರುಪಿತಾ  
ಮಹನಿಂದ ಹೂವಾಯ್ತು || ೧ || ವಿಜಯನ ಸತಿಯಿಂವ ಫಲವಾಯಿತು  
ಅದು | ಗಜರಾಜನಿಂದ ದೋರೆ ಹಣ್ಣಾಯ್ತು || ದ್ವಿಜ ಶುಕಮುನಿಯಿಂದ  
ಫಲ ಪಕ್ವಾಯಿತು | ಆಜಮಿಳ ತಾನುಂಡು ರಸ ಸವಿದ || ೨ || ಕಾಮಿತ  
ಫಲವೀವ ನಾಮವೊಂದಿರಲಿಕ್ಕೆ | ಹೋಮ ನೇಮ ಜಪತಪವೇಕೆ || ಸ್ವಾಮಿ  
ಶ್ರೀಪುರಂದರವಿಠಲನಾಮವ | ನೇಮದಿಂದ ನೆನೆಮನವೆ ||೩||

### ೨೩೬ ರಾಗ ಸಾವೇರಿ ಛಾಪುತಾಳ

ನಾರಾಯಣ ನಿನ್ನ ನಾಮಾಮೃತವನು ನಾಲಿಗೆಯಲ್ಲಿ ನಿಲ್ಲಿಸಯ್ಯ ||  
||ಪ|| ಧರಾಧರನಿಭ ಚಾರು ಶೃಂ | ಗಾರಶೇಖರ ತರಳ ನಾರಸಿಂಹ ||ಅ||

ನಾರದಸನ್ನುತ ನೀರಜನಾಭ ಸುಹಾರ ಉದಾರ ಅಪಾರ ದಯಾಕರ |  
 ಭೂರಮಣೇಶ ವಿಚಾರವಿದೂರ ಮುರಾರಿ ತ್ರಿವಿಕ್ರಮನೆ || ಸೇರಿದೆ ನಿನ್ನನು  
 ಕೋರಿದ ವರಗಳ ಬೀರುವೆನೆಂದು ವಿಚಾರ ಬಿಡಿಸೊ ಎನ್ನ | ಮಾರಜನಕ  
 ನಿನ್ನಾದರದಲಿ ಎನ್ನ ಸೆರೆ ತೆಗೆಯೋ ಶ್ರೀಶೂರತನಯ ಹರಿ ||೧|| ಅಂಡಜ  
 ವಾಹನ ಕುಂಡಲಶಯನ ಪ್ರಚಂಡವಿಕ್ರಮ ರಿಪುಖಂಡನ ಈ ಕ್ಷಿತಿ |  
 ಮಂಡಲದೊಳು ಉದ್ಧಂಡ ದೈತ್ಯರ ದಂಡಿಖ ನರಹರಿಯೇ || ಪುಂಡರೀ  
 ಕಾಕ್ಷ ವೇದಾಂತ ರಕ್ಷಣ ಮಣಿಕುಂಡಲಧರ ಅಖಂಡಲನುತ ರವಿ | ಮಂಡ  
 ಲಾಶ್ರಿತ ಬ್ರಹ್ಮಾಂಡ ನಾಯಕ ನಿನ್ನ ತೊಂಡನ ರಕ್ಷಿಸೊ ಪಾಂಡವಪ್ರಿಯ  
 ಹರಿ ||೨|| ಮಂದರಧರ ಗೋವಿಂದ ಜನಾರ್ದನ ಇಂದುವದನ ಮಕರಂದ  
 ಭೂಷಣ ಗೋ | ವೃಂದಗಳಿಗೆ ಆನಂದವ ತೋರುವ ಅಂತರಂಗದಿ ನೀನೆ  
 ಕಂದನ ಲಾಲಿಸು || ಇಂದಿಗೆ ಎನ್ನನು ಸಲಹಬೇಕೆಂದು ಬೇಡುವೆ ಮುಜು  
 ಕುಂದವರದ | ತಂದೆ ಎನ್ನ ರಕ್ಷಿಸೊ ದೀನ ಬಂಧು ಶ್ರೀಪುರಂದರ  
 ವಿಠಲ || ೩ ||

### ೨೩೩ ರಾಗ ಕಾಂಭೋಜಿ ರುಂಸೆತಾಳ

ನರಸಿಂಹ ಮಂತ್ರವೊಂದಿರಲು ಸಾಕು | ದುರಿತ ಕೋಟಿಯ ತರಿದು  
 ಭಾಗ್ಯವನು ಕೊಡುವ || ಪ || ಶಿಶುವಾದ ಪ್ರಹ್ಲಾದನ ಬಾಧೆ ಬಿಡಿಸಿದ  
 ಮಂತ್ರ | ಅಸುರಕುಲದವರಿಗೆ ಶತ್ರು ಮಂತ್ರ || ವಸುಧೆಯೊಳು ಪಾತಕಿ  
 ಗಳಘನ ಹೀರುವ ಮಂತ್ರ | ಸಶುಪತಿಗೆ ಪ್ರಿಯವಾದ ದಿವ್ಯ ಮಂತ್ರ ||  
 ನರಸಿಂಹ || ೧ || ದಿಟ್ಟ ಧ್ರುವರಾಯನಿಗೆ ಪಟ್ಟಗಟ್ಟಿದ ಮಂತ್ರ | ಶಿಷ್ಯ  
 ವಿಭೀಷಣನ ಪೊರೆದ ಮಂತ್ರ || ಕಟ್ಟಕಡೆಯಲಿ ಅಜಾಮಿಳನ ಸಲಹಿದ  
 ಮಂತ್ರ | ಮುಟ್ಟಿ ಭಜಿಸಿದವರಿಗೆ ಮೋಕ್ಷಮಂತ್ರ || ನರಸಿಂಹ ||೨|| ಹಿಂಡು  
 ಭೂತವ ಕಡಿದು ತುಂಡುಮಾಡುವ ಮಂತ್ರ | ಕೊಂಡಾಡೊ ಲೋಕಕೆ  
 ಪ್ರಚಂಡ ಮಂತ್ರ || ಗಂಡುಗಲಿ ಕದನ ಉದ್ಧಂಡವಿಕ್ರಮ ಮಂತ್ರ | ಪುಂಡರೀ  
 ಕಾಕ್ಷ ಪುರಂದರವಿಠಲಮಂತ್ರ || ನರಸಿಂಹ || ೩ ||

### ೨೩೪ ರಾಗ ರೇಗುಪ್ಪಿ ಅಟಿತಾಳ

ಸ್ಮರಣೆ ಒಂದೇ ಸಾಲದೆ ಗೋವಿಂದನ | ನಾಮ ಒಂದೇ ಸಾಲದೆ ||ಪ||  
 ಫರಮಪುರುಷನನ್ನು ನೆರೆ ನಂಬದವರಿಗೆ | ದುರಿತಬಾಧೆಗಳ ಗುರುತು

ತೋರುವುದೆ ||೨|| ಕಡು ಮೂರ್ಖನಾದರೇನು | ದುಷ್ಟಮುಂದಿಂ | ತೊಡೆ  
 ದಾತನಾದರೇನು | ಜಡನಾದರೇನಲ್ಲ | ಜಾತಿಯಾದರೇನು | ಬಿಡದೆ ಪ್ರಹ್ಲಾ  
 ದನ್ನ ಸಲಹಿದ ಹರಿಯು || ೧ || ಪಾತಕಿಯಾದರೇನು | ಸರ್ವಪ್ರಾಣಿ  
 ಘಾತಕಿಯಾದರೇನು | ನೀತಿಯ ಬಿಟ್ಟು ದುಷ್ಟಮಿಯಾದರೇನು | ಪ್ರೀತಿ  
 ಯಿಂದಜಾಮಿಳನ ಸಲಹಿದ ಹರಿಯು || ೨ || ಸಕಲ ತೀರ್ಥಯಾತ್ರೆಯ |  
 ಮಾಡಿದಂಥ | ನಿಜಿಳ ಪುಣ್ಯವ ಫಲವು || ಭಕುತಿಪೂರ್ವಕವಾಗಿ ಬಿಡದನು  
 ದಿನದಲ್ಲಿ | ಪ್ರಕಟ ಪುರಂದರವಿಠಲನ ನಾಮದ ||೩||

### ೨೩೮ ರಾಗ ನಾದನಾನುಕ್ರಿಯೆ ಭಾಪುತಾಳ

ಮನನ ಶೋಧಿಸಬೇಕೋ ನಿಚ್ಚು | ದಿನ | ದಿನ ಮಾಡುವ ಪಾಪ  
 ಪುಣ್ಯದ ವೆಚ್ಚ ||೨|| ಧರ್ಮ ಅಧರ್ಮ ವಿಂಗಡಿಸಿ | ಅ | ಧರ್ಮದ ನರಗಳ  
 ಬೇರ ಕತ್ತರಿಸಿ || ನಿರ್ಮಲಾಚಾರದಿ ಚರಿಸಿ | ಪರ | ಬೊಮ್ಮ ಮೂರುತಿ  
 ಪಾದಕಮಲವ ಭಜಿಸಿ ||೧|| ತನುವ ಖಂಡಿಸಿ ಒಮ್ಮೆ ಮಾಣೋ | ನಿನ್ನ |  
 ಮನನ ದಂಡಿಸಿ ಪರಮಾತ್ಮನ ಕಾಣೋ || ಕೊನೆಗೆ ನಿನ್ನೊಳಗೆ ನೀ  
 ಜಾಣೋ | ಮುಕ್ತಿ | ನಿನಗೆ ದೂರಿಲ್ಲವು ಒಂದೇ ಗೇಣೋ ||೨|| ಆತನವ  
 ರಿಗೆ ಕೇಡಿಲ್ಲ | ಅಪ | ಪಾತಕ ಪತಿತಸಂಗವ ಮಾಡ್ವನಲ್ಲ || ನೀತಿವಂತರು  
 ಕೇಳಿರಲ್ಲ | ನಮ | ಗಾತನೆ ಗತಿಯೀನ ಪುರಂದರವಿಠಲ ||೩||

### ೨೩೯ ರಾಗ ಧನ್ಯಾಸಿ ಅಟಿತಾಳ

ಕಣ್ಣಾರೆ ಕಂಡೆನಚ್ಯುತನ | ಕಂಚಿ | ಪುಣ್ಯಕೋಟಿ ಕರಿರಾಜವರದನ ||  
 ||೨|| ವರ ಮಣಿಮುಕುಟಮಸ್ತಕನ | ಸರ್ವ | ಸುರ ಸನಕಾದಿವಂದಿತ ಪಾದ  
 ಯುಗನ || ತರುಣಿ ಲಕ್ಷ್ಮೀಮನೋಹರನ | ಪೀತಾಂ | ಬರದುಡುಗೆಯಲಿ  
 ರಂಜಿಪ ವಿಗ್ರಹನ || ೧ || ಕಸ್ತೂರಿತಿಲಕನೊಸಲಿನ | ತೋರ | ಮುತ್ತಿನ  
 ಹಾರ ಪದಕಭೂಷಣನ | ಎತ್ತಿದಭಯಹಸ್ತದವನ | ತನ್ನ | ಭಕ್ತರ ಸ್ತುತಿಗೆ  
 ಹಾರೈಸಿ ಹಿಗ್ಗುವನ || ೨ || ನೀಲಮೇಘಶ್ಯಾಮನ | ಬಾಲ | ಲೋಲ  
 ನುಕರ ಕುಂಡಲ ಧರಿಸಿಹನ || ಮೂಲೋಕದೊಳಗೆ ಚಿನ್ನಿಗನ | ಉಮಾ |

ಲೋಲಜ ವಂದ್ಯ ವೈಕುಂಠವಲ್ಲಭನ || ೩ || ಭಾಸುಕೋಟಿತೇಜದವನ |  
 ಭವ | ಕಾನನ ರಾಶಿಗೆ ಹವ್ಯನಾಹನನ | ದಾನವರೆದಿಯ ದಲ್ಲಣನ | ಮುನಿ |  
 ಮಾನಸಹಂಸ ಎಂದೆನಿಸಿಕೊಂಬವನ || ೪ || ತುಂಗಜತುರ್ಭುಜವವನ |  
 ಶುಭ | ಮಂಗಳ ರೇಖೆ ಅಂಗಾಲಲೊಪ್ಪುವನ || ಶೃಂಗಾರಹಾರಕಂಧರನ |  
 ದೇವ | ಗಂಗೆಯ ಸಿತ ಪುರಂದರವಿಠ್ಠಲನ ||೫||

**೨೪೦ ರಾಗ ರೇಗುಪ್ತಿ ರುಂಪೆತಾಳ**

ಯಾರೂ ಸಂಗಡ ಬಾಹೋರಿಲ್ಲ | ನಾರಾಯಣನ ನಾಮನೆರೆ ಬಾಹೋ  
 ದಲ್ಲದೆ || ಪ || ಹೊತ್ತು ನವಮಾಸ ಪರ್ಯಂತರವು ಗರ್ಭದಲಿ | ಹೆತ್ತು  
 ಬಲು ನೋವು ಬೇನೆಗಳಿಂದಲಿ | ತುತ್ತು ಬುತ್ತಿಯ ಕೊಟ್ಟು ಸಲಹಿವಂಥಾ  
 ತಾಯಿ | ಅತ್ತು ಕಳುಹುವಳಲ್ಲದೆ ನೆರೆ ಬಹಳೆ || ೧ || ದೇವ ವಿಪ್ರರು ಅಗ್ನಿ  
 ಸಾಕ್ಷಿಯಿಂದಲಿ ತನ್ನ | ಭಾವಶುದ್ಧಿ ಧಾರೆಯೆರೆಸಿಕೊಂಡ || ದೇವಿ  
 ತನ್ನತಿ ತಲೆಗೆ ಕೈಯಿಟ್ಟುಕೊಂಡು ಇ | ನ್ನಾವ ಗತಿಯೋ ಎಂದು ಅಳು  
 ತುಳವಳಲ್ಲದೆ || ೨ || ಮತ್ತೆ ಪ್ರಾಣನು ತನುವ ಬಿಟ್ಟು ಹೋಗುವಾಗ | ಎತ್ತಿ  
 ವನ ಹೊರಗೆತ್ತಿ ಹಾಕೆಂಬರು || ಎತ್ತಿದಾ ಕಸಕೆಂತ ಕಡೆಯಾಯಿತೀ  
 ದೇಹ | ವಿತ್ತವೆಷ್ಟಿದ್ದರೂ ಫಲವಿಲ್ಲ ಪ್ರಾಣಿ || ೩ || ಪುತ್ರ ಮಿತ್ರರು ಸಕಲ  
 ಬಂಧುಗಳು ಸತಿಯರು ಹತ್ತಿರದೊಳ್ ನಿಂತು ನೋಡುವರಲ್ಲದೆ || ಮೃತ್ಯು  
 ದೇವಿಯು ಬಂದು ಪ್ರಾಣವನು ಸೆಳೆವಾಗ | ಜಾತ್ರೆ ಜನರಷ್ಟಿದ್ದು ಏನು  
 ಮಾಡುವರು || ೪ || ಯಮನ ದೂತರು ಬಂದು ಪಾಶವನು ತಗಲಾಡಿ |  
 ಮನುತೆಯಿಲ್ಲದೆ ಪ್ರಾಣ ಎಳೆಯುತಿರಲು || ವಿಮುಖನಾಗಿ ತಾನು ವ್ಯಥೆ  
 ಯಿಂದ ಪೋಷಾಗ | ಕಮಲಾಕ್ಷ ಪುರಂದರವಿಠಲ ನೀನಲ್ಲದೆ ||೫||

**೨೪೧ ರಾಗ ನಾದನಾಮುಕ್ತಿಯೆ ಛಾಪುತಾಳ**

ರಾಗಿ ತಂದಿಯಾರ್ | ಭಿಕ್ಷುಕೆ | ರಾಗಿ ತಂದಿಯಾರ್ ||ಪ|| ಯೋಗ್ಯರಾಗಿ  
 ಭೋಗ್ಯರಾಗಿ | ಭಾಗ್ಯವಂತರಾಗಿ ನೀವು || ಅ || ಅನ್ನದಾನವ ಮಾಡುವ  
 ರಾಗಿ | ಅನ್ನ ಭತ್ತವನಿಟ್ಟವರಾಗಿ || ಅನ್ಯವಾರ್ತೆಯ ಬಿಟ್ಟವರಾಗಿ | ಅನು  
 ದಿನ ಭಜನೆಯ ಮಾಡುವರಾಗಿ || ೧ || ಮಾತಾಸಿತ್ಯಗಳ ಸೇವಿಸಲಾಗಿ |

ಪಾಪಕರ್ಮವ ಬಿಟ್ಟವರಾಗಿ | ಜಾತಿಯಲ್ಲಿ ಮಿಗಿಲಾದವರಾಗಿ | ನೀತಿ  
ಮಾರ್ಗದಲಿ ಖ್ಯಾತರಾಗಿ || ೨ || ಗುರುಕಾರುಣ್ಯವ ಪಡೆದವರಾಗಿ | ಗುರು  
ವಿನ ಮರ್ಮವ ತಿಳಿದವರಾಗಿ || ಗುರುವಿನ ಪಾದವ ಸ್ಮರಿಸುವರಾಗಿ | ಪರಮ  
ಪುಣ್ಯವ ಮಾಡುವರಾಗಿ || ೩ || ಶ್ರೀನಿವಾಸನ ಸ್ಮರಿಸುವರಾಗಿ | ಪ್ರಾಣ  
ರಾಯರ ದಾಸರಾಗಿ || ದಾನಕೆಂದು ಬಲು ಹೆದರಿರುವರಾಗಿ | ದೀನ ವೃತ್ತಿ  
ಯಲಿ ಹೀನರಾಗಿ ||೪|| ಪಕ್ಷಮಾಸ ವ್ರತ ಮಾಡುವರಾಗಿ | ಪಕ್ಷಿವಾಹನಗೆ  
ಪ್ರಿಯರಾಗಿ || ಕುಕ್ಷಿಯಲಿ ಕಲುಷ ಇಲ್ಲದವರಾಗಿ | ಭಿಕ್ಷುಕರು ಅತಿ ತುಚ್ಛ  
ರಾಗಿ || ೫ || ವೇದ ಪುರಾಣವ ತಿಳಿದವರಾಗಿ | ಮೇದಿನಿಯಾಳುವರಂಥವ  
ರಾಗಿ || ಸಾಧು ಧರ್ಮಗಳಾಚರಿಸುವರಾಗಿ | ಓದಿ ಗ್ರಂಥಗಳ ಪಂಡಿತರಾಗಿ ||  
||೬|| ಆರು ಮಾರ್ಗವ ಅರಿತವರಾಗಿ | ಮೂರು ಮಾರ್ಗವ ತಿಳಿದವರಾಗಿ ||  
ಭೂರಿತತ್ತ್ವವ ಬೆರೆದವರಾಗಿ | ಕ್ರೂರರ ಸಂಗವ ಬಿಟ್ಟವರಾಗಿ ||೭|| ಕಾಮ  
ಕ್ರೋಧವ ಅಳಿದವರಾಗಿ | ನೇಮ ನಿತ್ಯವ ಮಾಡುವರಾಗಿ || ೮ || ಮಹಾ  
ಪದವಿಯ ಸುಖಿಸುವರಾಗಿ | ಪ್ರೇಮದಿ ಕುಣಿಕುಣಿದಾಡುವರಾಗಿ || ೯ ||  
ಸಿರಿರಮಣನ ಸದಾ ಸ್ಮರಿಸುವರಾಗಿ | ಗುರುತಿಗೆ ಬಾಹೋರಂಥವರಾಗಿ ||  
ಕರಕರೆ ಸಂಸಾರವ ನೀಗುವರಾಗಿ | ಪುರಂದರವಿಠಲನ ಸೇವಿಸವರಾಗಿ ||೧||

### ೨೪೨ ರಾಗ ಕಾಂಭೋಜಿ ಛಾಪುತಾಳ

ಏಕೆ ಮುರ್ಖನಾದ್ಯೋ | ಮನವೆ | ಏಕೆ ಮುರ್ಖನಾದ್ಯೋ || ಪ || ಕಾಕು  
ಬುದ್ಧಿಯ ಬಿಟ್ಟು | ಲೋಕನಾಯಕನ ನೆನೆ ಕಂಡ್ಯ ಮನವೆ || ಅ || ಹೆಂಡಿರು  
ಮಕ್ಕಳು ನಿನ್ನವರೆಂದು | ರೊಕ್ಕವಾದರು ಗಳಿಸಿಕೊಂಡು || ಸೊಕ್ಕಿನಿಂದ  
ತಿರುಗುವೆಯೇನೊ ಮನವೆ || ೧ || ರಕ್ಕಸನ ದೂತರು ಬಂದು | ಲೆಕ್ಕ  
ವಾಯಿತು ಹೊರಡು ಎನಲು || ನಕ್ಕು ನಗುವರೆಲ್ಲ ಬಿಡಿಸುವರೇನೊ ಮನವೆ ||  
|| ೨ || ದಾನಧರ್ಮವನು ಮಾಡಿ | ಜ್ಞಾನಿಗಳ ಸೇವೆಗೈದು || ಜಾನಕೀ  
ಪತಿಯ ಪಾಡೊ ಜಾಣ ಮನವೆ || ೩ || ಸಾಧುಜನರ ಸಂಗವ ಮಾಡು |  
ಭೇದಾಭೇದವ ತಿಳಿದು ನೋಡು || ವಾದ ಬುದ್ಧಿಯ ಮಾಡದಿರು ಮನವೆ ||  
|| ೪ || ಅರಿಷಡ್ವರ್ಗದಾಸೆಯ ಬಿಟ್ಟು | ಪುರಂದರವಿಠಲನ ಧ್ಯಾನವ ಮಾಡಿ ||  
ಹರಿಯ ಸೇರುವ ದಾರಿಯನ್ನು ನೋಡೊ ಮನವೆ || ೫ ||

೨೪೩ ರಾಗ ಖರಹರಪ್ರಿಯ ಆದಿತಾಳ

ತಿರುಪತಿ ವೇಂಕಟರಮಣ ನಿನ | ಗೇತಕೆ ಬಾರದು ಕರುಣ || ಪ || ನಂಬಿದೆ  
 ನಿನ್ನಯ ಚರಣ | ಪರಿಪಾಲಿಸಬೇಕೋ ಕರುಣ | ಅ || ಅಳಗಿರಿಯಿಂದಲಿ  
 ಬಂದ | ಸ್ವಾಮಿ | ಅಂಜನಗಿರಿಯಲಿ ನಿಂದ || ಕೊಳಲು ಧ್ವನಿಯೂದೋ  
 ಚಂದ | ನಮ್ಮ | ಕುಂಡಲರಾಯ ಮುಕುಂದ || ೧ || ಬೇಟಿಯಾಡುತ  
 ಬಂದ | ಸ್ವಾಮಿ | ಬೆಟ್ಟದ ಮೇಲೆ ನಿಂದ || ಮೀಟುಗಾರ ಗೋವಿಂದ | ಅಲ್ಲಿ |  
 ಜೇನುಸಕ್ಕರೆಯನು ತಿಂದ || ೨ || ಮೂಡಲಗಿರಿಯಲಿ ನಿಂತ | ಮುದ್ದು |  
 ವೆಂಕಟಪತಿ ಬಲವಂತ || ಈಡಿಲ್ಲ ನಿನಗೆ ಶ್ರೀಕಾಂತ | ಈ | ರೇಳುಲೋಕ  
 ಕನಂತ || ೩ || ಆಡಿದರೆ ಸ್ಥಿರವಪ್ಪ | ಅ | ಬದ್ಧಗಳಾಡಲು ಒಪ್ಪ || ಬೇಡಿದ  
 ವರಗಳನಿಪ್ಪ | ನಮ್ಮ ಮೂಡಲಗಿರಿ ತಿಮ್ಮಪ್ಪ || ೪ || ಅಪ್ಪವ ಅತಿರಸ  
 ಮೆದ್ದ | ಸ್ವಾಮಿ | ಅಸುರರ ಕಾಲಲಿ ಒದ್ದ || ಸತಿಯ ಕೂಡಾಡುತಲಿದ್ದ |  
 ಸ್ವಾಮಿ | ಸಕಲ ದುರ್ಜನರನು ಗೆದ್ದ || ೫ || ಬಗೆ ಬಗೆ ಭಕ್ತೈ ಪರಮಾನ್ನ |  
 ನಾನಾ | ಬಗೆಯ ಸಕಲ ಶಾಲ್ಯನ್ನ || ಬಗೆ ಬಗೆ ಸೊಬಗು ಮೋಹನ್ನ |  
 ನಮ್ಮ | ನಗುಮುಖದ ಸುಪ್ರಸನ್ನ || ೬ || ಕಾಶಿ ರಾಮೇಶ್ವರದಿಂದ | ಅಲ್ಲಿ |  
 ಕಾಣಿಕೆ ಬರುವುದು ಚಂದ || ದಾಸರ ಕೂಡೆ ಗೋವಿಂದ | ಅಲ್ಲಿ | ದಾರಿ  
 ನಡೆವುದೆ ಚಂದ || ೭ || ಎಲ್ಲಾ ದೇವರ ಗಂಡ | ಅವ | ಚಿಲ್ಲರೆ ದೈವದ  
 ಮಿಂಡ || ಬಲ್ಲಿದವರಿಗೆ ಉದ್ದುಡ | ಶಿವ | ಬಿಲ್ಲ ಮುರಿದ ಪ್ರಚಂಡ || ೮ ||  
 ಕಾಸು ತಪ್ಪಿದರೆ ಪಟ್ಟಿ | ಬಡ್ಡಿ | ಕಾಸು ಬಿಡದೆ ಗಂಟು ಕಟ್ಟಿ || ದಾಸ  
 ನೆಂದರೆ ಬಿಡ ಗಟ್ಟಿ | ನಮ್ಮ | ಕೇಸಕ್ಕೆ ತಿಮ್ಮಪ್ಪನೆಟ್ಟಿ || ೯ || ದಾಸರ ಕಂಡರೆ  
 ಪ್ರಾಣ | ತಾ | ಧರೆಯೊಳಗಧಿಕ ಪ್ರವೀಣ || ದ್ವೇಷಿಯ ಗಂಟಲಗಾಣ |  
 ನಮ್ಮ | ದೇವಗೆ ನಿತ್ಯ ಕಲ್ಯಾಣ || ೧೦ || ಮೋಸಹೋಗುವನಲ್ಲಯ್ಯ |  
 ಒಂದು | ಕಾಸಿಗೆ ಒಡ್ಡುವ ಕೈಯ || ಏಸು ಮಹಿಮೆಗಾರನಯ್ಯ | ನಮ್ಮ |  
 ವಾಸುದೇವ ತಿಮ್ಮಯ್ಯ || ೧೧ || ಚಿತ್ತಜನಾಭ ಪರಾಕು | ನಿನ್ನ | ಚಿತ್ತದ  
 ದಯ ಒಂದೆ ಸಾಕು || ಸತ್ಯವಾಹಿನಿ ನಿನ್ನ ವಾಕು | ನೀನು | ಸಕಲ  
 ಜನರಿಗೆ ಬೇಕು || ೧೨ || ಅಲ್ಲಲ್ಲಿ ಪರಿಷೆಯ ಗುಂಪು | ಮ | ತ್ತಲ್ಲಲ್ಲಿ ತೋಪಿನ  
 ತಂಪು || ಅಲ್ಲಲ್ಲಿ ಸೊಗಸಿನ ಸೊಂಪು | ಮ | ತ್ತಲ್ಲಲ್ಲಿ ಪರಿಮಳದಿಂಪು || ೧೩ ||

ಅಲ್ಲಲ್ಲಿ ಜನಗಳ ಕೂಟ | ಮ | ತ್ತಲ್ಲಲ್ಲಿ ಬ್ರಾಹ್ಮಣರೂಟ || ಅಲ್ಲಲ್ಲಿ ಪಿಡಿದ  
ಕೋಲಾಟ | ಮ | ತ್ತಲ್ಲಿಂದ ಊರಿಗೆ ಓಟ ||-೪|| ಪಾಪವಿನಾಶಿನಿ ಸ್ನಾನ |  
ಹರಿ | ಪಾದೋದಕವೇ ಪಾನ || ಕೋಪತಪಗಳ ನಿಧಾನ | ನಮ್ಮ |  
ಪುರಂದರವಿಠಲನ ಧ್ಯಾನ ||-೫||

**೨೪೪ ರಾಗ ಮೋಹನಕಲ್ಯಾಣ ಅಟಿತಾಳ**

ಚಿಕ್ಕವನೇ ಇವನು | ನಮ್ಮ ಕೈಗೆ | ಸಿಕ್ಕದೆ ಓಡುವನು ||ಪ|| ಅಕ್ಕಯ್ಯ  
ಮಕ್ಕಳು ಹುಟ್ಟುವ ಮರ್ಮವ | ಘಕ್ಕನೆ ಎನಕೂಡೆ ಹೇಳು ಹೇಳೆನು  
ತಾನೆ ||ಅ|| ನೀರಿಗೆ ಹೋಗುವಾಗ | ನಿಂತುಕೊಂಡು | ಯಾರೂ ಇಲ್ಲದೆ  
ಕರೆವ || ದಾರಿಯಡ್ಡವ ಕಟ್ಟಿ ಕೂಡಿಕೊ ಎನುತಲಿ | ಹೋರಾಟವ ಮಾಡಿ  
ಗೋಳಾಡಿಸಿದನಮ್ಮ || ಚಿಕ್ಕವನೇ || ೧ || ಮೊಸರನ್ನೆ ಕಡೆಯುವಾಗ ;  
ಬೆನ್ನಿ ಬಂದು ಕಣ್ಣು ಮುಚ್ಚಿ ಕಾಡುವ || ಬೆಣ್ಣೆಯ ತಾರೆಂದು ಕುಚಗಳ  
ಪಿಡಿಯುತ್ತ | ಬಣ್ಣಿಸಿ ಬಣ್ಣಿಸಿ ಪ್ರಣಯ ಮಾಡಿದನಮ್ಮ || ಚಿಕ್ಕವನೇ ||೨||  
ನಿವ್ವೆಕಣ್ಣಿಲಿ ನಾನಿದ್ದೆ | ಗಂಡನೆಂದು | ಬುದ್ಧಿಯಿಲ್ಲದೆ ಕೂಡಿದೆ || ಎದು  
ನೋಡಲು ಅವನ ಎಡಗಯ್ಯ ಪಿಡಿಯುತ್ತ | ಮುದ್ದು ಶ್ರೀಪುರಂದರವಿಠಲಿ  
ಕಾಣಮ್ಮ || ಚಿಕ್ಕವನೇ || ೩ ||

**೨೪೫ ರಾಗ ಶಂಕರಾಭರಣ ತ್ರಿಪುಟಿತಾಳ**

ಸರ್ವಾಪರಾಧವ ಕ್ಷಮಿಸಯ್ಯ ಎನ್ನ | ಗರ್ವಾಂಧಕಾರವ ಬಿಡಿಸಿ  
ರಕ್ಷಿಸು||ಪ|| ಎಂದೆಂದು ಹಿರಿಯರ ನಂದಿಸಿದೆನು ಚಿಲ್ವ | ಚಂದನಗಂಧಿಯ  
ರೊಳು ಸರಸವಾಡಿದೆನು || ಬಂಧು ಬಂದರೆ ಎನ್ನ ಬಿಗುವ ಬಿಂಕವ ತೋರಿ  
ಬಂದೋಡ್ವರೈ ಎನ್ನ ಬೇಕೆಂದು ಕೋರದೆ || ಕುಂದಕುಂಡಲದಂತ ಚಂದ  
ರದನ ಗೋ | ವಿಂದನ ಪಾದಾರವಿಂದವ ಸ್ಮರಿಸೆನು || ಒಂದು ದಿನವು  
ನಾನು ಮಿಂದು ಮಡಿಯನುಟ್ಟು | ಗಂಧಪುಷ್ಪಾರ್ಚನೆಗಳ ಮಾಡೆನು ಎನ್ನ  
|| ೧ || ಅನ್ನದಾನವ ಮಾಡಲರಿಯೆನು ನಾ ಮುನ್ನ | ಸ್ವರ್ಣದಾನದ  
ಮಾತು ಸೊಗಸದು ಕಿವಿಗೆ || ಕನ್ಯಾದಾನದ ಮಾತು ಕನಸಿಲಿ ನಾ ಕೇಳಿ

ಮುನ್ನ ಸರಿಯದ ಮಹ ಮುಗ್ಧ ಕಾಣಯ್ಯ || ಉನ್ನತ ಗೋದಾನ  
ಭೂದಾನ ಮೊದಲಾದ್ದು | ಸನ್ಮತಿಯಲಿ ಕೊಟ್ಟು ಸುಖಿಸುವದರಿಯೆನು ||  
ಅನ್ಯಾಯವ ಮಾಡಿ ಹರಿ ನಿನ್ನ ಮರೆಹೊಕ್ಕೆ | ಬಿಣ್ಣೆ ಕಳ್ಳನೆ ಮುದ್ದು ಚಿನ್ನ  
ಕೃಷ್ಣಯ್ಯ ||೨|| ಪಾಪಿಯರೊಳು ಅತಿ ಪಾಪಿಯಂತೆಂಬರು | ಕೋಪಿಯ  
ರೊಳು ಉಗ್ರ ಕೋಪಿ ನಾನೆ|| ಕೋಪತಾಪದ ವ್ಯಾಧಿಯನೆಲ್ಲ ಗುಣಮಾಡಿ  
ಶ್ರೀಪತಿಯೆ ನೀ ಸಲಹೋ ಕರುಣದಿ || ಈ ಪರಿಯಲಿ ಮೇಲುಕೋಬೆ  
ಇಂದಿರೆವರ | ಅಪದ್ಭಂಧವೆ ಭಕ್ತರಘಹರನೆ || ತಾಪತ್ರಯಗಳ ಬಿಡಿಸಿ  
ಚಿಲ್ವ ರಾಯ | ಗೋಪಾಲಮೂರುತಿ ಪುರಂದರವಿಠಲ ||೩||

### ೨೪೩ ರಾಗ ಆನಂದಭೈರವಿ ತ್ರಿಪುಟಿತಾಳ

ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯ ನಾಮವು || ಪ || ಜನ್ಮ  
ಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ||೨|| ಭಕ್ತಿರಸದಲಿ ತನ್ನ ಚಿತ್ತ  
ಪರವಶನಾಗಿ | ಅಚ್ಯುತನ ನಾಮವ ಬಚ್ಚಿಟ್ಟುಕೊಂಡವಗಲ್ಲದೆ || ೧ ||  
ಕಂಠುಸಿತನ ದಿವ್ಯನಾಮ ಅಂತರಂಗದೊಳಿಟ್ಟು | ಚಿಂತೆಯೆಲ್ಲ ಬಿಟ್ಟು  
ನಿಶ್ಚಿಂತನಾದವಗಲ್ಲದೆ ||೩|| ಕಣ್ಣೊಳಗಿದ್ದ ಮೂರುತಿ ತನ್ನೊಳಗೆ ತಂದು |  
ಘನ್ನ ಪೂರ್ಣ ಪುರಂದರವಿಠಲನ ಭಜಿಸದೆ ||೩||

### ೨೪೪ ರಾಗ ಗೌಳೀಪಂತು ಅಟಿತಾಳ

ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೋ ||ಪ|| ಬಾಯ ಮುಚ್ಚಿಬೇಡಿ  
ನಾರಾಯಣನ ನೆನೆಯಿರೋ || ಅ || ನಿತ್ಯವಿಲ್ಲ ನೇಮವಿಲ್ಲ | ಮತ್ತೆ ದಾನ  
ಧರ್ಮವಿಲ್ಲ || ವ್ಯರ್ಥವಾಗಿ ಕೆಡದೆ ಪುರು | ಪೋತ್ತಮನ ನೆನೆಯಿರೋ ||೧||  
ಕದ್ದು ಪುಸಿಯನಾಡಿ ಆಪ್ರ | ಬುದ್ಧಿಯಿಂದ ಕೆಡಲುಬೇಡಿ || ಬುದ್ಧಿವಂತ  
ರಾಗಿ ಅನಿ | ರುದ್ಧನನ್ನು ನೆನೆಯಿರೋ || ೨ || ಭಕ್ತಿ ಕೊಡುವ ಮುಕ್ತಿ  
ಕೊಡುವ | ಮತ್ತೆ ಸಾಯುಜ್ಯ ಕೊಡುವ || ಕರ್ತು ನಮ್ಮ ಪುರಂದರ |  
ವಿಠಲನ್ನ ನೆನೆಯಿರೋ || ೩ ||

### ೨೪೫ ರಾಗ ಮುಖಾರಿ ರುಂಪೆತಾಳ

ಯಾರಿಡ್ಡರೇನಯ್ಯ ನೀನಲ್ಲದೆನಗಿಲ್ಲ | ಕಾರುಣ್ಯನಿಧಿ ಹರಿಯೆ ಕೈಯ  
ಬಿಡಬೇಡ ||ಪ|| ದುರುಳ ಕೌರವನನುಜ ದ್ರುಪದಜಯ ಸೀರೆಯನು | ಕರ

ದಿಂದ ಸೆಳೆಯುತ್ತಿರೆ ಪತಿಗಳೆಲ್ಲ || ಗರಹೊಯ್ದಂತಿವರಲ್ಲವೇ ನರಹರಿಯೆ |  
 ಕರುಣದಿಂದ ನೀನಲ್ಲದಿನ್ನಾರು ಕಾಯ್ದವರು || ೧ || ಅಂದು ನೆಗಳನ ಬಾಧೆ  
 ಯಿಂದ ಗಜರಾಜನನು; ತಂದೆ ನೀ ವೈಕುಂಠದಿಂದ ಬಂದು || ಇಂದಿರೇಶನೆ  
 ಚಕ್ರದಿಂದ ನೆಗಳನ ಬಾಯೆ ಸಂಧಿಯನು ಸೀಳಿ ಪೊರೆದೆಯಲ್ಲೊ ಹರಿಯೆ  
 || ೨ || ಅಜಮಿಳನು ಕುಲಗೆಟ್ಟು ಕಾಲದೂತರು ಬರಲು | ನಿಜಸುತನ  
 ಕರೆಯೆ ನೀನತಿ ವೇಗದಿ || ತ್ರಿಜಗದೊಡೆಯನೆ ಪುರಂದರವಿಠಲ ಕರುಣ  
 ದಲಿ | ನಿಜದೂತರನು ಕಳುಹಿ ಕಾಯ್ದೆ ಶ್ರೀ ಹರಿಯೆ ||೩||

### ೨೪೯ ರಾಗ ಮುಖಾರಿ ರುಂಪತಾಳ

ಏನು ಮಾಡಿದರೇನು ಭವ ಹಿಂಗದು | ದ ನವಾಂತಕ ನಿನ್ನ ದಯವಾಗ  
 ದನಕ ||೪|| ಅರುಣೋದಯದಲ್ಲೆದ್ದು ಅತಿ ಸ್ನಾನಗಳ ಮಾಡಿ | ಬೆರಳನೆಣಿ  
 ಸಿದೆ ಅದರ ನಿಜವರಿಯದೆ || ಚರಣ ಸಾಷ್ಟಾಂಗವನು ಮಾಡಿ ನಾ ದಣಿ  
 ದೆನೊ; ಹರಿ ನಿನ್ನ ಕರುಣಾಕಟಾಕ್ಷವಾಗದನಕ ||೧|| ಶ್ರುತಿ ಶಾಸ್ತ್ರ ಪುರಾಣ  
 ಗಳನೋದಿ ಬೆಂಡಾದೆ | ಅತಿ ಶೀಲಗಳನೆಲ್ಲ ಮಾಡಿ ದಣಿದೆ || ಗತಿಯು  
 ಪಡೆವೆನೆಂದು ಕಾಯ ದಂಡಿಸಿದೆನೊ | ರತಿಪತಿಪಿತ ನಿನ್ನ ದಯವಾಗ  
 ದನಕ ||೨|| ಧ್ಯಾನವನು ಮಾಡಿದೆನು ವೌನವನು ತಾಳಿದೆನು | ನಾನು  
 ಪುರುಷಾರ್ಥಕೆ ಮನವನಿಕ್ಕಿ || ಅನಾಥಬಂಧು ಶ್ರೀಪುರಂದರವಿಠಲನ |  
 ಧ್ಯಾನಿಸುವರೊಡಗೂಡಿ ನೆಲೆಗಾಣದನಕ ||೩||

### ೨೫೦ ರಾಗ ಕಾಪಿ ಆದಿತಾಳ

ಏತರ ಕಟಪಟಿ | ಒಂದಿನ | ಹೋಗುತ್ತಿದೆ ಲಟಪಟಿ ||೧|| ಬರೋ  
 ವಾಗ್ಗೆ ಏನು ತಂದೆ | ಬರುತಲೇ | ಎಲ್ಲಾನು ನನ್ನದೆಂದೆ || ದುಡ್ಡು  
 ಕೂಡಿಟ್ಟು ಬಳಿದು ಹೋಗುವಾಗ | ಬಳಲಿ ಬಳಲಿ ಅಳಮಾರಿಗೆ ಬಂದೆ  
 ||೧|| ದೊಡ್ಡ ಮನೆಯ ಕಟ್ಟಿ | ಅದರೊಳು | ಮಡದಿಯ ಒಯ್ದಿಟ್ಟಿ ||  
 ಮಡದಿಗೆ ಮೋಹದ ಮಗು ಒಂದು ಹುಟ್ಟಿ | ಅದರ ಮೇಲೆ ನೀ ಮನಸಿಟ್ಟಿ  
 || ೨ || ಸಂಸಾರ ಬಲು ಖೊಟ್ಟಿ | ಅದರೊಳು | ಬಿದ್ದಿದ್ದಿ ಕಾಲ್ಕಟ್ಟಿ || ತಂದೆ  
 ಶ್ರೀಪುರಂದರವಿಠಲರಾಯನ | ಧ್ಯಾನವನ್ನೆ ಮರೆತು ಬಿಟ್ಟಿ ||೩||

೨೫೧ ರಾಗ ಕಾಂಭೋಜಿ ರೂಪತಾಳ

ಮರೆಯದಲಿ ಮನದಲಿ ಸಿರಿವರನ ಚರಣವನು | ಸ್ಮರಿಸುವಂಥವರಿಗೆ ನರ  
 ರೆನ್ನ ಬಹುದೆ || ಪ || ಮುರಹರಗೆ ಎರಗುವಾ ಶಿರ ದ್ವಾರಕಾಪುರವು | ಹರಿ  
 ಕಥೆಯ ಕೇಳುವಾ ಕರ್ಣ ಗೋಕರ್ಣ || ಬಿರುದು ಪ್ರೊಗಳುವ ಜಿಹ್ವೆ  
 ಸುರರ ಕ್ಷೀರಾರ್ಣವವು | ಸಿರಿವರನ ಪ್ರೊಜಿಸ ಕರವು ರಾಮೇಶ್ವರವು || ೧ ||  
 ಸೃಷ್ಟೀಶ ನಿರ್ಮಾಲ್ಯ ಘ್ರಾಣಿಪ ನಾಸಿಕ ಕಾಶಿ | ವಿಷ್ಣುವನು ನೋಡುವ  
 ದೃಷ್ಟಿ ಶ್ರೀಮುಷ್ಣ || ಅಷ್ಟ ಮದ ಜರಿದ ಕಾಯೋಧ್ಯ ಮಧುರಾಪುರ  
 ಶ್ರೀ | ಕೃಷ್ಣನ ಪಾಡುವ ಕಂಡವೇ ಶ್ರೀವೈಕುಂಠ || ೨ || ಧರೆಯೊಳಗೆ ಶ್ರೀ  
 ಪುರಂದರವಿಠಲರೇಯನ | ಪರಮ ಭಾಗವತರ ಉದರ ಬದರಿ || ಪರಕೆ  
 ನಡೆಸುವ ಜಂಘೆ ಹರಿವ ಗಂಗೋತ್ಪುಂಗಿ | ಪರಿಯಲೊಪ್ಪುವ ಅಂಗ ಮೇಲು  
 ಶ್ರೀರಂಗ || ೩ ||

೨೫೨ ರಾಗ ಪೂರ್ವಿ ಅಟಿತಾಳ

ನೋಡ ಬನ್ನಿರೋ ಜನರು | ಶ್ರೀಕೃಷ್ಣನ | ಜೋಡು ದೀವಟಿಗೆ ಸೇವೆ ||  
 || ಪ || ನೋಡಿಯೇ ನಮ್ಮಯ ಮನದ ಇಷ್ಟಾರ್ಥವ | ಬೇಡಿ ಶರಣು  
 ಪ್ರೊಗುವ ಪದಯುಗವ || ಅ || ಅಂಜಿಕೆ ಪರಿಹರ ಅಸುರಭಂಜನನಾದ |  
 ಕಂಜಾಕ್ಷ ಶ್ರೀಕೃಷ್ಣನಿರೋ | ನಿಂದು ಸಂಜೆಯ ವೇಳ್ಯದಿ ರಾಜಿಪ ರಜ  
 ತದ | ಪಂಜಿ ಸೇವೆಯ ಕರಾಂಜಲಿಯನೆ ಮುಗಿದು || ೧ || ನೆರೆದ ಜನರ  
 ಮುಂದೆ ಗುರುರಾಯ ತಾ ಬಂದು | ಕರವ ಮುಗಿದು ನಿಂದಿರುತಿಪ್ಪ ಸಮ  
 ಯದಿ || ಪರಿಪರಿ ವಿನಿಯೋಗದವರೆಲ್ಲ ತಾವ್ ತಮ್ಮ | ಸರತಿ ತಪ್ಪದೆ  
 ಬಂದು ಇರುತಿಪ್ಪ ಸೊಬಗನು || ೨ || ಪಂಚಮುಖದ ಜ್ಯೋತಿ ಬೆಳಗಲು  
 ಎಡ ಬಲ | ಸಂಚರಿಸುವ ಪ್ರೊಮ್ಮರಿಮೈಗಚಾರಿಯ || ಕಾಂಚನಮಯದ  
 ಕಟ್ಟಿಗೆ ಕೋಲ ಹಸುವಿನ | ಲಾಂಛನವಾದಗೆ ಹಾಕುವ ಪರಿಯ || ೩ ||  
 ಬಟ್ಟಲ ವೀಳ್ಯ ವಿಶಿಷ್ಟ ಲಾಜಾಕ್ಷತೆ | ಪುಟ್ಟ ಕದಳಿ ಬೆಲ್ಲ ಕತ್ತರಿಗಳಿಂದ ||  
 ಕೃಷ್ಣ ರಾಯನಮುಂದಿಟ್ಟು ಸಮರ್ಪಿಸಿ ಹೊ | ತಿಟ್ಟ ಆರತಿ ಶ್ರೀಷ್ಠ  
 ರೆತ್ತುವುನ್ನು || ೪ || ದೇವದೇವೋತ್ತಮ ದೇವೇಶನೆನುತಲಿ | ಭಾವಶುದ್ಧದಿ

ಭಕ್ತರು ಸ್ತುತಿಗೈಯುತ್ತ || ಗೋವಳರಾಯನೆ ಜಯಶೀಲನಾಗೆಂದು |  
 ಗೋವಿಂದ ಎನುತಲೆ ಘೋಷಮಾಳ್ವುದನು || ೫ || ಭಯನಿವಾರಣ ಭಕ್ತ  
 ದುರಿತನಿವಾರಣ | ಹರಿ ಕೃಷ್ಣ ಸರದೈವ ಪರಮಪುರುಷನೆಂದು || ಸ್ಮರಣ  
 ಯಿಂದಲಿ ಮನವೆರಸಿ ವಂದಿಸಿ ತ | ಚ್ಚರಣವ ನೋಡಿಯೆ ಕರುಣ ಪಡೆ  
 ವರೆ ||೬|| ಮಧ್ಯರಾಯರ ಮತಕದ್ವೈತನಾಗಿಯೆ | ಸಿದ್ಧವಾಗಿಹ ಫಲವೆದ್ದು  
 ತೋರದ ತೆರ || ಉದ್ಧರಿಸುವೆನೆಂಬ ಪುರಂದರವಿಠಲನ | ಮುದ್ದು ಶ್ರೀ  
 ಕೃಷ್ಣನ ಮೂರುತಿಮಹಿಮೆಯ ||೭||

**೨೫೩ ರಾಗ ಬೇಹಾಗ್ ಅದಿತಾಳ**

ಹರಿ ಕುಣಿದ | ನಮ್ಮ | ಹರಿ ಕುಣಿದ ||ಪ|| ಅಕಳಂಕಚರಿತ | ಮಕರ  
 ಕುಂಡಲಧರ || ಸಕಲರ ಪಾಲಿಸ | ಹರಿ ಕುಣಿದ||೧|| ಅರಳೆಲೆ ಮಾಗಾಯಿ |  
 ಕೊರಳ ಮುತ್ತಿನ ಸರ || ತರಳೆಯರೊಡಗೂಡಿ | ಹರಿ ಕುಣಿದ || ೨ ||  
 ಅಂದುಗೆ ಅರಳೆಲೆ | ಬಿಂದುಲ್ಲಿ ಬಾಪುರಿ || ಚಿಂದದಿ ನಲಿವುತ್ತ | ಹರಿ  
 ಕುಣಿದ ||೩|| ಉಟ್ಟ ಪಟ್ಟಿಯ ದಟ್ಟಿ | ಇಟ್ಟ ಕಾಂಚಿಯ ದಾಮ || ದಿಟ್ಟ  
 ಮಲ್ಲರ ಗಂಡ | ಹರಿ ಕುಣಿದ || ೪ || ಪರಮ ಭಾಗವತರ | ಕೇರಿಯೊಳಾ  
 ಡುವ || ಪುರಂದರವಿಠಲ | ಹರಿ ಕುಣಿದ ||೫||

**೨೫೪ ರಾಗ ಸೌರಾಷ್ಟ್ರ ಅಟಿತಾಳ**

ಗೋಕುಲದೊಳಗೊರ್ವ ರಾಕೇಂದುಮುಖಿ ತಾನು| ಜೋಕೆಲಿ ಕೊಡನ  
 ಪೊತ್ತು || ಬೇಕಾದವರಿಗೆ ನಾ ಕೊಡುವೆನು ಹಾಲ | ಆಕೆ ಸಾರುತ  
 ಬಂದಳು ||೧|| ಕನ್ನಡಿ ಕದಪಿನ ಎಣ್ಣೆಗೆಂಪಿನ ಜಾಣೆ | ಕಣ್ಣಿಗೆ ಕಪ್ಪನ್ನಚ್ಚಿ ||  
 ಚಿನ್ನಾ ಬರಣವನಿಟ್ಟು ಬಿನ್ನಬಿಳಿದನುಟ್ಟು | ಬೆಣ್ಣೆ ಮಾರುತ ಬಂದಳು ||೨||  
 ನುಡಿಗಿಳಿ ಸುಳಿಪಲ್ಲು ನಡೆ ಹಂಸಗಮನದಿ | ಬೆಡಗಿನಿಂದಡಿಯಿಡುತ || ಸಡ  
 ಗರದಿಂದಲಿ ನಡುಬೀದಿಯೊಳಗೆಲ್ಲ | ಮಡದಿ ಸಾರುತ ಬಂದಳು || ೩ ||  
 ಪನ್ನಗಶಯನನು ಸಣ್ಣ ನಾಮವನಿಟ್ಟು | ರನ್ನದ ಕೊಳಲ ಪಿಡಿದು || ಕನ್ನೆ  
 ಹೆಣ್ಣುಗಳ ಕೈಸನ್ನೆಯ ಮಾಡುತ | ಚಿನ್ನಕೇಶವ ಬಂದನು ||೪|| ಪಟ್ಟಣ

ದೊಳು ನಿನ್ನ ಬಿಟ್ಟವನಾರೆಲೆ | ಕೊಟ್ಟು ಪ್ರೋಗೆಲೆ ಸುಂಕವ || ಸಿಟ್ಟು  
 ಬಂದರೆ ನಿನ್ನ ಬಟ್ಟುಕುಚದ ಮೇಲೆ | ಪೆಟ್ಟುಹಾಕುವನೆಂದನು||೫|| ಪೆಟ್ಟು  
 ಹಾಕುವುದಕ್ಕೆ ಬಿಟ್ಟಿಗೆ ಬಿಡ್ಲಿಲ್ಲ | ಇಷ್ಟು ಮಾತುಗಳೇತಕೋ || ಒಟ್ಟದರಸ  
 ಗ್ವೇಳಿ ಕಟ್ಟಿಸುವೆನು ಕೈಯ | ಗುಟ್ಟಿಲಿ ಸುಮ್ಮನಿರು||೬|| ತಡೆಯದೆ ಕೊಡು  
 ಬೇಗ ಬಿಡುವವ ನಾನಲ್ಲ | ಕುಡುತೆಗಣ್ಣವಳೆ ಕೇಳೆ|| ಬಡನಡುವಿನೊಂಟ್ಟು  
 ಉಡುಗೆಯ ಸೆಳೆದು ನಿ | ನ್ನೊಡಗೂಡಿಬಿಡುವೆನೆಂದ ||೭|| ಕಾಯಾತುರ  
 ದೊಳು ಆಯಾಸಗೊಳಿಸದೆ | ಗಾಯಕತನವೇತಕೋ || ಭಾಯಾಮಾಯನ  
 ತಾಳಿ ಆಯಾಸಕೊಳಗಾಗಿ | ನೋಯದೆ ತೊಲಗೊ ನೀನು ||೮|| ತೊಲ  
 ಗುವನ ನಾನಲ್ಲ ಚೆಲುವೆ ಚಂದನಗಂಧಿ | ಲಲನೆ ಒಲಿದು ಬಂದೆನೆ|| ಹಲವು  
 ಹಂಬಲಿಸದೆ ಬಳಿಯೆ ಕುಳ್ಳಿರು ಎಂದು | ಸೆಳೆದ ಸೆರಗ ಪಿಡಿದು || ೯ ||  
 ದುಡುಕಿನಿಂದಲಿ ಎನ್ನ ಪಿಡಿದು ನಿಲ್ಲಿಸಲಿಕ್ಕೆ | ಒಡೆಯನುಳ್ಳುವಳು ನಾನು||  
 ಕಡು ಕೋಪವೇತಕೆ ಬಿಡಿವುದೆನ್ನನು ಕೈಯ | ಬಿಡು ಭಾವ ಎನುತಿದ್ದಳು||  
 ||೧೦|| ಭಾವ ಎಂತೆಂದಿಹೆ ನಾವೆ ಅರಿಯದ ಹೆಣ್ಣೆ | ಕಾವರು ಎಷ್ಟೆ ನಿನಗೆ||  
 ಮಾವ ಕಂಸನ ಕೊಂದ ಕೋವಿದರರಸನು | ಜೀವದೊಲ್ಲಭ ನಿನಗೆ ||೧೧||  
 ಹೊಂದಿಕೆ ಮಾತಾಡಿ ಬಂದು ನೀ ನಿಲ್ಲದೆ | ಕಂದಯ್ಯ ಸೆರಗ ಬಿಡೊ ||  
 ಮಂದರಧರ ಗೋವಿಂದ ಮಾಧವ ನಿನ್ನ | ಕಂದನ ತಂದೆ ಕಾಣೆ || ೧೨ ||  
 ಒಪ್ಪದೊಂದೂರೊಳು ತುಪ್ಪ ಮಾರುತ ಬಂದೆ | ಅಪ್ಪಯ್ಯ ಸೆರಗ ಬಿಡೊ||  
 ಪುಷ್ಪಶರನ ಕಂದರ್ಪಜನಕ ನಿನ್ನ | ಅಪ್ಪನ ಅಳಿಯ ಕಾಣೆ||೧೪|| ಬಿನ್ನಾಣ  
 ಮಾತಾಡಿ ಕಣ್ಣ ಮೀಟುತಲಿಪ್ಪ | ಅಣ್ಣಯ್ಯ ಸೆರಗ ಬಿಡೊ || ಹುಣ್ಣೆಮೆ  
 ಚಂದ್ರನ ಪೋಲ್ವ ಪುಣ್ಯಸ್ತ್ರೀ ನಿ | ನ್ನಣ್ಣನ ಭಾವ ಕಾಣೆ || ೧೪ || ಎಷ್ಟು  
 ಹೇಳಿದರು ನೀ ಬಿಟ್ಟುಹೋಗುವನಲ್ಲ | ಇಷ್ಟು ಮಾತುಗಳೇತಕೋ|| ಭ್ರಷ್ಟ  
 ತನದಿಂದ ದುಷ್ಟಬುದ್ಧಿಯ ಮಾಳ್ವೆ | ಧಿಟ್ಟ ನೀನಾರು ಪೇಕೊ || ೧೫ ||  
 ಗಾದೆಯ ಮಾತಲ್ಲ ಆದಿಬ್ರಹ್ಮನ ಕೈಯ | ವೇದವನೊಯ್ಯುವನ|| ಮೇದಿನಿ  
 ಪಿಡಿದು ಭೇದಿಸಿ ವೇದನ ತಂದ | ಆದಿಮತ್ಸ್ಯವತಾರನೆ ||೧೬|| ಬಡಿವರ  
 ಹೇಳಿ ನೀ ಬೆಡಗಿ ನೀರೊಳು ಮುಳುಗಿ | ಅಡಗಿಕೊಂಡಿಹುದೇತಕೋ|| ಕಡಲ  
 ಕಡೆದು ಮಹಾಗಿರಿಯ ಬೆನ್ನಲಿ ಪೊತ್ತು | ಅಡರಿ ಎತ್ತಿದ ಕೂರ್ಮನೆ ||೧೭||  
 ಮೋರೆಯ ಬಗ್ಗಿಸಿ ದಾರಿಯ ನಡೆವಾಗ | ಕೂರಿಕೊಂಡಿಹುದೇತಕೋ ||

ಘೋರ ರಾಕ್ಷಸನ ಸಂಹಾರ ಮಾಡಿದ ಮಹಾ | ಧೀರ ವರಹವತಾರನೆ ||  
 ||೧೮|| ಹಿರಿದು ಕೂಗುತ ರತ್ನ ಸುರಿದು ನಾಲಿಗೆ ಬಾಯ | ತೆರೆದು  
 ಕೊಂಡಿಹುದೇತಕೊ || ತರಳನಿಗೊಲಿದು ಹಿರಣ್ಯನ ಸೀಳಿದ | ನರಸಿಂಹ ಅವ  
 ತಾರನೆ ||೧೯|| ಬಲು ದರಿದ್ರನೆಂದು ಚೆಲುವ ಬ್ರಾಹ್ಮಣನಾಗಿ | ಇಳಿಯ  
 ದಾನವ ಬೇಡಲು || ಬಲಿಚಕ್ರವರ್ತಿಯ ಛಲದಿ ಪಾತಾಳಕ್ಕೆ | ತುಳಿದ  
 ವಾಮನವತಾರನೆ ||೨೦|| ಕರದಿಂದ ಕೊಡಲಿಯ ಪಿಡಿಧುಕೊಂಡಿಹ ನೀನು |  
 ಯಾದು ಪೇಳೆಲೊ ಎನಗೆ || ಧುರದಿ ಕ್ಷತ್ರಿಯರ ಶಿರವ ತರಿದು ಕೊಂದ |  
 ಶೂರ ಭಾರ್ಗವವತಾರನೆ ||೨೧|| ದಶರಥರಾಯನ ಸುತನಾಗಿ ವನವಾಸ |  
 ಜಿತದಿ ನೀ ತಿರುಗಲೇಕೊ || ದಶಶಿರದ ರಾವಣನ ಶಿರವ ತರಿದು ಕೊಂದ |  
 ಸೀತಾಪತಿ ರಾಮನೆ ||೨೨|| ಪೋಗಲಸಮರೂಪ ನಾಗವೇಣಿಯರು ಅನು |  
 ರಾಗದಿಂ ಸೆಳೆವೆ ಪೇಳೊ || ಸೋಗೆಗಂಗಳೆ ಕೇಳೆ ಬೇಗ ಅಸುರರ ಗೆಲಿದು |  
 ಭೇದಿಸಿದ ಶ್ರೀಕೃಷ್ಣನೆ ||೨೩|| ಪಟ್ಟಿ ಪೀತಾಂಬರ ಉಟ್ಟುಕೊಳ್ಳದೆ ನೀನು |  
 ಬತ್ತಲೆ ತಿರುಗಲೇಕೊ || ಶ್ರೇಷ್ಠ ತ್ರಿಪುರಸ್ತ್ರೀಯರ ವ್ರತವ ಕೆಡಿಸಿದ | ಚೆಲುವ  
 ಬುದ್ಧವತಾರನೆ ||೨೪|| ಹರಿಯು ರಾವುತನೆಂದು | ತುರಗವೇರಿ ಹೊಟ್ಟೆ |  
 ಹೊರೆದು ಕೊಂಡಿಹುದೇತಕೊ || ಸರಿಯಿಲ್ಲ ನಮಗಾರು ತರುಣಿ ಕೇಳೆಲೆ  
 ನಾನು | ಧೀರ ಕಲ್ಯಾಣವತಾರನೆ ||೨೫|| ಹತ್ತವತಾರದ ವಿಸ್ತಾರ ಪೇಳಿದ |  
 ಮತ್ತೆ ನಾನಾರು ಕೇಳೆ || ಕತ್ತಲೆ ಕವಿದಂತೆ ಎತ್ತ ತಿಳಿಯಲಿಲ್ಲ | ಸ್ವಚ್ಛದಿ  
 ತಿಳಿಯಪೇಳೊ || ೨೬ || ಗೋಪಿಯ ತನಯನೆ ರಾಪು ಮಾಡಲು ಬೇಡ |  
 ಗೋಪ್ಯದಿ ಸುಮ್ಮನಿರು || ಭಾಪುರೆ ಗೋವರ್ಧನಗಿರಿಯನೆತ್ತಿದ | ಗೋಪಾಲ  
 ಕೃಷ್ಣ ಕಾಣೆ ||೨೭|| ಹೃದಯದಿ ತಲ್ಲಣಿಸಿ ಗಡ ಗಡ ನಡುಗುತ | ಪದುಮ  
 ನಾಭನ ಮುದದಿ || ವಿಧವಿಧ ಸ್ತುತಿಸುತ್ತ ಮುಖವೆತ್ತಿ ಮುದ್ದಾಡಿ | ಚದುರೆ  
 ಸಂತವಿಸಿದಳು || ೨೮ || - ತೆರೆದಿದ್ದ ಕುಚ ತೆಗೆದು ಗಮ್ಮನೆ ಎದೆಗೊತ್ತು |  
 ತಥರಾಮೃತವನೆ ಸವಿದು || ಸದಮಲದಿಂದಲಿ ಮದನಕೇಳಿಯೊಳು |  
 ಸುಗುಣನೊಳಿರುತ್ತಿದಳು || ೨೯ || ಸೃಷ್ಟಿಗಧಿಕವಾದ ಶೇಷಗಿರಿಯವಾಸ |  
 ಧಿಟ್ಟ ವೇಂಕಟಮೂರುತಿ || ಸೃಷ್ಟಿಸಿಹ ನಿನ್ನನ್ನು ಎನಗಾಗಿ ಪುರಂದರ |  
 ವಿಶ್ವಲರಾಯ ಕಾಣೆ ||೩೦||

೨೫೫ ರಾಗ ಕಾಂಭೋಜಿ ರುಂಪಿತಾಳ

ಪೂರ್ವಜನ್ಮದಲಿ ನಾ ಮಾಡಿದ ಅಘದಿಂವಿಊರ್ವಿಯೊಳು ಜನಿಸಿದೆನೊ  
 ಕೃಷ್ಣ || ಕಾರುಣ್ಯನಿಧಿಯೆನ್ನ ಕಾಯಬೇಕಯ್ಯ ಹರಿ | ವಾರಿಜನಾಭ  
 ಶ್ರೀಕೃಷ್ಣ || ಪ || ಹುಟ್ಟಿದಂದಿದಿಗೂ ಸುಖವೆಂಬುದನು ಅರಿಯೆ | ಕಷ್ಟ  
 ವಾಗಿರುತಿಹುದು ಕೃಷ್ಣ || ದಟ್ಟ ದಾರಿದ್ರ್ಯವನು ಪರಿಹರಿಸದರೆ ದೂರು |  
 ತಟ್ಟುವುದು ನಿನಗಯ್ಯ ಕೃಷ್ಣ || ೧ || ಕಾಸಿನಾ ಆಸೆಯನು ಮಾಡಿ ಬಹ್ಯ  
 ದಿನದಿಂದಾ | ಯಾಸದೊಳಗಿರುತಿಹೆನೊ ಕೃಷ್ಣ || ಆಸೆಯನು ಬಿಡಿಸಿ ಮಿಗೆ  
 ದೋಷವನು ಪರಿಹರಿಸೊ | ಸಾಸಿರನಾಮ ಶ್ರೀಕೃಷ್ಣ || ೨ || ಮುಟ್ಟಲಂಜು  
 ವರು ಬಂಧುಗಳು ಕಂಡರೆ ಎನ್ನ | ಅಟ್ಟಿ ಕೊಲುತಿಹರಯ್ಯ ಕೃಷ್ಣ ||  
 ತೊಟ್ಟಿಲ ಶಿಶು ಬಾರು ಬಿಡುವ ತೆರದಿ ಕಂ | ಗೆಟ್ಟು ತೋಕಿಸುವೆನೋ  
 ಕೃಷ್ಣ || ೩ || ಈಪರಿಯಿಂದ ನಾನಾಪತ್ತು ವೇಳಿದರೆ | ನನ್ನ ಕಾಯದಿ  
 ರುವೆನಿಕೊ ಕೃಷ್ಣ || ಶಪಿಸುವೆನೆಂದರೆ ಸಾವು ಹುಟ್ಟು ನಿನಗಿಲ್ಲ | ಏಸು ದೊರೆ  
 ತನವಯ್ಯ ಕೃಷ್ಣ || ೪ || ತಂದೆತಾಯಿಯು ಇಲ್ಲ ಬಂಧುಬಳಗವು ಇಲ್ಲ |  
 ಇದೇನು ತೆರಹೇಳೆ ಶ್ರೀಕೃಷ್ಣ || ಮಂದರಧರ ಶ್ರೀಪುರಂದರ ನೀ | ಬಂದು  
 ನೆಲೆಯಾಗಯ್ಯ ಕೃಷ್ಣ || ೫ ||

೨೫೬ ರಾಗ ಶಂಕರಾಭರಣ ಆದಿತಾಳ

ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ | ದುರಿತವೆತ್ತಣದು ದುರ್ಗತಿ  
 ಯೆಲ್ಲಿ ಬಹುದು || ಪ || ಸ್ನಾನವೇತಕೆ ಸಂಧ್ಯಾಜಪತಪವೇತಕೆ | ಮೌನ  
 ವೇತಕೆ ಮೇಲೆ ವ್ರತವೇತಕೆ || ಮಾನಸದಲಿ ವಿಷ್ಣುವನು ಧ್ಯಾನಿಸುವ  
 ಮಹಾ | ಜ್ಞಾನಿಗಳ ಸಂಗಸುಖದೊಳರ್ಪರಿಗೆ || ೧ || ಸ್ವಯಾತ್ರೆಯೇತಕೆ  
 ಕ್ಷೇತ್ರ ತೀರ್ಥಗಳ ಮಾಡಲೇಕೆ | ಗೋತ್ರಧರ್ಮದ ಪುಣ್ಯಫಲವೇತಕೆ ||  
 ಸೂತ್ರದಿಂ ಜಗವ ಮೋಹಿಸುವ ಮುರಾರಿಯ | ಸ್ತೋತ್ರದಿಂ ಪೊಗಳಿ  
 ಹಿಗ್ಗುವ ಭಾಗವತರಿಗೆ || ೨ || ಅಂಗದಂಡನೆಯೇಕೆ ಅತ್ಯಘಾತದ ಒಂದು |  
 ತಿಂಗಳ ಚಂದ್ರಾಯಣವು ಏತಕೆ || ಮಂಗಳಮೂರುತಿ ಪುರಂದರವಿಠಲನ್ನ |  
 ಹಿಂಗದೆ ಅರ್ಚನೆ ಮಾಡುವ ಭಕ್ತುತರಿಗೆ || ೩ ||

### ೨೫೭ ರಾಗ ಪುನ್ನಾಗವರಾಳಿ ಭಾಪುತಾಳ

ಕಾಲ ಕಳೆದೆವಲ್ಲ | ಜ್ಞಾನ ಬರಲಿಲ್ಲವಲ್ಲ || ಪ || ಕಾಲನವರು ಕರೆಯಿ  
ಬಂದರೆ ಏನು ಹೇಳಲಿ ಸೊಲ್ಲ || ಅ || ಬಾಲನಾಗಿ ಜನಿಸಿ | ತಾಯ  
ಮೊಲೆಗೆ ಭ್ರಮಿಸಿ || ಹಾಲು ಬೆಣ್ಣೆ ಉಣಿಸಿ | ಹಸು ಕೂಸು ಎಂದೆನಿಸಿ ||  
||೧|| ಚಿಂಡು ಬುಗುರಿಯಾಡಿ | ಜಿಲುವ ವಸನ ಬೇಡಿ || ಹಿಂಡು ದುಷ್ಟರ  
ಕೂಡಿ | ಕ್ರೂರಕೃತ್ಯ ಮಾಡಿ || ೨ || ಪ್ರಾಯದಲ್ಲಿ ಸಿಕ್ಕಿ | ಮಾಯದಲ್ಲಿ  
ಸೊಕ್ಕಿ || ಸ್ತ್ರೀಯರೊಡನೆ ಮಿಕ್ಕಿ | ಹೇಯ ಬುದ್ಧಿಲಿ ಸಿಕ್ಕಿ || ೩ || ಮಕ್ಕ  
ಳಾಧೀನದಿ | ಸಿಕ್ಕಿದೆ ದೈನ್ಯದಿ | ಕಕ್ಕುಲತೆ ಬುದ್ಧಿ | ಕೊಕ್ಕುಡಿಟ್ಟು ಮೋದದಿ  
||೪|| ರಾಮಪೂಜೆಯನ್ನು | ಮಾಡಲಿಲ್ಲವು ಇನ್ನು || ಸ್ವಾಮಿ ಪುರಂದರ  
ವಿಠಲನ್ನು | ಪ್ರೇಮಕ್ಕೆ ದೂರನು ||೫||

### ೨೫೮ ರಾಗ ಸಾವೇರಿ ತ್ರಿಪುಟಿತಾಳ

.ಬಾರಯ್ಯ ವೆಂಕಟರಮಣ | ಭಕ್ತರ ನಿಧಿಯೆ || ಪ || ತೋರೊ ನಿನ್ನ  
ದಯ | ತೋಯಜಾಂಬಕನೆ ||ಅ|| ವೇದಗೋಚರ ಬಾರೊ | ಆದಿಕಚ್ಚುಪ  
ಬಾರೊ || ಮೋದಸೂಕರ ಬಾರೊ | ಸದಯಾ ನರಸಿಂಹ ಬಾರೊ || ೧ ||  
ವಾಮನ ಭಾರ್ಗವ ಬಾರೊ | ರಾಮಕೃಷ್ಣನೆ ಬಾರೊ || ಪ್ರೇಮದ ಬುದ್ಧನೆ  
ಬಾರೊ | ಸ್ವಾಮಿ ಕಲ್ಪಿ ನೀ ಬಾರೊ || ೨ || ಅರವಿಂದನಾಭ ಬಾರೊ |  
ಸುರರ ಪ್ರಭುವೇ ಬಾರೊ || ಪುರುಹೂತವಂದ್ಯ ಬಾರೊ | ಪುರಂದರವಿಠಲ  
ಬಾರೊ || ೩ ||

### ೨೫೯ ರಾಗ ನಾದನಾನುಕ್ರಿಯೆ ಆದಿತಾಳ

ಹರಿಯ ಬಿಟ್ಟರೆ ಗತಿಯಿಲ್ಲ | ಮಾರುತಿ ಮರೆತಗೆ ಸಾಧನವಿಲ್ಲ || ಪ ||  
ಹರಿ ಒಲಿದವರಿಗೆ ಹನುಮ ಒಲಿವ | ಹನುಮ ಒಲಿಯದರೆ ಹರಿ ಒಲಿಯ  
ಲಿಲ್ಲ || ಹರಿಸಂಕಲ್ಪವೆಲ್ಲ ಹನುಮ ಬಲ್ಲ | ಹನುಮ ಬಿಟ್ಟುದನು ಹರಿ  
ತಾನೊಲ್ಲ ||೧|| ಮೂರವತಾರದಿ ಬಂದು | ಮುಕ್ತಿ | ದಾರಿಗಳೆಲ್ಲ ತೋರಿದ  
ನಿಂದು || ಸಾರಿ ಜನರಿಗೆ ಅಂದು | ಮುಕ್ತಿ | ಸೇರೋ ಮಾರ್ಗವ ತೋರಿದ

ನಿಂದು ||೨|| ಶತಕಲ್ಪಗಳಲಿ ಸದಾ ಈತ | ಹಂಸ | ಮಂತ್ರಗಳೆಲ್ಲ ಜಪಿಸುವ  
ಖ್ಯಾತ || ತತ್ತೀಶರಿಗನುಕೂಲನೀತ | ಗುರು | ಪುರಂದರವಿಠಲನ  
ನಿಜದೂತ || ೩ ||

### ೨೬೧ ರಾಗ ಸಾನೇರಿ ತ್ರಿಪುಟಿತಾಳ

ಹರಿದರುಶನಕಾಗಿ ನಾರದರು ಬರಲು | ಸಿರಿದೇವಿ ಹೊರಗಿನ ಬಾಗಿಲ  
ಲ್ಲಿದ್ದಳು ||೨|| ಕರಕಮಲ ಮುಗಿದು | ಧೊರೆ ಸಮಯವೇನೆನಲು | ನಾರಿ  
ಮಣಿ ಲಕುಮಿ ಅರುಹುವಳಾಗ || ೩ || ವರ ದೇವತಾರ್ಚನೆ ಅರಮನೆ  
ಯೊಳಗೆ | ಭರದಿಂದ ಕುಳಿತಿಪ್ಪ ಪರಮಾತ್ಮನು || ಸರಸಿಜೋದ್ಭವನಾದಿ  
ಸುರರಿಗೆ ಧೊರೆಯಿತ | ಪರಮ ಅಶ್ವರ್ಯವ ಅರಿಯಬೇಕೆಂದು || ೧ ||  
ಕಳವಳಿಸುತ ಮನದೊಳಗೆ ತೋರುತಲಿದೆ | ಧಳಧಳಿಸುವ ರತ್ನ ಸಂಪುಟಿದಿ||  
ಕಲುಷದೂರನನ್ನು ಪ್ರಹ್ಲಾದ ವರ ಧ್ಯವನು | ಬಲಿ ಅಂಬರೀಷಮುಖ್ಯರು  
ಪೊಜೆಗೈಯ್ವು || ೨ || ಹರಿದಾಸರ ಚರಣರಜಗಳ ತುಂಬಿಟ್ಟು | ತೆಗೆದು  
ತೋರಿದ ಮುನಿಗೆ ಪರಮಾತ್ಮನು || ಪರಮಾನಂದಭರಿತನಾದ | ವಿರಿಂಚಿ  
ಸುತ | ಸಿರಿಪತಿ ಪುರಂದರವಿಠಲನ ಸ್ತುತಿಸುತ ||೩||

### ೨೬೨ ರಾಗ ನಾದನಾನುಕ್ರಿಯೆ ಅಟಿತಾಳ

ಊರ ದೇವರ ಮಾಡಬೇಕಣ್ಣ | ತನ್ನೊಳಗೆ ತಾನೆ | ಊರ ದೇವರ  
ಮಾಡಬೇಕಣ್ಣ || ೧ || ಊರ ದೇವರ ಮಾಡಿರೆಂದು ; ಸಾರುತಿವೆ ಶ್ರುತಿ  
ಸ್ಮೃತಿಗಳು | ದ್ವಾರಗಳೊಂಭತ್ತು ಮುಚ್ಚಿ ನಿಲ್ಲಿಸಿ ಧ್ಯಾನ ಭ್ರಾಮಧ್ಯದಿ ||  
||೨|| ಎಷ್ಟು ಯುಗಗಳು ತೀರಿಹೋಯಿತಣ್ಣ | ದೇವರ ಮಾಡದೆ | ಕಷ್ಟ  
ದಿಂದ ನೊಂದೆ ಕಾಣಣ್ಣ || ಅಷ್ಟದಳದ ಕಂಭ ನಿಲ್ಲಿಸಿ ನಷ್ಟ ಬರುವ ಕಾಲ  
ದಲ್ಲಿ | ಕೆಟ್ಟ ದೈವಕವಾಗಿ ನೀನು | ದ್ರುಷ್ಟ ಕೋಣನ ಶಿರವ ತರಿದು ||  
||೩|| ನಾನೆ ಎಂಬೋ ಮೇಕೆ ಹೋತಣ್ಣ | ಅದಕ್ಕೆ ತಕ್ಕ | ಜ್ಞಾನವೆಂಟೆ  
ಪೋತರಾಜಣ್ಣ || ತಾನೆ ಎಂಬೋ ಭಲ್ಲೆ ಹಿಡಿದು | ಹೀನ ಹೋತಿನ ಸೀಳಿ  
ಬಿಸುಟು | ಜ್ಞಾನಗುಡಿಸಲು ಸೂರೆಗೊಂಡು | ತಾನೆ ಬೆಳಗೋ ಜ್ಯೋತಿ

ನಿಲ್ಲಿಸಿ || ೨ || ಕರ್ತವೆಂಬೋ ಕ್ಲೇಶ ಕುರಿಯಣ್ಣ | ಅದನು ತಂದು |  
 ಕಟ್ಟಿ ತಲೆಯನೆ ಕುಟ್ಟಿಬೇಕಣ್ಣ || ಅಷ್ಟು ವಿಧದ ಕುರಿಗಳನ್ನು | ಕಟ್ಟಿ  
 ತಲೆಯನೆ ಚಿಂಡನಾಡಿ ಹುಟ್ಟಿ ತಿರುಗೋ ಕೋಳಿಯನ್ನು | ಕುಟ್ಟಿ ಚೂರಿ  
 ಹಾಕುತಲಿ || ೩ || ನಾಳೆ ನೋಡುವನೆನ್ನ ಬೇಡಣ್ಣ | ಕೇಳಣ್ಣ ನಿನ್ನ |  
 ಬಾಳುಯೆಂತೊ ನೀನೆ ನೋಡಣ್ಣ | ನಾಳೆ ನಾಡದು ಎಂದು ಹೀಗೆ |  
 ಬಾಳುವ ಕಾಲದಿ ಯಮನು | ಕೋಳಿಸಿಳ್ಳೆಂಟಾಡುವಾಗ | ಹಾಳಿ ಹದ್ದಿನಂತೆ  
 ಒಯ್ಯುವ || ೪ || ಹೆಂಡರು ಮಕ್ಕಳು ಸುಳ್ಳಣ್ಣ | ಕೇಳಣ್ಣ ನಿನ್ನ | ಮಂಡೆ  
 ತುಂಬ ಬಳಗ ಕಾಣಣ್ಣ || ತುಂಡನಾದ ಯಮನು ಬಂದು | ಮಂಡೆಮೇಲೆ  
 ಹೊಯ್ಯುವಾಗ | ಹೆಂಡರು ಮಕ್ಕಳು ನಿನ್ನ | ಕಂಡು ಕಂಡು ಬಿಡಿಸೋದಿಲ್ಲ ||  
 || ೫ || ಮತ್ತೆ ಹೆಣ್ಣಿನ ನೋಡುವೆಯಲ್ಲೋ | ನೀ ಗಳಿಸಿದಂಥ | ಬುತ್ತಿ  
 ಯನ್ನೆ ಉಂಬುವೆಯಲ್ಲೋ || ಮೃತ್ಯುವಿನ ಬಾಯಿಗೆ ನೀ | ತುತ್ತ ಆಗಿ  
 ಹೋಗಬೇಡ | ತೊತ್ತಾಗಿ ಗುರುವಿಗೆ ನಿತ್ಯ | ಉತ್ತಮ ಸೇವೆಯನ್ನು  
 ಮಾಡು || ೬ || ಮುಂದೆ ಇಂಥ ಜನ್ಮ ಕಾಣಣ್ಣ | ಬಾರದೋ ನಿನಗೆ | ಮಂದ  
 ಮತಿಯು ಆಗಬೇಡಣ್ಣ || ಹಿಂದಿದ ಕಷ್ಟದಕಿಂತ | ಮುಂದಿನ ಹೆಮ್ಮೆಯ  
 ಮರೆತು | ತಂದೆ ಪುರಂದರವಿಠಲನನು | ಹೊಂದಿ ನೀನು ಮುಕ್ತನಾಗೋ || ೭ ||

### ೨೬೩ ರಾಗ ನೀಲಾಂಬರಿ ಆದಿತಾಳ

ಎನ್ನ ಕಡೆಹಾಯಿಸುವುದು ನಿನ್ನ ಭಾರ || ನಿನ್ನ ನೆನೆಯತಿಹುದೆ ಎನ್ನ  
 ವ್ಯಾಪಾರ || ಪ || ಎನ್ನ ಸತಿಸುತರಿಗೆ ನೀನೇ ಗತಿ || ನಿನ್ನ ನೊಪ್ಪಿಸುವುದು  
 ಎನ್ನ ನೀತಿ || ೧ || ಎನ್ನ ಒಡಲ ಪೊರೆವುದು ನಿನ್ನ ಧರ್ಮ || ನಿನ್ನ ಆಡಿ  
 ಗೆರಗುವುದು ಎನ್ನ ಕರ್ಮ || ೨ || ಹರಿ ನೀನಲ್ಲದೆ ಆರ ಮೊರೆಯಿಡುವೆ ||  
 ಸಿರಿಪುರಂದರವಿಠಲ ನಿನ್ನ ಪಾಡುವೆ || ೩ ||

### ೨೬೪ ರಾಗ ಶಂಕರಾಭರಣ ಆದಿತಾಳ

ವೇಣುನಾದ ಬಾರೋ ಶ್ರೀವೆಂಕಟರಮಣನೆ ಬಾರೋ | ಬಾಣನ  
 ಭಂಗಿಸಿದಂಥ ಭಾವಜನಯ್ಯನೆ ಬಾರೋ || ಪ || ಪೂತನಿಯ ಮೊಲೆಯುಂಡ

ನವನೀತಜೋರನೆ ಬಾರೋ || ಭೀತ ರಾವಣನ ಸಂಹರಿಸಿದ ಸೀತಾ  
ನಾಯಕ ಬಾರೋ || ೧ || ಬಿಲ್ಲ ಮುರಿದು ಮಲ್ಲರ ಗೆದ್ದ ಪುಲ್ಲನಾಭನೆ  
ಬಾರೋ || ಗೊಲ್ಲತೇರೋಡನೆ ನಲಿದ ಜಿಲುವ ಮೂರುತಿ ಬಾರೋ || ೨ ||  
ಮಂದರಿಗಿರಿ ಎತ್ತಿದಂಥ ಇಂದಿರೆರಮಣನೆ ಬಾರೋ || ಕುಂದದೆ ಗೋವುಗಳ  
ಕಾಯಿದ ಪುಂಡರೀಕಾಕ್ಷನೆ ಬಾರೋ || ೩ || ನಾರಿಯರ ಮನೆಗೆ ಪೋಗುವ  
ವಾರಿಜನಾಭನೆ ಬಾರೋ || ಈರೇಳು ಭುವನವ ಕಾಯುವ ಮಾರನಯ್ಯನೆ  
ಬಾರೋ || ೪ || ಶೇಷಶಯನಮೂರುತಿಯಾದ ವಾಸುದೇವನೆ ಬಾರೋ ||  
ದಾಸರೊಳು ದಾಸನಾದ ಪುರಂದರವಿಠಲ ಬಾರೋ || ೫ ||

### ೨೬೫ ರಾಗ ನಾಟಕುರಂಜಿ ಮಟ್ಟಿತಾಳ

ನಡೆದು ಬಾ ನಾಲ್ಪರಿದ್ದೆಡೆಗೆ ಎನ್ನಯ್ಯನೆ | ನಮ್ಮ ನಿಮ್ಮ ತೊಡಕ ನಿರ್ಣ  
ಯಿಸಿಕೊಂಬೆನು ತೋಯಜಾಕ್ಷ || ೧ || ಆದಿಯಲ್ಲಿ ಎನ್ನ ಮತ್ತಾರು ನಿನ್ನ |  
ಪಾದಸೇವೆಯ ಮಾಡಿ ಹಲವು ಕಾಲ || ಸಾಧಿಸಿದರ್ಥವ ಸಲೆ ಎನ್ನ  
ಜೀವಕ್ಕೆ | ಆಧಾರವಾದುದನನೇಕೆ ಕೊಡಲೊಲ್ಲೆ || ೨ || ಸಾಲವ ಕೊಡವಲ್ಲೆ  
ಸಲೆ ಲೌಳಿಯ ಮಾಡಿ | ಕಾಲವ ಕಳೆವೆ ನೀ ಕಪಟದಿಂದ || ಮೇಲಾದ  
ವಿಬುಧರು ಮೆಚ್ಚುವಂತೆ ನಿನ್ನ | ಕಾಲಿಗೆ ಎನ್ನ ಕೊರಳ ಹತ್ತಕಟ್ಟುವೆ || ೩ ||  
ಸನಕಾದಿ ಮುನಿಗಳ ಸಾಕ್ಷಿಯಿಂದಲಿ ಎನ್ನ | ಮನಕೆ ಬಪ್ಪಂತೆ ನೀ ಘನ  
ನಂಬುಗೆಯಿತ್ತೆ || ಅನುಮಾನವೇಕೆನ್ನು ಪಾಲಿಸಯ್ಯ ಈಗ | ವನಜಾಕ್ಷ  
ತಂದೆ ಶ್ರೀಪುರಂದರವಿಠಲ || ೪ ||

### ೨೬೬ ರಾಗ ಹಿಂದುಸ್ಥಾನಿ ದೇಶಿ ರೂಪಕತಾಳ

ಸಾಕು ಸಂಸಾರ ತೆರೆಯ ನೂಕಲಾರೆನು | ಬೇಕು ನಿನ್ನ ಚರಣಕಮಲ  
ಬೇರನೈತ್ಯ ಗತಿಯು ಕಾಣೆ || ೧ || ಹುಟ್ಟಿದಂದಿನಿಂದ ಕಷ್ಟ | ಪಟ್ಟು  
ಕಂಗೆಟ್ಟು ಮನದಿ | ಗುಟ್ಟು ಪೇಳ್ವೆನಯ್ಯ ಒಂ | ದಿಷ್ಟು ಲಾಲಿಸೊ ||  
ಕೊಟ್ಟ ಕಳತ ಕಣ್ಣು ನೆಲಕೆ | ಶಟ್ಟಿದಲ್ಲದೆ ಬಿಡದು ಮೊರೆ | ಯಿಟ್ಟೆ ಕಾಯ  
ದಿರೆ ದೂರು | ಮುಟ್ಟುವುದು ಶ್ರೀಲಕ್ಷ್ಮೀರಮಣ || ೨ || ತಂದೆ ತಾಯಿ

ಬಂಧುಬಳಗ | ವೆಂಮ ಪಾಶಕ್ಕೆ ಸಿಲ್ವಿ | ಒಂದು ದಿನದ ಸುಖವನು | ಇಂದು  
 ಕಾಣೆನೊ || ಕಂದರ್ಪಜನಕ ನೀನು | ಕರುಣವಿಟ್ಟು ಕಾಯದಿರೆ | ಕುಂದು  
 ನಿಂದೆ ಬಂದರೆ ದೂರು | ತಂದು ಕೊಡುವರು ಲಕ್ಷ್ಮೀರಮಣ ||೨|| ತುಂಡು  
 ತುತ್ತು ಕೂಳಿಗಾಗಿ | ಕಂಡವರ ಕಾಡಿ ಬೇಡಿ || ಹಿಂಡಿ ಹಿಪ್ಪೆಮಾಡಿ ಮನವ  
 ಹೀನಗೊಳಿಸಿದೆ || ಉಣ್ಣು ಬಾರವ ಊಟವನ್ನು | ಕಾಣಬಾರದ ಕರ್ಮ  
 ವನ್ನು | ಗುಂಡೆಗಾರರ ಕೇರಿಗೆ ಸಿಕ್ಕಿ | ಚಿಂಡಿಗಿಂತ ಹಗುರವಾದೆ || ೩ ||  
 ವಾಸಿಪಂಥಕಾಗಿ ಎನ್ನು | ಭಾಷೆಯನ್ನು ಜನರು ನೋಡಿ | ಅಶೆಮಾಡಿ  
 ಕೊಂಡರೆ ನಿ | ರಾಶಿಯಾಯಿತೊ || ಮೋಸದಿಂದ ಮಡುವ ಧುಮುಕಿ |  
 ಈಸಲಾರೆ ಮುಳುಗಿ ಮುಳುಗಿ | ಘಾಸಿಯಾಗುತ್ತೇನೆ ಕೇಳು | ವಾಸು  
 ದೇವ ಸುಪ್ರಸನ್ನ ||೪|| ಇಷ್ಟು ದಿನದಿ ಜನರ ಕೈಯ | ನಿಷ್ಕರಾದ ಮಾತ  
 ಕೇಳಿ | ಕಷ್ಟಕಾಲ ಬಂತು ಘಳಿಗೆ | ಕಳೆಯಲಾರೆನು || ಇಷ್ಟರ ಮೇಲಿನ್ನು  
 ಮನಸು | ಎರಕವಿಲ್ಲದೆ ಕೇಳು | ಇಷ್ಟ ನೀನಹುದು ಪುರಂದರ | ವಿಠಲ  
 ನೀನಲ್ಲದಿಲ್ಲ || ೫ ||

### ೨೬೨ ರಾಗ ಮೋಹನ ಅಟಿತಾಳ

ನಿನ್ನ ದಯವೃಷ್ಟಿಗೆ ಚಿತ್ತವಿಲ್ಲದಿರೆ | ಮುನ್ನೇನು ಗತಿಯು ಎನಗೆ ||೫||  
 ಜಿನ್ನಾರ ಚಲುವ ಕೇಶವರಾಯ ನಂಬಿದೆನೊ | ಧನ್ಯನ ಮಾಡಿ ಸಲಹೋ  
 ದೇವ ||೬|| ಅರಿಯೆನೋ ತಾರತಮ್ಯಾನುಸಾರಗಳಿಂದ ಗುರುಹಿರಿಯರನು  
 ಭಜಿಸದೆ | ಗರುವ ಅಹಂಕಾರದಲಿ ಐಶ್ವರ್ಯಮದದಿಂದ ಪರರ ನಂದಿಸುತ  
 ಲಿದ್ದೆ || ಅರುಣೋದಯದಲೆದ್ದು ಕ್ಷುದ್ಧಹಳವಹುದೆಂದು ಮೋರೆ ತೊಳೆಯದೆ  
 ಮೆಲ್ಲುತ್ತಿದ್ದೆ | ಘೋರ ಪುರಿತಗಳ ಎಣಿಸಿದರೆ ನೆಲೆಗಾಣೆ ಮೊರೆಹೊಕ್ಕೆ ಹರಿ  
 ರಕ್ಷಿಸೊ ||೭|| ಸ್ನಾನಮಾಡಿದರೆನ್ನ ದೇಹ ತಾಳದು ಎಂದು ಕಳ್ಳನಾಮವ  
 ತಿದ್ದುವೆ | ಘನ್ನ ಬ್ರಹ್ಮರು ಉಪನ್ಯಾಸ ಮಾಡಿದರೆ ಕಂಡು ಕೋಪದಿ  
 ನೂಕುವೆ | ದೀನತ್ವದಿಂದ ಒಬ್ಬರಿಗೆ ರುವ್ವಿ ಕೊಡದಲೆ ಧನಗಳಿಸಿ ಕೂಡ್ಡಾ  
 ಕುವೆ | ಎನು ಮಾಡಲಿ ಜನ್ಮ ವ್ಯರ್ಥವಲ್ಲದೆ ಕೆಟ್ಟಿ ನೀನೆ ರಕ್ಷಕನು ಕಾಯೊ  
 ದೇವ || ೮ || ಸತಿಸುತರ ಮೆಚ್ಚಿ ತಾಯಿತಂದೆಯ ಕೂಡೆ ಅತಿ ದ್ವೇಷವನು

ಮಾಡುವೆ | ಪ್ರತ್ಯೇಕ ವಂಟೆಯಲಿ ವಗತನದಿ ಮನೆವೊಳಗೆ ನಿಗ್ರಹವ  
ಮಾಡುವೆ || ಕಥೆ ಪುರಾಣಶ್ರವಣ ಮಾಡುವರ ಬಳೆಗೊಣ್ಣಿ ಪ್ರತಿಭಂಡ  
ಮಾತಾಡುವೆ | ಚಿತ್ತಜನ ಪಡೆದಂಥ ಅಜ್ಯುತನೇ ಲಾಲಿಸೋ ಕುತ್ತಿತ  
ಬುದ್ಧಿಗಳ ಬಿಡಿಸೋ ದೇವ || ೩ || ಇರುಳು ಹಗಲು ಮನಸಿನೊಳು ಮ್ಹಗ್ಗ  
ಮಾತಿನ ಧ್ಯಾನ ಹರಿಯೆಂದು ಸ್ಮರಿಸಲಿಲ್ಲ | ಧರಧರನೆ ಪರರಂಗನೆಯರ  
ಜಿಲುವಿಕೆ ಕಂಡು ಬಿದ್ದೊರಳೆ ಕೆಟ್ಟನಲ್ಲ | ಶ್ರೀರಮಣ ಕ್ಷಮಿಸಯ್ಯ  
ಸರ್ವಾಪರಾಧಗಳ ನಿನ್ನ ಕಿಂಕರನೆನಿಸೊ || ೪ || ಕೆಟ್ಟ ಅಜಮಿಳಗೆ ನೀ  
ಕೊಟ್ಟೆ ಮುಕುತಿಯ ಬೇಗ ಕಾಯ್ದೆ ದ್ರೌಪದಿಮಾನವ | ಸೃಷ್ಟೀಶ ನೀನ  
ರಿಯೆ ಅವರ ಸರಿಯಾಗುವೆನೆ ದಾಸಾನುದಾಸ ನಾನು || ಇಟ್ಟು ನಿಮ್ಮ  
ಪಾದದಡಿಯಲ್ಲಿ ಹಲಕಾಲ ಮನವಿಡ್ಯಂತೆ ಮಾಡಲಿನ್ನ | ಸಖಿಯನಾಡುವ  
ನಲ್ಲ ಪುರಂದರವಿಠಲ ದಡ ಸೇರಿಸೋ ಎನ್ನನು ದೇವ ||೫||

### ೨೬೮ ರಾಗ ನೋಹನ ಆದಿತಾಳ

ಏನನಿತ್ತು ಮೆಚ್ಚಿಸುವೆನೊ ಏನೊ ವಿಠಲ || ಪ || ದೀನರಕ್ಷಕನೆ ನಿನ್ನ  
ಧ್ಯಾನವೇನೊ ವಿಠಲ || ಅ || ಓದಿ ನಿನ್ನ ಮೆಚ್ಚಿಸುವೆನೆ | ವೇದವ  
ತಂದಜನಿಗಿತ್ತೆ || ವಾದಿಸಿ ನಿನ್ನ ಮೆಚ್ಚಿಸುವೆನೆ | ಆದಿಶೇಷಶಯನನೆ ||೧||  
ಆಡಿ ನಿನ್ನ ಮೆಚ್ಚಿಸುವೆನೆ | ಮೃಡನಯ್ಯನಯ್ಯನೆ || ಪಾಡಿ ನಿನ್ನ ಮೆಚ್ಚಿ  
ಸುವೆನೆ | ಪವನಜನ ಸ್ವಾಮಿ ನೀನೆ || ೨ || ಚಿನ್ನವಿತ್ತು ಮೆಚ್ಚಿಸುವೆನೆ |  
ಸಿರಿದೇವಿಯರಸನೆ || ಪೂರ್ಣಾನಂದಸ್ವಾಮಿ ನೀನೆ | ಪುರಂದರವಿಠಲ  
ನಿನ್ನ || ೩ ||

### ೨೬೯ ರಾಗ ಅನಂದಭೈರವಿ ಅಟತಾಳ

ಸಾಮಾನ್ಯವಲ್ಲ ಶ್ರೀಹರಿಸೇವೆ | ಪಾಮರ ಜನರಿಗೆ | ಸಾಮಾನ್ಯವಲ್ಲ  
ಶ್ರೀಹರಿಸೇವೆ || ಪ || ಸಾಮಜವರದನೆ ಪ್ರೇಮದಿ ನೆನೆವುದು | ತಾಮಸ  
ಬುದ್ಧಿಯ ತಾ ತಗ್ಗಿಸದೆ || ಅ || ಅಂತರ ಮಲಿನವಳಿಯಬೇಕು ಸಂತತ  
ಶ್ರವಣದಿ ಶ್ರೀ | ಕಾಂತನ ಚರಿತ ಕೇಳಲು ಬೇಕು || ಸಂತತವಿರಬೇಕು

ಸಂತಜನರ ಗುಣ | ಸಂತತ ಮನದಿ ನಿರಂತರದಲಿ ತಾ ಚಿಂತಿಸಬೇಕು  
 ||೧|| ಜ್ಞಾನಕರ್ಮೇಂದ್ರಿಯ ನಿಗ್ರಹಿಸಿ ಜ್ಞಾನವ ಸಂಗ್ರಹಿಸಿ | ಹೀನವೃದ್ಧಿ  
 ಗಳೆರಡನುತಾ ಸಹಿಸಿ || ದೀನತೆಯನು ವಹಿಸಿ ಮಾನಸ | ಮಾನ ಸಮಾನ  
 ವೆಂದರಿದು ನಿ | ಧಾನದಿ ಹರಿಗುಣ ಧ್ಯಾನವ ಮೂಳುದು ||೨|| ಸರ್ವಾಂತ  
 ಯಾರ್ಮಿ ಶ್ರೀಹರಿಯೆಂದು | ಸರ್ವೇಶ್ವರನೆಂದು ಸ್ವರಮಣನೆಂದು ||  
 ಸರ್ವಾನುಗನೆಂದು ಸರ್ವಮೂರುತಿ ಪುರಂದರ ವಿಠಲನ | ಸರ್ವದಾ ಧ್ಯಾನಿಸಿ  
 ಗರ್ವವಳಿಯಬೇಕು ||

### ೨೨೦ ರಾಗ ಕಾಂಭೋಜಿ ಅಟಿತಾಳ

ಸಂಸಾರವೆಂಬಂಥ ಭಾಗ್ಯವಿರಲಿ || ಪ || ಕಂಸಾರಿ ನೆನವಂಥ ಸೌಭಾಗ್ಯ  
 ವಿರಲಿ || ಅ || ತಂದೆ ನೀನೇ ಕೃಷ್ಣ ತಾಯಿ ಇಂದಿರೆದೇವಿ | ಪೊಂದಿದ  
 ಆಣ್ಣನು ವನಜಸಂಭವನು || ಇಂದು ಮುಖಿ ಸರಸ್ವತೀದೇವಿಯೇ ಅತ್ತಿ  
 ಗೆಯು | ಎಂದೆಂದಿಗೂ ವಾಯುದೇವರೇ ಗುರುವು ||೧|| ಭಾರತೀದೇವಿಯೇ  
 ಗುರು ಪತ್ನಿಯು ಎನಗೆ | ಗರುಡ ಶೇಷಾದಿಗಳೆ ಗುರುವುತ್ರರು || ಹರಿದಾಸ  
 ರೆಂಬುವರೆ ಇಷ್ಟಬಾಂಧವರೆನಗೆ | ಹರಿಜಭನೆ ನಡೆಯುತಿಹ ಸ್ಥಳವೆ ಮುಂದಿ  
 ರವು || ೨ || ಸರುವಾಭಿಮಾನವನು ತ್ಯಜಿಸುವುದೆ ಸುಸ್ಥಾನ | ಹರಿಯ  
 ನಾಮವೆ ಇನ್ನು ಅಮೃತಪಾನ || ವರದ ಪುರಂದರವಿಠಲ ನಿನ್ನ ಪಾದ  
 ಧ್ಯಾನ | ಕರುಣಿಸಿ ಅನವರತ ಕರಪಿಡಿದು ಕಾಯೊ || ೩ ||

### ೨೨೧ ರಾಗ ಕಾಂಭೋಜಿ ಅಟಿತಾಳ

ವರುಷ ಕಾರಣವಲ್ಲ ಹರಿಭಜನೆಗೆ || ಪ || ಅರಿತು ತತ್ಪಜ್ಞರು ಕೇಳಿ  
 ಸನ್ಮುದದಿ || ಅ || ತರಳತನದಲಿ ಕಂಡ ಹರಿಯ ಧೈವರಾಯನು | ಹಿರಿಯ  
 ತಾನವನಪ್ಪ ಕಂಡನೇನೋ || ತರಳ ಪ್ರಹ್ಲಾದನು ನರಹರಿಯ ತಾ ಕಂಡ |  
 ಹಿರಿಯನವನಪ್ಪ ತಾ ಮರೆಯಲಿಲ್ಲೇನೋ || ೧ || ಹಿರಿದಾಗಿ ಬಹುಕಾಲ  
 ಮರದ ಮೇಲ್ಬಾಳುವ | ಇರುಳುಗಣ್ಣಿನ ಗೂಬೆ ತಾ ದೊಡ್ಡದೆ || ಮರಿ  
 ಯಾದ ಅರಗಿಣಿಯು ಹರಿ ಕೃಷ್ಣ ಎಂದೊದರೆ | ಮರಿ ದೊಡ್ಡದೆಂತೆಂದು

ವೇಳುವದು ಜನರು || ೨ || ಸರುವದಾ ಒದರುವದು ಅರಣ್ಯವಾಸಿಗಳು |  
ನುರದಡಿಗೆ ಬಿದ್ದ ಎಲೆಗಳ ತಿನ್ನುತೆ|| ಪರಮಪಾತಕಿ ಅಜಾಮಿಳನು ನಾರಗ  
ಎನಲು | ಭರದಿಂದ ಸಲಹಿದನು ಪುರಂದರವಿಠಲ || ೩ ||

### ೨೨೨ ರಾಗ ಕಾಂಭೋಜಿ ರುಂಪೆತಾಳ

ಎಷ್ಟಾದರು ಮುನ್ನ ಕೊಟ್ಟಿಲ್ಲದಿಲ್ಲ || ಪ || ಪಡೆ | ದಷ್ಟೆ ಅಲ್ಲದೆ ಬೇರೆ  
ಬಯಸಿದರಿಲ್ಲ || ಅ || ಯಾರಾರ ಮನೆಗಳಿಗೆ ಹೋಗಿ ಬಂದರು ಇಲ್ಲ | ಉರ  
ನಾಳುವೆ ಧೋರೆಯ ಸೇರಿದರಿಲ್ಲ || ನೀರೊಳಗೆ ತಾ ಮುಳುಗಿ | ಜಪವ  
ಮಾಡಿದರಿಲ್ಲ | ಹೇರಳ ವಿದ್ಯೆಗಳ ಕಲಿತರಿಲ್ಲ || ೧ || ತನ್ನೊಡನೆ ಪುಟ್ಟಹರ  
ಭಾಗ್ಯವು ತನಗಿಲ್ಲ | ಹೆಣ್ಣಿನ ದೆಸೆಯಿಂದ ಬಾಹೋದಿಲ್ಲ || ಅನ್ಯರನು  
ನೋಡಿ ತಾ ಕರಗಿ ಕೊರಗಿದರಿಲ್ಲ | ತನ್ನ ಮಕ್ಕಳು ಪಡೆದ ಪುಣ್ಯ ತನಗಿಲ್ಲ  
|| ೨ || ಬಿಟ್ಟು ದುಡಿದು ಬಾಯ ಬಿಟ್ಟು ಬೇಡಿದರಿಲ್ಲ | ಕಟ್ಟಾಳು ತಾನಾದರೇನು  
ಫಲವಿಲ್ಲ || ಸೃಷ್ಟಿಯೊಳಗೆ ನಮ್ಮ ಪುರಂದರವಿಠಲನ | ಮುಟ್ಟಿ ಪೂಜಿಸಿದ  
ರುಣಲುಂಟು ಉಡಲುಂಟು || ೩ ||

### ೨೨೩ ರಾಗ ಕಲ್ಯಾಣಿ ಅಟಿತಾಳ

ಯಾಕೆ ಕಕುಲಾತಿ ಪಡುವೆ ಎಲೆ ಮರುಳೆ || ಪ || ಲೋಕ ಮೂರನು  
ಆಳ್ವ ಶ್ರೀನಿವಾಸನು ನಮ್ಮ | ಸಾಕಲಾರದೆ ಬಿಟ್ಟುವನು ಮರುಳೆ || ಅ ||  
ಕಲ್ಲುಪಡೆಯಲ್ಲಿ ಹುಟ್ಟಿರುವ ಮಂಡೂಕಕೆ | ಅಲ್ಲಿ ತಂದಿಡುವರಾರೋ ||  
ಎಲ್ಲವನು ತೊರೆದಿರುವ ಅರಣ್ಯವಾಸಿಯನು | ಅಲ್ಲಿ ಸಲಹದೆ ಬಿಡುವನೇ  
ಮರುಳೆ || ೧ || ಆಡವಿಯೊಳು ಹುಟ್ಟುವ ಮೃಗಜಾತಿಗಳಿಗೆಲ್ಲ | ಬಿಡದೆ  
ತಂದಿಡುವರಾರೋ || ಗಿಡದಿಂದ ಗಿಡಗಳಿಗೆ ಹಾರುವ ಪಕ್ಷಿಗೈ | ಪಡಿಯನಳೆ  
ಯದೆ ಬಿಡುವನೇ ಮರುಳೆ || ೨ || ಎಂಭತ್ತುನಾಲ್ಕುಲಕ್ಷ ಜೀವರಾಶಿಗಳನ್ನು |  
ಇಂಬಾಗಿ ಸಲಹುತಿಹನು || ನಂಬು ಶ್ರೀಪುರಂದರವಿಠಲನ ಚರಣವನು |  
ನಂಬಿದರೆ ಸಲಹದಿಹನೇ ಮರುಳೆ || ೩ ||

### ೨೨೪ ರಾಗ ನಾದನಾನುಕ್ರಿಯೆ ಅಟಿತಾಳ

ಲಂಗೋಟೆ ಬಲುವೊಳ್ಳೆದಣ್ಣು | ಒಬ್ಬ | ಹಂಗೆಲ್ಲದೆ ಮಡಿಗೆ ಒದಗುವು  
ದಣ್ಣು || ಪ || ಬಡವರಿಗಾಧಾರವಣ್ಣು | ಈ ಲಂಗೋಟೆ | ಬೈರಾಗಿಗಳ ಭಾಗ್ಯ

ವಣ್ಣ || ಕಡುಕಳ್ಳರಿಗೆ ಗಂಡ ಮಡಿಧೋತ್ರಗಳ ಮಿಂಡ | ನಡುಗುವ ಸಮ  
ಯಕ್ಕೆ ಮಡಿಗೆ ಒದಗುವಂಥ ||೧|| ಜಿತಮನ ಸನ್ಯಾಸಿಗಳಿಗೆದೆ ಕೌಪೀನ |  
ನೃತವುಳ್ಳ ಬ್ರಹ್ಮಚಾರಿಗೆ ಮುಖ್ಯವು || ಅತಿಶಯವಿದೆ ಅಂಜನೇಯ ನಾರದ  
ರಿಗೆ | ಗತಿಯಿಲ್ಲದವರಿಗೆ ಮಿತವಾಗಿ ಇರುವಂಥ ||೨|| ದುಡ್ಡು ಮುಟ್ಟಿದಂತೆ  
ದೊರಕುವ ವಸ್ತುವು | ದೊಡ್ಡ ಆರಣ್ಯದಿ ಭಯವಿಲ್ಲವು || ಹೆಡ್ಡರೆಂಬುವ  
ರೇನೊ ಲಂಗೋಟಿ ಜನರನ್ನು | ದೊಡ್ಡವರೆಂದು ವಂದಿಸುವರು ಯತಿಗಳ ||  
||೩|| ಮೋಕ್ಷಮಾರ್ಗಕೆ ಕಲ್ಪವೃಕ್ಷವೀ ಲಂಗೋಟಿ | ಭಿಕ್ಷುಗಾರರಿಗೆಲ್ಲ ಅನು  
ಕೂಲವು || ತತ್ಕ್ಷಣ ದೊಳಗೆ ಕಾರ್ಯಗಳ ತೂಗಿಸಿ ಮಾನ | ರಕ್ಷಣೆಗೆ ಬಹು  
ರಮ್ಯವಾಗಿರುವಂಥ || ೪ || ಮಡಿವಾಳರಿಗೆ ಶತ್ರು ಮಠದಯ್ಯಗಳ ಮಿತ್ರ |  
ಪೊಡವಿಯೊಳ್ ಯಾಚಕರಿಗೆ ನೆರವು || ದೃಢಭಕ್ತ ಬಲಿಚಕ್ರವರ್ತಿಗೋಸ್ಕರ  
ನಮ್ಮ | ಒಡೆಯ ಶ್ರೀಪುರಂದರವಿಠಲ ಧರಿಸಿದಂಥ ||೨||

### ೨೨೫ ರಾಗ ಪೂರ್ವಿ ಆದಿತಾಳ

ಕುರುಡ ನಾಯಿ ತಾ ಸಂತೆಗೆ ಬಂತಂತೆ | ಅದು ಏತಕೆ ಬಂತೋ ||೫||  
ಖಂಡ ಸಕ್ಕರೆ ಹಿತವಿಲ್ಲವಂತೆ | ಖಂಡು ಎಲುಬು ಕಡಿದಿತಂತೆ || ಹೆಂಡಿರ  
ಮಕ್ಕಳ ನೆಚ್ಚಿತಂತೆ | ಕೊಂಡುಹೋಗುವಾಗ ಯಾರಿಲ್ಲವಂತೆ ||೧|| ಭರದಿ  
ಅಂಗಡಿ ಹೊಕ್ಕಿತಂತೆ | ತಿರುವಿ ದೊಣ್ಣೆ ಯಲಿ ಇಕ್ಕಿದರಂತೆ || ಮರೆತರಿನ್ನು  
ವ್ಯರ್ಥವಂತೆ | ನರಕದೊಳಗೆ ಬಿದ್ದಿತಂತೆ ||೨|| ವೇದವಾದಗಳನೋದಿತಂತೆ  
ಗಾದೆ ಮಾಡಿ ಬಿಟ್ಟಿತಂತೆ || ಹಾದಿ ತಪ್ಪಿ ನಡೆದು ಯಮನ | ಬಾಧೆಗೆ ತಾ  
ಗುರಿಯಾಯಿತಂತೆ ||೩|| ನಾನಾ ಜನ್ಮವನೆತ್ತಿತಂತೆ | ಮಾನವನಾಗಿ ಹುಟ್ಟಿ  
ತಂತೆ || ಕಾನನ ಕಾನನ ತಿರುಗಿತಂತೆ | ತಾನು ತನ್ನನೆ ಮರೆಯಿತಂತೆ ||  
|| ೪ || ಮಂಗನ ಕೈಯ ಮಾಣಿಕ್ಯವಂತೆ | ಹಾಂಗೂ ಹೀಗೂ ಕಳದೀ  
ತಂತೆ || ರಂಗಪುರಂದರವಿಠಲನ ಮರೆದು | ಭಂಗ ಬಹಳ ಪಟ್ಟಿತಂತೆ ||೫||

### ೨೨೬ ರಾಗ ಕಾಂಭೋಜಿ ರುಂಪೆತಾಳ

ಮಂದಮತಿಯೋ ನಾನು ಮದನಜನಕನು ನೀನು | ಕುಂದುಗಳನೆಣಿಸದೆ  
ದಯಮಾಡಿ ಸಲಹೊ ||೫|| ಪಾಪಕರ್ತನು ನಾನು ಪಾಪನಾಶನ ನೀನು |

ಕೋಪ ಮದ ಮತ್ಸರದಿ ಸುಳವೆ ನಾನು || ತಾಪವನು ತರಿದು ನಿರ್ಭಯವ  
ಮಾಡುವೆ ನೀನು | ರೂಪ ಛಾಯಕೆ ಮುದುಳುಗೊಂಬೆನೋ ನಾನು ||೧||  
ಶರಣರಕ್ಷಕ ನೀನು ಪರಮಪಾತಕಿ ನಾನು | ದುರಿತಪರ್ವತ ಪರಿಹರಿಪೆ  
ನೀನು || ಮುದುಳುಗೊಂಬೆನು ನಾನು ಅರಿತು ರಕ್ಷಿಪೆ ನೀನು | ಗರುವಾ  
ಹಂಕಾರಿ ನಾನು ಅಗಮ್ಯ ನೀನು ||೨|| ಪುಂದಭಾಗ್ಯನು ನಾನು ಇಂದಿರಾ  
ಪತಿ ನೀನು | ಹಿಂದುಮುಂದಿನ ಸುದ್ದಿ ಆರಿಯವನ ನಾನು || ತಂದೆ ಶ್ರೀ  
ಪುರಂದರವಿಠಲರಾಯನೇ | ಎಂದೆಂದು ಭಕ್ತರನು ಸಲಹುವೆಯೋ ನೀನು ||

### ೨೨೨ ರಾಗ ಕಾಂಭೋಜಿ ರುಂಪತಾಳ

ಮಾನಭಂಗವ ಮಾಡಿ ಮತ್ತೆ ಉಪಚಾರಗಳ | ನೇನ ಮಾಡಿದರಲ್ಲಿ  
ಇರಬಾರದಯ್ಯ || ಪ || ಕುಂದುಗಳನೆತ್ತಿ ಕುಜೋದ್ಯ ಕುಮಂತ್ರಗಳ |  
ನೊಂದೊಂದು ವರ್ಣಗಳನೆತ್ತಿ ಜರೆದು || ಮುಂದೆ ಭಂಗಿಸಿ ಹಿಂದೆ ಉಂಬ  
ಳಿಯ ನೀಡುವುದು | ಮುಂದಲೆಯ ಕೊಯ್ದು ಮುಡಿಗ್ಗುವು ಮುಡಿಸಿದಂತೆ ||  
|| ೧ || ನಗೆಗೀಡು ಮಾಡಿ ನಾಲ್ವರ ಮುಂದೆ ಮೊಗಗೆಡಿಸಿ | ಮಗುಕೆ  
ಬಾರೆಂದು ಮನ್ನಿಸಿ ಲಾಲಿಸಿ || ಮಿಗಿಲಾದ ವಸ್ತ್ರಗಳ ಭೂಷಣಗಳನೀಯೆ  
ತೊಗಲ ಮೂಗ್ಗರಿದು ಚಿನ್ನದ ಮೂಗನಿತ್ತಂತೆ || ೨ || ಅರ್ಧ ಹೋದರೆ  
ಪ್ರಾಣ ಪ್ರಾಣ ಹೋದರೆ ಮಾನ | ವ್ಯರ್ಥವಾಗದ ಹಾಗೆ ಕಾಯಬೇಕು ||  
ಕರ್ತ ಶ್ರೀಪುರಂದರವಿಠಲರಾಯನ | ಚಿತ್ತದಲಿ ನೆನೆನೆನೆದು ಸುಖಿಯಾಗ  
ಬೇಕು || ೩ ||

### ೨೨೪ ರಾಗ ಆರಭಿ ಆದಿತಾಳ

ಲಾಲಿಸಿದಳು ಮಗನ | ಯಶೋದೆ | ಲಾಲಿಸಿದಳು ಮಗನ || ಪ || ಅರ  
ಳಲೆ ಮಾಗಾಯಿ ಬೆರಳಿಗುಂಗುರವಿಟ್ಟು | ತರಳನ ಮೈಸಿರಿ ತರುಣಿ ನೋಡುತ  
ಹಿಗ್ಗಿ || ೧ || ಬಾಲಕನೆ ಕೆನೆಹಾಲು ಮೊಸರನೀವೆ | ಲೀಲೆಯಿಂದಲಿ ಎನ್ನ  
ತೋಳ ಮೇಲ್ ಮಲಗೆಂದು || ೨ || ಮುಗುಳು ನಗೆಯಿಂದ ಮುದ್ದು ತಾ  
ತಾರೆಂದು | ಜಗದೊಡೆಯನ ಶ್ರೀಪುರಂದರವಿಠಲನ ||೩||

### ೨೭೯ ರಾಗ ಶಂಕರಾಭರಣ ಆದಿತಾಳ

ಲಕ್ಷ್ಮೀಕಾಂತ ಬಾರೋ ಶುಭ | ಲಕ್ಷಣವಂತ ಬಾರೋ | ಪಕ್ಷಿವಾಹನ  
ವೇರಿದವನೆ ಬಾರೋ ಪಾವನಮೂರ್ತಿ ಬಾರೋ || ಪ || ಆದಿಮೂಲ ವಿಗ್ರಹ  
ವಿನೋದಿ ನೀನೆ ಬಾರೋ | ಸಾಧುಸಜ್ಜನ ಸತ್ಯಯೋನಿ ದಾನಿ ನೀನೆ  
ಬಾರೋ || ೧ || ಗಾಡಿಗಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೋ | ರೂಢ  
ಮಾತನಾಡಿ ಸರ್ವರೂಢಿಗೊಡೆಯ ಬಾರೋ || ೨ || ನಿನ್ನ ಪಾದಗಳ ನಾನು  
ಬಣ್ಣಿಸಿ ಕರೆವೆ ಬಾರೋ | ಪನ್ನಗಶಯನ ಪುರಂದರವಿಠಲ ಬಾರೋ || ೩ ||

### ೨೮೦ ರಾಗ ಕಾಂಭೋಜಿ ರುಂಪತಾಳ

ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ || ಪ || ವಾಸುದೇವನ ಭಜಿಸಿ  
ಸುಖಿಯಾಗು ಮನವೆ || ಅ || ಮಡದಿ ಮಕ್ಕಳು ಎಂದು ಒಡವೆ ವಸ್ತುಗ  
ಳೆಂದು | ಸಡಗರದಿ ತಾ ಕೊಂಡು ಭ್ರಮಿಸಲೇಕೆ || ಬಿಡದೆ ಯಮನಾಳುಗಳು  
ಬಾರೆಂದು ಎಳೆವಾಗ | ಮಡದಿ ಮಕ್ಕಳು ಕಡೆಗೆ ತೊಲಗುವರೊ ಮರುಳೆ ||  
|| ೧ || ನೆಂಟರೂರಿಗೆ ಹೋಗಿ ನಾಲ್ಕು ದಿನವಿದ್ದರೆ | ಎಂಟು ದಿನದಾಯಾಸ  
ಹೋಗುವಂತೆ || ಉಂಟು ಸೌಭಾಗ್ಯವೆಂತೆಂಬ ದೈರ್ಯವ ಬಿಟ್ಟು ವೈ |  
ಕುಂಠನ ಭಜಿಸು ಭ್ರಷ್ಟ ಮನವೆ || ೨ || ಉಂಟು ಆಶ್ರಯವೆಂದು ಬಡವನ  
ಕರೆತಂದು | ಕೊಟ್ಟು ಮಾಡಿದ ಧರ್ಮ ಫಲ ತನ್ನದು || ಇಷ್ಟಮೂರುತಿ  
ನಮ್ಮ ಪುರಂದರವಿಠಲನ | ನಿಷ್ಠೆಯಿಂದಲಿ ಭಜಿಸು ದುಷ್ಟ ಮನವೆ || ೩ ||

### ೨೮೧ ರಾಗ ಶಂಕರಾಭರಣ ಆದಿತಾಳ

ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ | ಮಗಳೆ ಮನ | ಶುದ್ಧ ಲಾಗಿ  
ಗಂಡನೊಡನೆ ಬಾಳಬೇಕಮ್ಮ || ಪ || ಅತ್ತೆಮಾವಗಂಜಿಕೊಂಡು ನಡೆಯ  
ಬೇಕಮ್ಮ | ಮಗಳೆ | ಚಿತ್ತದೊಲ್ಲಭನಕ್ಕರೆಯನ್ನು ಕಡೆಯಬೇಕಮ್ಮ ||  
ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ | ಮಗಳೆ | ಹತ್ತು  
ಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ || ೧ || ಕೊಟ್ಟುಕೊಂಬುವ  
ನೆಂಟರೊಡನೆ ದ್ವೇಷ ಬೇಡಮ್ಮ | ಮಗಳೆ | ಅಟ್ಟು ಉಂಬುವ ಕಾಲದಲ್ಲ

ಆಟ ಬೇಡಮ್ಮ || ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲಬೇಡಮ್ಮ | ಮಗಳೆ | ಕಟ್ಟಿ  
 ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ ||೨|| ನೆರೆಹೊರೆಯವರಿಗೆ ನ್ಯಾಯ  
 ವನ್ನು ಹೇಳಬೇಡಮ್ಮ | ಮಗಳೆ | ಗರುವ ಕೋಪ ಮತ್ಸರವನ್ನು ಮಾಡ  
 ಬೇಡಮ್ಮ || ಪರರ ನಂದಿಸ ಹೆಂಗಳೊಡನೆ ಸೇರಬೇಡಮ್ಮ | ಮಗಳೆ | ಗುರು  
 ಪುರಂದರವಿಠಲನ ಸ್ಮರಣೆ ಮರೆಯಬೇಡಮ್ಮ ||೩||

೨೮೨ ರಾಗ ಕಾಂಭೋಜಿ ರುಂಪತಾಳ

ದಾಸನೆಂತಾಗುವೆನು ಧರೆಯೊಳಗೆ ನಾನು ||ಪ|| ವಾಸುದೇವನಲ್ಲಿ ಲೇಶ  
 ಭಕ್ತುತಿಯ ಕಾಣೆ || ಅ || ಗೂಟಿನಾಮವ ಹೊಡೆದು ಗುಂಡು ತಂಬಿಗೆ  
 ಹಿಡಿದು | ಗೋಟಂಚು ಧೋತರ ಮಡಿಯನುಟ್ಟು || ದಾಟುಗಾಲಿಡುತ ನಾ  
 ಧರೆಯೊಳಗೆ ಬರಲೆನ್ನ | ಬೂಟಕತನ ನೋಡಿ ಭ್ರಮಿಸದಿರಿ ಜನರೆ ||೧||  
 ಅರ್ಥದಲ್ಲೇ ಮನಸು ಆಸಕ್ತವಾಗಿದ್ದು | ವ್ಯರ್ಥವಾಯಿತು ಜನ್ಮ ವಸುಧೆ  
 ಯೊಳಗೆ || ಅರ್ಥಿಯಿಂದಲಿ ಹರಿಯ ಅರ್ಚಿಸಿದ್ದಿಲ್ಲ ನಾ | ಸತ್ಯ ಶಾಚಗಳ  
 ರಿಯೆ ಸಜ್ಜನರು ಕೇಳಿ || ೨ || ಇಂದಿರೇಶನ ಪೂಜೆ ಎಂದು ಮಾಡಿದ್ದಿಲ್ಲ |  
 ಸಂಧ್ಯಾನ ಜಪತಪಗಳೊಂದನರಿಯೆ || ಒಂದು ಸಾಧನ ಕಾಣೆ ಪುರಂದರ  
 ವಿಠಲನ | ದ್ವಂದ್ವನಾದವ ನಂಬಿ ಅರಿತು ಭಜಿಸದಲೆ || ೩ ||

೨೮೩ ರಾಗ ನೋಹನ ಅಟಿತಾಳ

ನಿನ್ನ ದಿವ್ಯ ಮೂರುತಿಯ ಕಣ್ಣುತಣಿಯ ನೋಡಿ | ಧನ್ಯನಾದೆನೊ  
 ಧರೆಯೊಳು || ಪ || ಇನ್ನು ಈ ಭವಭಯಕೆ ಅಂಜಲೇತಕೊ | ಜಿನ್ನ ಸಿರಿ  
 ವೇಂಕಟೇಶ | ಶ್ರೀಶ || ಅ || ಏಸು ಜನ್ಮದ ಪುಣ್ಯ ಬಂದೊದಗಿತೋ ಶ್ರೀ  
 ಸ್ವಾಮಿಪುಷ್ಕರಣೆ | ಯೋಳ್ ಸ್ನಾನ ಜಪತಪಮಾಡಿ ವರಹದೇವರ ನೋಡಿ  
 ಶ್ರೀಸ್ವಾಮಿನುಹಾದ್ವಾರಕೆ || ಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿ  
 ಲೇಶದಿಂ ವೋಗಳುತಲಿ ಆ ಸುವರ್ಣದ ಗರುಡಕಂಭವನೆ ನೋಡಿ ಸಂತೋ  
 ಷದಿಂ ಕೊಂಡಾಡಿದೆ | ಬಿಡದೆ || ೧ || ನೆಟ್ಟನೆರಡನೇ ದ್ವಾರವನೆ ದಾಂಟಿ  
 ವೋಗುತಲಿ ದಟ್ಟಿಣೆಯು ಬಹು ಜನದಲಿ ಘಟ್ಟಿ ಮನದಲಿ ತಲೆಯ ಚೆಟ್ಟಿ

ಡುತ ನೆಟ್ಟನೇ ಕಟ್ಟುಂಜನಕೆ ತಾ ಬರುತಲಿ | ಕೃಷ್ಣಾ ಜಿನದವರ ಪೆಟ್ಟುಗಳ  
 ಕಾಣುತಲಿ ಕಂಗೆಟ್ಟು ಹರಿಯನುತಲಿ | ಬೆಟ್ಟದಧಿಪತಿ ನಿನ್ನ ದೃಷ್ಟಿಂ  
 ಕಾಣುತಲಿ ಸುಟ್ಟಿತೆನ್ನಯ ದುರಿತವು | ಸರ್ವವು || ೨ || ಶಿರದಲ್ಲಿ ರವಿಕೋಟಿ  
 ತೇಜದಿಂದೆಸೆವಂಥ ವರ ಕಿರೀಟವು ಕುಂಡಲ | ಕೊರಳೊಳಿಹ ಸರಿಗೆ  
 ವೈಜಯಂತಿಯಮಾಲೆ ಪರಿಪರಿಯ ಹಾರಗಳನು || ಉರದಿ ಶ್ರೀವತ್ಸವನು  
 ಕರದಿ ಶಂಖಚಕ್ರಗಳು ವರನಾಭಿ ಮಾಣಿಕವನು | ನಿರುಪಮ ಮಣಿಖಚಿತ  
 ಕಟಿಸೂತ್ರ ಪೀತಾಂಬ್ರ ಚರಣವ್ಯಯವಂದುಗೆಯನು | ಇನ್ನು || ೩ || ಇಕ್ಷು  
 ಚಾಪನಸಿತನೆ ಪಕ್ಷೀಂದ್ರವಾಹನನೆ ಲಕ್ಷ್ಮೀಪತಿ ಕಮಲಾಕ್ಷನೆ | ಅಕ್ಷಯ  
 ಅಜ ಸುರೇಂದ್ರಾದ್ರಿವಂದಿತನೆ ಸಾಕ್ಷಾಜ್ಜಗನ್ನಾಥನೆ || ರಾಕ್ಷಸಾಂತಕನೆ ನಿರ  
 ಪೇಕ್ಷ ನಿತ್ಯತೃಪ್ತನೆ ನಿರುಪಮ ನಿಸ್ಸೀಮನೆ | ಕುಕ್ಷಿಯೊಳಗೀರೇಳು ಲೋಕ  
 ವನು ತಾಳವನೆ ರಕ್ಷಿಸುವುದೆಂದು ದಯದಿ | ಮುದದಿ || ೪ || ಉರಗಗಿರಿ  
 ಅರಸು ನಿಮ್ಮ ಚರಣಗಳ ಕಂಡ ಮೇಲೆ ಉರಗ ಕರಿ ವ್ಯಾಘ್ರ ಸಿಂಹ |  
 ಅರಸು ಜೋರಾಗ್ನಿ ವೃಶ್ಚಿಕ ಮೊದಲಾದ ಪರಿಪರಿಯ ಬಹಳ ಭಯವು ||  
 ಪರಮವಿಷಲಂಪಟರೊಳಗೆ ನಾ ಸಿಗದಂತೆ ಕರುಣಿಸುವುದೊಲಿದು ದಯದಿ |  
 ಸ್ಮರಗಧಿಕಲಾವಣ್ಯ ತಂದೆ ಪುರಂದರವಿಠಲ ಶರಣಜನಕರುಣಾರ್ಣವ |  
 ದೇವ || ೫ ||

### ೨೮೪ ರಾಗ ಕೇದಾರಗೌಳ ತ್ರಿಪುಟಿತಾಳ

ಕರೆದು ಮುದ್ದಿಸುವ ಗೋಪಿಯ ಭಾಗ್ಯಕೆಣಿಯುಂಟೆ || ಪ || ಗುರು  
 ಕುಲಾಂಬುಧಿಚಂದ್ರ ಕೃಷ್ಣ ಬಾ ಬಾರೆಂದು || ಅ || ಸವ್ಯಹಸ್ತದಿ ಅಪಸವ್ಯ  
 ಕರವ ಪಿಡಿದು | ನವ್ಯಸುಧಾಂಗುಲಿ ಸವಿಯುತಲಿ || ಅವ್ಯಕ್ತಮಧುರೋಕ್ತಿ  
 ಗಳಿಂದಲಾಡುವ | ಭವ್ಯಮೂರುತಿ ಕೃಷ್ಣ ಪರಮಪುರುಷನೆಂದು || ೧ ||  
 ಒಂದು ಕುಚವನುಣುತ ಮತ್ತೊಂದು ಕುಚವ ಪಿಡಿದು | ಸಂದಿಲಿ ಮೊಗವ  
 ನಾಲೋಕಿಸುತ || ಚಂದದಿ ಕಿರುನಗೆಯಿಂದ ಬೊಮ್ಮಾಂಡವ | ಅಂದು  
 ಬಾಯೊಳು ತೋರ್ದ ಕೃಷ್ಣ ಬಾ ಬಾರೆಂದು || ೨ || ಆನೆ ಬಂತೊಂದಾನೆ  
 ಯೆನಲು ತೊಡೆಯಲ್ಲಿ | ನಿನ್ನೇಟಿಸೆ ಲೋಕಂಗಳು ಬೆರಗಾಗುತ || ಜ್ಞಾನ

ನಿಧಿಯೆ ಗುರುಪುರಂದರವಿಠಲ ಇ | ದೇನೊ ನಿನ್ನ ಮಹಿಮೆ ನಾನೇನರಿಯೆ  
ನೆಂದು || ೩ ||

### ೨೮೫ ರಾಗ ಬೇಹಾಗ್ ಅಟಿತಾಳ

ಈತ ಮುಖ್ಯಪ್ರಾಣನಾಥ || ಪ || ಈತ ಶ್ರೀರಾಮಸೇವಕನೆನಿಸಿದಾತ ||  
||೨|| ಭಾನುವಿನ ತುಡುಕಿದಾತ ಭಾರತಕೆ ಬಂದಾತ | ವಾನರೋತ್ತಮ  
ಹನುಮ ಹರಿಶರಣನೀತ || ೧ || ವಾರಿಧಿಯ ನೆಗೆದಾತ ವನಚರಾಗ್ರೇಸರ  
ನೀತ | ವಾರಿಜಾಕ್ಷಿಗೆ ಮುದ್ರಿಕೆ ವಹಿಸಿ ಇತ್ತಾತ || ೨ || ಲಂಕೆಯ ಗೆಲಿ  
ದಾತ ಲಂಕೆಯನು ಉರಿಸಿದಾತ | ಪಂಕಜೋದ್ಭವನ ಪಟ್ಟಭದ್ರನೀತ ||೩||  
ವಾನರೋತ್ತಮನೀತ ವಸುಧೆಗೆ ವೆಗ್ಗಳನೀತ | ದಾನವಾಂತಕ ಹನುಮ  
ದಶಪ್ರಮತಿಯೀತ || ೪ || ಸ್ಮರನಂಬು ಗೆಲಿದಾತ ಶರಣಜನರಿಗೆ ದಾತ |  
ಸಿರಿಪುರಂದರವಿಠಲಗೆ ಅಚ್ಚಿನ್ನ ಭಕ್ತನೀತ ||೫||

### ೨೮೬ ರಾಗ ಗೌಳ ರುಂಪಿತಾಳ

ಈ ಜೀವವಿದ್ದು ಫಲವೇನು ಜಿಲುವ | ರಾಜೀವಲೋಚನನ ನೆನೆಯದ  
ಪಾಪಿ ತನುವಿನಲಿ || ಪ || ಅರುಣಉದಯದಲೆದ್ದು ಹರಿಯ ಸ್ಮರಣೆಯ  
ಮಾಡಿ | ಗುರುಹಿರಿಯರ ಮನದಲ್ಲಿ ನೆನೆದು ನೆನೆದು || ಪರಮ ಸುಖಿ  
ಯಾಗಿ ನದಿಯೊಳು ಮಿಂದು ರವಿ | ಗರ್ಭ್ಯವನೆರೆಯದ ಪಾಪಿತನುವಿನಲಿ  
||೧|| ಹೊನ್ನ ಕಲಶದಲಿ ಅಘೋರದಕವ ಶ್ರೀಹರಿಗೆ | ಜಿನ್ನಾಗಿ ಅಭಿಷೇಕ  
ವನು ಮಾಡಿ || ರನ್ನ ದುಡಿಗಳ ಉಡಿಸಿ ರತ್ನಗಳ ಅಳವಡಿಸಿ | ಕಣ್ಣಿನಲಿ  
ನೋಡಲರಿಯದ ಕಪಟತನುವಿನಲಿ || ೨ || ತುಲಸಿದಳಗಳ ಪುಷ್ಪಮಾಲಿ  
ಕೆಯ ನವರತ್ನ | ಹೊಳೆವ ಕೌಸ್ತುಭ ಕೊರಳಲ್ಲಿ ಪದಕ || ನಳಿನ್ವಾಕ್ಷಗಿಟ್ಟು  
ಕರ್ಪೂರದಾರತಿಯಿತ್ತಿ | ಕಣ್ಣಿನಲಿ ನೋಡಲರಿಯದ ಕಪಟತನುವಿನಲಿ  
||೩|| ಪರಿಪರಿಯ ಭಕ್ತ್ಯವಾಯಸ ಶಾಕ ಶಾಲ್ಯನ್ನ | ವರರಸ ಘೃತ ಗುಡ  
ಕ್ಷೀರ ದಧಿಯ || ಪರಮಪುರುಷಗೆ ತಂದು ನೈವೇದ್ಯವನೆ ಮಾಡಿ | ಹರುಷ  
ದಲಿ ಕೈಮುಗಿಯಲರಿಯದ ಕಪಟತನುವಿನಲಿ ||೪|| ನಿತ್ಯನೈಮಿತ್ಯ ಕರ್ಮ

ಗಳನು ಮಾಡಿ ಬಹು | ಅರ್ತಿಯಿಂದ ಅತಿಥಿಗಳನ್ನೆಲ್ಲ ಕರೆಸಿ || ವಿತ್ತವಿದ್ಯಾ  
ಗಲೇ ಹರಿಯ ವೋಜೆಯ ಮಾಡಿ ಸ | ವೋತ್ತಮನ ಪ್ರೀತಿಬಡಿಸದ ವ್ಯರ್ಥ  
ತನುವಿನಲಿ || ೫ || ಪ್ರತಿದಿನವು ಹರಿನಾಮ ಸಕಲ ವೇದಪುರಾಣ | ಕಥೆಗ  
ಳನು ಕೇಳಿ ಮನದಡೆದು ದಣಿಮು || ಅತಿಶಯದ ಮಧ್ಯಮತವನನುಸರಿಸದೆ  
ಪರ | ಗತಿಗೆ ಸಾಧನವ ಸಾಧಿಸಲರಿಯದಿಹ ಮೂಢ ಈ ತನುವಿನಲಿ ||೬||  
ಉರಗಾದ್ರಿಯಲಿ ಚಂದ್ರಪುಷ್ಕರಣಿ ಮೊದಲಾದ | ಪರಿಪರಿ ತೀರ್ಥದಲಿ  
ಮುಣುಗಿ ಮುಣುಗಿ || ತಿರುವೇಂಗಳಪ್ಪ ಶ್ರೀಪುರಂದರವಿಠಲನ | ಚರಣ  
ಸೇವೆಯ ಮಾಡಲರಿಯದ ಕಪಟತನುವಿನಲಿ ||೭||

### ೨೮೭ ರಾಗ ನೋಹನ ತ್ರಿಪುಟಿತಾಳ

ಏನೇನು ಮಾಡಿದರೇನು ಫಲವಯ್ಯ || ೮ || ಭಾನುಕೋಟಿತೇಜ  
ಶ್ರೀನಿವಾಸನ್ನ ಭಜಿಸದೆ || ೯ || ಹಲವು ಓದಿದರೇನು ಕೆಲವು ಕೇಳಿದ  
ರೇನು | ಜಲದೊಳಗೆ ಮುಳುಗಿ ಕುಳಿತಿದ್ದರೇನು || ಭಲವಾಗಿ ಮುಸುಕಿಟ್ಟು  
ಬೆರಳನೆಣಿಸಿದರೇನು | ಜಿಲುವ ದೇವನೊಳು ಎರಕವಿಲ್ಲದ ತನಕ || ೧ ||  
ಅನ್ನ ಜರಿದು ಅರಣ್ಯ ಚರಿಸಿದರೇನು | ಉನ್ನತ ವ್ರತಗಳಾಚರಿಸಿದರೇನು||  
ಜಿನ್ನೆ ಗಾತಿಯರ ಸಂಗ ಬಿಟ್ಟು ಇದ್ದರೇನು | ಗಾನಲೋಲನಲ್ಲಿ ಎರಕವಿಲ್ಲ  
ದನಕ ||೨|| ಬತ್ತಲೆ ತಿರುಗಿ ಅವಧೂತನೆನಿಸಿದರೇನು | ತತ್ತವಾಕ್ಯಗಳ  
ಪೇಳಿದರೇನು || ಚಿತ್ತಜನಯ್ಯ ಶ್ರೀಪುರಂದರವಿಠಲನ್ನ | ಚಿತ್ತದೊಳಿರಿಸಿ  
ಒಲಿಸಿಕೊಳ್ಳುವ ತನಕ ||೩||

### ೨೮೮ ರಾಗ ಗಮನಕ್ರಿಯೆ ಮಟ್ಟಿತಾಳ

ನೀನೇ ಗತಿಯನಗೆ ವನಜನೇಶ್ರೀ || ೪ || ಕೈಲಾಸ ಎಂಬೋದು ಕಣ್ಣಿಲಿ  
ಕಾಣೆ | ಮೈಲುವಾಹನಪಿತ ಎತ್ತ ಪೋದನೊ ಕಾಣೆ || ೧ || ಸತ್ಯಲೋಕ  
ವೆಂಬೊದು ಮಿಥ್ಯವಾಗಿತು ಕಾಣೆ | ಎತ್ತ ಪೋದನು ಬ್ರಹ್ಮ ಏನು ಮಾಡಲಿ  
ಅಮ್ಮ || ೨ || ಸರಸಿಜನಾಭನು ಶರಧಿಯೊಳ್ ಮುಳುಗಿದ | ಪುರಂದರವಿಠ  
ಲನ ಕರುಣಕ್ಕೆ ಪಾತ್ರಳೆ || ೩ ||

೨೮೯ ರಾಗ ಮುಖಾರಿ ರ್ಕುಂಪತಾಳ

ಏನು ಮಾಡಿದರೇನು ಹಿಂದಿನ ಕರ್ಮಫಲ | ತಾನು ಮಾಡಿದ ಕರ್ಮ  
ತನಗಲ್ಲದೆ || ಪ || ಮರಳಿ ಮರಳಿ ನೀರಿನೊಳಗೆ ವೋಕ್ಕರು ಇಲ್ಲ | ಹೊರೆ  
ಹೊತ್ತು ತಲೆಪರಟೆ ಯಾದರಿಲ್ಲ || ಭರದಿಂದ ಭೂಮಿಯನು ತೋಡಿ  
ನೋಡಿದರಿಲ್ಲ | ಪರರಿಗೆ ಬಾಯ್ತೆರೆದು ಪಲ್ಕಿರಿದರಿಲ್ಲ || ೧ || ಬಲು ದೇಹ  
ವನು ಹ್ರಸ್ವಮಾಡಿ ಬೇಡಿದರಿಲ್ಲ | ಕುಲುಗೇಡಿ ತಾನಾಗಿ ತಿರುಗಿದರಿಲ್ಲ ||  
ತಲೆಯ ಜಡೆಗಟ್ಟಿ ಅರಣ್ಯ ಸೇರಿದರಿಲ್ಲ| ಕೊಳಲೂದಿ ತುರುಗಳನು ಕಾಯ್ದ  
ರಿಲ್ಲ || ೨ || ಧೀರತನವನು ಬಿಟ್ಟು ದಿಗಂಬರಾದರು ಇಲ್ಲ | ಮೀರಿ ರಾವುತ  
ನಾಗಿ ಹೋರಿದರಿಲ್ಲ || ಧಾರುಣಿಯೊಳಪ್ರತಿಮೆ ಪುರಂದರವಿಠಲನೆ | ಆರಿ  
ಗಳವಯ್ಯೆ ನಿಧಿಮೀರಿ ಬಾಳುವರೆ || ೩ ||

೨೯೦ ರಾಗ ಕಾಂಭೋಜಿ ರೂಪಕತಾಳ

ಆವನಾವನು ಕಾಯ್ತು ಅವನಿಯೊಳಗೆ ||ಪ|| ಜೀವರಿಗೆ ಧಾತ್ಯ ಶ್ರೀಹರಿ  
ಯಲ್ಲದೆ ||ಅ|| ಅವ ತಂದೆಯು ಸಲಹಿದನು ಪ್ರಹ್ಲಾದನ | ಅವ ತಾಯಿಯು  
ಸಲಹಿದಳು ಧ್ರುವನ || ಅವ ಸೋದರರು ಈಡೇರಿಸಿದರು ವಿಭೀಷಣನ |  
ಜೀವರಿಗೆ ಧಾತ್ಯ ಶ್ರೀಹರಿಯಲ್ಲದೆ ||೧|| ಅವ ಬಂಧುಗಳು ಸಲಹಿದರು ಗಜ  
ರಾಜನ್ನ | ಅವ ಪತಿಯಾದ ದ್ರೌಪದಿಯ ಕಾಲಕೆ || ಅವಾವ ಸಖನಾದ  
ಪಾಂಡವರ ಸಮಯಕ್ಕೆ | ಜೀವರಿಗೆ ಧಾತ್ಯ ಶ್ರೀಹರಿಯಲ್ಲದೆ || ೨ || ಅವ  
ನಾಧಾರ ಅಡವಿಯೊಳಿದ್ದ ಮೃಗಗಳಿಗೆ | ಅವ ಪೋಷಕ ಗರ್ಭದ ಶಿಶುವಿಗೆ||  
ಅವ ಪಾಲಿಸ ಪಶು ಪಕ್ಷಿ ಮುಖ್ಯ ಜೀವರಿಗೆ | ದೇವ ಶ್ರೀಪುರಂದರವಿಠಲ  
ನಲ್ಲದೆ ||

೨೯೧ ರಾಗ ನಾದನಾಮುಕ್ತಿಯೆ ಛಾಪುತಾಳ

ಇರಬೇಕು ಇಲ್ಲದಿರಬೇಕು ||ಪ|| ಹರಿದಾಸರು ಸಂಸಾರದೊಳಗೆ || ಅ ||  
ಮಕ್ಕಳು ಮತಿವಂತವಾದರೆ ಮನೆಯಲ್ಲಿ | ಅಕ್ಕರದಿಂದಲಿ ಕೂಡಿರಬೇಕು||  
ಚಿಕ್ಕವನ ಬುದ್ಧಿ ಭೇರುಂಡವಾದರೆ | ಘಕ್ಕನವನ ಕೂಡ ಹೊರಗಾಗಬೇಕೈ||

||೧|| ಕುಲಸತಿಯಾದರೆ ಕೂಡಿರಬೇಕು | ಸುಲಭದಿಂದಲಿ ಸ್ವರ್ಗ ಸೂರಾಡ  
ಬೇಕು || ಕಲಹಗಂಟಿ ಸತಿ ಕರ್ಕಶಿಯಾದರೆ | ಹಲವು ಪರಿಯಿಂದ ಹೊರ  
ಗಾಗಬೇಕು ||೨|| ಹೀನನ ಕಂಡರೆ ಹಿಮ್ಮೆಟ್ಟಬೇಕು | ಜ್ಞಾನಿಗಳ ಕಂಡರೆ  
ಕೈಮುಗಿಯಬೇಕು || ಸ್ವಾಮಿ ಶ್ರೀಪುರಂದರವಿಠಲರಾಯನ | ನಾನಾಬಗೆ  
ಯಿಂದ ಕೊಂಡಾಡಬೇಕು || ೩ ||

### ೨೯೨ ರಾಗ ನಾದನಾನುಕ್ರಿಯೆ ಆದಿತಾಳ

ಜಾಣ ನೀನಹುದೋ | ಗುರು ಮುಖ್ಯ | ಪ್ರಾಣ ನೀನಹುದೋ || ಪ ||  
ಭಾರತಿರಮಣ ನಿನಗೆಣೆ ಕಾಣೆ ಮೂರು ಲೋಕದಲ್ಲಿದ್ದಂಥ | ಸಕಲ ಪ್ರಾಣ  
ದಲ್ಲಿದ್ದಂಥ ಪಂಚಪ್ರಾಣಗಳಿಗೆ ಪ್ರಾಣನಾಥ || ಅ || ಕೊಟ್ಟ ರಾಮಮುದ್ರಿ  
ಕೆಯ ಬೆಟ್ಟದಲ್ಲಿ ಸಾಗರ ದಾಟಿ | ಸೀತೆಮುಂದಿಟ್ಟು ಕರಗಳ ಕಟ್ಟಿಕೊಂಡ  
ವೀರಹನುಮ ||೧|| ಕುಂತಿಸುತ ನೀನಹುದೋ | ಅಸುರರಿಗೆ | ಹಂತಕಾರಿ  
ನೀನಹುದೋ || ಚಿಂತಿತ ನಮಚರಿತಸಂಗ | ಚಿಂತಿಸುದ ಸಜ್ಜನರ | ಅಂತ  
ರಂಗವಾದ ನಮ್ಮ | ಹೊಂತಕಾರಿ ಶೂರ ಭೀಮ ||೨|| ಮುದ್ದು ಮುಖದವ  
ನೀನಹುದೋ | ಮುಜ್ಜಗವನೆ | ಸದ್ಗುಣವಂದ್ಯ ನೀನಹುದೋ || ಶುದ್ಧ  
ಮತವನೆ ನೀ | ನುದ್ಧರಿಪೆನೆಂದು ವೀರ | ಬದ್ಧಕಂಕಣ ತೊಟ್ಟ | ಮಧ್ಯ  
ಮುನಿರಾಯ ಬಲು ||೩|| ಇಂದುವದನ ನೀನಹುದೋ | ಗುರುರಾಯ ಆ |  
ನಂದರ್ತಿರ್ಥ ನೀನಹುದೋ || ನೊಂದು ಬಂದ ಜನರು | ವಂದಿಸೆ ನಿಮ್ಮ  
ಚರಣ ಕಮಲ | ನಂಬಿದಂಥ ಭಕ್ತರನು | ಕುಂದದೆ ಪೊರೆಯುವಿರಂತೆ  
||೪|| ಶೂರ ನೀನಹುದೋ | ವಾಯುಕು | ಮಾರ ನೀನಹುದೋ || ಪರಮ  
ನನ್ನ ನಂಬಿ ಬಲು | ಪರಮ ಮಹಿಮನೆ ನಮ್ಮ | ಪುರಂದರವಿಠಲನ ಸೇವಿ  
ಸಿದ ಕೀರ್ತಿ ಪಡೆದ || ೫ ||

### ೨೯೩ ರಾಗ ತೋಡಿ ರೂಪಕತಾಳ

ನೆನೆವೆ ನಾನನ್ಯರ ಕಾಣೆನು || ಪ || ಕೊಡುವರೊಳಗೆ ನೀನೇ ಎಂದು ||  
ಬಡವನಾಗಿ ನಾನು ಬಂದು | ಉಡಿಯ ಪಿಡಿದು ಬೇಡಿಕೊಂಬೆ ನಾ |

ಉಡಿಯ ಪಿಡಿದು ಬೇಡಿಕೊಂಬೆ | ದೃಢದಿ ವರವ ಕೊಡುವ ಧೋರೆಯೆ ||೧||  
 ರಾಮದೂತನಾಗಿ ಬಂದು | ನಾಮಮುದ್ರಿಕೆ ಜಾನಕಿಗಿತ್ತು | ಭೀಮನಾಗಿ  
 ಕರವ ಮುಗಿವನ || ಭೀಮನಾಗಿ ಕರವ ಮುಗಿದು | ಜ್ಞಾನಪೂರ್ಣ ಪ್ರಾಣ  
 ನೆನಿಸನ ||೨|| ಈಶ ನಾರಸಿಂಹನಾದ | ವಾಸವಾದಿವಿನುತ ಶೇಷ | ದೋಷ  
 ರಹಿತ ಪುರಂದರನ || ದೋಷರಹಿತ ಪುರಂದರವಿಠಲ | ಧಾಸ ಭಾರ  
 ತೀಶ || ೩ ||

### ೨೯೪ ರಾಗ ಶಹನ ಆದಿತಾಳ

ಗೋವಿಂದನ ಧ್ಯಾನ ಬಲು ಶುಭಕರವೋ || ಪ || ಭಾವಿಸಿ ನೋಡಲು  
 ಬಹು ಜನ್ಮಗಳ ಪಾಪಹರವೋ ||೨|| ಒಂದಾವರ್ತಿ ನೆನೆಯಲು ಭವಬಂಧ  
 ಖಿಲವೋ | ಹಿಂದಿನ ಸುಕೃತಕ್ಕೆ ಮುಂದಿನ ಸುಕೃತಾನಂದಫಲವೋ || ೧ ||  
 ವಿಧವಿಧ ಸಾಧನಕಿಂತ ಇದು ಬಲು ಘನವೋ | ಉದರಂಭರಣಕ್ಕೆ ಉಡುವೋ  
 ವಸನಕ್ಕೆ ಇದು ಸುಸಾಧನವೋ || ೨ || ಶ್ರೀರಾಮ ಪುರಂದರವಿಠಲ ಆರ  
 ಪಾರವೋ | ಸೇರಿದವರಿಗೆ ಈ ಹರಿಧ್ಯಾನ ಕ್ರೂರಗೆ ದೂರವೋ ||೩||

### ೨೯೫ ರಾಗ ಆನಂದಭೈರವಿ ಆದಿತಾಳ

ಜಗದಂತರ್ಯಾಮಿಯೆನ್ನ ಸ್ವಾಮಿ || ಪ || ಅಗಣಿತಗುಣ ನೀನು ನನ್ನ  
 ಗುಣವಲ್ಲವೆಂದು | ಬಗೆವನ ಜಗದೊಳಗೆ ಬ್ರಹ್ಮಹತ್ಯಗಾರ || ೧ || ಜಗತ್ತು  
 ಕರ್ತ ನೀನಿರಲು ಅನ್ಯರನ್ನೆ ದೈವವೆಂದು | ಬಗೆವನ ಜಗದೊಳಗೆ ಸ್ವರ್ಣ  
 ಸ್ತ್ರೀಯಿ ||೨|| ಜಗದೊಡೆಯ ನೀನಿರಲು ಅನ್ಯದೈವರೊಡೆಯರೆಂದು | ಬಗೆ  
 ವನ ಜಗದೊಳಗೆ ಮದ್ಯಪಾಯಿ ||೩|| ಜಗದ ತಾಯಿ ತಂದೆ ನೀನು ನಿನ್ನ  
 ತಾನೇ ಎಂದುಕೊಂಡು | ಬಗೆವನ ಜಗದೊಳಗೆ ಗುರುತಲ್ಲಗ ||೪|| ಅವರ  
 ತತ್ಸಂಯೋಗಿಗಳು ಪಂಚಮಹಾಪಾತಕರು | ದಾಸರ ಸಂಗದೊಳೆಡು  
 ಪುರಂದರವಿಠಲ || ೫ ||

### ೨೯೬ ರಾಗ ಸೌರಾಷ್ಟ್ರ ಅಟಿತಾಳ

ತಾಯಿ ತಂದೆಯೆನ್ನ ಗುರು ದೈವ ನೀನೆ | ಕೃಷ್ಣ | ಪಾಹಿ ಪಂಚಾಕ್ಷರ  
 ಪರಮಪುಣ್ಯ ನೀನೆ || ಪ || ಕಂದನು ಮಾಡಿದ ತಪ್ಪು ಕಾಯುವ ನೀನೆ |

ಕೃಷ್ಣ | ಕಂದರ್ಪಜನಕನೆ ಮೋಕ್ಷದಾತನು ನೀನೆ ||೧|| ಅರುಣ ಕರುಣ  
 ಪಿಡಿದು ಕರ್ಮ ಕಳೆಯಬೇಕೋ | ಮುಂದೆ | ಸುರಣಜನನವಿಲ್ಲದ ಪದವಿ  
 ಸೇರಿಸಬೇಕೋ ||೨|| ಎಂದೆಂದಿಗೂ ನಿನ್ನ ದಾಸನಾಗಬೇಕೋ | ಪು | ರಂದರ  
 ವಿಠಲ ಚರಣವನ್ನು ತೋರಬೇಕೋ || ೩ ||

### ೨೯೭ ರಾಗ ಶಂಕರಾಭರಣ ಆಟಿತಾಳ

ನಳಿನಜಾಂಡ ತಲೆಯ ತೂಗಿ ಮೋಹಿಸುತಿರಲು| ಕೊಳಲನೂದಿ ಭ್ರಾಜಿ  
 ಸುವ | ಜಿಲುವ ಕೃಷ್ಣ ರಾಯನ ನೋಡಿ ||ಪ|| ಹೊಳೆವ ಹೊಂಬಣ್ಣ ದಟ್ಟ  
 ಜಲ್ಲಣ ಅಳವಡಿಸಿದ ನೀಲಿಯ ಬಿಗಿಮ | ಹಲವು ರನ್ನದ ಉಂಗುರನಿಟ್ಟ  
 ಜಿಲುವ ಬೆರಳ ನಟಿಸುತ || ಲಲಿತ ವಾಮತೋಳಿನ ಮೇಲೆ ಹೊಳೆವ ವಾರೆ  
 ದೃಷ್ಟಿಯೆಸೆಯೆ | ಬಲದ ಪಾವ ಎಡಕೆ ಚಾಚಿರೆ ಜಲಜದಂದದಿ ಹೊಳೆ  
 ಯಲು ನೋಡಿ ||೧|| ಗುಲಗಂಜಿ ಸರ ಕಲ್ಲಿಯ ಚಿಕ್ಕ ಗಜಗಿನ ಚೀಲ ಶಳೆ  
 ಗೋಲಾಮುಚಿ ಘಲುಕೆಂಬಾ ಪೆಂಡೆ ಘಮ್ನಘಮ್ನಿಸುವ ಮಲಯಜಾಮಿತ  
 ಲೇಪಿತ|| ಮಲ್ಲಿಗೆ ಮಾಲತಿ ಬಳ್ಳಿಯ ದಳಿಲು ಹಲವು ಸರಗಳೊಲಿವುತಿರಲು|  
 ತಳಿತ ಕಲ್ಪವೃಕ್ಷದ ನೆಳಲೊಳು ಗೆಳೆಯ ಗೋವರಿಂದಾಡಲು ||೨|| ಮಾರವಿ  
 ದೇಶಿ ಗುರ್ಜರಿ ಭೈರವಿ ಗೌಳಿ ನಾಟಿ ಸಾವೇರಿ ಅಹೇರಿ | ಪೂರ್ವಿ  
 ಕಾಂಭೋಜಿ ಪಾಡಿ ದೇಶಾಕ್ಷಿ ಶಂಕರಾಭರಣ ಮಾಳವ|| ವರಾಳಿ ಕಲ್ಯಾಣಿ  
 ತೋಡಿ ಮುಖಾರಿಯರಳಿ ವಸಂತ ಬೌಳಧನ್ಯಾಸಿ | ಸಾರಾಷ್ಟ್ರ ಗುಂಡ  
 ಕ್ರಿಯ ರಾಮಕ್ರಿಯ ಮೇಘ ಕುರಂಜಿಯು ಪಾಡಲು ನೋಡಿ||೩|| ಹರುಷ  
 ದಿಂದ ವನದಿ ಸುಸ್ವರವ ಪುರದ ಸತಿಯರೆಲ್ಲರು ಕೇಳಿ | ಮರೆದು ಮನೆಯ  
 ಮಕ್ಕಳ ಜರೆದು ನೆರೆದು ಹರಿಯ ಒಲಿಸುತ || ಹರಿಣ ಕರಿಯು ಕೇಸರಿ  
 ವೃಂದ ತುರಗ ಮಹಿಷ ಉರಗ ಮೂಷಕ | ಹರಿಯ ಕೊಳಲ ರವಕೆ  
 ಮೋಹಿಸಿ ಮರೆದಿರೆ ಜಾತಿವೈರವ | ೪ || ಕರಗಿ ಕಲ್ಲು ನೀರಾಗಿ ಹರಿಯೆ  
 ತೆರೆಗಳೆಂದುಕ್ಕೆ ಹರಿಯೆ ಯಮುನಿ ತುರು ಖಗ ಬಹಿಷ್ಟ್ರೀಯರು ಚಿತ್ರದಿ  
 ಬರೆದ ಪ್ರತಿಮೆಯಂತಿರೆ || ಸುರರು ನಭದಿ ನೋಡಿ ಕುಸುಮಗರೆಯೆ ಭೇರಿ  
 ದುಂದುಭಿ ಮೊರೆಯೆ | ಪುರಂದರವಿಠಲ ಗೋಕುಲದಿ ವೇಣುನಾದ  
 ಮಾಡಲು ನೋಡಿ ||೫||

### ೨೯೮ ರಾಗ ನಾಟಿ

ಎಲ್ಲಿ ಹರಿಕಥಾಪ್ರಸಂಗವೋ | ಅಲ್ಲಿ ಗಂಗಾ ಯಮುನೆ ಗೋದಾ ಸರಸ್ವತಿ  
 ಸಿಂಧು || ಎಲ್ಲ ತೀರ್ಥವು ಬಂದು ಅಣಿಯಾಗಿ ನಿಲ್ಲುವುವು | ಎಲ್ಲಭ ಶ್ರೀ  
 ಪುರಂದರವಿಠಲ ಮೆಚ್ಚುವನು || ಜಯ ಜಯಾ ಹರಿಯೆಂಬುವುದೆ ಸುದಿನವು |  
 ಜಯ ಹರಿ ಹರಿಯೆಂಬುವುದೆ ತಾರಾಬಲವು | ಜಯ ಹರಿಯೆಂಬುವುದೆ  
 ಚಂದ್ರಬಲವು | ಜಯ ಹರಿಯೆಂಬುವುದೆ ವಿದ್ಯಾಬಲವು || ಜಯ ಹರಿ  
 ಯೆಂಬುವುದೆ ದೈವಬಲವು | ಜಯ ಹರಿ ಪುರಂದರವಿಠಲನ ಬಲವಯ್ಯ  
 ಸುಜನರಿಗೆ ||

### ೨೯೯ ರಾಗ ಸಂತುವರಾಳಿ ಛಾಪುತಾಳ

ಏನೇನು ದಾನವ ಮಾಡಲಿ | ಹರಿ ಧ್ಯಾನಕ್ಕೆ ಸಮನಾದ ದಾನಂಗೆ  
 ಳುಂಟೆ || ೧ || ಶತಕೋಟಿ ಕನ್ಯಾಪ್ರದಾನವ ಮಾಡಲಿ | ಅತಿಶಯದ ಉದಕ  
 ದಾನವ ಮಾಡಲಿ || ಮತಿಶುದ್ಧವಾಗಿ ಭೂದಾನವ ಮಾಡಲಿ | ಕೃತಿರಮ  
 ಣನ ಧ್ಯಾನಕೆ ಸರಿಯುಂಟೆ || ೧ || ದಿನಕೊಂದು ಸಾವಿರ ಗೋದಾನ  
 ಮಾಡಲಿ | ಅನುದಿನ ಅನ್ನದಾನವ ಮಾಡಲಿ || ಘನವಾಗಿ ಸುವರ್ಣ  
 ದಾನವ ಮಾಡಲಿ | ನನಜನಾಭನ ಧ್ಯಾನಕೆ ಸರಿಯುಂಟೆ || ೨ || ಸಾದರದಿ  
 ತರ್ಕ ವ್ಯಾಕರಣ ವೇಳಲಿ | ವೇದ ಗೀತ ಭಾಷ್ಯವನೋದಲಿ || ಸಾಧಿಸಿ  
 ಸ್ನಾನ ಜಪಗಳ ಮಾಡಲಿ | ಮಾಧವನ ಧ್ಯಾನಕೆ ಸರಿಯುಂಟೆ || ೩ ||  
 ಉತ್ತಮವಾದ ವಸ್ತ್ರ ದಾನವ ಮಾಡಲಿ | ಮುತ್ತು ಮಾಣಿಕ್ಯ ದಾನವ  
 ಮಾಡಲಿ || ಅತ್ಯಂತ ವಿದ್ಯಾ ಪ್ರದಾನವ ಮಾಡಲಿ | ಚಿತ್ತಜಪಿತನ ಧ್ಯಾನಕೆ  
 ಸರಿಯುಂಟೆ || ೪ || ನಾನಾ ತೀರ್ಥಗಳಲಿ ಸ್ನಾನವ ಮಾಡಲಿ | ಕಾನನ  
 ದೊಳಗೆ ತಪವ ಮಾಡಲಿ || ಜ್ಞಾನದಿಂದ ಶಾಸ್ತ್ರಾರ್ಥ ಮಾಡಲಿ ನಿನ್ನ |  
 ಧ್ಯಾನಕೆ ಸರಿಯುಂಟೆ ಪುರಂದರವಿಠಲ || ೫ ||

### ೩೦೦ ರಾಗ ಯದುಕುಲಕಾಂಭೋಜಿ ಆದಿತಾಳ

ಮರುಳಾಟವೇಕೋ ಮನುಜ ಕೂಗಾಟವೇಕೋ | ಸರ್ವ ದುರ್ಗು  
 ಣಗಳನ್ನು ಶರೀರದಿ ಬಚ್ಚಿಟ್ಟುಕೊಂಡು || ೧ || ಮೃತ್ತಿಕೆಶೌಚ ಮಾಡದವಗೆ

ಮತ್ತೆ ಸ್ವಾನ ಮಂತ್ರವೇಕೆ | ಹೊತ್ತು ಕಟ್ಟಾದವಗೆ ಅಗ್ನಿಹೋತ್ರವೇತಕೆ||  
 ತೊತ್ತು ಬಡಕನಿಗೆ ಪರತತ್ತ್ವದ ವಿಚಾರವೇಕೆ | ಕರ್ತು ಕೃಷ್ಣನ ನೆನೆಯ  
 ದವನ ಉತ್ತಮಗುಣವೇತಕೆ ||೧|| ಮೂಲಮಂತ್ರವಿಲ್ಲದವಗೆ ಮೇಲೆ ದೇವ  
 ತಾರ್ಚನೆಯೇಕೆ | ಶಾಲಗ್ರಾಮಾಭಿಷೇಕವಿಲ್ಲದ ತೀರ್ಥವೇತಕೆ|| ಸೂಳೆ  
 ಗಾರಗೆ ತುಳಸಿನಾಲೆಯ ಶೃಂಗಾರವೇತಕೆ| ಮಾಲೋಲನ್ನ ನೆನೆಯದವನ  
 ನಾಲಿಗೆ ಯೇತಕೆ ||೨|| ಹಸಿವು ತೃಷೆಯ ಸಹಿಸದವಗೆ ಹುಸಿಯಾದ ವೈರಾಗ್ಯ  
 ವೇಕೆ | ವಿಷಯ ಮೆಚ್ಚಿದವಗೆ ಪರದ ಕುಶಲವೇತಕೆ || ಪುಸಿಯಾದ ಜಪ  
 ಮಾಡುವವಗೆ ಮುಸುಕಿನ ಡಂಭವದೇಕೆ | ಬಿಸಜನಾಭನಿಗರ್ಪಿಸದ ಅಶನ  
 ವೇತಕೆ ||೩|| ಊರ್ಧ್ವಪುಂಡ್ರ ಹಚ್ಚದವನ ಮುಖವ ತಿದ್ದಿ ನೋಡ್ಡುದೇಕೆ|  
 ಶುದ್ಧ ಸಾತ್ತ್ವಿಕಗೆ ಪರರ ಬುದ್ಧಿಯೇತಕೆ || ಕದ್ದು ಹೊಟ್ಟೆ ಪೊರೆಯು  
 ವನಗೆ ಶುದ್ಧಶೀಲ ವೃತ್ತಿಯೇಕೆ | ಮಧ್ಯಮತನ ಹೊಂದದವನ ಪದ್ಧತಿ  
 ಯೇತಕೆ ||೪|| ಕಂಡ ನಾರಿಗಿಚ್ಛಿಸುವ ಲಂಡಗೆ ಪುರಾಣವೇಕೆ | ಭಂಡು  
 ಮಾತಿನ ಕವಿಯ ಬಹು ಪಾಂಡಿತ್ಯವೇತಕೆ || ಪುಂಡರಿಕಾಕ್ಷನಮ್ಮ ಶ್ರೀ  
 ಪುರಂದರವಿಠಲನ್ನ | ಕಂಡು ಕಂಡು ಭಜಿಸದವಗೆ ಉದ್ಧಂಡವೇತಕೆ || ೫ ||

**೩೦೧ ರಾಗ ಕಾಂಭೋಜಿ ರುಂಪೆತಾಳ**

ಮುತ್ತೈದಾಗಿರಬೇಕು ಮುದದಿಂದಲಿ | ಹತ್ತುನೂರು ನಾಮದೊಡೆಯ  
 ಹರಿನಾಮ ಪತಿಯೆಂದು || ಪ || ಗುರುಮಧ್ಯಶಾಸ್ತ್ರವನು ಓದುವುದೆ  
 ಮಾಂಗಲ್ಯ | ವೈರಾಗ್ಯವೆಂಬ ಒಪ್ಪುವ ಮೂಗುತಿ || ತಾರತಮ್ಯಜ್ಞಾನ  
 ತಾಯಿತ್ತು ಮುತ್ತು ಸರ | ಕರುಣರಸವೆಂಬಂಥ ಕಟ್ಟಾಣಿ ಕಟ್ಟಿಕೊಂಡು  
 || ೧ || ಹರಿಕಥೆ ಕೇಳುವುದು ಕಿವಿಗೆ ಮುತ್ತಿನ ಓಲೆ | ನಿರತ ಸತ್ಕರ್ಮವು  
 ನಿಜಕಾಂತಿಯು|| ಹರಿ ದಾಸರ ಪಾದರಜ ಹೆರಳು ಭಂಗಾರ | ಗುರುಭಕ್ತುತಿ  
 ಎಂಬಂಥ ಗಂಧ ಕುಂಕುಮ ಧರಿಸಿ ||೨|| ಪೊಡವಿಯೊಳು ಪರಹಿತದ ಪಟ್ಟಾ  
 ವಳಿಯ ಸುಟ್ಟು | ಕೊಡುವ ದಾನಗಳೆಂಬೊ ಕುಬಸ ತೊಟ್ಟು || ಬಿಡದೆ  
 ಎನ್ನೊಡೆಯ ಶ್ರೀಪುರಂದರವಿಠಲನ | ದೃಢಭಕ್ತಿಯೆಂಬಂಥ ಕಡಗ ಬಳಿ  
 ಇಟ್ಟುಕೊಂಡು || ೩ ||

೩೦೨ ರಾಗ ನಾದನಾಮಕ್ರಿಯೆ ಆಟಿತಾಳ

ಸದರವಲ್ಲವೋ ನಿಜಭಕುತಿ | ಸತ್ಯ | ಸವಮಲ ಗುರು ಕರುಣಾನಂದ  
ಮೂರುತಿ ||ಪ|| ಅಡಿಯಲಂಬರ ವಾಡೋ ತನಕ | ಅಗ್ನಿ | ಕಡಲುಂಡು  
ಮಲಿನ ಕೊನೆ ನೀಗೋತನಕ || ಒಡಲಿಬ್ಬರೊಂದಾಗೋ ತನಕ | ಆ |  
ಹಡೆಯದಂಥ ಹೆಣ್ಣು ಪ್ರಸವಾಗೋ ತನಕ ||೧|| ನಾಡಿ ಹಲವು ಕೂಡೋ  
ತನಕ | ಬ್ರಹ್ಮ | ನಾಡಿ ಪೊಕ್ಕು ನಲಿದಾಡುವ ತನಕ || ಕಾಡುವ ಕಪಿ  
ಸಾಯೋ ತನಕ | ಸುಟ್ಟು ಕಾಡಿನೊಳು ರಸ ತೊಟ್ಟೋಡೋ ತನಕ || ೨ ||  
ಆದಿಕುಂಭವ ಕಾಂಬೋ ತನಕ | ಅಲ್ಲಿ | ನಾಧಿಸಿ ಅಮೃತ ಸವಿದುಂಬೋ  
ತನಕ || ಬಾಧೆ ಸಹಿಸಿಕೊಂಬೋ ತನಕ | ಅದಿ | ಪುರಂದರವಿಠಲನ  
ಸ್ಮರಿಸೋ ತನಕ || ೩ ||

೩೦೩ ರಾಗ ಪಂತುವರಾಳಿ ಅದಿತಾಳ

ಮಾಡು ಸಿಕ್ಕದಲ್ಲಾ | ಮಾಡಿನ | ಗೂಡು ಸಿಕ್ಕದಲ್ಲಾ || ಜೋಡು  
ಹೆಂಡಿರಂಜಿ | ಓಡಿಹೋಗುವಾಗ | ಗೋಡೆ ಬಿದ್ದು ಬಯಲಾಯಿತಲ್ಲಾ  
||ಪ|| ಎಚ್ಚರಗೊಳಲಿಲ್ಲಾ | ಮನವೇ ಹುಚ್ಚನಾದೆನಲ್ಲಾ || ಅಚ್ಚಿನೊಳಗೆ  
ಮೆಚ್ಚು | ಮೆಚ್ಚಿನೊಳಗೆ ಅಚ್ಚು | ಕಿಚ್ಚಿದ್ದು ಹೋಯಿತಲ್ಲಾ || ಮಾಡು  
||೧|| ಮುಪ್ಪು ಬಂದಿತಲ್ಲಾ | ಪಾಯಸ | ತಪ್ಪದೆ ಉಣಲಿಲ್ಲಾ || ತುಪ್ಪದ  
ಬಿಂದಿಗೆ | ತಿಪ್ಪೆ ಮೇಲೆ | ಧೊಪ್ಪನೆ ಬಿತ್ತಲ್ಲಾ || ಮಾಡು ||೨|| ಯೋಗವು  
ಬಂತಲ್ಲಾ | ಬದುಕು ವಿ | ಭಾಗವಾಯಿತಲ್ಲಾ || ಭೋಗಿರಿಯನ ಶ್ರೀ |  
ಪುರಂದರವಿಠಲನ | ಆಗ ನೆನೆಯಲಿಲ್ಲಾ || ಮಾಡು || ೩ ||

೩೦೪ ರಾಗ ಮಧ್ಯಮಾವತಿ ತ್ರಿಪುಟಿತಾಳ

ಎಂತಹುದೋ ನಿನ್ನ ಭಕುತಿ | ಸಂತತ ನಿನ್ನ ದಾಸರ ಸಂಗಸುಖವೆನಗೆ |  
||ಪ|| ವೃಣನಾಶಿಪ ಕುರುಡ ನೋಣ ಮೊಸರ ಕಂಡಂತೆ | ಧನಿಕರ ಮನೆಗೆ  
ಕ್ಷಣಕ್ಷಣಕೆ ಹೋಗಿ || ತನು ಬಾಡಿ ತುಟಿಯೊಣಗಿ ಅಣಕ ನುಡಿ ಕೇಳುವ

ಕೃ | ಪಣ ಮನಕ್ಕೆಂತಹುದು ನಿನ್ನಯ ಭಕುತಿ ||೧|| ಇಡೆಯಾಡಿ ಮುಖ  
 ಬಾಡಿ ಸುಡಿಯಡಗಿ ಬಡವನೆಂ ದೊಡಲ ತೋರಿಸಿದೆನೋ ಕಡು ದೈನ್ಯದಿ||  
 ಒಡೆಯ ನೀನಹುದೆಂದು ಮಡದಿಮಕ್ಕಳಿಗೆ ಹೆಸ | ರಿಡುವೆ ಅಡಗಿರುವೆ  
 ಅವರಡಿಗೆ ಎರಗುವನ ಮನಕೆಂತಹುದು ನಿನ್ನ ಭಕುತಿ ||೨|| ಹೋಗಿಬಾರೈ  
 ಎಂದಾಜಿಗಳೆದರೂ ತಲೆ | ಬಾಗಿ ನಿಂತೂ ಅಲ್ಲಿ ಮೌನವಾಗಿ || ಓಗರಕೆ  
 ಮನೆ ಮನೆಯ ತಪ್ಪದೆ ತಿರುಗುವ | ಜೋಗಿಯ ಕೈಯ ಕಟ್ಟೊಡೆದ  
 ಕೋಡಗದ ಮನಕೆಂತಹುದು ನಿನ್ನ ಭಕುತಿ || ೩ || ಅನ್ನವನೆ ತೋರೆ  
 ಚಿಟಿಕಿರಿಯೆ ಬಾಲವ ಬೀಸಿ | ಕುನ್ನಿ ಸುಳಿದಾಡಿ ಕಾಲ್ಗೆರಗುವ ತೆರದಿ ||  
 ಹೆಣ್ಣಿನಾಸೆಗೆ ಬಾಯಿಬಿಡುವಾ ಸ್ತ್ರೀಣವಾಡಿದರೆ ಘನ್ನನಯ್ಯ ಮನ್ನಿಸೆಲೊ  
 ಚಿನ್ನ ಬಹು | ಕುನ್ನಿ ಮನಕೆಂತಹುದು ನಿನ್ನಯ ಭಕುತಿ ||೪|| ವಟುವಾಗಿ  
 ಬಲಿಯ ದಾನವ ಬೇಡಹೋದೆ ಆ ನಿ | ಕಟ ಕಷ್ಟಗಳನು ನೀನೆ ಬಲ್ಲೆ ||  
 ಮುಟ್ಟಿದದೆ ಪರಿಶುದ್ಧ ಘಣಿವರದ ಪುರಂದರ | ವಿಠಲ ನಿನ್ನ ದಾಸರ ಸಂಗ  
 ಸುಖ ಎನಗೆ ಎಂತಹುದೊ ನಿನ್ನಯ ಭಕುತಿ ||೫||

### ೩೦೫ ರಾಗ ಪೂರ್ವಿ ಅಟಿತಾಳ

ಸ್ನಾನವ ಮಾಡಿರೋ | ಜ್ಞಾನತೀರ್ಥದಲಿ || ನಾನು ನೀನೆಂಬಹಂಕಾರವ  
 ಬಿಟ್ಟು || ಪ || ತಂದೆತಾಯಿಗಳ ಸೇವೆ ಒಂದು ಸ್ನಾನ | ಬಂಧನದವರ  
 ಬಿಡಿಸಲೊಂದು ಸ್ನಾನ || ಮುಂದಣ ಮಾರ್ಗ ತಿಳಿದಡೊಂದು ಸ್ನಾನ |  
 ಇಂದಿರೇಶನ ಧ್ಯಾನವೆ ಗಂಗಾಸ್ನಾನ || ೧ || ಪರಸತಿಯ ಬಯಸದಿದ್ದರೆ  
 ಒಂದು ಸ್ನಾನ | ಪರರ ನಂದಿಸದಿರುವುದು ಒಂದು ಸ್ನಾನ || ಪರರೊಡವೆ  
 ಯಪಹರಿಸದಿರೆ ಒಂದು ಸ್ನಾನ | ಪರತತ್ವ ತಿಳಿದುಕೊಂಡರೆ ಗಂಗಾಸ್ನಾನ  
 || ೨ || ತನ್ನೊಳು ತಾನೇ ತಿಳಿದರೊಂದು ಸ್ನಾನ || ಅನ್ಯಾಯ ನುಡಿಯ  
 ದಿದ್ದರೆ ಒಂದು ಸ್ನಾನ || ಅನ್ಯಾಯ ಮಾಡದಿರಲು ಒಂದು ಸ್ನಾನ | ಚೆನ್ನಾಗಿ  
 ಹರಿಯ ನೆನೆಯೆ ಗಂಗಾಸ್ನಾನ || ೩ || ಅತ್ತಿಮಾವರ ಸೇವೆಯು ಒಂದು  
 ಸ್ನಾನ | ಭರ್ತನ ಮಾತ ಕೇಳುವುದು ಒಂದು ಸ್ನಾನ || ಕ್ಷೇತ್ರಪಾತ್ರರ  
 ಸಹವಾಸ ಒಂದು ಸ್ನಾನ | ಪಾರ್ಥಸಾರಥಿಧ್ಯಾನವೆ ಗಂಗಾಸ್ನಾನ || ೪ ||

ವೇದ ಶಾಸ್ತ್ರವನೋದುವುದೊಂದು ಸ್ನಾನ | ಭೇದಾಭೇದವ ತಿಳಿದರೊಂದು  
ಸ್ನಾನ || ನಾಥು ಸಜ್ಜನರ ಸಂಗ ಒಂದು ಸ್ನಾನ | ಪುರಂದರವಿಠಲನ  
ಧ್ಯಾನವೆ ಗಂಗಾ ಸ್ನಾನ ||

### ೩೦೬ ರಾಗ ಶಂಕರಾಭರಣ ಭಾಪುತಾಳ

ಸಕಲವೆಲ್ಲವು ಹರಿಸೆವೆಯೆನ್ನಿ | ರುಕುಮಿಣೀಪತಿಯಲ್ಲದನ್ಯವಿಲ್ಲವೆನ್ನಿ ||  
|| ಪ || ನುಡಿವುದೆಲ್ಲವು ನಾರಾಯಣನ ಕೀರ್ತನೆಯೆನ್ನಿ || ನಡೆವುದೆಲ್ಲವು  
ದೇವರ ಯಾತ್ರೆಯೆನ್ನಿ || ಕೊಡುವ ದಾನವು ಕಾಮಜನಕಗರ್ಭತವೆನ್ನಿ |  
ಎಡೆಯ ಅನ್ನವು ಹರಿಯ ಪ್ರಸಾದವೆನ್ನಿ || ೧ || ಹೊಸವಸ್ತ್ರ ಉಡುವಲ್ಲಿ  
ಹರಿಯ ಬೆಳ್ಳುಡೆಯೆನ್ನಿ | ಕುಸುಮಪರಿಮಳವು ಶ್ರೀಕೃಷ್ಣಗೆನ್ನಿ || ಎಸೆವ  
ಆಭರಣಗಳು ಯಶೋದಿನಂದನಗೆನ್ನಿ | ಶಶಿಮುಖಿಯರೊಡನಾಟ ಸೊಬಗ  
ಗೋವಳಗೆನ್ನಿ || ೨ || ಆಟಪಾಟಗಳೆಲ್ಲ ಅಂತರ್ಯಾಮಿಗೆ ಎನ್ನಿ | ಕೂಟ  
ನೋಟಗಳೆಲ್ಲ ಕಂಜನಾಭಗೆ ಎನ್ನಿ || ನೀಟಾದ ವಸ್ತುಗಳು ಕೈಟಭಾಂತಕ  
ಗೆನ್ನಿ | ಕೋಟಿಲೆ ಸಂಸಾರ ನಾಟಕಧರಗೆಯೆನ್ನಿ || ೩ || ನಿದ್ರೆ ಜಾಗರವು  
ಸಮುದ್ರಶಯನಗೆನ್ನಿ | ಭದ್ರನಿಧಿ ಗಜರಾಜವರದಗೆನ್ನಿ || ರೌದ್ರ ದಾರಿದ್ರ್ಯವು  
ರಾಘವನಡಿಗೆನ್ನಿ | ಶ್ರೀ | ಮುದ್ರೆಗಳ ಧಾರಣವು ಹರಿಯ ದಾಸರಿಗೆನ್ನಿ ||  
|| ೪ || ಅಣು ರೇಣು ತೃಣಕಾಷ್ಠ ಪರಿಪೂರ್ಣನಹುದೆನ್ನಿ | ಎಣಿಸಲಾಗ  
ದನಂತಮಹಿಮನೆನ್ನಿ || ಸೆಣಸುವ ದೈತ್ಯರ ಗಂಡ ಪ್ರಚಂಡನೆನ್ನಿ | ಫಣಿ  
ಶಾಯಿ ಪುರಂದರವಿಠಲನೇ ಪರದೈವವೆನ್ನಿ ||೫||

### ೩೦೭ ರಾಗ ಸಾವೇರಿ ತ್ರಿಪುಟಿತಾಳ

ಎಂಥಾ ಪುಣ್ಯವೆ ಗೋಪಿ | ಎಂಥಾ ಭಾಗ್ಯವೆ ಯಶೋದೇ | ಇಂಥಾ  
ಮಗನ ಕಾಣೆನೆ || ಪ || ಚಿಂತಿಸಿದರು ದೊರಕ ಚಿಲುವ ರಾಜಗೋಪಾಲ |  
ಭ್ರಾಂತಿ ಮಾತುಗಳಲ್ಲವೆ | ಬಹು ನಿಜವೆ ||೨|| ಸರಸಿಜನಾಭನ ಸುಮ್ಮನೆ  
ಕಂಡರೆ | ದುರಿತವೆಲ್ಲವು ಪ್ರೋವುದೆ | ಸರಸದಿಂದಲಿ ಒಮ್ಮೆ ಸವಿಮಾತನಾಡಿ  
ದರೆ | ಹರುಷ ಕೈಗೊಡುವುದೆ | ಯಶೋದೇ || ೧ || ಊರೊಳಗೆ ಇಲ್ಲಿ ನೆರೆ

ಹೊರೆಯರಂಜಿಕೆ | ದೂರು ತುಂಬಿತಲ್ಲವೆ | ಅರಣ್ಯದಲಿ ನಾವು ಆಡಿದಾಟದ  
 ಸುಖ | ಆರಿಗಾದರು ಉಂಟೇನೆ | ಒಂದೇನೆ ||೨|| ನಿನ್ನ ಮಗನ ಕರೆಯೆ  
 ಎನ್ನ ಪ್ರಾಣದ ದೊರೆಯೆ | ಘನ್ನನು ಪರಬ್ರಹ್ಮನಿ || ಚೆನ್ನ ಶ್ರೀಪುರಂದರ  
 ವಿಠಲರಾಯನ | ನಿನ್ನಾಣೆ ಬಿಡಲಾರೆನೆ | ಕೇಳೆ ಯಶೋದೆ ||೩||

### ೩೦೮ ರಾಗ ಅನಂದಭೈರವಿ ಆದಿತಾಳ

ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ | ದಿವ್ಯ ಷಡುರಸಾನ್ನವ  
 ನಿಟ್ಟಿನೊ ||೨|| ಘಮಘಮಿಸುವ ಶಾಲ್ಯನ್ನ ಪಂಚಭಕ್ತ್ಯಾ | ಅಮೃತ ಕೂಡಿದ  
 ದಿವ್ಯ ಪರಮಾನ್ಯವೊ || ರಾನಾರ್ದೇವಿಯರು ಸ್ವಹಸ್ತದಿ ಮಾಡಿದ ಪಾಕ |  
 ಭೂಮಿ ಮೊದಲಾದ ದೇವ್ಯರು ಸಹಿತೌತಣ ||೧|| ಅರುವತ್ತು ಶಾಕ ಲವಣ  
 ಶಾಕ ಮೊದಲಾದ | ಸರಸ ಮೊಸರು ಬುತ್ತಿ ಚಿತ್ರಾನ್ನವೋ || ಪರಮ್ನ  
 ಮಂಗಳ ಅಪ್ಪವು ಅತಿರಸ | ಹರುಷದಿಂದಲಿಯಿಟ್ಟು ಹೊಸತುಪ್ಪವೊ ||೨||  
 ಒಡೆಯಂಬೊಡೆ ದಧಿವಡೆಯು ತಿಂಥಿಣಿ | ಒಡೆಯ ಎಡೆಗೆ ಒಡನೆ ಬಡಿಸಿದೆ ||  
 ದೃಢವಾದ ಪದಾರ್ಥವನೆಲ್ಲ ಇಡಿಸಿದೆ | ಒಡೆಯ ಶ್ರೀಪುರಂದರವಿಠಲನೆ  
 ಉಣ್ಣೊ ||೩||

### ೩೦೯ ರಾಗ ಮೋಹನ ಅಟಿತಾಳ

ನಿಲ್ಲಬೇಕಯ್ಯ ಕೃಷ್ಣಯ್ಯ ನೀ || ಪ || ನಿಲ್ಲಬೇಕಯ್ಯ ಮಲ್ಲಮರ್ಧನ  
 ಸಿರಿ ವಲ್ಲಭ ಎನ್ನ ಹೃದಯದಲ್ಲಿ ಸಂತತ ನೀ ||೨|| ಸುಪ್ಪಾಣಿ ಮುತ್ತಿಟ್ಟು  
 ನೋಡುವೆ | ಸದಾ | ಚಪ್ಪಾಳೆ ತಟ್ಟಿ ನಾ ಪಾಡುವೆ || ಅಪ್ಪಾ ಶ್ರೀಕೃಷ್ಣನೇ  
 ಎತ್ತಿ ಮುದ್ದಿಸಿಕೊಂಬೆ | ಸರ್ಪಶಯನ ಕೃಪೆ ಮಾಡೆಂದು ಬೇಡುವೆ ||೧||  
 ಚಂದದ ಹಾಸಿಗೆ ಹಾಸುವೆ | ಪುನುಗು | ಗಂಧ ಕಸ್ತೂರಿಯ ಪೂಸುವೆ ||  
 ಅಂದದಿ ಮುತ್ತಿನ ಹಾರ ಹಾಕುವೆ | ಆ | ನಂದದಿಂದಲಿ ನಿನ್ನ ಎತ್ತಿ ಮುದ್ದಿಸಿ  
 ಕೊಂಬೆ || ೨ || ನೀಲದ ಕಿರೀಟೆ ನಿನಗಿಡುವೆ | ಬಲು | ಬಾಲಲೀಲೆಗಳನು  
 ಪಾಡುವೆ || ಮಾಲೋಲ ಪುರಂದರವಿಠಲರಾಯನೆ | ನಿಲು ಎನ್ನ ಮನದಲ್ಲಿ  
 ಒಂದೇ ಗಳಿಗೆ ||೩||

೩೧೦ ರಾಗ ನಾಟಿ ತ್ರಿಪುಟಿತಾಳ

ಮಹದಾದಿದೇವ ನನೋ || ಪ || ಮಹದಾದಿದೇವ ನನೋ || ಮಹಾ  
ಮಹಿಮನೆ ನನೋ | ಪ್ರಹ್ಲಾದನರದ ಅಹೋಬಲ ನಾರಸಿಂಹ || ಅ ||  
ಧರಣಿಗುಬ್ಬಸವಾಗೆ ತಾರಾಸಭವು ನಡುಗೆ | ಸುರರು ಕಂಗೆಟ್ಟೋಡಿ ನಭವ  
ಬಿಟ್ಟು || ತರುಗಿರಿಗಳಲ್ಲಾ ಡೆ ಶರಧಿಗಳು ಕುದಿಮುಕ್ತಿ | ಉರಿಯನುಗುಳುತ  
ಉದ್ಭವಿಸಿದೆ ನರಸಿಂಹ || ೧ || ಸಿಡಿಲಂತೆ ಘರ್ಜಿಸುತ ಕುಡಿಯ ನಾಲಿಗೆ  
ಚಾಚಿ | ಅಡಿಗಡಿಗೆ ಲಂಘಿಸುತ ಕಡುಕೋಪದಿಂದ || ಮುಡಿಪಿಡಿದು ರಕ್ಕ  
ಸನ ಕೆಡಹಿ ನಖಿಂದೊತ್ತಿ | ಕಡು ಉದರ ಬಗಿವೆ ಕಡುಗಲಿ ನಾರಸಿಂಹ  
|| ೨ || ಸರಸಿಜೋದ್ಭವ ಹರ ಪುರಂದರಾದಿ ಸಮಸ್ತ | ಸುರರು ಅಂಬರದಿ  
ಪೂಮಳಿಯ ಕರೆಯೆ || ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನು |  
ಕರುಣಿಸಿದೆ ಪುರಂದರವಿಠಲ ನರಸಿಂಹ || ೩ ||

೩೧೧ ರಾಗ ಮೋಹನ ಆದಿತಾಳ

ಮೆಲ್ಲಮೆಲ್ಲನೆ ಬಂದನೆ | ಗೋಪಮ್ಮ ಕೇಳಿ | ಮೆಲ್ಲಮೆಲ್ಲನೆ ಬಂದನೆ ||  
|| ಪ || ಮೆಲ್ಲಮೆಲ್ಲನೆ ಬಂದು | ಗಲ್ಲಕೆ ಮುದ್ದು ಕೊಟ್ಟು | ನಿಲ್ಲದೆ ಓಡಿ  
ಪೋದ | ಕಳ್ಳಗೆ ಬುದ್ಧಿ ಪೇಳಿ || ಅ || ಹಾಲ ಮಾರಲು ಪೋದರೆ | ನಿನ್ನಯ  
ಕಂದ | ಕಾಲಿಗಡ್ಡವ ಕಟ್ಟಿದ || ಹಾಲ ಸುಂಕವ ಬೇಡಿ ಕೋಲನ್ನೆ ಅಡ್ಡ  
ಕಟ್ಟಿ | ಶಲ್ಯೆಯ ಸೆಳಕೊಂಡು ಹೇಳದೋಡಿದ ಕೃಷ್ಣ || ೧ || ಮೊಸರ  
ಮಾರಲು ಪೋದರೆ | ನಿನ್ನಯ ಕಂದ | ಹೆಸರೇನೆಂದೆಲೆ ಕೇಳಿದ || ಹಸನಾದ  
ಹೆಣ್ಣು ಮೇಲೆ ಕುಸುಮವ ತಂದಿಕ್ಕಿ | ಶಶಿಮುಖಿಯರಿಗೆಲ್ಲ ಬಸಿರು ಮಾಡಿದ  
ನೀತ || ೨ || ಹೋಗಿರೆ ರಂಗಯ್ಯನ | ಮೇಲೆ ನೀವು | ದೂರೇನು ಕೊಂಡು  
ಬಂದಿರೆ || ಯೋಗೀಶ ಪುರಂದರವಿಟ್ಟಿಲರಾಯನ | ತೂಗಿ ಪಾಡಿರೆ ಬೇಗ  
ನಾಗವೇಣಿಯರೆಲ್ಲ || ೩ ||

೩೧೨ ರಾಗ ಸಾರಂಗ ಅಟಿತಾಳ

ನಾನೇನು ಮಾಡಿದನೋ | ಕೃಷ್ಣಯ್ಯ | ನೀನೆನ್ನ ಸಲಹಬೇಕು || ೫ ||  
ಕರಿರಾಜ ಕರಿಸಿದನೆ | ದ್ರೌಪದಿದೇವಿ | ಬರೆದೋಲೆ ಕಳಿಸಿದಳೆ || ಹರುಷ

ದಿಂದಲಿ ಋಷಿಪತ್ನಿಯ ಶಾಪವ | ಪರಿಹರಿಸಿದೆಯಲ್ಲೋ ಹೇ ಸ್ವಾಮಿ || ೧ ||  
 ರಕ್ಕಸತನುಜನಲ್ಲಿ | ಪ್ರಹ್ಲಾದ | ಚಿಕ್ಕ ಪ್ರಾಯದ ಧ್ರುವನು || ಸಿಕ್ಕಿದ  
 ವಾಪಮಾಡಿದ ಅಜಾಮಿಳ ನಿ | ನ್ನಕ್ಕರೆ ಮಗನೆ ಪೇಳೋ ಹೇ ಸ್ವಾಮಿ || ೨ ||  
 ಒಪ್ಪಿಡಿ ಅವಲಕ್ಕಿಯ | ಕೃಷ್ಣಯ ನಿನ | ಗೊಪ್ಪಿಸಿದವಗೊಲಿದೆ || ಒಪ್ಪೆನು  
 ನಿನಗೆ ಶ್ರೀಪುರಂದರವಿಠಲನ | ರವ್ಪಂತೆ ಕಾಯಬೇಕೋ ಹೇ ಸ್ವಾಮಿ || ೩ ||

**೩೧೩ ರಾಗ ಪಂತುವರಾಳಿ ಆದಿತಾಳ**

ಆದದ್ದೆಲ್ಲ ಒಳತೇ ಆಯಿತು || ಪ || ನಮ್ಮ ಶ್ರೀಧರನ್ನ ಸೇವೆಗೆ | ಸಾಧನ  
 ಸಂಪತ್ತಾಯಿತು || ಅ || ವಂಡಿಗೆ ಬೆತ್ತ ಹಿಡಿಯುವದಕ್ಕೆ | ಮಂಡಿ ಮಾಚಿ  
 ನಾಚುತಿದ್ದೆ || ಹೆಂಡತಿ ಸಂತತಿ ಸಾವಿರವಾಗಲು | ದಂಡಿಗೆ ಬೆತ್ತ ಹಿಡಿಸಿದ  
 ಳಯ್ಯ || ೧ || ಗೋಪಾಲಬುಟ್ಟಿ ಹಿಡಿಯುವದಕ್ಕೆ | ಭೂಪತಿಯಂತೆ ಗರ್ವಿಸು  
 ತಿದ್ದೆ || ಆ ಪತ್ನಿಕುಲ ಸಾವಿರವಾಗಲು | ಗೋಪಾಲಬುಟ್ಟಿ ಹಿಡಿಸಿದಳಯ್ಯ ||  
 ೨ || ತುಳಸಿಮಾಲೆಯ ಹಾಕುವುದಕ್ಕೆ | ಅರಸನಾಗಿ ನಾಚುತಿದ್ದೆ || ಸರಸಿ  
 ಜಾಕ್ಷ ಪುರಂದರವಿಠಲನು | ತುಳಸಿಮಾಲೆ ಹಾಕಿಸಿದನು || ೩ ||

**೩೧೪ ರಾಗ ಶಂಕರಾಭರಣ ತ್ರಿಪುಟಿತಾಳ**

ನಿನ್ನ ಭಕ್ತಿಯನ್ನು ಬೀರೋ ದೇವ | ಎನ್ನ ಮನ್ನಿಸಿ ಸಲಹುವರಾರೋ ||  
 || ಪ || ಸನ್ನತ ಸನ್ಮಾರ್ಗ ತೋರೋ | ಪ್ರ | ಸನ್ನ ರಕ್ಷಕ ಬೇಗ ಬಾರೋ ||  
 || ಅ || ಪನ್ನಗಶಯನ ಲಕ್ಷೀಶ | ವೇದ | ಸನ್ನತಪಾದ ಸರ್ವೇಶ || ಇನ್ನು  
 ಬಿಡಿಸೋ ಮೋಹಪಾಶ | ಆ ಪನ್ನರಕ್ಷಕ ಶ್ರೀನಿವಾಸ || ೧ || ನಾರದ ಗಾನ  
 ವಿಲೋಲ | ಸ್ವಾಮಿ | ಭೂರಿ ಭಕ್ತರ ಪರಿವಾಲ || ಭೂರನುಣ ಕರುಣಾಲ  
 ವಾಲ | ನವ | ನೀರದಶ್ಯಾಮ ಗೋಪಾಲ || ೨ || ಕರಿರಾಜವರದಪ್ರಮೇಯ |  
 ಎನ್ನ | ಅರಿತು ಪಾಲಿಸೋ ಯೋಗಿಧ್ಯೇಯ || ಸುರಮುನಿಹೃದಯನಿಕಾಯ |  
 ಗುರು | ಪುರಂದರವಿಠಲರೇಯ || ೩ ||

**೩೧೫ ರಾಗ ಪಂತುವರಾಳಿ ಅಟಿತಾಳ**

ಎನ್ನ ಮನದ ಡೊಂಕ ತಿದ್ದಿಸೋ | ಶ್ರೀನಿವಾಸ | ಎನ್ನ ಮನದ ಡೊಂಕ  
 ತಿದ್ದಿಸೋ || ಪ || ಎನ್ನ ಮನದ ಡೊಂಕ ತಿದ್ದಿಸಿ | ನಿನ್ನ ಸೇವಕನಾದ ಮೇಲಿ

ಇನ್ನು ಸಂಶಯವೇಕೆ ಕೃಷ್ಣ | ನಿನ್ನ ಚರಣದಲ್ಲಿ ಸೇರಿಸೊ ||೨|| ಉದಯ  
ವಾದರೆ ಊಟದ ಚಿಂತೆ | ಅದರ ಮೇಲೆ ಭೋಗದ ಚಿಂತೆ | ಹದಿನಾಲ್ಕು  
ಲೋಕವಾಳಬೇಕೆಂಬ ಚಿಂತೆ || ಇದು ಸೃಷ್ಟಿ ಇದು ಪಾಪವೆಂದು | ಹೃದಯ  
ದಲಿ ಭಯವಿಲ್ಲದೆ | ಮದನೋಹಿತನಾದೆ ನಿನ್ನ | ಪದವ ನಂಬದೆ ದೀನ  
ದಯಾಳೋ ||೧|| ನೆರೆಮನೆಯಭಾಗ್ಯ ನೋಡಿ | ಸಹಿಸಲಾರದೆ ಅಸೂಯ  
ನಾಗಿ | ಹರಿಸ್ಮರಣೆಗೆ ವಿಮುಖನಾದೆ | ನರರ ಸ್ತುತಿಯ ಮಾಡಿದೆ || ಪರರ  
ಸತಿಗೆ ಪರರ ಅನ್ನಕ್ಕೆ | ತಿರುಗಿ ತಿರುಗಿ ಚಪಲನಾದೆ | ಗುರುಹಿರಿಯರ  
ದೂಷಿಸಿ | ಮರುಳಾದೆ ದೀನಶರಣ್ಯ || ೨ || ಅಗಣಿತ ಸುಖ ಬಂದರೆ ನಾ |  
ಅಗಣಿತ ದುಃಖಕ್ಕ ರಿಯೆಂಬುವೆ | ಜಗದೊಳು ಲಾಭವು ಬಂದರೆ | ಧನಿಕ  
ನಾನೆಂಬೆ || ಮಿಗೆ ಹಾನಿಗೆ ಹರದೂಷಿಸಿ | ನೆಗೆದು ಪತಂಗ ಕಿಚ್ಚಿಲಿ  
ಬೀಳ್ತೆ | ಬಗೆಯಾದೆನು ಪುರಂದರವಿಠಲ | ಬಗರಾಜಸುವಾಹನ ||೩||

### ೩೧೬ ರಾಗ ಯದುಕುಲಕಾಂಭೋಜಿ ರುಂಪೆತಾಳ

ಹರಿಭಕ್ತುತಿ ಉಳ್ಳವರ ಶರೀರವೆ ಕುರುಕ್ಷೇತ್ರ ||೨|| ಅವರು ನರರೆಂದು  
ಬಗೆವವರೆ ನರಕವಾಸಿಗಳು ||೨|| ಸದಮಲನ ನೆನೆಯುವ ಹೃದಯ ಕಾಶೀ  
ಪುರವು | ಮಧುವೈರಿ ನೆನವ ಮನ ಮಣಿಕರ್ಣಿಕೆ || ಪದುಮನಾಭನ ಪಾಡ್ಯ  
ವದನವೇ ವೈಕುಂಠ | ಸದಮಲನ ಬಣ್ಣಿಸುವ ಜಿಹ್ವೆ ಶ್ರೀಮುಷ್ಣ || ೨ ||  
ನರಹರಿಯನೀಕ್ಷಿಸುವ ನಯನ ದ್ವಾರಾವತಿಯು | ಸಿರಿಧರಗೆ ಶರಣೆಂಬ  
ತಿರವೆ ಬದರಿ || ಮುರಹರನ ಕಥೆಯ ಕೇಳುವ ಕಿವಿಯು ಕೇಡಾರ | ಹರಿಯು  
ನಿರ್ಮಾಲ್ಯ ಘ್ರಾಣಿಸ ಮೂಗು ಮಧುರೆ || ೨ || ಲಕ್ಷ ಪ್ರದಕ್ಷಿಣೆ ಮಾಳ್ವ  
ಚರಣ ಮಾಯಾವತಿಯು | ಲಕ್ಷ್ಮೀಪತಿಯ ಪೂಜಿಸುವ ಕರವೆ ಕಂಚಿ ||  
ಶಿಕ್ಷಿಸುವುದು ಸುಕೃತ ದುಷ್ಟತ ಅಲಸಿ ಕೇಳೊ | ಪಕ್ಷಿನಾಹನ ಪುರಂದರ  
ವಿಠಲನು ಕೊಡುವ ಮುಕುತಿ ||೩||

### ೩೧೭ ರಾಗ ಮುಖಾರಿ ಅಟಿತಾಳ

ಮಕ್ಕಳ ಮಾಣಿಕವೆ ಮನೋಹರನಿಧಿಯೆ | ವೈರಿ ರಕ್ಕಸ ಶಕಟನ ತುಳಿ  
ದುದೀ ಸಾಧನೆ || ಪ || ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ |

ಜಲಧಿಯ ಪಡೆದದ್ದೀ ಪಾದವೆ ಕೃಷ್ಣ || ಹಲವು ಕಾಲಗಳಿಂದ ಶಿಲೆ ಶಾಸ  
ಪಡೆದಿರಲು | ಫಲಕಾಲಕ್ಕೊದಗಿದ್ದುದೀ ಪಾದವೆ ಕೃಷ್ಣ ||೧|| ಕಡುಕೋಪ  
ದಿಂದ ಕಾಳಿಂಗನ ಮಡುವ ಕಲಕಿ | ಹೆಡೆಯನ್ನು ತುಳಿದದ್ದೀ ಪಾದವೆ  
ಕೃಷ್ಣ || ಸಡಗರದಿ ಕಾರವನ ಸಿಂಹಾಸನವನು | ಹೊಡೆಮಗುಚಿ ಕೆಡಹಿದ್ದೀ  
ಪಾದವೆ ಕೃಷ್ಣ || ೨ || ಶೃಂಗಾರದಿಂದಾರು ಹೆಗಳ ಸಹಿತ ಶ್ರೀ | ಅಂಗನೆ  
ಯೊತ್ತುವುದೀ ಪಾದವೆ ಕೃಷ್ಣ || ಸಂಗಸುಖದಿ ಶ್ರೀಪುರಂದರವಿಠಲನೆ | ಅಂಗ  
ದೊಳಡಗಿದ್ದುದೀ ಪಾದವೆ ಕೃಷ್ಣ || ೩ ||

### ೩೧೮ ರಾಗ ನಾದನಾಮುಕ್ತಿಯೆ ಆದಿತಾಳ

ಹೊಲತಿ ಹೊಲೆಯ ಇವರವರಲ್ಲ ||೪|| ಹೊಲಗೇರಿಲಿ ಹೊಲೆಯ ಹೊಲ  
ತಿಲ್ಲ || ಅ || ಪತಿವಶನಾಗಿ ಜನನಿಜನಕರಿಗೆ | ಅತಿ ನಿಷ್ಕುರ ನುಡಿವನ  
ಹೊಲೆಯ || ಸುತರ ಪಡೆದು ವಾರ್ಧಿಕಮದವೇರಿ | ಪತಿದ್ವೇಷ ಮಾಡು  
ವನಕೆ ಹೊಲತಿ ||೧|| ಗುರುವಿದ್ಯಾ ಕಲಿತು ಸುಖದಲ್ಲಿ ಜೀವಿಸಿ | ಹಿರಿಯರ  
ಬಳಲಿಸುವನ ಹೊಲೆಯ || ಪುರುಷರಿಗೊಲಿದು ಸ್ವಪುರುಷನ ಸರ್ವದಾ |  
ವಿರಸ ಮಾಡುವನಕೆ ಹೊಲತಿ ||೨|| ಒಡೆಯನನ್ನವನುಂಡು ಅವನ ಕೂಡಾ  
ಬಡಿದಾಡಿ ರೋಷ ತಾಳನೆ ಹೊಲೆಯ || ಬಡತನ ಬಂದರೆ ಅಡಿಗಡಿ  
ಗೊಮ್ಮೆ | ಹೊಡೆದಾಡಿ ಪತಿಯ ಬೈವಕೆ ಹೊಲತಿ ||೩|| ನೂರೊಂದು ಕುಲ  
ಕುಂಭೀ ಪಾಕಕಟ್ಟುವ ಪರ | ನಾರೀಲಿ ವೀರ್ಯವಿಟ್ಟವ ಹೊಲೆಯ ||  
ಯಾರೊಳು ಕಲಹ ಅಪಸ್ಮಾರಿ ದುರ್ವಾದಿ | ಕರಾಳ ಕುಮತಿ ಇಹಕೇ  
ಹೊಲತಿ ||೪|| ದುರ್ಬಲಜನರ ಕಂಡು ಮರುಗದೆ | ನಿರ್ಭೀತಿಲಿ ಇರುವನ  
ಹೊಲೆಯ || ಅರ್ಭಕತನದಲಿ ಮದನ ಚೇಷ್ಟೆಯಲಿ | ದುರ್ಬುದ್ಧಿ ಮಾಡು  
ವನಕೆ ಶುದ್ಧ ಹೊಲತಿ ||೫|| ಹರಿಪಾದತೀರ್ಥನ ಹರಿನಿರ್ಮಾಲ್ಯನ | ಹರಿ  
ಪ್ರಸಾದವರಿಯದವ ಹೊಲೆಯ || ಪರಧರ್ಮಕೆ ಅನುಕೂಲವಾಗದೆ ಸಾಧು  
ಪರರ ಜರೆದು ಮೆರೆವನಕೆ ಹೊಲತಿ || ೬ || ಅಜನ ಪಿತ ನಾರಾಯಣನ  
ಪಾದನ | ಭಜನೆ ಮಾಡದವನತಿ ಹೊಲೆಯ || ನಿಜವಾದ ಪುರಂದರವಿಠಲ  
ರಾಯನ | ತ್ಯಜಿಸಿ ಬಾಳ್ವಕೆ ಅತ್ಯಂತ ಹೊಲತಿ ||೭||

೩೧೯ ರಾಗ ಮುಖಾರಿ ಮಟ್ಟಿತಾಳ

ಕಂಡೆ ಕಂಡೆ ಸ್ವಾಮಿಯ | ಬೇಡಿಕೊಂಡೆ ||ಪ|| ಕಂಡೆ ತಿರುಪತಿ ವೆಂಕ  
 ಟೇಶನ | ಕಾರಣಾತ್ಮಕ ಸಾರ್ವಭೌಮನು | ಕಾಮಿತಾರ್ಥಗಳೇವ ದೇವನ |  
 ಕರುಣಾನಿಧಿ ಎಂದೆನಿಸಿ ಮೆರೆವನ || ಅ || ಕೋಟಿಸೂರ್ಯಪ್ರಕಾಶವೆನಿಸ  
 ಕಿರೀಟವನು ಮಸ್ತಕದಿ ಕಂಡೆನು ನೋಟಕಾಶ್ಚರ್ಯವಾದ ನಗೆಮುಖ  
 ನೊಸಲಿನಲಿ ತಿರುಮಡಿಯ ಕಂಡೆನು || ಸಾಟಿಯಿಲ್ಲದೆ ಜತುರ್ ಹಸ್ತದಿ  
 ಶಂಖ ಚಕ್ರಗದಾಬ್ಜ ಕಂಡೆನು | ಬೂಟಕವ ಮಾತಲ್ಲ ಕೇಳಿರೊ ಭೂರಿ  
 ದೈವರ ಗಂಡನಂಪ್ರಿಯ || ೧ || ತಪ್ಪುಕಾಣಿಕೆ ಕಪ್ಪವನು ಸಮಸ್ತ ದ್ವೀಪ  
 ಗಳಿಂದ ತರಿಸುವ | ಉಪ್ಪು ಓಗರಗಳನೆ ಮಾರಿಸಿ ಉಚಿತದಿಂದಲಿ ಹಣವ  
 ಗಳಿಸುವ || ಇಪ್ಪತ್ತು ದುಡ್ಡಿಗೆ ಸೇರು ತೀರ್ಥ ಒಪ್ಪದಲಿ ಕ್ರಯ ಮಾಡಿ  
 ಕೊಡಿಸುವ | ಸರ್ಪಶಯನನ ಸಾರ್ವಭೌಮನ ಅಪ್ಪ ವೆಂಕಟರಮಣ  
 ನಂಪ್ರಿಯ || ೨ || ಉರದಿ ಶ್ರೀದೇವಿಯಳ ಕಂಡೆನು ಉನ್ನತವ ಕೌಸ್ತುಭವ  
 ಕಂಡೆನು | ಗರುಡ ಕಿನ್ನರ ನಾರದಾದಿ ಗಂಧರ್ವರ ಎಡಬಲವಲ್ಲ ಕಂಡೆನು ||  
 ತರತರದಿ ಭಕ್ತರಿಗೆ ವರಗಳ ಕರೆದು ಕೊಡುವುದ ನಿರತ ಕಂಡೆನು | ಶರ  
 ಧಿಶಯನನ ಶೇಷಗಿರಿಯ ವರದ ಪುರಂದರವಿಠಲನಂಪ್ರಿಯ || ೩ ||

೩೨೦ ರಾಗ ಮಧ್ಯಮಾವತಿ ಆದಿತಾಳ

ಆರ ಹಾರೈಸಿದರೇನುಂಟು | ಬರೆ | ನೀರ ಕಡೆದರಲ್ಲೇನುಂಟು || ಪ ||  
 ಅಂತರವರಿಯದ ಅಥಮನ ಬಾಗಿಲ | ನಿಂತು ಕಾಯ್ದರಲ್ಲೇನುಂಟು ||  
 ಇಂತೆರದಲ್ಲಿಯು ಬಳಲಿಸಿ ತಾ ಯಮ | ನಂತೆ ಕೊಲುವನಲ್ಲೇನುಂಟು ||೧||  
 ಕೊಟ್ಟುದ ಕೊಂಡುದ ಹೇಳನ ಮಾಡೊ ಕ | ನಿಷ್ಕನ ಸೇರಿದರೇನುಂಟು ||  
 ಬಿಟ್ಟಿಯ ಮಾಡಿಸಿ ಬೆದರಿಸಿ ಬಿಡುವನ | ಪಟ್ಟಣ ಸೇರಿದರೇನುಂಟು ||೨||  
 ಪಿಸುಣನ ಕುದುರೆಯ ಮುಂದೋಡಲು ಬರೆ | ಬಿಸಿಲ್ಲಣ್ಣಲ್ಲದಲ್ಲೇನುಂಟು ||  
 ವಸುಧೆಯೊಳಗೆ ಸಿರಿಪುರಂದರವಿಠಲನೆಂ | ದುಸಿರಲು ಮುಕುತಿಯ ಫಲ  
 ವುಂಟು || ೩ ||

### ೩೨೧ ರಾಗ ಕಾಂಭೋಜಿ ಆಟಿತಾಳ

ಕೊಳಲನೂದುತ್ತಾ ಬಂದ | ನಮ್ಮ ಗೋಪಿಯ, ಕಂದ | ಕೊಳಲನೂದು  
ವುದು ಬಲು ಚಂದ || ಪ || ಆ ವಸುದೇವನ ಕಂದ ಇವ ನೋಡೆ | ದೇವಕಿ  
ಬಸಿರೊಳು ಬಂದ || ಮಾವ ಕಂಸನ ಕೊಂದ | ಭಾವಜನಯ್ಯ ಮುಕುಂದ ||  
|| ೧ || ಮುತ್ತಿನಾಭರಣವ ತೊಟ್ಟು | ಹಸ್ತದಿ ಕೊಳಲ ಕೊಟ್ಟು || ಕಸ್ತೂರಿ  
ತಿಲಕನಿಟ್ಟು | ತುತ್ತುರು ತುರುರೆಂಬ ನಾದವ ಪಿಡಿಯಿ || ೨ || ಹಿಂದೆ ಗೋವು  
ಗಳ ಹಿಂಡು | ಮುಂದೆ ಗೋಪಾಲದಂಡು || ಹಿಂದಕ್ಕೆ ದೈತ್ಯರ ಕೊಂದ  
ಪು | ರಂದರವಿಠಲ ಚಂದ || ೩ ||

### ೩೨೨ ರಾಗ ಧನ್ಯಾಸಿ ರುಂಪತಾಳ

ಎನಗೊಬ್ಬ ದೊರೆಯು ದೊರಕಿದನು || ಪ || ವನಜಸಂಭವಜನಕ  
ಹನುಮಂತಯೂ ಮಿ || ಅ || ಮಾತಾಸಿತನಾದ ಭ್ರಾತೃ ಬಾಂಧವನಾದ |  
ಪ್ರೀತಿಯಿಂದಲಿ ತಾನೆ ನಾಥನಾದ || ಖ್ಯಾತನು ತಾನಾದ ದಾತನು ತಾನಾದ  
ಭೂತೇಶವಂದ್ಯ ವಿಭೂತಿಪ್ರಿಯನಾದ || ೧ || ಅಜರಾಮರಣನಾದ ಅಪ್ರಾಕೃತ  
ನಾದ | ವಿಜಯಗೊಲಿದು ನಿಜ ಸೂತನಾದ || ಭುಜಗಶಯನನಾದ ತ್ರಿಜಗ  
ವಂದಿತನಾದ | ಅಜಮಿಳನ ಅಂತ್ಯಕತ್ಯಂತ ಸುಹೃದನಾದ || ೨ || ಶಂಖ  
ಚಕ್ರಾಂಕಿತದ ಸಂಕರುಷಣನಾದ | ಬಿಂಕದಿಂ ಬಿರುದುಗಳ ಪೊತ್ತವನಾದ ||  
ಪಂಕಜನಯನ ಮೀನಾಂಕಜನಕನಾದ | ಓಂಕಾರಮೂರುತಿ ಪುರಂದರ  
ವಿಠಲನಾದ || ೩ ||

### ೩೨೩ ರಾಗ ಪಂತುವರಾಳಿ ಆದಿತಾಳ

ಹರಿಯ ದಾಸರಿಗಿನ್ನು ಸರಿಯುಂಟೆ | ನರ | ಹರಿಯ ನಂಬಿದವರಿಗೆ  
ಕೇಡುಂಟೆ || ಪ || ಮಾರಿಯಾ ಕೈಯಲ್ಲಿ ನೀರು ಹೊರಿಸುವರು | ಮಸಣಿಯಾ  
ಕೈಯ ಕಸಬಳಿಸುವರು || ಘೋರ ವೃತ್ಯುವಿನ ಕೈ ಭತ್ತ ಕುಟ್ಟಿಸುವರು |  
ಜವನ ಕೈಲಿ ಜಂಗುಲಿ ಕಾಯಿಸುವರು || ೧ || ಬೊಮ್ಮಬಿರ ಬೇತಾಳ  
ಜಟ್ಟಿಂಗಳೆಲ್ಲ | ಕರ್ಮದ ಕಡಲೊಳು ಮುಳುಗಿರಲು || ಒಮ್ಮೆಗಾ

ಹರಿದಾಸರ ಪಾವವು ನೋಕಲು | ಕರ್ಮದ ಕಡಲಿಂದ ಕಡೆಹಾಯುವರು  
||೨|| ಜಕಣಿಯು ಜಲದೇವರು ಮೊವಲಾದ | ಭಿಕಾರಿ ದೈವಗಳ ಪೂಜಿಸರ  
ವರು || ಲೋಕ ನಾಯಕ ಶ್ರೀಪುರಂದರವಿಠಲನ್ನ | ಸಾಕಾರ ದಯದ  
ಪರನು ಭಾಗವತರು ||

### ೩೨೪ ರಾಗ ನಾದನಾನುಕ್ರಿಯೆ ಅಟಿತಾಳ

ಜನರ ನಡತೆ ಕೇಳರಯ್ಯ||ಪ|| ಇಂಥ ಜನರ ನೋಡಿ ನೀವು ಏನನೆಂಬಿ  
ರಯ್ಯ ||ಅ|| ತಾಯಿಗನ್ನವನಿಕ್ಕರಯ್ಯ | ಬಲು | ಮಾಯ ಮಾತಿಗೆ ಮರು  
ಳಾಗುವರಯ್ಯ || ನ್ಯಾಯವೆಂಬುದು ಇಲ್ಲವಯ್ಯ | ಅ | ನ್ಯಾಯವೇ ಗತಿ  
ಯೆಂದು ಸಾಧಿಸರಯ್ಯ ||೧|| ಉತ್ತಮ ಸ್ತ್ರೀಯಳ ಬಿಟ್ಟು | ತನ್ನ | ವೃತ್ತಿ  
ಗಳೆಲ್ಲ ಸೂಳೆಗೆ ಕೊಟ್ಟು || ಮತ್ತರೊಳಗೆ ಕೂಡಿ ಕೆಟ್ಟು | ಇಹ | ಉತ್ತಮ  
ರೆಂಬರೀ ಜಗದೊಳು ಮುಟ್ಟು || ೨ || ಗಂಡನ್ನ ತಾ ಬಿಡುತಿಹಳು | ಪರ |  
ಮಿಂಡನ್ನ ಕೂಡಿ ಲೋಲಾಡುತಿಹಳು || ಮುಂಡೇರು ಹೆಚ್ಚು ಜಗದೊಳು |  
ಭೂ | ಮಂಡಲದೊಳಗಿಂಥ ನಡತೆಲ್ಲ ಬಹಳ ||೩|| ಹೊನ್ನುಳ್ಳ ಹೊಲೆಯ  
ರುತ್ತಮರು| ಅವರ | ಬಣ್ಣ ಸಿ ಬಾರೆಂದು ಮನೆಗೆ ಕರಿವರು || ಕನಕಾಂಬರ  
ವನು ಕೊಡುವರು | ಅವರಿಗೆ | ಬಿನ್ನಣದಲ್ಲಿ ಬಹು ಉಪಚರಿಸುವರು ||೪||  
ಬಡವನ್ನ ಬಾರೆನ್ನರಯ್ಯ | ಏನು | ನಡೆಯಿದ್ದರು ಪ್ರಯೋಜನವಿಲ್ಲವಯ್ಯ||  
ಕಡುಮೂರ್ಖರಿಗೆ ಕಾಲವಯ್ಯ | ಎ | ನ್ನೋಡಿಯ ಪುರಂದರವಿಠಲ  
ಕೇಳಯ್ಯ || ೫ ||

### ೩೨೫ ರಾಗ ಆರಭಿ ಅಟಿತಾಳ

ಹರಿಯೆಂಬ ನಾಮಾವ್ಯತದ ಸುರುಚಿಯ | ಪರಮಭಕ್ತರಿಗಲ್ಲದೆ || ಆರಿ  
ಯದ ಕಡು ಮೂರ್ಖಜನರಿಗೆ ವೇಳಲು | ಹರುಷನಾಗಬಲ್ಲದೆ || ಪ ||  
ಅಂದುಗೆ ಕಿರಿಗೆಜ್ಜೆ ಇಟ್ಟರೆ ಕೋಡಗ | ಕಂದನಾಗಬಲ್ಲದೆ || ಹಂದಿಗೆ  
ತುಪ್ಪ ಸಕ್ಕರೆ ಉಣಸಲು ಗ | ಜೇಂದ್ರನಾಗಬಲ್ಲದೆ|| ಚಂದಿರನ ಮೋಡಶ  
ಕಳೆಗಳೆಲ್ಲ ತೋರಲು | ಅಂಥ ನೋಡಬಲ್ಲನೆ || ಇಂದಿರೇಶನ ಸವಿನಾಮದ

ರುಚಿಗಳ | ಮಂದಜ್ಞಾನಿ ಬಲ್ಲನೆ ||೧|| ಉರಗಗೆ ಕ್ಷೀರವ ಕುಡಿಸಲು ಅದರ |  
 ಗರಳ ಪೋಗಲು ಬಲ್ಲದೆ || ಭರದಿಂದ ಶ್ವಾನನ ಬಾಲವ ತಿದ್ದಲು | ಸರಲ  
 ವಾಗಬಲ್ಲದೆ || ಭರದಿಂದ ನೀಲಿಯ ಕರದಲಿ ತೊಳೆಯಲು | ಕರಿದ್ಯ  
 ಪೋಗಬಲ್ಲವೆ | ಪರಿಪರಿ ಬಂಗಾರ ಇಟ್ಟರೆ ದಾಸಿಯು | ಅರಸಿಯಾಗ  
 ಬಲ್ಲಳೆ || ೨ || ಮೋಡಕ್ಕೆ ಮಯೂರ ಕುಣಿವಂತೆ ಕುಕ್ಕುಟ | ನೋಡಿ  
 ಕುಣಿಯಬಲ್ಲದೆ || ಗೋಡೆಗೆ ಇದಿರಾಗಿ ನಾಟ್ಯವನಾಡಲು | ನೋಡಿ ಸುಖಿಸ  
 ಬಲ್ಲದೆ || ಹಾಡಿದ ಕುಶಲವ ಬಧಿರನು ಕೇಳಿ | ಹರುಷ ಪಡಲು ಬಲ್ಲನೆ |  
 ರೂಢಿಗೊಡೆಯ ನಮ್ಮ ಪುರಂದರವಿಠಲನ್ನ | ಮೂಢ ಜ್ಞಾನಿ ಬಲ್ಲನೆ ||೩||

### ೩೨೬ ರಾಗ ಕಾಂಭೋಜಿ ರುಂಪತಾಳ

ಕೃಷ್ಣನಾಮವ ನೆನೆದು ಧನ್ಯನಾಗೋ || ೪ || ನೆಲೆಯಿಲ್ಲ ಸಂಸಾರ  
 ವಿಳಿದಂತೆ ಬಾವಿಯೊಳು | ಸಿಲುಕಿ ಸಿಲುಕಿ ಭ್ರಮಿತನಾದೆ || ಫಣಿಯಲ್ಲಿ  
 ಬರೆದ ಕಲ್ಪಣವದು | ನರಹರಿಯ ಸ್ಮರಣೆಯೊಳಗಿರು ಕಂಡ್ಯ ಮನವೆ ||೧||  
 ದಾರ ಪುತ್ರರಿಗೆ ನೀ ಹಂಬಲಿಸಿ ಚಿಂತಿಸಿ | ಮಾಯ ಪ್ರಸಂಚದೊಳು  
 ಸಿಲುಕಿ ಸಿಲುಕಿ || ಏನು ಎಂತೆಂಬುವ ಜ್ಞಾನವನು ತಿಳಿಯದೆ | ಶ್ರೀರಾಮರ  
 ಸ್ಮರಣೆಯೊಳಗಿರು ಕಂಡ್ಯ ಮನವೆ ||೨|| ಪುತ್ರಪೌತ್ರರ ನೆಚ್ಚಿ ಕೆಡಲುಬೇಡ |  
 ಮಿತ್ರ ಬಂಧುಗಳೆಂಬ ಹಂಬಲವು ಬೇಡ || ಫಣಿಯಲ್ಲಿ ಬರೆದ ಕಲ್ಪಣವದು  
 ತಪ್ಪದು | ಅಚ್ಯುತನ ಸ್ಮರಣೆಯೊಳಗಿರು ಕಂಡ್ಯ ಮನವೆ ||೩|| ಒಂದೊಂದು  
 ಎಡೆಗಳಿಗೆ ಚಂದವಾಗಿ ತೋರುತಿದೆ | ಮುಂದೆ ಬಡಿಸಿದ ಎಡೆ ತೀರಿಸುತ್ತ ||  
 ಪುಂಡರೀಕಾಕ್ಷಸಿರಿ ಪುರಂದರವಿಠಲನ್ನ | ತಂಡತಂಡದಿ ನೆನೆದು ಸುಖಿಯಾಗು  
 ಮನವೆ || ೪ ||

### ೩೨೭ ರಾಗ ಮುಖಾರಿ ಆದಿತಾಳ

ನಲಿದಾಡೆ ಎನ್ನ ನಾಲಿಗೆ ಮೇಲೆ ಸರಸ್ವತಿದೇವಿ | ಕುಣಿದಾಡೆ ಎನ್ನ  
 ನಾಲಿಗೆ ಮೇಲೆ ||೫|| ಸಲಿಲಜೋದ್ಭವನ ವದನನಿಲಯಳೆ | ಇಳಿಯೊಳ  
 ಪ್ರತಿಮ ಗುಣಗಣಾಂಬುಧಿ ತಾಯೆ || ೬ || ಘಲು ಘಲು ಘಲು ಗೆಜ್ಜೆಯ

ನಾವ | ಭಳಿಭಳಿರೆ ನಿಮ್ಮ ಹೊಳೆವ ಬೆರಳುಂಗುರ ಕಿಣಿಕಿಣಿ ನಾವ | ಎಳೆಯ  
ಮಾವಿನ ತಳಿರ ಪೋಲುವ ದಿವ್ಯ ಪಾದ || ಜಿಲ್ಲು ಸೆಂಡೆಯ ಭೇದ | ನಲಿವ  
ಯುಗಳ ಜಂಘೆ | ಜಲಗುಳಿಯಂತೆ ಜಾನು | ಘಟಘಟಿಸುವ ತೊಡೆ ಒಲಿವ  
ಸುಗುಣಿಯೆ || ೧ || ದಿನಕರಕೋಟಿತೇಜದಿ ಹೊಳೆವ | ಅನುಪಮವಾದ |  
ಕನಕವಸನದಿಂದ ಎಸೆವ | ಘನಪಾದ ಜಘನ ಗಗನವಂದದಿ ಸುಂದರಿ ಕಟಿ  
ಯಲಿ ಮೆರೆವ | ಮಣಿದಾಮ ವಿಭವ | ತನು ಜಠರವು ಜಾಹ್ನವಿ ಸುಳಿ  
ನಾಭಿಯು ಘನ | ಸ್ತನಯುಗ | ಚಂದನಲೇಪಿತಳೆ || ೨ || ದುಂಡು ಮುತ್ತಿನ  
ಕೊರಳ ಹಾರ | ಮಿಣಿಮಿಣಿಸುವ ಉ | ದುಂಡ ಮನೋಹರ ಹೊನ್ನಿ ನ ಸರ |  
ಕರಿರಾಜಪೋತನ | ಸೊಂಡಿಲಿನಂತೆ ಭುಜದ ಭಾರ | ನಡೆವ ಒಯ್ಯಾರ ||  
ಮಂಡಿತವಾದ | ಕಂಕಣ ತೋಳಬಳೆಗಳು | ದುಂಡು ಹವಳಕೈಕಟ್ಟುಳ್ಳ  
ವಳೆ || ೩ || ನಸುನಗುಮುಖವು ನಃಸಾಭರಣ | ಎಸೆವ ಕವೋಲ | ಹೊಸ  
ಕುಂಡಲ ಚಳತೊಂಬುಳ್ಳ ಶ್ರವಣ | ಬಿಸಜದಳದಂತೆ | ಲಸಿತಾಕರ್ಣಾಂತ  
ವಾದ ನಯನ | ತಿಲಕದ ಹಸನ || ಶತಿಸೂರ್ಯ ಅಭರಣಸುಶೋಭಿತೆ |  
ಕುಸುಮ ಮುಡಿದ ಮೂರ್ಧಜವುಳ್ಳವಳೆ || ೪ || ಶೃಂಗಾರವಾದ ಜಡೆ  
ಬಂಗಾರ | ಹೊಂಗ್ಯಾದಿಗೆ ಮುಡಿದ | ಬಂಗಾರದ ಹೆರಳಿನ ರಾಕಟಿ ವರ |  
ಭೃಂಗದ ಸ್ವರ ಹಿಂಗದೆ ಭಕ್ತರ ಸಲಹುವ ಭಾರ | ಕಂಗಳ ಮನೋ  
ಹರ || ರಂಗ ಪುರಂದರವಿಠಲರಾಯನ | ಮಂಗಳ ಮೂರ್ತಿಯ ತೋರೆ  
ಶುಭಾಂಗಿ || ೫ ||

### ೩೨೮ ರಾಗ ಕಾಪಿ ಏಕತಾಳ

ಮಲವ ತೊಳೆಯಬಲ್ಲರಲ್ಲದೆ ಮನವ ತೊಳೆಯಬಲ್ಲರೆ || ಪ || ಹಲವು  
ತೀರ್ಥಂಗಳಲಿ ಮುಳುಗಿ ಹಲುವಿದರೆ ಫಲವೇನು || ಅ || ಭೋಗವಿಷಯ  
ಫಲವನುಂಡು ರಾಗ ಲೋಭದಿಂದ ಮತ್ತ | ನಾಗಿ ಮೆರೆಯುತಿರೆ ಅವನ  
ಭಾಗ್ಯವಂತನೆಂಬರೆ || ಯೋಗಿಯಂತೆ ಜನರು ಮೆಚ್ಚೋ ಹಾಗೆ ಹೋಗಿ  
ನೀರಿನಲ್ಲಿ | ಕಾಗೆಯಂತೆ ಮುಳುಗೆ ಮಾಘನ್ನಾನ ಫಲವು ಬಾಹೊದೆ || ೧ ||  
ಸರರ ಕೇಡ ಬಯಸಿ ಗುರುಹಿರಿಯರನ್ನು ನಿಂದಿಸುತ್ತ | ಸರಮ ಸೌಖ್ಯ

ವೆಂದು ಪರಸ್ತ್ರೀಯರನ್ನು ಬಯಸುತ್ತ || ಪರಮನಿಷ್ಠ ಮೌನಿಯಂತೆ ಧರೆಯ ಮೇಲೆ ಡಂಭ ತೋರಿ | ಹರಿವ ನೀರಿನ ತೀರದಿ ಕುಳಿತರೇನು ಬಕಧ್ಯಾನದಿ ||೨|| ಕಾಸು ವೀಸಕಾಗಿ ಹರಿಯ ದಾಸನೆಂದು ತಿರುಗಿ ತಿರುಗಿ | ದೇಶ ದೇಶ ಗಳಲಿ ತೊಳಲಿ ಕಾಶಿಯಾತ್ರೆ ಪ್ರೋಗಲು|| ಅಸೆಪಾಶ ಬಿಡದೆ ಮನಸ ಹೇಸಿ ವಿಷಯ ಬಯಸುವಂಥ | ವೇಷಧಾರಿಗಳಿಗೆ ಕಾಶಿಯಾತ್ರೆ ಫಲವು ಬಾಹೋದಿ || ೩ || ತಂದೆ ತಾಯಿ ತಿರಿದು ತಿನಲು ಒಂದು ದಿನ ಕೇಳಲಿಲ್ಲ | ಮಂದಗಮನೆರೊಡನೆ ಅನಂದದಿಂದಲಿರುವರು|| ತಂದೆ ಸತ್ತ ಮೇಲೆ ನೂರು ಮಂದಿ ವಿಪ್ರರಿಗುಣಿಸಿ ತಮ್ಮ | ತಂದೆ ತೃಪ್ತನಾದನೆಂಬರು; ಮಂದಮತಿಯ ಜನಗಳು || ೪ || ಏನು ಓವಲೇನು ಫಲ ಏನು ಕೇಳಲೇನು ಫಲ | ಜ್ಞಾನ ದಿಂದ ಅಚ್ಯುತನ ಧ್ಯಾನವಿಲ್ಲದವರಿಗೆ || ಮೌನ ನೇಮ ನಿಷ್ಠೆ ಏಕೆ ಹೀನ ಚಿತ್ತನಾದ ಮೇಲೆ | ಶ್ರೀನಿವಾಸ ಪುರಂದರವಿಠಲನು ಮೆಚ್ಚುವನೆ ಮರುಳೆ || ೫ ||

### ೩೨೯ ರಾಗ ಸೌರಾಷ್ಟ್ರ ಅಟಿತಾಳ

ರಾಮ ರಾಮೆನ್ನಿರೋ ನರಜನ್ಮ ಸ್ಥಿರವಲ್ಲ | ರಾಮ ರಾಮ || ಇಂಥ || ಕೋಮಲಾಂಗನ ನಾಮ ಆ ವೇಳೆಗೊದಗದು | ರಾಮ ರಾಮ || ಪ || ಯಾರಿಗೆ ಯಾರಿಲ್ಲ ತನಗೆ ತಾನಲ್ಲದೆ | ರಾಮ ರಾಮ || ತನ್ನ || ನಾರಿಯು ಮೊದಲಾದವರು ಸರಿಬಾರರು | ರಾಮ ರಾಮ || ೧ || ಓರಂತೆ ಸಾಕಿದ ಸುತರು ತನ್ನವರಲ್ಲ | ರಾಮ ರಾಮ | ತನ್ನ || ಧಾರಿಣಿ ಪಶು ಧಾನ್ಯ ಧನವು ಹಿಂದುಳಿವುವೊ | ರಾಮ ರಾಮ || ೨ || ಕೆಟ್ಟ ಸಂಸಾರದಿ ಎಷ್ಟಕ್ಕು ಸುಖ ವಿಲ್ಲ | ರಾಮ ರಾಮ || ಈ || ಸೃಷ್ಟಿಯೊಳ್ ಪುರಂದರವಿಠಲನ ಮರೆಯದೆ | ರಾಮ ರಾಮ || ೩ ||

### ೩೩೦ ರಾಗ ಸಾವೇರಿ ಭಾಪುತಾಳ

ಪುಟ್ಟಿಸಬೇಡೆಲೊ ದೇವ | ಎಂದೆಂದಿಗೂ ಇಂಥ || ಪ || ಭ್ರಷ್ಟನಾಗಿ ತಿರುಗವ ಪಾಪಿ ಜೀವನನ ||೨|| ನರರ ಸ್ತುತಿಸಿ, ನಾಲಿಗೆ ಬರಿದು ಮಾಡಿ ಉ | ದರವೋಷಣೆಗಾಗಿ ಇರುವರೆನ್ನದೆ || ಧರೆಯೊಳು ಲಜ್ಜೆ ನಾಚಿಕೆಗಳ

ನೀಡಾಡಿ | ಪರರ ಪೀಡಿಸಿ ತಿಂಬ ಪಾಪಿ ಯೇವನವ ||೧|| ಎಂಟು ಗೇಣು  
ಶರೀರ ಒಂದು ಗೇಣು ಮಾಡಿಕೊಂಡು | ವಂಚಿಸುತ ಮೆಲ್ಲಮೆಲ್ಲನೆ ಪ್ರೋಗಿ||  
ಗಂಟಲ ಸೆರೆಗಳುಳ್ಳಿ ಕೇಳುವ ಸಂಕಟ ವೈ | ಕುಂಠಪತಿ ನೀನೆ ಬಲ್ಲೆ ಕಪಟ  
ನಾಟಕನೆ || ೨ || ಲೆಕ್ಕದಲ್ಲೆ ನೀ ಮೊದಲು ಮಾಡಿದ್ದಲ್ಲದೆ ಒಮ್ಮಾ | ನಕ್ಕಿ  
ವೆಗ್ಗೆಳವಾಗಿ ಕೊಡುವರುಂಟೆ || ಕಕ್ಕುಲತೆ ಪಟ್ಟಿರಿಲ್ಲ ಕರುಣಾಳು ನಿನ್ನ  
ಮರೆ | ಹೊಕ್ಕೆನು ಸಲಹೊ ಶ್ರೀಪುರಂದರವಿಠಲ ||೩||

### ೩೩೦ ರಾಗ ಮೋಹನ ಅಟಿತಾಳ

ಆಚಾರವಿಲ್ಲದ ನಾಲಿಗೆ | ನಿನ್ನ | ನೀಚಬುದ್ಧಿಯ ಬಿಡು ನಾಲಿಗೆ ||ಪ||  
ವಿಚಾರವಿಲ್ಲದೆ ಪರರ ದೂಷಿಪುದಕ್ಕ | ಚಾಚಿಕೊಂಡಿರುವಂಥ ನಾಲಿಗೆ ||  
||೫|| ಪ್ರಾತಃಕಾಲದೊಳೆದ್ದು ನಾಲಿಗೆ | ಸಿರಿ | ಪತಿಯೆನ್ನ ಬಾರದೆ ನಾಲಿಗೆ||  
ಪತಿತಪಾವನ ನಮ್ಮ ರತಿಪತಿಜನಕನ | ಸತತವು ನುಡಿ ಕಂಡ್ಯ ನಾಲಿಗೆ ||  
|| ೧ || ಚಾಡಿ ಹೇಳಲು ಬೇಡ ನಾಲಿಗೆ | ನಿನ್ನ | ಬೇಡಿಕೊಂಬುವೆನು  
ನಾಲಿಗೆ || ರೂಢಿಗೊಡೆಯ ಶ್ರೀರಾಮನ ನಾಮನ | ಪಾಡುತಲಿರು ಕಂಡ್ಯ  
ನಾಲಿಗೆ ||೨|| ಹರಿಯ ಸ್ಮರಣೆಮಾಡು ನಾಲಿಗೆ | ನರ | ಹರಿಯ ಭಜಿಸು  
ಕಂಡ್ಯ ನಾಲಿಗೆ || ವರದ ಪುರಂದರವಿಠಲರಾಯನ | ಚರಣಕಮಲ ನೆನೆ  
ನಾಲಿಗೆ ||೩||

### ೩೩೧ ರಾಗ ಆನಂದಭೈರವಿ ಅಟಿತಾಳ

ಸುಮ್ಮನೆ ಬರುವುದೆ ಮುಕ್ತಿ ||ಪ|| ನಮ್ಮ ಅಚ್ಯುತಾನಂತನ ನೆನೆಯದೆ  
ಭಕ್ತಿ || ಅ || ಮನದಲಿ ದೃಢವಿರಬೇಕು | ಪಾಪಿ | ಜನರ ಸಂಸರ್ಗವ  
ನೀಗಲುಬೇಕು || ಅನುಮಾನವನು ಬಿಡಬೇಕು | ತನ್ನ | ತನುಮನಧನವ  
ನೊಪ್ಪಿಸಿ ಕೊಡಬೇಕು||೧|| ಕಾಮಕ್ರೋಧವ ಬಿಡಬೇಕು | ಪರ | ಕಾಮಿನಿ  
ಯರ ಹಂಬಲ ಬಿಡಬೇಕು || ಹೇಮದಾಸೆಯ ಸುಡಬೇಕು | ಹರಿ | ನಾಮ  
ಸಂಕೀರ್ತನೆಯನು ಮಾಡಬೇಕು ||೨|| ಸಂದಣಿಗಳ ಬಿಡಬೇಕು | ದೇಹ |  
ಬಂಧುಬಾಂಧವರ ಸ್ನೇಹವ ಬಿಡಬೇಕು || ನಿಂದಿಸಿದರೆ ಹಿಗ್ಗಬೇಕು |

ಕೋಪ | ಬಂದಾಗ ಸೈರಣೆ ಬಿಡದಿರಬೇಕು || ೩ || ಹರಿಯೇ ಗುರುವೆನ್ನ  
ಬೇಕು | ಶ್ರೀ | ಹರಿಯೆ ಪುದೈವವೆಂದೆನ್ನಬೇಕು || ಪರವಸ್ತು ಒಲ್ಲೆನ  
ಬೇಕು | ಬೇಹ | ಸ್ಥಿರವಲ್ಲವೆಂದೆಂದು ತಿಳಿಯಲುಬೇಕು || ೪ || ವ್ಯಾಪಾರ  
ವನು ಬಿಡಬೇಕು | ನಮ್ಮ | ಶ್ರೀಪತಿ ಪುರಂದರವಿಠಲೆನ್ನಬೇಕು || ಪಾಪ  
ರಹಿತನಾಗಬೇಕು | ಜ್ಞಾನ | ದೀಪದ ಬೆಳಕಿಲಿ ಓಡಾಡಬೇಕು || ೫ ||

### ೩೩೩ ರಾಗ ಸೌರಾಷ್ಟ್ರ ಅಟಿತಾಳ

ಎಚ್ಚರಿಕೆ ಎಚ್ಚರಿಕೆ ಮನವೆ | ಅಚ್ಯುತನ ವಾದಾರವಿಂದದಲ್ಲಿ || ೫ ||  
ಬಲ್ಲಿದ ನೀನೆಂದು ಬಡವರ ಬಾಯ | ಬಡೆಯದಿರೆಚ್ಚರಿಕೆ || ಎಳ್ಳಷ್ಟು  
ತಪ್ಪಿದರೆ ಯಮನಾಳು ನರಕಕ್ಕೆ | ಎಳೆದೊಯ್ಯರೆಚ್ಚರಿಕೆ || ೧ || ಮಾಡು  
ದಾನಧರ್ಮಪರರಿಗುಸಕಾರ | ಮರೆಯದಿರೆಚ್ಚರಿಕೆ || ಇದು | ನೋಡಿ  
ನಡೆಸುವ ನಿಪುಣರ ನೋಡು | ನಟನೆ ಬೇಡೆಚ್ಚರಿಕೆ || ೨ || ಬಾಳುವಾಗ  
ಸಿರಿ ಬರುವಾಗ ತಂದೆ ಕೇಳು | ಬೆಡಗು ಬೇಡೆಚ್ಚರಿಕೆ || ಈ | ಹಾಳು  
ಬದುಕಿಗಾಗಿ ಹಗರಣ ಬೇಡ ನೀ | ತಿಳಿದು ನೋಡೆಚ್ಚರಿಕೆ || ೩ || ಹೆಣ್ಣು  
ಮಣ್ಣು ಹೊನ್ನು ತನ್ನನೆ ವಂಚಿಸಿ | ಹೋಹುದಿನ್ನೆಚ್ಚರಿಕೆ || ಅನ್ಯವೆಡೆ  
ದಿರು ನಂಬಿದ ತಾವಿಗೆ | ಕೆಡುವೆ ನೀನೆಚ್ಚರಿಕೆ || ೪ || ಚೆನ್ನಾಗಿ ನಾ ಬಾಳಿ  
ಬದುಕಿದೆನೆಂದೆಂಬ | ಶ್ರೇಷ್ಠ ಬೇಡೆಚ್ಚರಿಕೆ || ನೀ | ಮುನ್ನ ಮಾಡಿದ  
ಪುಣ್ಯದಿಂದಲೆ ಬಂದಿತು | ಮುಂದಿನ್ನು ಎಚ್ಚರಿಕೆ || ೫ || ಕಾಲನ ದೂತರು  
ಯಾವಾಗ ಕರೆವರೊ | ಕಾಣಲಾರದೆಚ್ಚರಿಕೆ || ಶ್ರೀಲೋಲ ಪುರಂದರ  
ವಿಠಲರಾಯನ | ಮರೆಯದಿರೆಚ್ಚರಿಕೆ || ೬ ||

### ೩೩೪ ರಾಗ ಕಾಂಭೋಜಿ ರ್ನುಂಪೆತಾಳ

ಎಂತು ನೋಡಿದರು ಚಿಂತೆ | ಈ ಒಡಲು ನಿ | ಶ್ಚಿಂತರಾಗಿಹರ ಒಬ್ಬ  
ರನು ಕಾಣೆ || ೫ || ಬ್ರಹ್ಮನಿಗೆ ಶಿರ ಹೋಗಿ ಬಾಡಿ ಬಳಲುವ ಚಿಂತೆ ಮುನ್ನ  
ಮಾರುತಿಗೆ ಕಪಿಯಾದ ಚಿಂತೆ || ಮನ್ಮಥಗೆ ತನು ಸುಟ್ಟು ಬೂದಿಯಾಗಿಹ  
ಚಿಂತೆ | ಕಣ್ಣು ಮೂರುಳ್ಳವಗೆ ತಿರಿದುಂಬ ಚಿಂತೆ || ೧ || ಕಾಮಧೇನುನಿಗೆ

ಕರೆದೊಯ್ಯರೆಂಬ ಚಿಂತೆ | ಕಾಮಿನಿಯರಿಗೆ ಒಡವೆಗಳಚಿಂತೆ | ಸೀಮೆ  
ಯಾಳುವ ದೊರೆಗೆ ಪರದೊರೆಗಳ ಚಿಂತೆ | ವಾಮರ ನರಗೆ ಬರೆಹ ಬರದಿ  
ರುವ ಚಿಂತೆ || ೨ || ಧರ್ಮಾತ್ಮರೆಲ್ಲರಿಗೆ ದೀನಜನನಾ ಚಿಂತೆ | ಕರ್ಮಾತ್ಮರೆಲ್ಲ  
ರಿಗೆ ಕೆಡುವ ಚಿಂತೆ || ವರ್ಮ ಬೆಳೆಸುವರಿಗೆ ವೈರಿ ಕೊಲ್ಲುವ ಚಿಂತೆ | ಬರ್ಮ  
ಣಗೆ ಸತತ ಮೃಷ್ಣಾನ್ನ ಚಿಂತೆ || ೩ || ಭಕ್ತರಿಗೆ ಗುರುವಿನೊಳು ಮುಕ್ತಿ  
ಬೇಡುವ ಚಿಂತೆ | ಮುಕ್ತರಿಗೆ ಪರಮಾತ್ಮ ದೊರೆವ ಚಿಂತೆ || ಯುಕ್ತಿ ಬಲ್ಲವಗೆ  
ವಿವೇಕವಾಡುವ ಚಿಂತೆ | ರಕ್ತನಾದಗೆ ಕಾಮ ಸುಡುವ ಚಿಂತೆ || ೪ ||  
ಪ್ಸುದ್ರ ರಕ್ತಸರಿಗೆಲ್ಲರನು ತಿನ್ನುವ ಚಿಂತೆ | ನಿದ್ರೆ ಬಾರದವನಿಗೆ ರಾತ್ರಿ ಚಿಂತೆ |  
ಕದ್ದು ತರಲೋದವಗೆ ಕೋಳಿ ಕೂಗುವ ಚಿಂತೆ | ಮುದ್ದು ಪುರಂದರವಿ  
ಠಲನೊಬ್ಬನಿಗೆ ನಿಶ್ಚಿಂತೆ || ೫ ||

### ೩೩೫ ರಾಗ ನಾವನಾಮುಕ್ತಿಯೆ ಆದಿತಾಳ

ಕೂಸಿನ ಕಂಡೀರ್ಯಾ | ಗುರು ಮುಖ್ಯಪ್ರಾಣನ ಕಂಡೀರ್ಯಾ || ೫ ||  
ಬಾಲನ ಕಂಡೀರ್ಯಾ | ಬಲವಂತನ ಕಂಡೀರ್ಯಾ || ೬ || ಅಂಜನೆಯುವ  
ರದಿ ಪುಟ್ಟಿತು ಕೂಸು | ರಾಮನ ಚರಣಕೆ ಎರಗಿತು ಕೂಸು || ಸೀತೆಗೆ  
ಉಂಗುರ ಕೊಟ್ಟಿತು ಕೂಸು | ಲಂಕಾಪುರವನೆ ಸುಟ್ಟಿತು ಕೂಸು || ೧ || ಭಂಡಿ  
ಅನ್ನವನುಂಡಿತು ಕೂಸು | ಬಕನ ಪ್ರಾಣವ ಕೊಂಡಿತು ಕೂಸು || ವಿಷದ  
ಲಡ್ಡುಗೆ ಮೆದ್ದಿತು ಕೂಸು | ಮಡದಿಗೆ ಪುಷ್ಟವ ಕೊಟ್ಟಿತು ಕೂಸು || ೨ ||  
ಮಾಯಾವಾದಿಗಳ ಗೆದ್ದಿತು ಕೂಸು | ದ್ವೈತಮತವನುದ್ಧರಿಸಿತು ಕೂಸು ||  
ಮನ್ಯೆರಾಯರೆಂಬ ಪೆಸರಿನ ಕೂಸು | ಪುರಂದರವಿಠಲನ ಪ್ರೇಮದ  
ಕೂಸು || ೩ ||

### ೩೩೬ ರಾಗ ತೋಡಿ ಆದಿತಾಳ

ಸೇವಕತನದ ರುಚಿ ಎನಳೆಪೇಕ್ಷೋದ್ಯೇ || ೫ || ದೇವ ಹನುಮರಾಯ  
ವೈರಾಗ್ಯ ಭಾಗ್ಯ ಬೇಡಿ || ೬ || ಉದಧಿಯ ಲಂಘಿಸಿ ಸೀತೆಯ ಕಂಡು  
ಬಂದಾಗ | ಮದುವೆಯ ಮಾಡೆನ್ನ ಬಾರದಿತ್ತೆ || ರಾಮ || ಪದವಿ ಪಾಷಾಣ

ಪೆಣ್ಣು ಮಾಡಿದವನಿಗೆ | ಇದು ಏನು ಅಶ್ಚರ್ಯವೋ ನೀ ಬಯಸಲೊ  
 ಲ್ಲದೆ||೧|| ಕ್ಷಣದೊಳು ಸಂಜೀವನಗಿರಿ ತಂದಾಗ | ಹಣ ಹೊನ್ನು ಬೇಡಲು  
 ಕೊಡದಿಹನೆ || ರಾಮ || ವನಜಾಕ್ಷಿ ಸಿರಿದೇವಿ ಅರಸು ಉದಾರನಿಗೆ | ಘನ  
 ವಃಗಿಹುದು ಏನು ನೀ ಬಯಸಲೊಲ್ಲದೆ || ೨ || ಸಾರ್ವಭೌಮನು ತಾನೆ  
 ಮೆಚ್ಚಿ ಬಂದಾಗಲೆ | ಉರ್ವಿಯ ಬೇಡಲು ಕೊಡದಿಹನೆ || ರಾಮ ||  
 ಸರ್ವನ ತೊರೆದು ಶ್ರೀಪುರಂದರವಿಠಲನ್ನ | ನಿರ್ವ್ಯಾಜಭಕ್ತುತಿ ಬೇಡಿ  
 ಕೊಂಡ್ಯಲ್ಲದೆ || ೩ ||

**೩೩೨ ರಾಗ ಪಂತುನರಾಳಿ ಏಕತಾಳ**

ಎಂಥಾ ಬಲವಂತನೋ | ಕುಂತಿಯ ಸಂಜಾತನೋ || ಪ || ಭಾರತಿಗೆ  
 ಕಾಂತನೋ | ಸತ್ಯ ಶ್ರೀಮಂತನೋ ||ಅ|| ರಾಮಚಂದ್ರನ ಪ್ರಾಣನೋ |  
 ಅಸುರಹೃದಯಬಾಣನೋ || ಖಳರ ಗಂಟಲಗಾಣನೋ | ಜಗದೊಳಗೆ  
 ಪ್ರವೀಣನೋ ||೧|| ಕುಂತಿಯ ಕಂದನೋ ಸಾ | ಗಂಧಿಕವ ತಂದನೋ||  
 ಕುರುಕ್ಷೇತ್ರಕೆ ಬಂದನೋ | ಕೌರವರ ಕೊಂದನೋ ||೨|| ಭಂಡಿ ಅನ್ನವ  
 ನುಂಡನೋ | ಬಕನ ಪ್ರಾಣವ ಕೊಂಡನೋ || ದ್ರೌಪದಿಗೆ ಗಂಡನೋ |  
 ಭೀಮನು ಪ್ರಚಂಡನೋ || ೩ || ವೈಷ್ಣವಾಗ್ರಗಣ್ಯನೋ | ಸಂಚಿತಾಗ್ರ  
 ಪುಣ್ಯನೋ || ದೇವವರೇಣ್ಯನೋ | ದೇವಶರಣ್ಯನೋ ||೪|| ಮಧ್ಯಶಾಸ್ತ್ರ  
 ರಚಿಸಿದನೋ | ಸದ್ವೈಷ್ಣವರ ಸಲಹಿದನೋ || ಉಡುಪಿಲಿ ಕೃಷ್ಣನ ನಿಲಿಸಿ  
 ದನೋ | ಪುರಂದರವಿಠಲನ ದಾಸನೋ || ೫ ||

**೩೩೪ ರಾಗ ಕಲ್ಯಾಣಿ ಅಟತಾಳ**

ಗುರುರಾಯರ ನಂಬಿರೊ ಮಾರುತಿಯೆಂಬ | ಗುರುರಾಯರ ನಂಬಿರೊ||  
 || ಪ || ಗುರುರಾಯರ ನಂಬಿ ಬಿಡದೆ ಯಾವಾಗಲು | ದುರಿತವ ಕಳೆದು  
 ಸದ್ಗತಿಯ ಪಡೆರೆಲ್ಲ ||ಅ|| ಶರಧಿಯ ಮನೋವೇಗದಿ | ಲಂಘಿಸಿ ಮಹಿ  
 ತನುಜೆಶೋಕವ ತರಿದು || ವನವ ಬೇರೊಡನೆ ಕಿತ್ತಾಡಿ ಆರ್ಭಟಿಸಿದ |  
 ದನುಜರ ಬಡೆದು ಲಂಕೆಯ ತನ್ನ ಸಖಿಗತ್ತ || ಗುರು ||೧|| ಕೌರವ ಬಕ  
 ಹಿಡಿಂಬ | ಕೀಚಕರೆಂಬ | ದುರುಳಸಂತತಿ ನೆಗ್ಗೊತ್ತಿ || ಘೋರ ಪಾತಕಿ

ದುರ್ಮಾಸನನ ರಕುತವ! ಹೀರಿ ಮುದದಿ ಮುರವೈರಿಯ ಭಜಿಸಿದ || ಗುರು ||  
 ||೨|| ಜೀವೇಶಲೊಂದೆಂಬ | ದುರ್ವಾದಿಯು | ಭಾವಶಾಸ್ತ್ರವ ಮುರಿದು ||  
 ಕೋವಿದರಿಗೆ ಸದ್ಭಾಷ್ಯವ ತೋರಿದ | ದೇವ ಪುರಂದರವಿಠಲಸೇವಕರಾದ ||  
 ಗುರು ||೩||

### ೩೩೯ ರಾಗ ಪೂರ್ವಿ ಅಟಿತಾಳ

ಇಕ್ಕಲಾರೆ ಕೈ ಎಂಜಲು | ಚಿಕ್ಕ | ಮಕ್ಕಳು ಅಳುತ್ತಾರೆ ಹೋಗೋ  
 ದಾಸಯ್ಯ ||ಪ|| ಮನೆಯ ಸಾರಿಸುತ್ತೇನೆ ಮಡಕೆ ತೊಳೆಯುತ್ತೇನೆ | ಮನೆ  
 ಯೊಳಗಾರಿಲ್ಲ ಹೋಗೋ ದಾಸಯ್ಯ || ತನಯರು ಅಳುತ್ತಾರೆ ನಿನದೇನು  
 ಕಾಟವು | ಕ್ಷಣ ಹೊತ್ತು ನಿಲ್ಲದೆ ಹೋಗೋ ದಾಸಯ್ಯ || ೧ || ಅಟ್ಟದ  
 ಮೇಲಣ ಅಕ್ಕಿ ತೆಗೆಯಬೇಕು | ಹೊಟ್ಟೆ ನೋಯುತ್ತಲಿದೆ ಹೋಗೋ  
 ದಾಸಯ್ಯ || ಮುಟ್ಟಾಗಿ ಇದ್ದೇನೆ ಮನೆಯೊಳಗಾರಿಲ್ಲ | ನಿಷ್ಕರ ಮಾಡದೆ  
 ಹೋಗೋ ದಾಸಯ್ಯ ||೨|| ವೀಸವ ಕಾಸಿಗೆ ದವಸವ ನಾ ತಂದೆ | ಕೂಸಿಗೆ  
 ಸಾಲದು ಹೋಗೋ ದಾಸಯ್ಯ || ಆಸೆಕಾರ ನೀನು ದೋಷಕಾರಿ ನಾನು |  
 ಶೇಷಾಚಲವಾಸ ಪುರಂದರವಿಠಲ ||೩||

### ೩೪೦ ರಾಗ ಪೂರ್ವಿ ರುಂಪೆತಾಳ

ನೀನೆ ಗತಿ ನೀನೆ ಮತಿ ನೀನೆ ಸ್ವಾಮಿ | ನೀನಲ್ಲದನ್ಯತ್ರ ದೈವಗಳ ನಾನ  
 ರಿಯೆ ||ಪ|| ನಿನ್ನ ಪಾದಾರವಿಂದದ ಸೇವೆಯ ಮಾಡಿ | ನಿನ್ನ ಧ್ಯಾನದಲಿ  
 ರುವ ಹಾಗೆ ಮಾಡು || ನಿನ್ನ ದಾಸರ ಸಂಗದಿಂದ ದೂರಡದೆನ್ನ | ಸನ್ಮಾರ್ಗ  
 ದಿರಿಸೋ ಜಗದೀಶ ಅಘನಾಶ ||೧|| ಕಮಲನಾಭಿಯಲಿ ಬೊಮ್ಮನ ಪುಟ್ಟಿ  
 ಸಿದೆ ಹರಿಯೆ | ಕಮಲಸಖಕೋಟಿಪ್ರಕಾರ ಈಶ || ಕಮಲಕರತಳದೆ ಅಭ  
 ಯವನಿತ್ತು ಭಕುತರಿಗೆ | ಕಮಲಾಕ್ಷನಿನಿಸಿದೆಯೋ ಕಮಲಾರಮಣ ||೨||  
 ಶಿಶು ಪಾಲದಂತವಕ್ರರ ಶಿರವ ಛೇದಿಸಿದೆ | ಪಶುಪತಿಯ ಆಭರಣವೈರಿ  
 ವಾಹನನೆ || ಅಸುರಕುಲ ಸಂಹರಿಸಿ ಭಕ್ತಜನರನು ಪ್ರೊರೆದೆ | ವಸುಧೇಶ  
 ಪುರಂದರವಿಠಲರಾಯ ||೩||

**೩೪೨ ರಾಗ ಕಾಂಭೋಜಿ ರೂಪಕತಾಳ**

ಕನಕದಾಸನ ಮೇಲೆ ದಯಮಾಡಲು ವ್ಯಾಸ | ಮುನಿ ಮಠದವರೆಲ್ಲ  
 ದೂರಿಕೊಂಬುವರೊ || ಪ || ತೀರ್ಥವನು ಕೊಡುವಾಗ ಕನಕನ್ನ ಕರೆ  
 ಯೆನಲು | ಧೂರ್ತರಾಗಿದ್ದ ವಿದ್ವಾಂಸರೆಲ್ಲ || ಸಾರ್ಥಕವಾಯಿತು ಇವರ  
 ಸಂನ್ಯಾಸಿತನವೆಲ್ಲ | ಪೂರ್ತ್ಯಾಗಲೆಂತೆನಲು ಯತಿಯು ನಗುತ್ತಿದ್ದನು ||೧||  
 ಮರುದಿನ ಅವರವರ ಪರೀಕ್ಷಿಸಬೇಕೆಂದು | ಕರೆದು ವಿದ್ವಾಂಸರಾ ಕನಕ  
 ಸಹಿತ ||ಕರದಲ್ಲಿ ಕದಳಿಯ ಫಲಗಳನೆ ಕೊಟ್ಟು ಯಾ | ರಿರದ ಸ್ಥಳದಲ್ಲಿ  
 ಮೆದ್ದು ಬನ್ನಿರೆನಲು ||೨|| ಊರ ಹೊರಗೆ ಹೋಗಿ ಬೇರೆ ಬೇರೆ ಕುಳಿತು |  
 ತೋರದಲೆ ಎಲ್ಲರೂ ಮೆದ್ದು ಬರಲು || ತೋರಲಿಲ್ಲವು ಎನಗೆ ಏಕಾಂತ  
 ಸ್ಥಳವೆನುತ | ಕನಕ ಕದಳೀಫಲವ ತಂದು ಮುಂದಿಟ್ಟು ||೩|| ಡಿಂಭದೊಳು  
 ಶಬ್ದವಾಗಾದಿ ಶ್ಲೋತ್ರಗಳಲ್ಲಿ | ಇಂಚಾಗಿ ತತ್ತ್ವೇಶರೆಲ್ಲ ತುಂಬಿಕರೊ ||  
 ತಿಂಬುವುದು ಹೇಗೆನುತ ವ್ಯಾಸರಾಯರ ಕೇಳೆ | ಸಂಭ್ರಮದಲವರೆಲ್ಲ  
 ಕುಳಿತು ಕೇಳಿದರು||೪|| ಮಾಣಿಕವು ಕೋಡಗದ ಕೈಯಲ್ಲಿ ಇದ್ದಂತೆ | ಕೋಣ  
 ನಿದಿರಿಗೆ ಕಿನ್ನರಿಯ ಮೀಟಿದಂತೆ || ವೇಣುಧ್ವನಿ ಬಧಿರನ ಬಳಿ ಮಾಡಿದಂತೆ  
 ಕಣ್ಣು | ಕಾಣದವನಿಗೆ ಕನ್ನಡಿಯ ತೋರಿದಂತೆ || ೫ || ನೋಡಿದರೆ ಈ  
 ಕನಕ ನಾಡುವ ಮಾತುಗಳ | ಮೂಢಜನರರಿಯಬಲ್ಲರೆ ಮಹಿಮೆಯು ||  
 ನಾಡಾಡಿಯಂತೆಯೇ ಮಾಡಿಬಿಟ್ಟರು | ಇವಗೆ | ನಾಡೆಲ್ಲ ಹುಡುಕಿದರು  
 ಈಡಾರ ಕಾಣೆ || ೬ || ಕರದಲ್ಲ ಮೂರ್ತಿಯನು ಪಿಡಿದು ಕೇಳುತ್ತಿರಲು |  
 ಅರಿಯದಜ್ಞಾನದಲಿ ಪೇಳುತ್ತಿರಲು || ತ್ವರದಿ ಕನಕನು ಬಂದು ವಾಸು  
 ದೇವನ ರೂಪ | ಪರಬೊಮ್ಮ ಪುರಂದರವಿಠಲನೆಂದು ಪೇಳಿದನು || ೭ ||

**೩೪೩ ರಾಗ ಕಲ್ಯಾಣಿ ಅಟಿತಾಳ**

ಒಂದೇ ನಾಮವು ಸಾಲದೆ | ಶ್ರೀ ಹರಿಯೆಂಬ | ಒಂದೇ ನಾಮವು  
 ಸಾಲದೆ ||೧|| ಒಂದೇ ನಾಮವು ಭವಬಂಧನ ಬಿಡಿಸುವು | ದೆಂದು ವೇದಂ  
 ಗಳಾನಂದದಿ ಸ್ತುತಿಸುವ ||೨|| ಉಭಯ ರಾಯರು ಸೇರಿ ಮುದದಿ ಲೆತ್ತವ  
 ನಾಡಿ | ಸಭೆಯೊಳು ಧರ್ಮಜ ಸತಿಯ ಸೋಲೆ || ನಭಕೆ ಕೈಯೆತ್ತಿ ದ್ರೌಪದಿ

ಕೃಷ್ಣಾ ಎನಲು | ಇಭರಾಜಗಮನೆಗ್ನಯವಸ್ತ್ರವನಿತ್ತ || ೧ || ಹಿಂದೊಬ್ಬ  
 ಋಷಿಪುತ್ರನಂದು ದಾಸಿಯ ಕೂಡೆ | ಸಂದೇಹವಿಲ್ಲದೆ ಕೆಲವು ಕಾಲ ||  
 ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ | ಕಂದ ನಾರಗನೆಂದು ಕರೆಯ  
 ಲಭಯವಿತ್ತ ||೨|| ಕಾಶಿಯ ಪುರದೊಳಗೆ ಈಶ ಭಕ್ತಿಯಿಂದ | ಸಾಸಿರ  
 ನಾಮದ ರಾಮನೆಂಬ || ಶ್ರೀಶನ ನಾಮವ ಉಪದೇಶ ಸತಿಗಿತ್ತ | ವಾಸು  
 ದೇವ ಶ್ರೀಪುರಂದರವಿಠಲನ್ನ || ೩ ||

### ೩೪೪ ರಾಗ ಭೈರವಿ ಅಟಿತಾಳ

ಕಂಡೆ ಕಂಡೆ | ರಾಜರ | ಕಂಡೆ ಕಂಡೆ || ಪ || ಕಂಡೆ ಕಂಡೆನು ಕರುಣ  
 ನಿಧಿಯನು | ಕರಗಳಂಜಲಿ ಮಾಡಿ ಮುಗಿವೆನು || ಲಂಡ ಮಾಯಿಗಳ  
 ಗುಂಡಿ ಒಡೆಯಲು | ದ್ವಂಡ ಮಾರುತಿಪದಕೆ ಬರುವನ||೨|| ಪಂಚವ್ಯಂದಾ  
 ವನದಿ ಮೆರೆಯುವ | ಪಂಚಬಾಣನ ಪಿತನ ಸ್ಮರಿಸುವ || ಪಂಚನಂದನ  
 ಮುಂದೆ ಆಗುತ | ಮಿಂಚಿನಂದದಿ ಪೊಳೆವ ಮಹಿಮನ ||೩|| ಪಂಚಪಾತಕ  
 ಕಳೆವ ದೇವನ | ಪಂಕಜಾರಿನಿಭೇಂದುವಕ್ತ್ರನ ||೪|| ತಂತಕವಿಲ್ಲದೆ ಭಜಿಸ  
 ಸುಜನರ | ಶಂಕೆ ಬಿಡಿಸುವ ಶಂಕರೇಶನ || ೫ || ಭಜಿಸುವೋರಿಗೆ ಭಾಗ್ಯ  
 ಕೊಡುವನ | ಪುಜುಗಣೇಶಮರೇಂದ್ರವಂದಿತ || ನಿಜ ಪುರಂದರವಿಠ  
 ಠೇಶನ | ಭಜನೆ ಮಾಡುವ ಭಾವಿ ಮರುತನ ||೬||

### ೩೪೫ ರಾಗ ಕಾಂಭೋಜಿ ರುಂಪೆತಾಳ

ತುರು ಕರು ಕರೆದರೆ ಉಣಬಹುದಣ್ಣ | ತುರು ಕರು ಕರೆದರೆ ಅತಿ ಪುಣ್ಯ  
 ವಯ್ಯ||೫|| ತುರು ಕರಿಂದ ಮುಟ್ಟುಮುಡಿ ಬಿಟ್ಟು ಹೋಗೋದು | ತುರು  
 ಕರಿಂದ ಎಂಜಲು ಹೋಗೋದು || ತುರು ಕರ ಕೂದಲು ತುರುಬಿಗೆ ಸುತ್ತಿ  
 ದರೆ | ಎಣಿಕೆಯಿಲ್ಲದ ಮುತ್ತೈದೆಯರಣ್ಣ || ೧ || ತುರು ಕರಿಂದ ಸ್ವರ್ಗ  
 ಸಾಧನವಾಗೋದು | ತುರು ಕರಿಂದ ನರಕ ದೂರವಯ್ಯ || ತುರು ಕರು  
 ಬಂದರೆ ಸರಕ್ಕನೆ ಏಳಬೇಕು | ತುರು ಕರು ಪೂಜಿಸೆ ಹರಿ ಒಲಿವ || ೨ ||  
 ತುರು ಕರ ನೀರ ಎರಕೊಂಡ ನಮ್ಮ ದೇವ | ಎರಕೊಂಡ ನೀರೆಲ್ಲ ಸನಕಾದಿ

ಗಳಿಗೆ || ಬೆರಕೆ ಮಾಡಿದ ಹರಿದಾಸರಿಗೆಲ್ಲ | ಎರವು ಮಾಡಿದ ನಮ್ಮ ಪುರಂ  
ದರವಿಠಲ ||೩||

### ೩೪೬ ರಾಗ ಶ್ರೀರಾಗ ರೂಪಕತಾಳ

ದಾರ ಮಗನಮ್ಮ | ರಂಗಯ್ಯ || ದಾರ ಮಗನಮ್ಮ | ದಾರಿಯ  
ನೋಡುತ್ತ | ದಾರು ಈತನು ದಾರು ತಿಳಿಯದು || ಪ || ಅರವಿಂದಾನನೆ  
ಕೇಳ್ | ಅರಮೊರೆಯಾದರೆ | ಅರಿಯದಂದದಿ ಬಂದು ಅ | ಧರ ಮುದ್ದಾ  
ಡಿಪ || ದಾರ || ೧ || ಕಾಂತೆ ಕೇಳ್ ಏ | ಕಾಂತದಿ ಮಲಗಿದೇ | ಕಾಂತ  
ನಾಗಿ ಏ | ಕಾಂತಕ್ಕೆ ಕರೆತಾರೆ || ದಾರ || ೨ || ನಾರಿ ಕೇಳಿ ಅಕ್ಕ | ಸಾರ  
ವನೆ ಹೊಕ್ಕು | ಸೇರಿದೆ ನಿನ್ನಯ | ಸೀರಿಯ ಸೆಳೆದೊಯ್ದು || ದಾರ || ೩ ||  
ಸರಸಿಜಾಕ್ಷಿ ಕೇಳ್ | ರಾತ್ರೀವೆಳ್ಳದಿ | ಸರಸರನೆ ಬಂದು | ಸರಸವಾಡಿ  
ಪೋದ || ದಾರ || ೪ || ಗಾಡಿಗಾರ ಪುರಂದರವಿಠಲ | ಗಾಢಾಲಿಂಗನ  
ಮಾಡಿ | ತಾನೋಡಿ ಪೋದ || ದಾರ || ೫ ||

### ೩೪೭ ರಾಗ ಪೂರ್ವಿ ಅಟಿತಾಳ

ಏನು ಗತಿಯೋ ಎನಗೆ | ಎಲೈ ಹರಿ || ಪ || ನಾ ನಿನ್ನ ನೆನೆಯದೆ  
ವೋಸಹೋದೆನಲ್ಲೊ || ಅ || ಅಂಕದಲಾಡುವ ಶಿಶುವಿನ ಮುದ್ದಾದ |  
ಇಂಪಿನ ನುಡಿಗಳ ಕೇಳುತಲಿ || ಕಿಂಕಿಣ್ಣನಿಯಿಂದ ಕಿವಿಗೊಟ್ಟು 'ಕೇಳುವ'  
ಮಂಕಾದ ಹರಿಣನಂತಾದೆನಲ್ಲೊ ಹರಿ || ೧ || ತೊಡೆ ಕುಚ ಗುಹ್ಯ  
ಸೌಂದರ್ಯ ಕೊಂಡಾಡುತ | ಮಡದಿಯ ಅಂಗಸಂಗವ ಮಾಡುತ | ಒಡಲ  
ಕಿಚ್ಚಿಗೆ ಪೋಗಿ ಬಡಿಗಿಲ್ಲು ಕೆಡಹಿಕೊಂ | ಡಡಗಿದ ಮೂಷಕನಂತಾದೆನಲ್ಲೊ  
ಹರಿ || ೨ || ಪರವನಿತೆಯರ ಲಾವಣ್ಯ ಲೋಚನದಿ ಗೋ | ಚರಿಸಲು ಅವಳ  
ಕೂಟಕೆ ಬೆರೆತು || ಉರಿವ ಕಿಚ್ಚನು ಹಿತವೆಂದು ಬಂದದರೊಳು | ಎರಗಿದ  
ಪತಂಗದಂತಾದೆನಲ್ಲೊ ಹರಿ || ೩ || ಸಲೆ ನಿಜವೃತ್ತಿಯ ಜರೆದು ಪರಾನ್ನವ |  
ನಲಿದುಂಡು ಹೊಟ್ಟೆಯ ಹೊರೆಯುತಲಿ || ಬಲೆಯ ತುದಿಯಲ್ಲಿದ್ದ  
ಮಾಂಸಕೆ ವೋಹದಿ | ಸಿಲುಕಿದ ಮಿಠುನಂತಾದೆನಲ್ಲೊ ಹರಿ || ೪ || ಲಂಪಟ

ನಾಗಿ ನಾರಿಯರ ಮುಖಾಬ್ಬದ | ಇಂಪನು ಕಣ್ಣಿಂದ ನಾ ನೋಡುತ ||  
 ಸಂಪಿಗೆ ಅರಳಿನ ಮೇಲೆರಗಿರುವಂಥ | ಸಂಪಾಳ ಅಳಿಗಳಂತಾದೆನಲ್ಲೊ  
 ಹರಿ ||೫|| ಇಂತು ಪಂಚೇಂದ್ರಿಯಂಗಳು ಒಳಹೊರಗೆ | ಸಂತತ ಎನ್ನನು  
 ಎಳೆಯುತಿರೆ || ಸಂತೈಸಲಾಗದೆ ಸ್ಮರನವರೊಳನಾದ | ಕಾಂತೆಯರರ  
 ಸನಾದೆನಲ್ಲೊ ಹರಿ || ೬ || ಮಂದನು ನಾನು ಮದನನ ಗಲಿದು ಪಂಚ |  
 ಇಂದ್ರಿಯಂಗಳ ನಾನು ಜಯಿಸಲಾರೆ || ತಂದೆ ಪುರಂದರವಿಠಲ ನೀನೊಲಿ  
 ದಡೆ | ಹಿಂದಿನಾ ಭವಬಂಧ ಬಾರದಲ್ಲೋ ಹರಿ ||೬||

### ೩೪೮ ರಾಗ ರೇಗುಪ್ತಿ ಅದಿತಾಳ

ಬುತ್ತಿಯ ಕಟ್ಟೋ ಮನುಜ | ಬುತ್ತಿಯ ಕಟ್ಟೋ || ಬುತ್ತಿಯನ್ನು  
 ಕಟ್ಟಿದರೆ | ಎತ್ತಲಾದರು ಉಣಬಹುದು || ಪ || ಧರ್ಮವೆಂಬ ಮಡಿಕೆ  
 ಯಲ್ಲಿ | ನಿರ್ಮಲಮನ ಗಂಗೆ ತುಂಬಿ || ಸುಮ್ಮಾನದುರಿಯ ಹಚ್ಚಿ |  
 ಒಮ್ಮಾನಕ್ಕನ್ನ ಬಾಗಿ || ೧ || ಅರಿವು ಎಂಬ ಅರಿವೆ ಹಾಸಿ | ಹರಿವಿಹಾಲ  
 ಮೊಸರ ತಳಿದು || ಪರಮ ವೈರಾಗ್ಯದಿಂದಲೆ ಶ್ರೀ | ಹರಿಗೆ ಅರ್ಪಿತವೆಂದು||  
 ಕರ್ತು ಪುರಂದರವಿಠಲನ | ತತ್ತ್ವವೆಂಬ ಬುತ್ತಿಯನ್ನು || ಹತ್ತಿರ ತಂದಿಟ್ಟು  
 ಕೊಂಡು | ನಿತ್ಯ ಉಂಡು ತೃಪ್ತಿಪಡೆರೊ ||೨||

### ೩೪೯ ರಾಗ ಸೌರಾಷ್ಟ್ರ ಅಟಿತಾಳ

ಸಕಲ ದುರಿತಗಳ ಪರಿಹಾರ ಮಾಡಿದ್ಯೊ ವೇಂಕಟೇಶ || ಪ || ಭಕ್ತುತಿ  
 ಗೊಲಿದು ಬಂದು ಭಕ್ತರ ಕಾಯ್ತಿಯೊ ವೇಂಕಟೇಶ || ಅ || ಮತ್ಸ್ಯಾವ  
 ತಾರದಿ ನಾಲ್ಕು ವೇದವ ತಂದ್ಯೊ ವೇಂಕಟೇಶ | ಪೃಥ್ವೀಧರವ ಪೊತ್ತು  
 ಭೃತ್ಯರ ನೀ ಕಾಯ್ತಿಯೊ ವೇಂಕಟೇಶ ||೧|| ಧರೆಯನೊಂದನ ಕೋರಿದಾಡೆ  
 ಯಿಂದಲಿ ಕೊಂದ್ಯೊ ವೇಂಕಟೇಶ | ತರಳಗೊಲಿದು ನೀ ಕಂಭದಿಂದಲಿ  
 ಬಂದ್ಯೊ ವೇಂಕಟೇಶ||೨|| ಭೂಮಿದಾನವ ನೀಡಿದವನ ಬಾಗಿಲ ಕಾಯ್ತಿಯೊ  
 ವೇಂಕಟೇಶ | ಭೂಮಿಪಾಲರನಳಿದು ಭಾರ್ಗವನೆನಿಸಿದ್ಯೊ ವೇಂಕಟೇಶ  
 ||೩|| ದಶಶಿರನನು ಕುಟ್ಟಿ ಶಶಿಮುಖಿಯಳ ತಂದ್ಯೊ ವೇಂಕಟೇಶ | ಅಸು

ರೆಯ ಸಂಹರಿಸಿ ಕಂಸನ ಮಡುಹಿದ್ಯೊ ವೇಂಕಟೇಶ || ೪ || ಅಥವು ಜನ  
ರಿಗೆ ಬೋಧಿಸಿ ಬತ್ತಲೆ ನಿಂತ್ಯೊ ವೇಂಕಟೇಶ | ಕುದುರೆಯೇರಿ ಕಲ್ಪಿ  
ರೂಪವ ತಾಳ್ತೊ ವೇಂಕಟೇಶ ||೫|| ಹರಿದಾಸರ ಮೇಲೆ ಒಲಿದು ಬೇಗದಿ  
ಬಂದ್ಯೊ ವೇಂಕಟೇಶ | ವರದ ಪುರಂದರವಿಠಲ ನಮೋ ನಮೋ ವೇಂಕ  
ಟೇಶ || ೬ ||

### ೩೫೦ ರಾಗ ಶಂಕರಾಭರಣ ಅಟಿತಾಳ

ರಕ್ಷಿಸು ಲೋಕನಾಯಕನೆ | ನೀ ರಕ್ಷಿಸು || ಪ || ಎಷ್ಟೆಷ್ಟು ಜನ್ಮವ  
ಕಳೆದೆನೊ | ಇ | ನ್ನಿಷ್ಟೆಷ್ಟು ಜನ್ಮವ ಕಳೆವೆನೊ || ಕಷ್ಟವ ಪಡಲಾರೆ ಕೃಷ್ಣ  
ಕೃಪೆಯಿಟ್ಟು | ಇಷ್ಟವ ಪಾಲಿಸೊ ಇಭರಾಜವರದನೆ || ೧ || ಬಾಲತನದಿ  
ಬಹು ಬೆಂದೆನೊ | ನಾನಾ | ಲೀಲೆಯಿಂದಲಿ ಕಾಲ ಕಳೆದೆನೊ || ಲೋಲ  
ಲೋಚನ ಎನ್ನ ಮೊರೆ ಕೇಳುತ ಬೇಗ | ಜಾಲವ ಮಾಡದೆ ಪಾಲಿಸೊ ನರ  
ಹರಿ || ೨ || ಮುದುಕನಾಗಿ ಚಿಂತಿಪಡುವೆನು | ನಾ | ಕದಡು ದುಃಖ ಪಡ  
ಲಾರೆನೊ || ಉದಧಿಶಯನ ಶ್ರೀಪುರಂದರವಿಟ್ಟಲ | ಮುದದಿಂದ ರಕ್ಷಿಸೊ  
ಖಗರಾಜಗಮನ || ೩ ||

### ೩೫೧ ರಾಗ ಪೂರ್ವಿ ಅಟಿತಾಳ

ಮರೆಯದಿರೆಲೆ ಮನವಿಲ್ಲಿ | ಯಮ | ಪುರಿಗೆ ಒಯ್ದು ಬಾಧಿಸುತ್ತಿಹರಲ್ಲಿ ||  
||ಪ|| ಪರನಾರಿಯರ ಸಂಗವಿಲ್ಲಿ | ಉಕ್ಕು | ಎರದು ಸತಿಯರು ತಕ್ಕೈಸುವ  
ರಲ್ಲಿ || ಗುರುಹಿರಿಯರ ನಿಂದೆಯಿಲ್ಲಿ | ಬಾಯೊ | ಕೆರೆದು ಸೀಸವ ಕಾಸಿ  
ಹೊಯಿಸುವರಲ್ಲಿ ||೧|| ಉಂಡ ಮನೆಯ ಕೊಂಬುದಿಲ್ಲಿ | ಎದೆ | ಗುಂಡಿಗೆ  
ಯನು ಸೀಳಿ ಕೊಲುತಿಹರಲ್ಲಿ || ಗಂಡನ ದಣಿಸುವುದಿಲ್ಲಿ | ಯಮ | ಕುಂಡ  
ದೊಳಗೆ ಹಾಕಿ ಕುದಿಸುವರಲ್ಲಿ || ೨ || ಚಾಡಿಗಳ್ಳೇಳುವುದಿಲ್ಲಿ | ನುಡಿ |  
ದಾಡುವ ನಾಲಿಗೆ ಕೇಳುವರಲ್ಲಿ || ಬೇಡಿದರಿಗೆ ಧರ್ಮಕ್ಕಿಲ್ಲಿ | ಇದ್ದು |  
ನೀಡದಿರಲು ನರಕಕೆ ನೂಕ್ಕರಲ್ಲಿ || ೩ || ಪುಸಿ ತಕ್ಕುತವುಳಿಗಳಲ್ಲಿ | ಕಟ್ಟಿ |  
ಎಸೆದು ಕೊಲ್ಲುವರೊ ನಿನ್ನವರು ಕೇಳಲ್ಲಿ || ಅಶತ ಪ್ರಭೇದಗಳಲ್ಲಿ | ಮಾಡಿ |

ಬಿಸಿಯ ಕೆಂಡವ ತಂದು ತಿನಿಸುವರಲ್ಲಿ || ೪ || ಸಿರಿಮದದೊಳಗಿಹುದಿಲ್ಲಿ |  
 ಸೊಕ್ಕು ಮುರಿದು ನಿನ್ನ ಹಲ್ಲ ಕಳಚುವರಲ್ಲಿ || ಪುರಂದರವಿಠಲನ ಇಲ್ಲಿ |  
 ಬೆರೆಯೆ | ಸ್ಥಿರವಾದ ಮುಕ್ತಿ ಪಡಕೊಂಬುವರಲ್ಲಿ || ೫ |

**೩೫೨ ರಾಗ ಕೇದಾರಗೌಳ ಅಟಿತಾಳ**

ಎನು ಬಂದ್ಯೋ ಜೀವವೇ ವ್ಯರ್ಥವಾಗಿ ! ಜ್ಞಾನದಿಂದಲಿ ತಿಳಿದು ಪರ  
 ಗತಿಯನು ಕೂಡು || ಪ || ದಾನವ ಮಾಡಲಿಲ್ಲ ಧರ್ಮವ ಮಾಡಲಿಲ್ಲ | ದೀನ  
 ನುಡಿಗಳಲ್ಲ ದಾಕ್ಷಿಣ್ಯವಿಲ್ಲ || ಜ್ಞಾನಿ ದಾಸಜನರಾ ಸಂಗದೊಳಿರಲಿಲ್ಲ |  
 ಮನ ನಿರ್ಮಲದಿ ಕ್ಷಣವು ಇರಲಿಲ್ಲ || ೧ || ಸತಿಪುರುಷರಾಗಿ ಸಂತೋಷ  
 ದಿಂದಿರಲಿಲ್ಲ | ಯತಿಯಾಗಿ ತೀರ್ಥಯಾತ್ರೆಯ ಮಾಡಲಿಲ್ಲ || ಶ್ರುತಿಪುರಾಣ  
 ಗಳನ್ನು ಕಿವಿಗೊಟ್ಟು ಕೇಳಲಿಲ್ಲ | ವೃತ್ತಿಕಾಲ ಬಂದು ದಿನ ವ್ಯರ್ಥ  
 ಹೋಯ್ತು || ೨ || ಉಂಡುಟ್ಟು ಸುಖವಿಲ್ಲ ಕಾಯ ಒರಿಣಾಮವಿಲ್ಲ |  
 ಕೊಂಡು ಕೊಟ್ಟು ಪರಸೇವೆ ಬಿಡಲಿಲ್ಲ || ದಂದುಗ ಸಂಸಾರ ಮಾಯಾ  
 ಪಾಶಕೊಳಗಾದೆ | ತಂದೆ ಶ್ರೀಪುರಂದರವಿಠಲನ ನೆನೆ ಕಂಡ್ಯ || ೩ ||

**೩೫೩ ರಾಗ ಪಂತುವರಾಳಿ ಅಟಿತಾಳ**

ಕೂಸು ಕಂಡೆನಮ್ಮ | ಅಮ್ಮ ನಿಮ್ಮ | ಕೂಸು ಕಂಡೆನಮ್ಮ || ಪ ||  
 ಕಾಸಿಗೆ ವೀಸವ ಬಡ್ಡಿ ಗಳಿಸಿಕೊಂಡು | ಶೇಷಗಿರಿಯಮೇಲೆ ವಾಸವಾಗಿ  
 ದ್ದನೆ || ೧ || ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು | ಕಂಚಿಪಟ್ಟಣದಿ  
 ಬಲ್ ಮಿಂಚಾಗಿದ್ದನೆ || ೨ || ಗುಡ್ಡ ಬೆರಕೊಳೆತ್ತಿ ಜೊಡ್ಡಿ ಗೋವ್ನಳ  
 ಕಾಯ್ದು | ಒಡ್ಡಿ ಜಗನ್ನಾಥ ಗಿಡ್ಡಾಗಿದ್ದನೆ || ೩ || ದುಡುಕು ಮಾಡಿ ಹಾಲು  
 ಮಡಕೆಗಳ ಒಡೆದು | ಹಡಗನೇರಿ ಬಂದು ಉಡುಪಿಲಿ ಇದ್ದನೆ || ೪ || ಮಂಗಳ  
 ರೇಖೆ ಪಾದಂಗಳುಳ್ಳ ನಿಮ್ಮ | ರಂಗ ಪುರಂದರವಿಠಲ ಶ್ರೀಕೃಷ್ಣನೆ || ೫ ||

**೩೫೪ ರಾಗ ಪೂರ್ವಿ ಅದಿತಾಳ**

ನೆಚ್ಚನಯ್ಯ ಹರಿ ಮೆಚ್ಚನಯ್ಯ || ಪ || ಉತ್ತಮನೆಂದೆನಿಸಿಕೊಂಡು  
 ಅರುಣೋದಯದ ಕಾಲದಲ್ಲಿ | ನಿತ್ಯ ಕಾಗೆಯ ಹಾಗೆ ನೀರೊಳಗೆ ಮುಳು

ಗುವನಗೆ||೧|| ತೋಗಲಿನ ದೇಹಕೆ ಗೋಪಿ ಗಂಧ ತೇದುಕೊಂಡು | ರೋಗ ಬಂದೆಮ್ಮೆಯ ಹಾಗೆ ಬರೆದುಕೊಂಬ ಮನುಜನಿಗೆ || ೨ || ಮರುಳುತನವು ಮಾತಿನಲ್ಲಿ ಹೃದಯದಲ್ಲಿ ವಿಷದ ಗುಟಿಕೆ | ಮರದ ಮೇಲಣ ಓತಿಯಂತೆ ನಮಿಸುವಂಥ ದುರುಳನಿಗೆ || ೩ || ಹಣವಿಗೆ ಹಾರೈಸಿಕೊಂಡು ತಿರುಪತಿ ಗ್ರೋಹರ ಕಂಡು | ಹಣ ಕಾಸು ಕೊಂಡು ಬಂದು ಸ್ವಾಮಿಯ ನೋಡುವನಗೆ ||೪|| ಬಾಯ ಬೀಗದಲ್ಲಿ ಹೊಯ್ದು ಹಾಲು ತುಪ್ಪಗಳನು ಸವಿದು | ಮೈಯು ಹುಳುತ ನಾಯಿಯಂತೆ ಬೀದಿ ಬೀದಿ ತಿರುಗುವನಗೆ ||೫|| ತಾನು ತನ್ನ ಮನೆಯ ಒಳಗೆ ದಾನಧರ್ಮಗಳನು ಕೊಡದೆ | ನೀನು ದಾನ ಮಾಡು ಎಂದು ಅನ್ಯರಿಗೆ ಹೇಳುವನಗೆ || ೬ || ಏಕೋಭಾವ ಏಕೋಭಕ್ತಿ ಏಕೋಯುಕ್ತಿ ಏಕೋನುಕ್ತಿ | ಬೇಕಾಗಿ ಪುರಂದರವಿಠಲನನ ಭಜಿಸದನಗೆ || ೭ ||

### ೩೫೫ ರಾಗ ಸೌರಾಷ್ಟ್ರ ಅಟಿತಾಳ

ನಿನ್ನ ಮಗನು ಮುದ್ದು ನಿನಗಾದರೆ ಗೋಪಿ ಯಾರಿಗೇನೆ | ಅಮ್ಮ | ಎನ್ನ ಕೂಡೆ ತಾ ಸರಸವಾಡುತಾನೆ ಸಾರು ನೀನೆ ||ಪ|| ಹೆಚ್ಚಿನ ಸತಿಯರ ಕಚ್ಚಿಯ ಬಿಚ್ಚುವ ಹುಚ್ಚನೇನೆ | ಅಮ್ಮ | ಇಚ್ಛಿಯರಿತು ನಮ್ಮ ಗಲ್ಲವ ಕಚ್ಚುವ ನಲ್ಲನೇನೆ || ೧ || ಚೆಂಡೆಂದು ಹೆಂಗಳ ಕುಚಗಳ ಪಿಡಿವರೆ ಗಂಡ ನೇನೆ ಅಮ್ಮ | ಕಂಡಲ್ಲಿ ಉದ್ಧಂಡತನವ ಮಾಡುತಾನೆ ಪುಂಡನೇನೆ || ೨ || ಹೊಸ ಕೂಟವರಿತು ಹಾಸಿಗೆಯನು ಹಾಕುವ ಶಿಶುವು ಏನೆ | ಅಮ್ಮ | ಅಸಹಾಯ ಶೂರ ಶ್ರೀಪುರಂದರವಿಠಲರಾಯ ಕಾಣೆ || ೩ ||

### ೩೫೬ ರಾಗ ಶಂಕರಾಭರಣ ಅಟಿತಾಳ

ಮನವೆನ್ನ ಮಾತ ಕೇಳದು ಮಂದ ಜ್ಞಾನದಿ | ತನುವಿನಾಸೆಯು ಬಿಡಲೊಲ್ಲದು || ಪ || ದೇಹಸಂಬಂಧಿಗಳಾದವರೈವರು | ಮೋಹಪಾಶದಿ ಕಟ್ಟಿ ಬಿಗಿದಿಹರೈ || ದೇಹವನಿತ್ಯವೆಂಬುವ ಗುರುತರಿಯದೆ | ಮಾಯ ಪ್ರಪಂಚವೆಂಬುದು ಬದ್ಧವಾಗಿದೆ ||೧|| ಸಾಧು ಸಜ್ಜನರ ಸಂಗವ ಮಾಡಿ ಪರಗತಿ | ಗಾಧಾರವನು ಮಾಡಲೊಲ್ಲದಯ್ಯ || ಕ್ರೋಧ ಕುಹಕ ದುಷ್ಟರೊಡನಾಡಿ

ಕಾಲನ | ಬಾಧೆಗೆ ಗುರಿಯ ಮಾಡುತಲಿದೆ ಹರಿಯಿ||೨|| ಮವಗಜ ಮೈಯು  
ಮರೆತು ಮುಂದುಗಾಣದೆ | ಕದುವಿನೊಳಗೆ ಬಿಜ್ಜಂತಾಯಿತಯ್ಯ|| ಹೃದಯ  
ಕಮಲವಲ್ಲಿ ನಿಂತು ರಕ್ಷಿಸೊ ಎನ್ನ | ಪದುಮಾಕ್ಷವರದ ಶ್ರೀಪುರಂದರ  
ವಿಠಲ ||

### ೩೫೭ ರಾಗ ಸೌರಾಷ್ಟ್ರ ಅಟಿತಾಳ

ಹತ್ತಿಗಿಡದ ಕೊನೆ ಹಗೆಯಾಗಿ ಬಡಿದ ಮೇ | ಲಿನ್ನೇನಿನ್ನೇನು || ೧ ||  
ಮಸ್ತರು ಹಗೆಯಾಗಿ ಸಾಧಿಸಿದ ಮೇ | ಲಿನ್ನೇನಿನ್ನೇನು||೨|| ಗಂಡುಮಕ್ಕ  
ಳೆಂಬೋರು ಪುಂಡರಾದ ಮೇ | ಲಿನ್ನೇನಿನ್ನೇನು || ಭಂಡು ಸಂಸಾರವು  
ಬಯಲಿಗೆ ಬಿದ್ದ ಮೇ | ಲಿನ್ನೇನಿನ್ನೇನು || ೩ || ನಗುವರ ಮುಂದಿಷ್ಟು  
ತಗಲಿ ಬಿದ್ದ ಮೇ | ಲಿನ್ನೇನಿನ್ನೇನು || ನಗುವರಿಗೆ ನಾಲ್ಕು ನಾಲಿಗೆಯಾದ  
ಮೇ | ಲಿನ್ನೇನಿನ್ನೇನು || ೪ || ಮಾಡಿದ ಗಣಪತಿ ಮಂಗನಾದ ಮೇ |  
ಲಿನ್ನೇನಿನ್ನೇನು|| ನೀಡಿದ ಮಕ್ಕಳು ಬಿಡದೆ ಕಟ್ಟಿದ ಮೇ | ಲಿನ್ನೇನಿನ್ನೇನು  
||೫|| ಬಾವಿ ತೋಡಿದರೆ ಬೇತಾಳ ಹೊರಟ ಮೇ | ಲಿನ್ನೇನಿನ್ನೇನು || ಕಾವ  
ಬೇಲಿ ಎದ್ದು ಹೊಲವ ಮೆದ್ದ ಮೇ | ಲಿನ್ನೇನಿನ್ನೇನು || ೬ || ಹಾರೈಸಿ  
ದೆಲ್ಲವು ಹಳವಂಡವಾದ ಮೇ | ಲಿನ್ನೇನಿನ್ನೇನು || ಆಲೈಸಿ ಕೇಳಯ್ಯ  
ಪುರಂದರವಿಠಲ | ಇನ್ನೇನಿನ್ನೇನು ||೭||

### ೩೫೮ ರಾಗ ಮಧ್ಯಮಾವತಿ ಅಟಿತಾಳ

ರಾಮ ರಾಮೆನ್ನಿರೊ | ಇಂಥಾ | ಸ್ವಾಮಿಯ ನಾಮನ ಮರೆಯ  
ದಿರೊ || ೧ || ತುಂಬಿದ ಪಟ್ಟಣಕೊಂಭತ್ತು ಬಾಗಿಲು | ಸಂಭ್ರಮದರಸು  
ಗಳೈದು ಮುಂದಿ || ಡಂಭಕತನದಿಂದ ಕಾಯುವ ಜೀವನ | ನಂಬಿ ನೆಚ್ಚಿ  
ನೀವು ಕೆಡಬೇಡಿರೊ || ೨ || ನೆಲೆ ಇಲ್ಲದ ಕಾಯ ಎಲುವಿನ ಹಂದರ |  
ಬಲಿದು ಸುತ್ತಿದ ಚರ್ಮದ ಹೊದಿಕೆ || ಮಲಮೂತ್ರಂಗಳು ಕೇವು ಕ್ರಿಮಿ  
ಗಳುಳ್ಳ | ಹೊಲಸು ತೊಗಲ ಮೆಚ್ಚಿ ಕೆಡಬೇಡಿರೊ ||೩|| ಹರ ಬ್ರಹ್ಮ ಸುರ  
ರಿಗೆ ವಂದ್ಯನು ಆಗಿಪ್ಪ | ಹರಿ ಸರ್ವೋತ್ತಮನೆಂದೆನ್ನಿರೊ || ಪುರಂದರ  
ವಿಠಲನ ಚರಣವ ಭಜಿಸಿರೊ | ದುರಿತಭಯಗಳಿಂದ ದೂರಾಗಿರೊ ||೪||

**೩೫೯ ರಾಗ ಕಾಘೋಜಿ ಅಟಿತಾಳ**

ಎಂದೆಂದು ನಿನ್ನ ಪಾದವೆ ಗತಿಯೆನಗೆ ಗೋ | ವಿಂದ ಬಾರಯ್ಯ ಎನ್ನ  
ಹೃದಯಮಂದಿರಕೆ ||೩|| ಮೊದಲಿಂದ ಬರಬಾರದೆ ನಾ ಬಂದೆ | ಇದರಿಂದ  
ಗೆದ್ದು ಪೋಗುವುದು ಕಾಣೆ ಮುಂದೆ || ತುದಿ ಮೊದಲಿಲ್ಲದೆ ಪರರಿಂದ  
ನೊಂದೆ | ಪದುಮನಾಭನೆ ತಪ್ಪು ಕ್ಷಮೆ ಮಾಡೊ ತಂದೆ || ೧ || ಹೆಣ್ಣು  
ಹೊನ್ನು ಮಣ್ಣಿನಾಸೆಗೆ ಬಿದ್ದು | ಪುಣ್ಯಪಾಪವನು ನಾ ತಿಳಿಯದೆ ಇದ್ದು ||  
ಅನ್ಯಾಯವಾಯಿತು ಇದಕೇನು ಮದ್ದು | ನಿನ್ನ ಧ್ಯಾನ ಎನ್ನ ಹೃದಯದೊ  
ಳಿದ್ದು || ೨ || ಹಿಂದೆ ನಾ ಮಾಡಿದ ಪಾಪವ ಕಳೆಯೊ | ಮುಂದೆನ್ನ ಜನ್ಮ  
ಸಫಲ ಮಾಡಿ ಪ್ರೊರೆಯೊ || ತಂದೆ ಶ್ರೀಪುರಂದರವಿಠಲನ್ನ ನೆನೆಯೊ |  
ಎಂದೆಂದಿಗಾನಂದ ಸುಖವನ್ನೆ ಪಡೆಯೊ || ೩ ||

**೩೬೦ ರಾಗ ಅರಬಿ ಅಟಿತಾಳ**

ಹರಿದಾಸರ ಸಂಗ ದೊರಕಿತು ಎನಗೀಗ | ಇನ್ನೇನಿನ್ನೇನು || ವರಗುರು  
ಉಪದೇಶ ನೆರವಾಯ್ತು ಎನಗೆ | ಇನ್ನೇನಿನ್ನೇನು || ಮಾಯದ ಸಂಸಾರ  
ಮಮಕಾರ ತಗ್ಗಿತು | ಇನ್ನೇನಿನ್ನೇನು || ತೋಯಜಾಕ್ಷನ ನಾಮ ; ಜಿಹ್ವೆ  
ಯೊಳ್ ನೆಲೆಸಿತು | ಇನ್ನೇನಿನ್ನೇನು ||೧|| ಹಲವು ದೈವಗಳೆಂಬ ಹಂಬಲು  
ಬಿಟ್ಟಿತು | ಇನ್ನೇನಿನ್ನೇನು || ಜಲಜನಾಭನ ಧ್ಯಾನ ಹೃದಯದೊಳ್  
ದೊರಕಿತು | ಇನ್ನೇನಿನ್ನೇನು || ೨ || ತಂದೆತಾಯಿ ಮುಚುಕುಂದವರದ  
ನಾದ | ಇನ್ನೇನಿನ್ನೇನು ||- ಸಂದೇಹವಿಲ್ಲ ಮುಕುಂದ ದಯಮಾಡ್ಡ |  
ಇನ್ನೇನಿನ್ನೇನು || ೩ || ಏನೆಂದು ಹೇಳಲಿ ಆನಂದ ಸಂಭ್ರಮ | ಇನ್ನೇನಿ  
ನ್ನೇನು || ಆ ನಂದಗೋಪನ ಕಂದನ ಮಹಿಮೆಯು | ಇನ್ನೇನಿನ್ನೇನು |  
|| ೪ || ಎನ್ನ ವಂಶಗಳೆಲ್ಲ ಪಾವನವಾದವು | ಇನ್ನೇನಿನ್ನೇನು || ಚಿಂತೆಯ  
ಪುರಂದರವಿಠಲಯ್ಯ ದೊರಕಿದ | ಇನ್ನೇನಿನ್ನೇನು || ೫ ||

**೩೬೧ ರಾಗ ಸೌರಾಷ್ಟ್ರ ಅಟಿತಾಳ**

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ ನೀರ | ಕಡೆದರುಂಟಿ ಬೆಣ್ಣೆ ಜೀವವೆ ||  
ಉರಗನ ಹೆಡೆಯ ನೆಳಲ ಸೇರಿದ ಕಪ್ಪೆ | ಸ್ಥಿರಕಾಲ ಬಾಳ್ವುದೆ ಜೀವವೆ ||

|| ಪ || ಸತಿಸುತರೆಂದು ನೆಚ್ಚಲುಬೇಡ ಮನದೊಳು | ಹಿತವರೊಬ್ಬರ  
 ಕಾಣೆ ಜೀವವೆ || ವೃಧಾ ನೀನು ಕೆಡಬೇಡ ಮರಣವು ತಪ್ಪದು | ದಲಕಂಠ  
 ಗಾದರು ಜೀವವೆ || ೧ || ಅಸೆ ಮಾಡಲು ಬೇಡ ಭಾಸೆ ತಪ್ಪಲು ಬೇಡನೈ |  
 ಪ್ರೀಸಂಗವು ಬೇಡ ಜೀವವೆ || ಎಸೇಸು ಜನ್ಮಾಂತರ ಕಳೆದುಳಿದರು | ಈ  
 ಸಾವು ತಪ್ಪದು ಜೀವವೆ || ೨ || ಅನಿ ಕುದುರೆ ಮಂದಿ ಶಾನೆ ಭಂಡಾರವು |  
 ಏನು ಪಡೆದರಿಲ್ಲ ಜೀವವೆ || ಮಾನ ಸಹ ಸರ್ವ ಹರಿಗೆ ಅರ್ಪಣ ಮಾಡಿ |  
 ಪುನೀತನಾಗುನೀ ಜೀವವೆ || ೩ || ಕೆರಿಯ ಕಟ್ಟಿಸು ಮತ್ತೆ ಪೂದೋಟಿ  
 ಹಾಕಿಸು | ಸೆರಿಯ ಬಿಡಿಸು ಪುಣ್ಯ ಜೀವವೆ || ಕರಿಯದೆ ಮನೆಗೆ ಬಂದ  
 ವರಿಗನ್ನವ ನೀಡು | ಪರಲೋಕ ಸಾಧನ ಜೀವವೆ || ೪ || ಸತ್ಯವಂತರ  
 ಸಂಗದೊಳಗೆ ಚರಿಸೆ ಮೃತ್ಯು | ಅತ್ತತ್ತಲಿರುವಳು ಜೀವವೆ || ಸತ್ಯವಂತ  
 ಗುರು ಪುರಂದರವಿಠಲನೈ | ಸತ್ತು ಹುಟ್ಟುವುದಿಲ್ಲ ಜೀವವೆ || ೫ ||

### ೩೬೨ ರಾಗ ಅರವಿ ಅಟಿತಾಳ

ಪಾಪಿಗಳೊಳೆಲ್ಲ ನಾನು ವೆಗ್ಗೆಳನೆಂದು ತಿಳಿಯಿಲಿಲ್ಲ | ದಯಾ | ರೂಪ  
 ಕೃಪಾಂಬುಧಿ ನೀನಲ್ಲದಿಲ್ಲವೆಂದರಿಯಲಿಲ್ಲ || ಪ || ಕಾಲ್ಗಳಂದಲಿ ತೀರ್ಥ  
 ಯಾತ್ರೆಯ ನಾನಂತೂ ಮಾಡಲಿಲ್ಲ | ಹರಿ | ಪಾಲ್ಗಡಲಶಾಯಿ ನಿನ್ನ ದಿವ್ಯ  
 ಕಥೆಯನ್ನು ಕೇಳಲಿಲ್ಲ || ಕೂಳ್ಳಳಾಶೆಯಿಂದ ನಿನ್ನ ನೈವೇದ್ಯವನುಣ್ಣಲಿಲ್ಲ |  
 ಇಂಥ | ಸಾಲ್ಗಳ ಪಾಪದಿಂ ಎನ್ನ ಪಾಲಿಪ ಸ್ವಾಮಿ ನೀನೆಯಲ್ಲ || ೧ ||  
 ಕಣ್ಣುಗಳಿಂದ ನಿನ್ನಯ ದಿವ್ಯ ಮೂರ್ತಿಯ ನೋಡಲಿಲ್ಲ | ಶ್ರುತಿ | ಸನ್ನುತ  
 ಮಹಿಮೆಯ ಅನುದಿನ ನಾನು ಕೊಂಡಾಡಲಿಲ್ಲ || ಹೆಣ್ಣು ಹೊನ್ನು ಮೆಚ್ಚಿ  
 ನಿನ್ನ ದಾಸರ ದಾಸ್ಯ ಮಾಡಲಿಲ್ಲ | ಮುನಿ | ಸನ್ನುತ ವರಪಾದಪದ್ಮ  
 ಯುಗಂಗಳ ಸ್ಮರಿಸಲಿಲ್ಲ || ೨ || ಕರದಿಂದ ನಿನ್ನ ಸುಮೂರ್ತಿ ಪೂಜೆಯನು  
 ಮಾಡಲಿಲ್ಲ | ಇಹ | ಪರ ಎರಡನು ಬಿಟ್ಟು ವಿಷಯದೊಳನುದಿನ ಬಾಳ್ವೆ  
 ನಲ್ಲ || ಗುರುಹಿರಿಯರ ಮಾತು ಕೇಳದೆ ನಾ ಬಲು ಕೆಟ್ಟಿನಲ್ಲ | ಹರಿ |  
 ಪರಮಪುರುಷ ನೀನಲ್ಲದೆ ಜಗದೊಳು ಕಾವರಿಲ್ಲ || ೩ || ಹೊಟ್ಟೆಯಾಸೆಗಾಗಿ  
 ದುಷ್ಟರ ಸೇವೆಗೆ ನಿಂತೆನಲ್ಲ | ಯಮ | ಕುಟ್ಟಿ ಕೊಲ್ಲದ್ದಾಂಗೆ ನೀನೆ ರಕ್ಷಿಸಿ

ಬೇಕು ಸಿರಿಯನಲ್ಲ || ಅಷ್ಟು ತತ್ತ್ವೇಶರ ಸ್ವಾಮಿ ನೀನಲ್ಲದೆ ಬೇರೆ ಇಲ್ಲ  
ಇನ್ನು | ದುಷ್ಟಕೃತ್ಯಕೆ ಮನವೆರಗದಂದದಿ ಮಾಡು ಶ್ರೀಗೋಪಾಲ || ೪ ||  
ಜಗದೊಳಗೆನ್ನಂಥಾ ಪಾಪಿಗಳನ್ನಾನ್ಯರು ಇಲ್ಲವಲ್ಲ | ಹರಿ | ಸುಗುಣಪೂರ್ಣ  
ನಿನ್ನಂಥ ಕೃಪಾಂಬುಧಿ ಜಗದೊಳಿಲ್ಲ || ನಿಗಮಗೋಚರ ನಿನ್ನ ಮಹಾಮು  
ಹಿಮೆಯ ನಾನು ತಿಳಿಯಲಿಲ್ಲ | ಈ | ಜಗದ್ಗುರುವಿನ ಗುರುವೆ ಪುರಂದರ  
ವಿಠಲ ನೀನಲ್ಲದಿನ್ನಿಲ್ಲ || ೫ ||

### ೩೬೩ ರಾಗ ಪಂತುವರಾಳಿ ಏಕತಾಳ

ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ | ವಿಟ್ಟಲನಾಮ ತುಪ್ಪನ  
ಕಲಸಿ ಬಾಯಿ ಚಪ್ಪರಿಸಿರೊ || ೫ || ಒಮ್ಮಾನ ಗೋದಿಯ ತಂದು ವೈರಾಗ್ಯ  
ಕಲ್ಲಲಿ ಬೀಸಿ | ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶ್ಯಾವಿಗೆಯ ಹೊಸೆದು ||  
|| ೧ || ಹೃದಯವೆಂಬೊ ಮಡಕೆಯಲ್ಲಿ ಭಾವವೆಂಬೊ ಹೆಸರನಿಟ್ಟು | ಬುದ್ಧಿ  
ಯಿಂದ ಪಾಕಮಾಡಿ ಹರಿವಾಣಕೆ ಬಡಿಸಿಕೊಂಡು || ೨ || ಆನಂದ ಆನಂದ  
ವೆಂಬೊ ತೇಗು ಬಂದಿತು ಕಾಣೆರೊ | ಆನಂದಮೂರುತಿ ನಮ್ಮ ಪುರಂದರ  
ವಿಠಲನ ನೆನೆಯಿರೊ || ೩ ||

### ೩೬೪ ರಾಗ ಸಾನೇರಿ ಅಟಿತಾಳ

ಮಾಧವ ನಥಸೂದನ ಯಾದವ ಕುಲರನ್ನ | ಬಾರೆಂದು ಕರೆದಳೆತೋದೆ  
ಮುದ್ದಿಲಿ ಮಗನ || ೫ || ಸಂಗಡಿಗರನೆಲ್ಲ ಬಿಟ್ಟು ಬಾರಯ್ಯ ಚೆಲುವ |  
ಮುಂಗಯ್ಯ ವಾಕು ಬೆರಳ್ಳೊನ್ನುಂಗುರ || ಝಂಗಿಪ ಉಡಿಗಿಜ್ಜೆ ಉಡಿ  
ದಾರವ ಕಂಡು | ಅಂಗನೆಯರು ನಿನ್ನನೊಯ್ವರೊ || ನಿನ್ನಂಘ್ರಿಮೇಲೆನ್ನ  
ನೊಸಲನಿಡುವೆ ಕೃಷ್ಣ | ಕಂಗಳ ಸಿರಿಯೆ ಬಾರೊ ಮಗನೆ || ೧ || ಬಾಲಕ  
ರೊಡನಾಟಿ ಸಾಕು ಬಾರಯ್ಯ | ನೀಲಾಂಗ ನಿನ್ನ ಮುತ್ತಿನರಳೆ || ಕೀಲು  
ಮಾಗಾಯಿ ಹುಲಿಯುಗುರು ಕಂಡು | ಸೋಲ್ವರೊ ನಿನಗೆ ಸೊಬಗಿಯರು ||  
ಶ್ರೀಲೋಲ ನೀನಾಳಿ ಕಂಸಾಸುರನ ತುಂಬೆಡೊ | ಡೋಲಗದೊಳು ರಕ್ಕ  
ಸರು ಪಂಥವಾಡಿ || ವೀಳ್ಯವ ಪಿಡಿದು ಕೊಲುವೆನೆಂದು ನಿನ್ನ | ಕಾಲಿಗೆ

ಎರಗುವೆ ಬಾರೊ ಮಗನೆ || ೨ || ಬೊಮ್ಮದ ಮರಿಯಿ ವಿಶ್ವವನೆಲ್ಲ ಹ್ಯವ  
ಯದೊ | ಕೊಮ್ಮೆ ತೋರುವೆನೆಂದು ಕಂಡು ನಾ ಬಲ್ಲೆ || ಎನ್ನ ಮನಕೆ  
ಅಹ್ಲಾದನು ಉಪಾಯ | ದಿಂದ ಭಾಗವತರ ಪಾಲಿಸುತಿಪ್ಪ ಆ || ಗಮ್ಯ  
ಗೋಚರ ಶ್ರೀಪುರಂದರವಿಠಲ ತೊರೆ | ದುಮ್ಮಿಯ ಕೊಡುವೆ ಬಾರೆಲೊ  
ಮಗನೆ ||೩||

### ೩೬೫ ರಾಗ ಮಧ್ಯಮಾವತಿ ಆದಿತಾಳ

ಕಾವ ದೇವ ನೀನಲ್ಲದೆ ಜಗಕೆ ಇ | ನ್ನಾವ ದೇವರುಳ್ಳರೈ ||ಪ|| ದೇವರ  
ದೇವ ನೀನೆಂದು ನಂಬಿದ ಎನ್ನ | ಕಾಯೊ ಕನಕಾಚಲ ಕೃಷ್ಣ ಕರುಣದಿ||  
||ಅ|| ತಂದೆಯ ತೊಡೆಮೇಲೆ ಬಂದು ಕುಳಿತಿದ | ಕಂದನ ಮಲತಾಯಿಯು  
ನೂಕಲು || ಅಂದು ಶಿಶುವು ಅಡವಿಗೆ ನಡೆತರಲು | ಬಂದು ಪೊರೆದೆಯೋ  
ನೀ ಕರುಣದಲಿ ||೧|| ನಖಮುಖದಲಿ ಹಿರಣ್ಯಕನೊಡಲನು ಸೀಳಿ | ರಕು  
ತವ ದೆಸೆದೆಸೆಗೆ ಚಿಲ್ಲಲು || ಸಕಲ ಸುರರು ಕೊಂಡಾಡಲು ಜಯವೆಂದು |  
ಭಕುತ ಪ್ರಹ್ಲಾದನ ಪೊರೆದೆ ಕರುಣದಿ || ೨ || ಶಕಟಿ ಪೂತನಿ ಭೇನುಕ  
ವತ್ಸಾಸುರ | ಬಕಮುಖ್ಯರನೆಲ್ಲ ಸವರಿದೆಯೊ || ಪ್ರಕಟಿತನದಿ ಕಂಸನ  
ನೆಗ್ಗೊತ್ತಿ ದೇ | ವಕಿಸಮದೇವರ ಪೊರೆದೆ ಕರುಣದಿ || ೩ || ಅತಿ ಚಪಲದಿ  
ದುಶ್ಯಾಸನ ಸಭೆಯಲಿ | ಪತಿಗಳೈವರು ಎದುರಿನೊಳರಲು || ಖತಿಯಿಂದಲಿ  
ಸೆಳೆಯೆ ಸೀರೆಯ ತರಳೆ ದ್ರಾ | ಪದಿಯಭಿಮಾನವ ಪೊರೆದೆ ಕರುಣದಿ ||೪||  
ಮರಣಕಾಲದಲಿ ಅಜಮಿಳ ಮರುಕದಿ | ತರಳ ನಾರಗನೆಂದು ಕರೆಯಲು||  
ನೆರೆದು ಪೊರೆದೆ ಕರುಣಾಳುಗಳರಸನೆ | ಗುರುಪುರಂದರವಿಟ್ಟಲ ಕರುಣದಲಿ||

### ೩೬೬ ರಾಗ ಆರಭಿ ರೂಪಕತಾಳ

ವೇಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೊ || ಪ || ಬ್ರಹ್ಮ | ಶಂಕ  
ರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ || ಅ || ನಷ್ಟ ಮೊದಲಾದಂಥ  
ಕಷ್ಟ ಬಿಡಿಸೊ | ನಿನ್ನ | ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ || ಇಷ್ಟ  
ಭಕ್ತ ಜನರೊಳು ಎನ್ನ ಸೇರಿಸೊ | ಈ | ಸೃಷ್ಟಿಯೊಳು ನಿನ್ನ ದಾಸಾನು  
ಧಾಸನೆನಿಸೊ ||-|| ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಧಾಕಿಸೊ ಪೊಂ

ಬಟ್ಟೆಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ || ಘಟ್ಟಾಂಗಿ ಸಕ್ಕರೆ ತುಪ್ಪ  
 ರೊಟ್ಟಿ ಉಣಿಸೊ | ಮುಂದೆ | ಹುಟ್ಟಿ ಬಹ ಜನ್ಮಗಳ ಎನಗೆ ಬಿಡಿಸೊ ||  
 ||೨|| ಕಿಟ್ಟಿಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ | ಉ | ತೃಷ್ಟ ಬಂಗಾರ  
 ದೊಳು ಎನ್ನ ಸೇರಿಸೊ || ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ |  
 ಸ್ವಾಮಿ | ದಿಟ್ಟಿ ಪುರಂದರವಿಠಲನೆ ದಯದಿ ಪಾಲಿಸೊ ||೩||

**೩೭೨ ರಾಗ ಆರಭಿ ಆದಿತಾಳ**

ಆಡಿದನೋ ರಂಗ ಅದ್ಭುತದಿಂದಲಿ | ಕಾಳಿಂಗನ ಘನೆಯಲಿ || ಪ ||  
 ಬೇಡಿದವರಿಗೆ ಬೇಡಿದ ವರಗಳ | ನೀಡುತಲಿ ದಯಮಾಡುತಲಿ ನಲಿ |  
 ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ || ಅ || ಅಂಬುರುಹೋದ್ದವ ಅಖಿಳ  
 ಸುರರು ಕೂಡಿ | ಅಂಬರದಲಿ ನಿಂತು ಅವರ್ ಸ್ತುತಿಸೆ | ರಂಭೆ ಊರ್ವಸಿ  
 ರಮಣಿಯರೆಲ್ಲರು | ಚಂದದಿಂ ಭರತನಾಟ್ಯವ ನಟಿಸೆ | ಝಂಠಟ ತಕಧಿಮಿ  
 ತಧಿಗಿಣೆ ತೋಂ ಎಂದು | ಝಂಠತಾಳದಿ ತುಂಬುರನೊಪ್ಪಿಸೆ || ಧಾ ಮ  
 ಪ ಪಾ ಧ ಸ ರೀ ಎಂದು ಧ್ವನಿಯಿಂದ | ನಾರದ ತುಂಬುರರ್ಗಾಢ  
 ಮಾಡಲು | ನಂದಿಯು ಮದ್ದಲೆ ಚಂದದಿ ಹಾಕಲು || ೧ || ಘನವ ಮೆಟ್ಟಿ  
 ಬಾಲವ ಕೈಯಲ್ಲಿ ಪಿಡಿದು | ಘಳಘಳಿಸುತ್ತ ನಾಟ್ಯವನಾಡೆ | ಚಂದ್ರಮಂಡಲ  
 ದಂತೆ ಪೊಳೆಯುವ ಮುಖದೊಳು | ಚಲಿಸುವ ನೀಲ ಕೇಶಗಳಾಡೆ | ಕಾಲ  
 ಲಂದುಗೆ ಗೆಜ್ಜೆ ಘುಲುಘುಲುಘಲಿರೆನುತ | ಉಡಿಗೆಜ್ಜೆ ಗಂಟಿಗಳಾಡೆ ||  
 ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ | ಪುಟ್ಟಿ ಪಾವನ ಇಟ್ಟು ಶ್ರೀಕೃಷ್ಣನು  
 ಮೆಟ್ಟಿದನು ತಕ ಧಿಮಿ ತಧಿಕೆನುತ ||೨|| ಸುರರು ಪುಷ್ಪದ ವೃಷ್ಟಿಯ ಕರಿ  
 ಯಲು | ಸುದತಿಯರೆಲ್ಲರು ಪಾಡಲು | ನಾಗಕನ್ನಿಕೆಯರು ನಾಥನ ಬೇಡಲು  
 ನಾನಾ ವಿಧದಿ ಸ್ತುತಿ ಮಾಡಲು | ರಕ್ಕಸರೆಲ್ಲರು ಕಕ್ಕಸವನೆ ಕಂಡು | ದಿಕ್ಕು  
 ದಿಕ್ಕುಗಳಿಗೆ ಓಡಲು || ಚಿಕ್ಕವನಿನಲ್ಲ ಪುರಂದರವಿಟ್ಟಲ | ವೆಂಕಟರಮಣನ  
 ಬೇಗ ಯಶೋದೆ | ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ || ೪ ||

**೩೭೮ ರಾಗ ಪೂರ್ವಿ ಅಟಿತಾಳ**

ಆತನ ಪಾಡುವೆ ಅನವರತ | ಪ್ರೀತಿಯಿಂದಲಿ ತನ್ನ ಭಕುತರ ಸಲ  
 ಹುವೆ || ಪ || ಆವಾತನ ಕೀರ್ತಿ ಪರೀಕ್ಷಿತ ಕೇಳಿ | ಪಾವನನಾದನು ಮೂಜಗ

ವರಿಯೆ || ಭಾವಶುದ್ಧಿಯಲಿ ಶುಕನಾರ ಪ್ರೋಗುಳುವ | ಅವಾಗ ಪ್ರಹ್ಲಾದ  
 ನಾರ ನೆನೆವನಯ್ಯ || ೧ || ತಿಲೆಯ ಬಾಲೆಯ ಮಾಡಿದ ಪಾದವಾರಮು |  
 ನಳಿನಸಂಭವನ ಪೆತ್ತವನಾರು || ಕಲಿಯುಗದಿ ಜನರಿಗೆ ಯಾರ ನಾಮವೆ  
 ಗತಿ | ಇಳೆಯ ಭಾರವನಿಳುಹಿ ಸಲಹಿದನಾರಯ್ಯ ||೨|| ದ್ರುಪದನ ಸುತೆ  
 ಯಭಿಮಾನರಕ್ಷಕನಾರು | ನೃಪ ಧರ್ಮಜಗೆ ರಕ್ಷಕನಾರು | ಕೃಪೆಯಿಂದ  
 ವಿದುರನ ಮನೆಯಲುಂಡವನಾರು | ಅಪತ್ಮಾಲದಿ ಗಜನ ಸಲಹಿದ  
 ನಾರಯ್ಯ ||೩|| ಅತಿಶಯದಿಂದ ಅರ್ಜುನಗೆ ಸಾರಥಿಯಾಗಿ | ರಥವನೇರಿ  
 ನಡೆಯಿಸಿದವನಾರು || ಪೃಥಿವಿಯೆಲ್ಲವ ಬಲಿ ಯಾರಿಗೊಪ್ಪಿಸಿದನು | ಮತಿ  
 ವಂತ ಧ್ರುವನ ರಕ್ಷಕನಾರು ಪೇಳಯ್ಯ ||೪|| ಸಾಗರನ ಮಗಳಿಗು ಯಾರ  
 ನಾಮವೆ ಗತಿ | ಯೋಗದಿ ನಾರದನಾರ ಭಜಿಸನು || ರಾಗರಹಿತ ಹನು  
 ಮಂತನೊಡೆಯನಾರು | ಭಾಗವತರ ಪ್ರಿಯ ಪುರಂದರವಿಠಲ ||೫||

### ೩೭೯ ರಾಗ ದ್ವಿಜಾವಂತಿ ಅದಿತಾಳ

ನೆನೆಯಿರೊ ಭಕ್ತಜನರುಗಳು ಅನುದಿನ | ಘನಮಹಿಮನ ಸೇವೆಯ  
 ಮಾಡಿದರೆ | ಮನದಲ್ಲಿ ನೆನೆದಂಥ ಅಭೀಷ್ಟನನೀನ ಹನುಮಂತ || ಪ ||  
 ಒಂದು ಯುಗದಲ್ಲಿ ಹನುಮಾವತಾರನಾಗಿ | ಬಂದು ನೆರೆದಾಯೋಧ್ಯಾ  
 ಪುರಕಾಗಿ || ಬಂದ ಧೀರನ ನೋಡಿ ಸುಜನರೆಲ್ಲಾ | ನಂದದಿಂದಲಿ ಪಾಡಿ ||  
 ||೧|| ವಾಯುಕುಮಾರಕ ದ್ವಾಪರದಲ್ಲಿ ಭೀಮ | ರಾಯನೆಂದೆನಿಸಿದ ಕೌರ  
 ವರ ಬಲದಿ || ನಾಯಕನಾಗಿ ಬಂದ ದುಶ್ಮಾಸನನ | ಕಾಯವನಳಿಸಿ  
 ನಿಂದು ||೨|| ಕಾಯಜಪಿತನ ಮುಂದೆ ಕೌರವರ ತರಿದು ರಾಜ | ಸೂಯ  
 ಯಾಗವ ಮಾಡಿದ ಬಲವಂತ || ರಾಯ ರಾಯರ ಧೀರ ಹನುಮಂತ |  
 ಪ್ರಿಯಜನ ಮಂದಾರ ||೩|| ಗುರು ಸುಧ್ಯಮುನಿಯಾಗಿ ಹರಿಗತಿಪ್ರಿಯನಾಗಿ |  
 ಕರುಣಾಕರನಾಗಿ ಶರಣರ ಪ್ರೋವೆ || ಮೆರೆವ ಶ್ರೀಹನುಮಂತನ ಈ  
 ದೇವನ | ಸ್ಮರಿಸಿರೋ ಗುಣವಂತ || ೪ || ಲಂಕಾಪಟ್ಟಣ ಸಮೀಪ ಸಮು  
 ದ್ರವ ದಾಟಿ | ಪಂಕಜನಾಭ ಶ್ರೀಪುರಂದರವಿಠಲ ನಿ || ಶೃಂಗ ರಾವಣನ  
 ಗೆದ್ದ ಈ ಹನುಮಂತ | ಪಂಕಜಮುಖಿಯಳ ನೋಡ್ತಾ ||೫||

**೩೮೦ ರಾಗ ಧನ್ಯಾಸಿ ಅಟಿತಾಳ**

ನೋಡುವುದೇ ಕಣ್ಣು ಕೇಳುವುದೇ ಕಿವಿ | ಪಾಡುವುದೇ ವದನ || ಪ ||  
 ಗಾಡಿಗಾರ ಶ್ರೀವೇಣುಗೋಪಾಲನ | ಕೂಡಿಕೊಂಡಾಡುವ ಸುಖದ ಸೊಬ  
 ಗನು ||೮|| ಪ್ರೋಗೊಳಲೂದುತ ಮೃಗಪಕ್ಷಿಗಳನೆಲ್ಲ | ಸಂಗಳಸುತಲಿಪ್ಪನ||  
 ಅಂಗಜಜನಕ ಗೋಪಾಂಗನೇರೊಡನೆ ಬೆಳ | ದಿಂಗಳೊಳಗೆ ಸುಳಿದಾಡೊ  
 ರಂಗಯ್ಯನ || ೧ || ನವಿಲಂತೆ ಕುಣಿವ ಹಂಸದಂತೆ ನಲಿಯುವ | ಮರಿ  
 ಕೋಗಿಲೆಯಂತೆ ಕೂಗುವ || ಎರಳೆಯ ಮರಿಯಂತೆ ಚಿಗಿಜಿಗಿದಾಡುವ |  
 ತುಂಬಿ ರೈಂಕರಿಸುವಂದದಿ ರೈಂಕರಿಪನ || ೨ || ಮುರುಡು ಕುಚ್ಚಿಯ  
 ಡೊಂಕು ತಿದ್ದಿ ರೂಪವ ಮಾಡಿ ಸೆರೆಯ ಬಿಡಿಸಿಕೊಟ್ಟನ || ಗರುಡಗಮನ  
 ಗುರುಪುರಂದರವಿತಲನ | ಶರಣಾಗತಸುರಧೇನು ರಂಗಯ್ಯನ ||೩||

**೩೮೧ ರಾಗ ಕಲ್ಯಾಣಿ ಅಟಿತಾಳ**

ಎಲ್ಲಿರುವನೋ ರಂಗನೆಂಬ ಸಂಶಯಬೇಡ | ಎಲ್ಲಿ ಭಕ್ತರು ಕರೆದರಲ್ಲಿ  
 ಒದಗುವನು || ಪ || ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು | ಬರೆ  
 ದೋದಲವನ ಸಿತ ಕೋಪದಿಂದ || ಸ್ಥಿರವಾದಡೀ ಕಂಭದೊಳು ತೋರು  
 ತೋರೆನಲು | ಭರದಿ ಬರಲದಕೆ ಮೈಕುಂಠ ನೆರೆಮನೆಯೆ || ೧ || ಪಾಪ  
 ಕರ್ಮವ ಮಾಡಿದಜಮಿಳನ ಯಮಭಟರು | ಕೋಪದಿಂದೆಳೆಯುತಿರೆ  
 ಭೀತಿಯಿಂದ || ತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ ಶ್ವೇತ | ದ್ವೀಪವೀ  
 ಧರೆಗತಿ ಸಮೀಪದಲ್ಲಿಹುದೆ ||೨|| ಕರೀಜನನು ನೆಗಳು ನುಂಗುತಿರೆ ಭಯ  
 ದಿಂದ | ಮೊರೆಯಿಡಲು ಕೇಳಿ ಅತಿ ತ್ವರಿತದಿಂದ || ಕರುಣದಲಿ ಬಂಧನವ  
 ಬಿಡಿಸಲಾಗಜರಾಜ | ನಿರುವ ಸರಸಿಗೆ ಅನಂತಾಸನವು ಮುಮ್ಮನೆಯೆ ||೩||  
 ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ | ತರುಣಿ ಹಾ  
 ಕೃಷ್ಣ ಎಂದೊದರೆ ಕೇಳಿ || ಭರದಿಂದ ಅಕ್ಷಯಾಂಬರವಿತ್ತ ಹಸ್ತಿನಾ |  
 ಪುರಿಗು ದ್ವಾರಾವತಿಗು ಕೂಗಳತೆಯೇ || ೪ || ಅಣು ಮಹತ್ತುಗಳಲ್ಲಿ ಪರಿ  
 ಪೂರ್ಣನೆಂದೆನಿಸಿ | ಗಣನೆಯಿಲ್ಲದ ಮಹಾಮಹಿಮನೆನಿಸ || ಘನ ಕೃಪಾ  
 ನಿಧಿ ನಮ್ಮ ಪುರಂದರ ವಿಠಲನು | ನೆನೆದವರ ಮನದಲ್ಲೆ ಇಹನೆಂಬ ಬಿರು  
 ದಿರಲು || ೫ ||

### ೩೮೩ ರಾಗ ತೋಡಿ ಅದಿತಾಳ

ನೀನೇ ದಯಾಸಂಪನ್ನನೋ | ಕಾವೇರಿರಂಗ | ನೀನೇ ಬ್ರಹ್ಮಾಡಿ  
ವಂದ್ಯನೋ || ಪ || ಬಂಧುಗಳೆಲ್ಲರ ಮುಂದಾ ದ್ರವದನ | ನಂದನೆಯೆಳೆ  
ತಂದು ಸೀರೆಯ ಸೆಳೆವಾಗ | ಬಂಧು ಕೃಷ್ಣ ಸಲಹೆಂದರೆ ಅಕ್ಷಯ | ವೆಂದು  
ಕಾಯ್ದು ಗೋವಿಂದನು ನೀನೆ || ೧ || ನಿಂದಿತ ಕರ್ಮವನೊಂದುಳಿಯದೆ  
ಬೇ | ಕೆಂದು ಮಾಡಿದನಂದಜಮಿಳನು || ಕಂದ ನಾರಗಾ ಎಂದರೆ  
ಮುಕ್ತಿಯ ಕುಂದದೆಯಿತ್ತ ಮುಕುಂದನು ನೀನೆ || ೨ || ಮತ್ತಗಜವ ನೆಗ  
ಳೊತ್ತಿ ಪಡಿದು ಬಲು | ಒತ್ತೈದಿರೋಷ್ಯವ ಮೃತ್ಯುವಿನಂತಿರೆ || ಭಕ್ತರ  
ಸಲಹುವ ಪುರಂದರವಿಠಲ | ಹಸ್ತಿಗೊಲಿದ ಪರವಸ್ತುವು ನೀನೆ || ೩ ||

### ೩೮೪ ರಾಗ ಬಿಲಹರಿ ಅಟಿತಾಳ

ಬರಿದೆ ಹೋಯಿತು ಹೋಯಿತು ಹೊತ್ತು || ಪ || ನರಜನ್ಮಸ್ಥಿರವೆಂದು  
ನಾನಿದ್ದೆನೊ ರಂಗ || ಆ || ಆಸೆಯೆಂಬುದು ಎನ್ನ ಕ್ಲೇಶಪಡಿಸುತಿದೆ | ಘಾಸಿ  
ಯಾದೆನೊ ಹರಿ ಶೇಷಶಾಯಿ || ವಾಸುದೇವನೆ ನಿನ್ನ ಧ್ಯಾನವ ಮಾಡದೆ |  
ನಾಶವಾಯಿತು ಜನ್ಮ ಮೋಸಹೋದೆನು ಕೃಷ್ಣ || ೧ || ಸತಿಸುತರೆಂತೆಂಬ  
ಅತಿ ಭ್ರಾಂತಿಗೊಳಗಾಗಿ | ಮತಿಹೀನನಾದೆನೊ ಚ್ಯುತಿದೂರನೆ || ಸತತ  
ವಿಷಯದಿಂದ ಹತನಾದೆ ಮನವೆನ್ನ | ಗತಿಗೆಡಿಸುತಿದೆ ಲಕ್ಷ್ಮೀಪತಿ ಸರ್ವೋ  
ತ್ತಮನೆ || ೨ || ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿ | ಮರುಳು  
ತನದಲಿ ಮತಿಹೀನನಾದೆ || ನೆರೆ ನಂಬಿದೆನೊ ನಿನ್ನ ಕರುಣದಿಂದಲಿ ಎನ್ನ |  
ಮರೆಯದೆ ಸಲಹಯ್ಯ ಪುರಂದರವಿಠಲ || ೩ ||

### ೩೮೫ ರಾಗ ಶಂಕರಾಭರಣ ತ್ರಿಪುಟಿತಾಳ

ಧರಣಿಗೆ ದೊರೆಯೆಂದು ನಂಬಿದೆ | ಇಂಥ | ಪರಲೋಭಿಯೆಂಬು  
ದರಿಯೆ ತ್ರಿಹರಿಯೆ || ಪ || ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ |  
ಓಡಿ ನೀರೊಳು ಸೇರಿಕೊಂಡೆ ಬೇಗ || ಹೇಡಿಯ ತೆರದಲಿ ಮೋರೆಯ

ತೋರದೆ | ಓಡಿ ಅರಣ್ಯದಿ ಮೃಗಗಳ ಸೇರ್ವೆ || ೧ || ಬಡವರ ಬಿನ್ನಹ  
 ಲಾಲಿಸದೆ ಹಲ್ಲ | ಕಡು ಕೋಪದಲಿ ತೆರೆದಂಜಿಸಿದೆ || ತಡೆಯದೆ ಭಿಕ್ಷುಕ  
 ನಾದರೆ ಬಿಡರೆಂದು | ಕೊಡಲಿಯ ಪಿಡಿದು ಕೋಡಗಹಿಂಡ ಕಾಯ್ದೆ || ೨ ||  
 ಉತ್ತಮನೆಂದರೆ ಮತ್ತೆ ಚೋರನಾದೆ | ಬತ್ತಲೆ ನಿಂತೆ ತೇಜಿಯನೇರಿನೆ ||  
 ಎತ್ತ ಹೋದರು ಬಿಡೆ ಮತ್ತೆ ನಿನ್ನನು ದೇವ | ಚಿತ್ತಜಜನಕ ಶ್ರೀಪುರಂದರ  
 ವಿಠಲ || ೩ ||

### ೩೮೩ ರಾಗ ನವರೋಜು ಅದಿತಾಳ

ನಂಬಿದೆ ನಿನ್ನ ವಾದವ | ವೇಂಕಟರಮಣ | ನಂಬಿದೆ ನಿನ್ನ ಪಾದವ ||  
 || ಪ || ನಂಬಿದೆ ನಿನ್ನ ಪಾದಾಂಬುಜಯುಗಳವ | ಚಂದದಿ ಸಲಹೋ  
 ಮಂದರಧರನೆ || ಅ || ತಂದೆಯು ನೀನೆ | ತಾಯಿಯು ನೀನೆ | ಬಂಧು  
 ಬಳಗವು ನೀನೆ || ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ | ಬಂದೆನ್ನ  
 ಸಲಹೊ ಮುಕುಂದ ಮುರಾರಿ || ೧ || ಚಿಕ್ಕಂದು ಮೊದಲು ನಾನು ನಿನ್ನಯ  
 ಪಾದ | ಹೊಕ್ಕು ಜೀವಿಸುತ್ತಿಹೆನು || ಘಕ್ಕನೆ ಜ್ಞಾನವ ಅಕ್ಕರದಿಂದಲೆ  
 ಕೊಡು | ಮಕ್ಕಳ ಮಾಣಿಕ್ಯ ರುಕ್ಮಿಣಿಯರಸ || ೨ || ಮರೆತು ಮಾಯ  
 ದೊಳು | ಮುಳುಗಿದೆ ಮಾಯ | ವರಿತು ಅರಿಯದಾದೆ || ಮರೆಯದೆ  
 ಎನ್ನನು ಸಲಹೊ ಕೃಪಾನಿಧಿ | ವರದ ಶ್ರೀವೇಂಕಟ ಪುರಂದರವಿಠಲ || ೩ ||

### ೩೮೪ ರಾಗ ಕಾಪಿ ಅಟಿತಾಳ

ದಣಿಯ ನೋಡಿದನೋ ವೇಂಕಟನ | ಮನ | ದಣಿಯ ನೋಡಿದೆ  
 ಶಿಖಾಮಣಿ ತಿರುಮಲನ || ಪ || ಚರಣದಂದುಗೆ ಗೆಜ್ಜೆಯವನ | ಸೀತಾಂ |  
 ಬರ ಉಡಿಗೆ ಒಡ್ಡಾಣವಿಟ್ಟೆಹನ || ಮರೆಯುವ ಮಾಣಿಕ್ಯದವನ | ಚಿನ್ನ |  
 ಸರ ಹಾರ ಪದಕ ಕೌಸ್ತುಭ ಧರಿಸಿದವನ || ೧ || ಕೊರಳೊಳು ವೈಜಯಂತಿ  
 ಇಹನ | ಕಿರು | ಬೆರಳ ಮುದ್ರಿಕೆ ಭುಜಕೀರ್ತಿಲೊಪ್ಪುವನ || ಅರಳುಕಂಗಳ  
 ನೋಟದವನ | ಸುಳ | ಗುರುಳು ನೊಸಲು ಪಟ್ಟಿ ನಾಮ ಹಚ್ಚೆಹನ || ೨ ||  
 ಶಂಖಚಕ್ರವ ಪಿಡಿದಿಹನ | ಕೈ ಕಂಕಣ ತೋಳ್ಳಂದಿ ಬಾಪುರಿಯವನ ||

ಶಂಖನೂದುನ ಸಪೋಗತ್ತಮನ | ಭೂವೈ | ಕುಂಠವಿದೆಂದು ಹಸ್ತದಿ  
ತೋರಿಸುವನ ||೩|| ಕೇಸಕ್ಕೆ ಅನ್ನ ಉಂಬುವನ | ಬಡ್ಡಿ | ಕಾಸು ಬಿಡದ  
ಹಾಗೆ ಕೂಡಿ ಹಾಕುವನ || ಘೋಷಾನಾದಕ್ಕೆ ಒಲಿದಿಹನ | ಮೈಯೋಳ್ |  
ಸೂಸುವ ಗಂಧ ಕಸ್ತೂರಿ ಲೇಸಿತನ || ೪ || ನೀಟಾದ ವಲ್ಲಿ ಹೊದ್ದಿಹನ |  
ಹೊರ | ಬೇಟೆಯಾಡಿ ಅಂದದಿಂದ ಬರುವನ || ನೋಟದಿ ಬಂದು ನಿಂತಿ  
ಹನ | ಈ | ಸೃಷ್ಟಿಗೊಡೆಯ ಪುರಂದರವಿಠಲನ ||೫||

### ೩೮೮ ರಾಗ ಕನಾಚ್ ಅಟಿತಾಳ

ನಾರಾಯಣ ಎನ್ನಿರೊ | ಶ್ರೀನರಹರಿ | ಪಾರಾಯಣ ಮಾಡಿರೊ ||  
||ಪ|| ನಾರಾಯಣನೆಂದು ಅಜಮಿಳನು ಕೈವಲ್ಯ ಸೇರಿದನೆಂಬೊ ಸುದ್ದಿಯು  
ಕೇಳಿ ಅರಿಯಿರೇ ||ಅ|| ಕಾಶಿಗೆ ಹೋಗಲೇಕೆ | ಕಾವಡಿ ಪೊತ್ತು | ಬೇಸತ್ತು  
ತಿರುಗಲೇಕೆ || ವಾಸುದೇವನ ನಾನು ಬಾಯ್ತುಂಬ ನೆನೆದರೆ | ಕ್ಲೇಶಗಳೆಂ  
ಬುದು ಲೇಶಮಾತ್ರವಿಲ್ಲ ||೧|| ಜೋರರ ಭಯವಿಲ್ಲವೊ | ಹರಿನಾಮಕ್ಕೆ |  
ಯಾರ ಅಂಜಿಕೆಯಿಲ್ಲವೊ || ಊರನಾಳುವ ದೊರೆ ನೀತಿ ಭೀತಿಗಳಿಲ್ಲ |  
ಘೋರ ಪಾತಕವೆಲ್ಲ ದೂರ ಮಾಡುವುದಕ್ಕೆ || ೨ || ಸ್ನಾನವ ಮಾಡಲೇಕೆ  
ಮಾನವರಿಗೆ | ಮೌನಮಂತ್ರಗಳೇಕೆ || ದೀನಪಾಲಕ ನಮ್ಮ ಬೆಟ್ಟದೊಡೆ  
ಯನ್ನ | ಧ್ಯಾನಕೆ ಸರಿಯುಂಟೆ ಪುರಂದರವಿಠಲ || ೩ ||

### ೩೮೯ ರಾಗ ಮಧ್ಯಮಾವತಿ ಅಟಿತಾಳ

ಬಂದು ನಿಂದಿಹ ನೋಡಿ | ಭೂತಳದಿ ವೇಂಕಟ | ಇಂದಿರೆಯ ಒಡ  
ಗೂಡಿ | ಒಪ್ಪುವ ನಿರಂತರ | ಪೊಂದಿ ಭಜನೆಯ ಮಾಡಿ || ಅನಂದಗೂಡಿ  
||ಪ|| ವಂದಿಸುತ ಮನದೊಳಗೆ ಇವನಡಿ | ದ್ವಂದ್ವ ಭಜಿಸಲು ಬಂದ ಭಯ  
ಹರ || ಇಂದುಛರ ಸುರವೃಂದನುತ ಗೋ | ವಿಂದ ಘನದಯಾಸಿಂಧು  
ಶ್ರೀಹರಿ ||ಅ|| ದ್ವಾರದೆಡಬಲದಲ್ಲಿ | ಜಯವಿಜಯರಿಬ್ಬರು | ಸೇರಿ ಸೇವಿಸ  
ರಲ್ಲಿ | ಸನಕಾದಿನುತ ಶೃಂ | ಗಾರನಿಧಿ ಅಂಗದಲ್ಲಿ | ಮುತ್ತಿನ ಶೋಭಿಸ |  
ಹಾರ ಪೊಂದಿಹುದಲ್ಲಿ || ವಿಸ್ತಾರದಲ್ಲಿ || ವಾರವಾರಕೆ ಪೂಜೆಗೊಂಬುವ |

ಹಾರ ಮುಕುಟಾಭರಣ ಕುಂಡಲ | ಧಾರ ಭುಜಕೇಯೂರಭೂಷಿತ |  
 ಮಾರಸಿತಗುಣ ಮೋಹನಾಂಗ | ಚಾರು ಪೀತಾಂಬರಕಟೆ ಕರ | ವೀರ  
 ಕಲ್ಪಾರಾದಿ ಪೂವಿನ | ಹಾರ ಕೊರಳೊಳು ಎಸೆವುತ್ತಿರೆ ವದ | ನಾರ  
 ವಿಂದನು ನಗುತ ನಲಿಯುತೆ ||೧|| ಎಲ್ಲ ಭಕುತರಭೀಷ್ಟ | ಕೊಡುವುದಕೆ  
 ತಾ ಕೈ | ವಲ್ಯ ಸ್ನಾನನ ಬಿಟ್ಟ | ಶೇಷಾದ್ರಿ ಮಂದಿರ | ದಲ್ಲಿ ಲೋಲುಪ  
 ದಿಟ್ಟ | ಸೌಭಾಗ್ಯ ನಿಧಿಗಿದಿ | ರಲ್ಲಿ ಭುಜಬಲಪುಷ್ಟ || ಕಸ್ತೂರಿಯಿಟ್ಟ ||  
 ಚಿಲ್ವ ಘಣೆಯಲಿ ಶೋಭಿಸುವ ಸಿರಿ | ಎಲ್ಲಭನ ಗುಣ ಪ್ರೊಗಳದಿಹ ಜಗ |  
 ಋಲ್ಲರೆದೆದಲ್ಲಣ ಪರಾಕ್ರಮ | ಮಲ್ಲಮರ್ದನ ಮಾತುಳಾರಿ | ಫಲ್ಲುಣನ  
 ಸಖ ಪ್ರಕಟನಾಗಿಹ | ದುರ್ಲಭನು ಅಘದೂರ ಬಹು ಮಾಂ | ಗಲ್ಯ  
 ಹೃದಯನು ಸೃಷ್ಟಿಗೆ | ಉಲ್ಲಾಸ ಕೊಡುತಲಿ ಚಂದದಿಂದಲಿ ||೨|| ಪದಕ  
 ಕೌಸ್ತುಭಧಾರ | ಸರಿಗೆಯ ಕಂದರ | ಸುವರುಶನದರಧಾರ | ಸುಂದರ  
 ಮನೋಹರ | ಪದಯುಗದಿ ನೂಪುರ | ಇಟ್ಟಿಹನು ಸನ್ಮುನಿ | ಹೃದಯ  
 ಸ್ಥಿತ ಗಂಭೀರ || ಬಹು ದಾನ ಶೂರ || ವಿಧಿಭವಾದ್ಯರ ಪ್ರೊರೆವ ದಾತನು |  
 ತುದಿ ಮೊದಲು ಮಧ್ಯಮ ವಿರಹಿತನು | ಉದುಭವಾದಿಗಳೇವ ಕರ್ತನು |  
 ತ್ರಿದಶಪೂಜಿತ ತ್ರಿಭುವನೇಶ | ಸದುವಿಲಾಸದಿ ಸ್ವಾಮಿತಿರ್ಥದಿ | ಉದಿ  
 ಸುತೀರಿ ಸಿರಿಮಹಿಳೆ ಸಹಿತದಿ | ಪದುಮನಾಭ ಪುರಂದರವಿತಲ | ಪ್ರತಿ  
 ವರುಷ ಬ್ರಹ್ಮೋತ್ಸವದಿ ಮೆರೆಯುತ || ೩ ||

### ೩೯೦ ರಾಗ ಮಧ್ಯಮಾವತಿ ಆದಿತಾಳ

ಕಾವ ದೇವ ನೀನಲ್ಲದೆ ಜಗಕೆ ಇ | ನ್ನಾವ ದೇವರುಳ್ಳರೈ ||ಪ|| ದೇವರ  
 ದೇವ ನೀನೆಂದು ನಂಬಿದೆನೆನ್ನ | ಕಾಯೊ ಕನಕಾಚಲ ಕೃಷ್ಣ ಕರುಣದಿ ||  
 ||೨|| ತಂದೆಯ ತೊಡೆಮೇಲೆ ಬಂಧು ಕುಳಿತಿಹ | ಕಂದನ ಮಲತಾಯಿಯು  
 ನೂಕಲು || ಅಂದು ಶಿಶುವು ಆಡವಿಗೆ ನಡೆತರಲು | ಬಂದು ಪ್ರೊರೆದೆಯೋ  
 ನೀ ಕರುಣವಲಿ ||೧|| ನಖಮುಖದಲಿ ಹಿರಣ್ಯಕನೊಡಲನು ಸೀಳಿ | ರಕು  
 ತವ ದೆಸೆದೆಸೆಗೆ ಚೆಲ್ಲಲು || ಸಕಲ ಸುರರು ಕೊಂಡಾಡಲು ಜಯವೆಂದು |  
 ಭಕುತ ಪ್ರಹ್ಲಾದನ ಪ್ರೊರೆದೆ ಕರುಣದಿ || ೨ || ಶಕಟಿ ಪೂತನಿ ಧೇನುಕ  
 ವತ್ಸಾಸುರ | ಬಕಮುಖರನೆಲ್ಲ ಸವರಿದೆಯೋ || ಪ್ರಕಟಿತನದಿ ಕಂಸನ

ನೆಗ್ನೋತ್ತಿ ದೇ | ವಕಿವಸುದೇವರ ಪೊರೆದೆ ಕರುಣದಿ ||೩|| ಅತಿ ಚಪಲದಿ  
 ದುಶ್ಯಾಸನ ಸಭೆಯಲಿ | ಪತಿಗಳೈವರು ಎದುರಿನೊಳರಲು || ಏತಿಯಿಂದಲಿ  
 ಸೆಳೆಯೆ ಸೀರೆಯ ತರಳೆ ದ್ರಾ | ಪದಿಯಭಿನಾನವ ಪೊರೆದೆ ಕರುಣದಿ ||೪||  
 ಮರಣಕಾಲದಲಿ ಅಜಮಿಳ ಮರುಕದಿ | ತರಳ ನಾರಗನೆಂದು ಕರೆಯಲು||  
 ನೆರೆದು ಪೊರೆದೆ ಕರುಣಾಳುಗಳರಸನೆ| ಗುರುಪುರಂದರವಿಠಲ ಕರುಣದಲಿ||

೩೯೧ ರಾಗ ಪೂರ್ವಿ ಅಟಿತಾಳ

ಅಪಮಾನವಾದರೆ ಒಳಿತು | ಅಪರೂಪ ಹರಿನಾನು ಜಪಿಸುವ ಮನು  
 ಜಗೆ || ಪ || ಮಾನದಿಂದ ಅಭಿಮಾನ ಪುಟ್ಟುವುದು | ಮಾನದಿಂದ ತಪ  
 ಹಾನಿಯಾಗುವುದು || ಮಾನಿ ದುರ್ಯೋಧನಗೆ ಹಾನಿಯಾಯಿತು ಅನು |  
 ಮಾನವಿಲ್ಲ ಮಾನಾಪಮಾನಸಮನಿಗೆ || ೧ || ಅಪಮಾನದಿಂದಲಿ ತಪ  
 ವೃದ್ಧಿಯಾಗುವುದು | ಅಪಮಾನದಿಂದ ಪುಣ್ಯ ಸಫಲವಾಗುವುದು || ಅಪ  
 ಮಾನದಿಂದಲಿ ನೃಪ ಧ್ರುವರಾಯಗೆ | ಕಪಟನಾಟಕ ಕೃಷ್ಣ ಅಪರೋಕ್ಷ  
 ನಾದನು ||೨|| ನಾನೇನು ಮಾಡಲಿ ಯಾರಲ್ಲಿ ಪೋಗಲಿ | ಕಾನನಚರರಾ  
 ರಾಧ್ಯ ನಿಲಿರಲು || ದೀನರಕ್ಷಕ ನಮ್ಮ ಪುರಂದರ ವಿಠಲ | ಏನು ಬೇಡೆನ  
 ಗಪಮಾನವೇ ಇರಲಿ ||೩||

೩೯೨ ರಾಗ ಬಿಲಹರಿ ಅಟಿತಾಳ

ಹಣ್ಣು ಬಂದಿದೆ ಕೊಳ್ಳಿರೊ ನೀವೀಗ | ಚಿನ್ನ ಬಾಲಕೃಷ್ಣ ನೆಂಬೊ ಕನ್ನೆ  
 ಬಾಳೆ ||ಪ|| ಹವ್ಯಕವ್ಯದ ಹಣ್ಣು ಸವಿವ ಸಕ್ಕರೆ ಹಣ್ಣು | ಭವರೋಗಗಳ  
 ನೆಲ್ಲ ಕಳೆವ ಹಣ್ಣು || ನವನೀತ ಜೋರನೆಂಬೊ ಜವನ ಅಂಜಿಪ ಹಣ್ಣು |  
 ಅವನಿಯೊಳು ಶ್ರೀರಾಮನೆಂಬೊ ಹಣ್ಣು || ೧ || ಕೊಳೆತುಹೋಗುವದಲ್ಲ  
 ಹುಳುತುಹೋಗುವದಲ್ಲ | ಕಳೆದು ಬೀಸಾಡಿಸಿಕೊಳ್ಳುವದಲ್ಲ || ಅಳತೆ  
 ಕೊಂಬುವದಲ್ಲ ಗಿಳಿ ಕಚ್ಚಿ ತಿಂಬೋದಲ್ಲ | ಒಳಿತಾದ ಹರಿಯೆಂಬೊ  
 ಮಾವಿನ ಹಣ್ಣು ||೨|| ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲ | ಕಷ್ಟದಿ  
 ಹಣ ಕೊಟ್ಟು ಕೊಂಬುವುದಲ್ಲ || ಸೃಷ್ಟಿಯೊಳಗೆ ನಮ್ಮ ಪುರಂದರವಿಠಲ |  
 ಕೃಷ್ಣ ರಾಯನೆಂಬೊ ಶ್ರೇಷ್ಠಾದ ಹಣ್ಣು ||೩||

### ೩೯೩ ರಾಗ ಪೀಲು ಆದಿತಾಳ

ದೇವಕಿಕಂದ ಮುಕುಂದ || ಪ || ನಿಗಮೋದ್ಧಾರ ನವನೀತಜೋರ |  
ಖಗಪತಿವಾಹನ ಜಗದೋದ್ಧಾರ || ೧ || ಶಂಖಚಕ್ರಧರ ಶ್ರೀಗೋವಿಂದ |  
ಪಂಕಜಲೋಚನ ಪರಮಾನಂದ || ೨ || ಮಕರಕುಂಡಲಧರ ಮೋಹನ  
ವೇಷ | ರುಕುಮಿಣಿವಲ್ಲಭ ಪಾಂಡವಪೋಷ || ೩ || ಕಂಸಮರ್ದನ  
ಕೌಸ್ತುಭಾಭರಣ | ಹಂಸವಾಹನ ಪೂಜಿತಚರಣ || ೪ || ವರ ವೇಲಾಪುರ  
ಚಿನ್ನ ಪ್ರಸನ್ನ | ಪುರಂದರವಿಠಲ ಸಕಲಗುಣಪೂರ್ಣ || ೫ ||

### ೩೯೪ ರಾಗ ಕಾಂಭೋಜಿ ರುಂಪೆತಾಳ

ನಾ ಮುಂದೆ ರಂಗ ನೀ ಎನ್ನ ಹಿಂದೆ | ಎಂದೆಂದು ನಿನ್ನ ನಾಮವ  
ಎಂದೆಂಬೆ || ಪ || ಅನಾಥನು ನಾನು ಎನಗೆ ಬಂಧು ನೀನು | ಹೀನನು  
ನಾನು ದಯವಂತ ನೀನು || ಧ್ಯಾನಮಂತ್ರನು ನೀನು ಧ್ಯಾನಿಸುವೆನು  
ನಾನು | ಜ್ಞಾನಗಮ್ಯನು ನೀನು ಅಜ್ಞಾನಿ ನಾನು || ೧ || ಸುರತರುವು  
ನೀನು ಫಲ ಬಯಸುವಂಥವ ನಾನು | ಸುರಥೇನು ನೀನು ಕರೆದುಂಚೆ  
ನಾನು || ವರ ಚಿಂತಾಮಣಿ ನೀನು ಪರಿಚಿಂತಿಸುವೆ ನಾನು | ಶರಧಿಕ್ಷೀರನೆ  
ನೀನು ತರಳನು ನಾನು || ೨ || ಒಂದರೊಳೊಂದೊಂದು ಅವಗುಣವ  
ಹೊಂದಿದೆ | ಕಂದನೆಂದೆತ್ತಿಕೊ ಸಲ್ಲಹೊ ಬೇಗ || ತಂದೆ ಶ್ರೀಪುರಂದರ  
ವಿಠಲರಾಯ ನೀ | ಬಂದೆನ್ನ ಮನದಲಿ ನಲಿನಲಿದಾಡು || ೩ ||

### ೩೯೫ ರಾಗ ಹಿಂದುಸ್ಥಾನಿ ಕಾಪಿ ಆದಿತಾಳ

ಗುಣವಾಯಿತೆನ್ನ ಭವರೋಗ | ಕೃಷ್ಣನೆಂಬ ವೈದ್ಯನು ದೊರಕಿದನು ||  
ಗುಣವಾಗುವವರಿಗೆ ಎಣೆಯಿಲ್ಲ | ಗುಣವಂತರಾಗುವರು ಭವವೆಲ್ಲ || ಪ ||  
ಸಂತತ ಹರಿಭಕ್ತಿಯನುಪಾನ | ಸಂತತ ಗುರುಭಕ್ತಿ ಮರುಪಾನ || ಸಂತತ  
ಶ್ರವಣ ಕಠಿನ ಪಥ್ಯ | ಸಂತತ ಕೀರ್ತನ ಉಷ್ಣೋದಕ || ೧ || ಚಂದ್ರೋ  
ದಯ ಉಂಟು ಈತನಲ್ಲಿ | ಚಿಂತಾಮಣಿಯುಂಟು ಈತನಲ್ಲಿ || ಸಂಚಿ  
ಘೋಳಗೆ ತುಂಬ ಮಾತ್ರೈಗಳುಂಟು | ಚೆನ್ನಾಗಿ ಗುಣ ಮಾಡುವನೀತ || ೨ ||

ಗುರು ಸ್ಮರಣೆಯು ಶುಂಠಿ ಮೆಣಸು | ಹರಿದಿವ್ಯನಾಮವು ಸಾರನ್ನ || ಗುರು  
ಪಾದ ಸೇವೆಯು ಸಿಹಿಸಾರು | ಹರಿಪಾದೋದಕವೇ ಫಲಿತವು ||೩|| ಸಹಸ್ರ  
ನಾಮದಿ ತಾ ವಂದ್ಯ | ಸಕಲ ಸ್ವತಂತ್ರಕೆ ತಾ ಬಾದ್ಯ || ಹರಿ ಸರ್ವೋ  
ತ್ತಮನೆಂಬ ವೈದ್ಯ | ಪುರಂದರ ವಿಠಲನೆ ನಿರವದ್ಯ ||೪||

### ೩೯೬ ರಾಗ ಕಾಂಭೋಜಿ ರೂಪತಾಳ

ಉಬ್ಬದಿರು ಉಬ್ಬದಿರು ಎಲೆ ಮಾನವ ||ಪ|| ಹೆಬ್ಬಲಿಯಂತೆ ಯವು  
ಬೊಬ್ಬಿಡುತ ಕಾದಿರುವ ||ಆ|| ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ  
ಭೋಗಭಾಗ್ಯಗಳೆಂದು ಬಳಲಲೇಕೊ || ನಾಗವೆಡೆನೆರಳಲ್ಲಿ ನಡುಗೊ  
ಕಪ್ಪೆಯ ರೀತಿ | ಕೂಗಿ ಚೀರಿದರೆ ನಿನ್ನರು ಕೇಳುವರೊ || ೧ || ಮಾಳಗೆ  
ಮನೆಯೆಂದು ಮತ್ತೆ ಸತಿಸುತರೆಂದು | ಜಾಳಿಗೆ ಧನಧಾನ್ಯ ಪಶುಗಳೆಂದು||  
ವೇಳೆ ತಪ್ಪದೆ ತಿಂಬ ಕೂಳು ತನಗುಂಟೆಂದು | ಗಾಳಿಗಿಕ್ಕಿದ ದೀಪ ಬಾಳು  
ಬದುಕೆಲ್ಲ ||೨|| ಅಸ್ಥಿರದ ಭವದೊಳಗೆ ಅತಿಶಯಗಳೆಡೆಸದಲೆ | ವಸ್ತು ಇದ  
ರಲಿ ಕೇಳು ವೈರಾಗ್ಯವ || ವಿಸ್ತಾರಮಹಿಮ ಶ್ರೀಪುರಂದರವಿಠಲನ |  
ಸ್ವಸ್ಥ ಚಿತ್ತದಿ ನೆನೆದು ಮುಕ್ತಿ ಪಡೆ ಮನುಜ ||೩||

### ೩೯೭ ರಾಗ ಕಲ್ಯಾಣಿ ಅಟತಾಳ

ಸಂದಿತಯ್ಯ ಪ್ರಾಯವು ಸಂದಿತಯ್ಯ || ಪ || ಒಂದು ದಿನವು ಸುಖವು  
ಇಲ್ಲ | ಕುಂದಿಹೋದೆ ಕಷ್ಟದಿಂದ || ಬಂಧನವನು ಬಿಡಿಸುತೆನ್ನ | ತಂದೆ  
ನೀನೆ ರಕ್ಷಿಸೆಯ್ಯ || ಅ || ತಂದೆಯುದರದಿ ಮೂರು ತಿಂಗಳು | ಸಂದು  
ಹೋಯಿತು ತಿಳಿಯದೆ | ಬೆಂದೆ ನವಮಾಸದೊಳು ಗರ್ಭದಿ | ನಿಂದು  
ತಾಯಿಯ ಗರ್ಭದೆ || ಕುಂದಿತಾಯುವು ಒಂದು ವರುಷ | ಇಂದಿರೇಶನೆ  
ಕೇಳು ದುಃಖವ | ಬಂಧನದೊಳಗೆ ನಿಂದಿನನುದಿನ | ಮುಂದೆ ಮೋಕ್ಷದ  
ಮಾರ್ಗ ಕಾಣದೆ ||೧|| ಕತ್ತಲೆಯೊಳರಲಾರೆನೆನುತಲಿ | ಹೊತ್ತೆ ಹರಕೆಂ  
ನಿನ್ನೊಳು | ನಿತ್ಯದಲಿ ಮಲ ಮೂತ್ರ ಬಾಲ್ಯದಿ | ಹೊತ್ತುಗಳೆದನು  
ಎನ್ನೊಳು || ಮತ್ತೆ ಹದಿನಾರರ ಪ್ರಾಯದಿ | ಉಕ್ಕಿ ನಡೆದನು ಧರೆಯೊಳು |

ಹತ್ತಿಸಂಸಾರದ ಮಾಯಾ | ಸಿಕ್ಕಿದೆನು ಭವಬಲೆಯೊಳು ||೨|| ಎಡೆಬಿಡದೆ  
ಅನುದಿನದಿ ಪಾಪದ್ವ ಕಡಲೊಳಗೆ ನಾ ಬಿದ್ದೆನೊ | ದಡವ ಕಾಣದೆ ದುಃಖ  
ದೊಳು ಬೆಂ | ದೊಡಲೊಳಗೆ ನಾ ನೊಂದೆನೊ || ಬಿಡದೆ ನಿನ್ನಯ ಧ್ಯಾನ  
ವೆಂದೆಂ | ಬ್ಬಡಗವೇರಿಸು ಎಂದೆನೊ | ದೃಢದಿ ನಿನ್ನಯ ಪಾದ ಸೇರಿಸೊ |  
ಒಡೆಯ ಪುರಂದರ ವಿಠಲ ||೪||

### ೩೯೮ ರಾಗ ಕಲ್ಯಾಣಿ ಅಟಿತಾಳ

ಏಕೆ ನಿರ್ದಯನಾಗುವೆ | ರಂಗಯ್ಯ ರಂಗ | ಏಕೆ ನಿರ್ದಯನಾಗುವೆ ||  
|| ಪ || ಏಕೆ ನಿರ್ದಯ ರಂಗ ಕಾರುಣ್ಯಪತಿಯೆನ್ನ | ಸಾಕುವುದು ನಿನ್ನ  
ಭಾರ ಪಾಕಶಾಸನವಂದ್ಯ || ಅ || ಅರಿತು ಪಾಡುವೆನೆಂದರೆ | ರಂಗಯ್ಯ  
ನಿನ್ನ | ಅರಿತವರಾರಯ್ಯ || ಅರಿಯಬಾರದ ನಿನ್ನ ಹೊಂದುವುದ್ದಾಂಗಳಯ್ಯ |  
ಅರಿಯದವನು ನಾನು | ದಾರಿ ತೋರಿಸೊ ನೀನು || ೧ || ಸುಲಭನು  
ನೀನೆಂದು | ನಿನ್ನ ಬಳಿಗೆ | ಬಳಲಿ ಬಂದೆನೊ ದೊರೆಯೆ || ಸುಲಭ  
ನೀನಾದರೆ ಒಲಿದು ಸಲಹಬೇಕೊ | ಜಿಲುವ ಮೂರುತಿ ಕೃಷ್ಣ ಎನ್ನ  
ಬಿಟ್ಟೆಗಲದೆ ||೨|| ಎಷ್ಟು ದಿವಸ ಹರಿಯೆ | ಈ ಮುಚ್ಚಾಟ | ಕಷ್ಟಪಡಿಸ  
ಬೇಡವೊ || ಎಷ್ಟಿದ್ದರು ನಾ ಮಾಡಿದಪರಾಧ | ಅಷ್ಟು ಮರೆತು ಎನ್ನ  
ಇಷ್ಟದೆ ಕೈ ಪಿಡಿಯೊ ||೩|| ಮಾತುಮಾತಿಗೆ ನಿನ್ನ | ನಾಮಗಳನ್ನು | ಹೇ  
ತಾತ ನುಡಿದೆನಲ್ಲದೆ || ನೀತಿಯ ಪೇಳಯ್ಯ ನಾತಜನಯ್ಯನೆ | ದೂತನು  
ನಾನಯ್ಯ ದೂರಮಾಡದೆ ಕಂಡ್ಯ || ೪ || ನಂಬಿಕೆ ಇಲ್ಲದಂಥ | ಡಿಂಭವ  
ಪಡೆದೆ ಡಂಭಕ ಬೊಂಬಿಯಾದೆ || ಡಂಭತನವ ಬಿಡಿಸೊ ನಿನ್ನಂಪ್ರಿಯ  
ತೋರಿಸೊ | ಅಂಬುಜಾಕ್ಷ ತಂದೆ ಪುರಂದರವಿಠಲನೆ || ೫ ||

### ೩೯೯ ರಾಗ ಫರಜು ಅದಿತಾಳ

ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ || ಎರಡು ಬರಿದು  
ಒಂದು ತುಂಬಲಿಲ್ಲ || ೧ || ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ||  
ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ || ೨ || ಕಾಲಿಲ್ಲದ ಒಡ್ಡರಿಗೆ

ಕೊಟ್ಟರು ಮೂರು ಎಮ್ಮೆಗಳ || ಎರಡು ಬರಡು ಒಂದಕ್ಕೆ ಕರುವೇ ಇಲ್ಲ  
 || ೩ || ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ || ಎರಡು  
 ಸವಕಲು ಒಂದು ಸಲ್ಲಲೆ ಇಲ್ಲ || ೪ || ಸಲ್ಲದಾ ಹೊನ್ನುಗಳಿಗೆ ಬಂದರು  
 ಮೂರು ನೋಟಗರು || ಇಬ್ಬರು ಕುರುಡರು ಒಬ್ಬಗೆ ಕಣ್ಣೆ ಇಲ್ಲ || ೫ || ಕಣ್ಣೆ  
 ಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ || ಎರಡು ಹಾಳು  
 ಊರು ಒಂದಕ್ಕೆ ಒಕ್ಕಲೆ ಇಲ್ಲ || ೬ || ಒಕ್ಕಲಿಲ್ಲದ ಊರಿಗೆ ಬಂದರು  
 ಮೂವರು ಕುಂಬಾರರು || ಇಬ್ಬರು ಜೊಂಟರು ಒಬ್ಬಗೆ ಕೈಯೆ ಇಲ್ಲ || ೭ ||  
 ಕೈಯಿಲ್ಲದ ಕುಂಬಾರರು ಮಾಡ್ಯಾರು ಮೂರು ಮಡಿಕೆಗಳ || ಎರಡು ಒಡಕು  
 ಒಂದಕ್ಕೆ ಬುಡವೆ ಇಲ್ಲ || ೮ || ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ||  
 ಎರಡು ಹಂಜಕ್ಕೆ ಒಂದು ಬೇಯಲಿಲ್ಲ || ೯ || ಬೇಯಲಿಲ್ಲದ ಅಕ್ಕಿಗೆ ಬಂದರು  
 ಮೂವರು ನೆಂಟರು || ಇಬ್ಬರು ಉಣ್ಣರು ಒಬ್ಬಗೆ ಹಸಿವೆ ಇಲ್ಲ || ೧೦ ||  
 ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣಸೆಗಳ || ಎರಡು ಸೋಕವು  
 ಒಂದು ತಾಕಲೆ ಇಲ್ಲ || ೧೧ || ಇನ್ನು ಈ ಅರ್ಥಗಳೆಲ್ಲ ಪುರಂದರವಿಠಲ  
 ಬಲ್ಲ | ಅನ್ಯರ್ಯಾರೂ ತಿಳಿದವರಿಲ್ಲ || ೧೨ ||

### ೪೦೦ ರಾಗ ತೋಡಿ ಛಾಪುತಾಳ

ಕಂಡವರಂತೆ ಎನ್ನನು ನೋಡಲಾಗದು | ಪುಂಡರೀಕದಳನಯನ  
 ಪುರಾಣಪುರುಷೋತ್ತಮನೆ || ೧ || ಎಂಭತ್ತನಾಲ್ಕು ಲಕ್ಷ ಯೋನಿಗಳಿಂದ  
 ಬಂದೆ | ನಾನು | ಕುಂಭೀಪಾಕನರಕದೊಳಗೆ ನಿಂದೆ || ೧ || ಸಂಸಾರಸಾಗರ  
 ದೊಳು ಸಿಕ್ಕಿ ಬಳಲಿದೆ | ಬಹು | ಹಿಂಸೆ ತಾಳಿದೆ ನೀನೆ ಎನಗೆ ಗತಿಯೆಂದು ||  
 || ೨ || ಅಂಜಬೇಡೆಂಬುವರಿಲ್ಲ ಆದರ ಮಾಡುವರಿಲ್ಲ | ನಮ್ಮ | ಅಂಜನಾ  
 ಸುತಪ್ರಿಯ ಶ್ರೀಪುರಂದರವಿಠಲ || ೩ ||

### ೪೦೧ ರಾಗ ನಾದನಾನುಕ್ರಿಯೆ ಛಾಪುತಾಳ

ಸುಲಭವಲ್ಲವೋ ಮಹಾನಂದ | ತನ್ನೊಳಗೆ ತಾ | ತಿಳಿಯಬೇಕು ಗುರು  
 ದಯದಿಂದ || ೧ || ಬೆಕ್ಕನು ಇಲಿ ನುಂಗುವ ತನಕ | ಕಡು | ರಕ್ಕಸಿಯ ಕಂಡು

ಗಿಣಿ ನುಂಗುವ ತನಕ || ಮಕ್ಕಳ ಭಕ್ತಿಸುವನಕ | ಮದ | ಸೊಕ್ಕಿದ  
 ಗಜವನ್ನು ನರಿ ನುಂಗುವ ತನಕ || ೧ || ಇಷ್ಟದೈವದ ವಶವಾಗೋತನಕ |  
 ಮೂರು | ಬೆಟ್ಟಗಳನ್ನು ನೊಣ ನುಂಗುವ ತನಕ || ಶಿಷ್ಟರೊಡನೆ ನೇರುವ  
 ತನಕ | ಗುಬ್ಬಿ | ಕೆಟ್ಟ ರಾಜಹಂಸನ ನುಂಗುವ ತನಕ || ೨ || ಒಳಹೊರ  
 ಗೊಂದಾಗುವ ತನಕ | ಸಾಲ | ಕಳೆ ಎಂಬುವ ಭಾವ ಬಯಲಾಗುವ  
 ತನಕ || ಬೆಳಕಿನೊಳಗೆ ಕಾಣುವ ತನಕ | ನಮ್ಮ | ಪುರಂದರವಿಠಲನ  
 ದಯವಾಗುವ ತನಕ || ೩ ||

### ೪೦೨ ರಾಗ ಸೌರಾಷ್ಟ್ರ ಆದಿತಾಳ

ವೃಂದಾವನವೆ ಮಂದಿರವಾಗಿಹ | ಇಂದಿರೆ ಶ್ರೀತುಲಸಿ || ಪ || ನಮ್ಮ |  
 ನಂದನ ಮುಕುಂದಗೆ ಪ್ರಿಯವಾದ | ಜಿಂದಾದ ಶ್ರೀತುಲಸಿ || ಅ || ತುಲಸಿ  
 ವನದಲ್ಲಿ ಹರಿ ಇಹನೆಂಬೋದು | ಶ್ರುತಿ ಸಾರುತಿದೆ ಕೇಳಿ || ತುಲಸೀ  
 ದರ್ಶನದಿಂದ ದುರಿತಗಳೆಲ್ಲ | ಹರಿದು ಹೋಗೋದು ಕೇಳಿ || ತುಲಸೀ  
 ಸ್ಪರ್ಶನದಿಂದ ದೇಹ ಪಾವನವೆಂದು | ನೀವೆಲ್ಲ ತಿಳಿದು ಕೇಳಿ | ತುಲಸೀ  
 ಸ್ಮರಣೆ ಮಾಡಿ ಸಕಲಿಷ್ಟವ ಪಡೆದು | ಸುಖದಲಿ ನೀವು ಬಾಳಿ || ೧ || ಮೂಲ  
 ಮೃತ್ತಿಕೆಯನ್ನು ಧರಿಸಿದ ಮಾತ್ರದಿ | ಮೂರು ಲೋಕ ವಶವಾಹುದು |  
 ಮಾಲೆಗಳನೆ ಕೊರಳೆಲ್ಲೆಟ್ಟ ಮನುಜಗೆ | ಮುಕ್ತಿಮಾರ್ಗವನೀವುದು || ಕಾಲ  
 ಕಾಲಗಳಲ್ಲಿ ಮಾಡಿದ ದುಷ್ಕರ್ಮ | ಕಳೆದು ಬಿಸುಟು ಹೋಗೋದು |  
 ಕಾಲನ ದೂತರ ಅಟ್ಟಿ ಕೈವಲ್ಯವ | ಲೀಲೆಯ ತೋರುವುದು || ೨ || ಧರೆ  
 ಯೊಳು ಸುಜನರ ಮರೆಯದೆ ಸಲಹುವ | ವರ ಲಕ್ಷ್ಮೀಶ್ರೀತುಲಸಿ ||  
 ಪರಮ ಭಕ್ತರ ಪಾಪಗಳೆಲ್ಲ ತರಿದು | ಪಾವನ ಮಾಡುವಳು ತುಲಸಿ ||  
 ಸಿರಿ ಆಯು ಪುತ್ರಾದಿ ಸಂಪತ್ತುಗಳನಿತ್ತು | ಹರುಷವೀವಳು ತುಲಸಿ |  
 ಪುರಂದರವಿಠಲನ ಚರಣಕಮಲದ | ಸ್ಮರಣೆ ಕೊಡುವಳು ತುಲಸಿ || ೩ ||

### ೪೦೩ ರಾಗ ಆನಂದಭೈರವಿ ಅಟಿತಾಳ

ಪೊಂಗೊಳಲನೂದುತಿಹ ಯದುಕುಲೋತ್ತಂಗ || ಪ || ತಿಂಗಳ ಪಾಂಗನೆ  
 ರಜತಭಾಂಗ || ಅ || ಸಲಿಲಚರ ಧರಾಧರನು ಇಳೆಧರೋಜ್ಜ್ವಲನೇತ್ರ |

ಬಲಿಯು ಬೇಡಿದನು ಭೃಗುಕುಲದಿ ಜನಿಸಿ || ಬಲಿದ ಬಿಲ್ಲನೆ ಮುರಿದು  
 ಲಲನೆಯರ ಒಳಗಾಗಿ | ಹೂಳರ ಸಂಭೋಧಿಸಿದ ಚೆಲುವ ಹಯನೇರ್ದ  
 ||೧|| ಬಿಡದೆ ನೋಡಿದ ಬೆಟ್ಟದಡಿಗೆ ಜಿನ್ನನು ಕೊಟ್ಟ | ಅಡವಿಕಿಟೆ ಕಡು  
 ಕೋಪಿ ಕೊಡೆಯ ಪಿಡಿದ || ಕೊಡಲಿಕರ ಜಡಿ ಧರಿಸಿದ ಗಿಡ ಕಿತ್ತು ತಾ  
 ಕೆಡಹಿ | ಹುಡುಗಿಯರ ಜಾರ ಸಡಗರದಿ ತೇಜಯನೇರ್ದ ||೨|| ವಾರಿಚರ  
 ಕೂರ್ಮಾವತಾರ ಸೂಕರ ಕ್ರೂರ | ಧಾರಣೆಯನೆಳೆದು ಶೂರರನು  
 ಗೆಲಿದು || ನೀರಜಾಕ್ಷಿಯ ತಂದು ನಾರೀಪ್ರಿಯ ವ್ರತವಳಿದು | ಎರಿದನು  
 ಹಯವ ಪುರಂದರವಿಠಲ ಜಗದೊಡೆಯ ||೩||

**೪೦೪ ರಾಗ ಧನ್ಯಾಸಿ ಆದಿತಾಳ**

ನಾರಾಯಣ ಗೋವಿಂದ | ಹರಿ | ನಾರಾಯಣ ಗೋವಿಂದ || ಪ ||  
 ನಾರಾಯಣ ಗೋವಿಂದ ಮುಕುಂದ | ಪರತರ ಪರಮಾನಂದ || ಅ ||  
 ಮೊದಲು ಮತ್ಸ್ಯನಾಗಿ ಉದಿಸಿ ಸೋಮನ | ಸದೆದು ವೇದಗಳ ತಂದ ||  
 || ೧ || ಮಂದರಗಿರಿ ಸಿಂಧುವಿನೊಳಮೃತ | ತಂದು ಭಕ್ತರಿಗುಣಲೆಂದ ||  
 || ೨ || ಭೂಮಿಯ ಕದ್ದ ಖಳನ ಮರ್ದಿಸಿ | ಅ ಮಹಾ ಸತಿಯಳ ತಂದ ||  
 || ೩ || ದುರುಳ ಹಿರಣ್ಯಕನ ಕರುಳ ಬಗಿದು ತನ್ನ | ಕೊರಕೊಳಟ್ಟಿ ಬಗೆ  
 ಯಿಂದ || ೪ || ಪುಟ್ಟನಾಗಿ ಮಹಿಕೊಟ್ಟಿ ಬಲಿಯು ತಲೆ | ಮೆಟ್ಟಿ ತುಳದ  
 ಬಗೆಯಿಂದ || ೫ || ಧಾತ್ರಿಯೊಳು ಮುನಿಪುತ್ರನಾಗಿ ಬಂದು | ಕ್ಷತ್ರಿಯ  
 ರೆಲ್ಲರ ಕೊಂದ ||೬|| ಮಡದಿಗಾಗಿ ಸರಗಡಲನೆ ಕಟ್ಟಿ | ಹಿಡಿದು ರಾನಣನ  
 ಕೊಂದ ||೭|| ಗೋಕುಲದಿ ಹುಟ್ಟಿ ಗೋವ್ನಳ ಕಾಯ್ದು | ಗೋಪಾಲಕೃಷ್ಣ  
 ತಾ ಬಂದ || ೮ || ಛಲದಲಿ ತ್ರಿಪುರರ ಸತಿಯರ ವ್ರತದ | ಫಲವನಳಿದ  
 ಬಗೆಯಿಂದ ||೯|| ಧರೆಯೊಳು ಪರಮ ನೀಚರ ಸವರೆ ಕು | ದುರೆಯೀರಿದ  
 ಕಲಿ ಚಂದ || ೧೦ || ದೋಷದೂರ ಶ್ರೀಪುರಂದರವಿಠಲ | ಪೋಷಕಭಕ್ತ  
 ಸುವ್ಯಂದ || ೧೧ ||

**೪೦೫ ರಾಗ ಶಂಕರಾಭರಣ ಆದಿತಾಳ**

ನರಸಿಂಹನ ಪಾದಭಜನೆಯ ಮಾಡೊ || ಪ || ನರಸಿಂಹನ ಪಾದ |  
 ಭಜನೆಯ ಮಾಡಲು | ದುರಿತಪರ್ವತವ ಖಂ | ಡಿಸುವ ಕುಲಿತದಂತೆ ||ಅ||

ತರಳನ ಮೊರೆ ಕೇಳಿ | ತ್ವರಿತದಿಂದಲಿ ಬಂದು || ದುರುಳನ ಕರುಳ ತನ್ನ |  
ಕೊರಳಲ್ಲಿ ಧರಿಸಿದ ||೧|| ಸುರರೆಲ್ಲ ನಡುಗಲು | ಸಿರಿದೇವಿ ಮೊರೆಯಿಡೆ ||  
ವರ ಕಂಭದಿಂ ಬಂದ | ಸಿರಿನರಹರಿ ನಮ್ಮ || ೨ || ಹರವಿರಿಂಚಾದ್ಯರು |  
ಕರವೆತ್ತಿ ಮುಗಿಯಲು || ಪರಮಶಾಂತನಾದ ಶ್ರೀ | ಪುರಂದರವಿಠಲ ||೩||

### ೪೦೬ ರಾಗ ನವರೋಜು ಛಾಪುತಾಳ

ಮಂದರಾಧರ ದೇವ | ಮರೆಯ ಹೊಕ್ಕರ ಕಾವ || ಪ || ಮಂದಾಕಿನಿ  
ಪಿತ | ಮದಸತಿಯರ ದೃತ || ಸುಂದರ ಶಶಿವದನಾ | ರಂಗಯ್ಯ ||೪||  
ಕಣ್ಣು ನೋಟದಿ ಚಿಲುವಾ | ಕಮಠರೂಪದಲಿರುವಾ | ಹೆಣ್ಣಿನಾ ಮೊರೆಯ  
ಕೇಳ್ದೆ | ಹಿರಣ್ಯಕನುರವ ಸೀಳ್ದೆ | ಮಣ್ಣು ಬೇಡಿ ಬೆಳೆದ್ಯೋ ರಂಗಯ್ಯ ||  
ಹೊನ್ನ ಕೊಡಲಿ ಹಿಡಿದು | ಹತ್ತು ಶಿರವ ಕಡಿದು || ಚಿಣ್ಣು ಗೋವಳನಾಗಿ |  
ಚಪಲೆಯರ ವ್ರತ ಕೆಡಿಸಿ | ಚಿನ್ನರಾವುತನಾದ್ಯೋ ರಂಗಯ್ಯ || ೧ ||  
ಲೋಚನ ಬಿಡುತಲಿ ಬಂದು | ಗಿರಿ ತಾಳಿದೆ ಬೆನ್ನಲಿ ನಿಂದು | ಭೂಚೋ  
ರನ ಕೊಂದು | ಬಾಲ ಕರೆಯಲು ಬಂದು | ಯಾಚಕ ನೀನಾದ್ಯೋ  
ರಂಗಯ್ಯ || ಸೂತಜನಾ ಸುತಗೊಲಿದು | ಶರಧಿ ಕಟ್ಟಿಸಿ ಮೆರೆದು |  
ಕೀಚಕಹತಗೇಯ | ಖೇಚರಪುರವಾಸ | ನೀಚಜನರ ತರಿದ್ಯೋ ರಂಗಯ್ಯ  
||೨|| ವನಧಿ ಚರಿಸಿ ಬಂದು | ಘನಧರೆಯೆತ್ತಿ ವರಹಾ | ಘನ ಕಂಬಂದಿಂದುದ  
ಯಿಸಿ | ಬಲಿಯುಮುರಿದು ತಾ | ಜನನಿಯರ ಶಿರ ತರಿದ್ಯೋ ರಂಗಯ್ಯ ||  
ಹನುಮವಂದಿತ ಪಾದ | ಹರುಷ ಪಾಂಡವವರದ | ವನಿತೆಯರ ವ್ರತ  
ವಳಿದು | ಮಹಾ ಕಲ್ಪಿಯಾದ್ಯೋ | ಘನಪುರಂದರವಿಠಲ ರಂಗಯ್ಯ ||೩||

### ೪೦೭ ರಾಗ ಮುಖಾರಿ ರ್ನುಂಪೆತಾಳ

ಚಿತ್ತಶುದ್ಧಿಯಿಲ್ಲದ ಮನುಜ ಜ್ಞಾನಿಯೇ || ಪ || ಪಾಪ | ಹೊತ್ತು  
ಕಳೆಯದಂಥ ನರ ಮನುಜನೇ || ಅ || ಬಂಧನದೊಳಿಹ ವ್ಯಾಘ್ರ ಅದು  
ಬಹು ತಪಸ್ವಿಯೇ | ಸಿಂಧುವಿನೊಳಿಹ ದೊರೆ ಸಿತಕರಣವೆ | ಅಂಥಕನು  
ಕಣ್ಣು ಮುಚ್ಚಲು ಯೋಗಸಾಧನವೆ | ಮಂದಮತಿ ಸುಮ್ಮನಿರಲದ್ದು

ಮೌನವೆ ||೧|| ಶ್ವಾನ ಬೂದಿಯೊಳಿರಲು ಶಿವಭಕ್ತನೆನಬಹುದೆ | ಕಾನನ  
 ದೊಳಿಹ ಕಾಗೆ ನನವಾಸಿಯೆ || ಗಾಣ ತಿರುಗಲೆತ್ತು ದೇಶಯಾತ್ರಿಯೆನ  
 ಬಹುದೆ | ಮಿನದಾಸೆಯ ಬಕನ ಸ್ಥಿತಿ ಧ್ಯಾನವೆ ||.|| ತೋಳ ಅಡವಿಯ  
 ತಿರುಗಲು ಅದು ದಿಗಂಬರನೆ | ಗಾಳಿಯುಂಬುವ ಭುಜಗ ಉಪವಾಸಿಯೆ ||  
 ಅಲದ ಮರಕೆ ಜಡೆಯಿರಲು ಅದು ತಪಸ್ವಿಯೆ | ಕಾಲದಲ್ಲೆಹ ಗೂಗೆ ಹಿರಿ  
 ಯಾಗಬಹುದೆ || ೩ || ಮಾರಿ ಮನೆಯೊಳಗಿರಲು ಮತ್ತೆ ಸಹಕಾರಿಯೇ |  
 ಊರ ಒಳಗಿನ ಕಳ್ಳ ಅವನೆಂಟನೆ|| ಜಾರೆಯೆನಿಸುವವಳು ಕುಲವನಿತಿಯೇ  
 ಸಂ | ಸಾರದೊಳು ಮಗ್ನನಾದವ ಜ್ಞಾನಿಯೆ ||೪|| ಮಂಡೂಕ ಕೂಗಲದು  
 ಮಂತ್ರವೆಂದೆನಬಹುದೆ | ಗುಂಡು ನೀರೊಳಗಿರಲು ಅದು ಸ್ನಾನವೆ ||  
 ಪುಂಡರೀಕಾಕ್ಷ ಸಿರಿಪುರಂದರವಿಠಲನ್ನ | ಕಂಡು ಭಜಿಸದ ಪಾಪಿ ಅವ  
 ಮನುಜನೆ || ೫ ||

### ೪೦೮ ರಾಗ ದೇಶೀಯತೋಡಿ ಆದಿತಾಳ

ಅಳುವುದೇತಕೋ ರಂಗ | ಅತ್ತರಂಜಿಪ ಗುಮ್ಮ || ನೀ ||ಪ|| ಹುಟ್ಟಿ  
 ದೇಳು ದಿವಸದಲಿ | ದುಷ್ಟ ಪೂತನಿಯ ಕೊಂದೆ || ಮುಟ್ಟಿ ವಿಷದ  
 ಮೊಲೆಯುಂಡ ಕಾರಣ | ದೃಷ್ಟಿ ತಾಗಿತೆ ನಿನಗೆ ರಂಗಯ್ಯ ||೧|| ತುರುವ  
 ಕಾಯಲು ಪೋಗಿ | ಭರದೀಂದ್ರ ಮಳೆಗರೆಯೆ || ಬೆರಳಲ್ಲಿ ಬೆಟ್ಟವ ನೆಗೆ  
 ಹಿದ ಕಾರಣ | ಬೆರಳು ಉಳುಕಿತೆ ನಿನಗೆ ರಂಗಯ್ಯ ||೨|| ಬಾಲಕತನದಲ್ಲಿ  
 ಗೋ | ಪಾಲರೊಡನಾಡಿ || ಕಾಳಿಯಮಡುವ ಕಲಕಿದ ಕಾರಣ | ಕಾಲು  
 ನೊಂದಿತೆ ನಿನಗೆ ರಂಗಯ್ಯ || ೩ || ವಸುದೇವಸುತನಾಗಿ | ಅಸುರಮಲ್ಲರ  
 ಕೊಂದು || ಕಸುವಿನ ಕಂಸನ ಕೊಂದ ಕಾರಣ | ಕಿಸರು ತಾಗಿತೆ ನಿನಗೆ  
 ರಂಗಯ್ಯ || ೪ || ಶರಣು ವೇಲಾಪುರದ | ದೊರೆಯೆ ಚಿನ್ನಿಗರಾಯ ||  
 ಶರಣರ ಸಲಹುವ ಕರುಣಾನಿಧಿಯೆ | ವರದ ಪುರಂದರವಿಟ್ಟಲರಾಯ ||೫||

### ೪೦೯ ರಾಗ ರೇಗುಪ್ಪಿ ಆದಿತಾಳ

ಧನ್ಯನಾದೆ ನಾ | ನೀ ಜಗದೊಳು | ಧನ್ಯನಾದೆ ನಾ || ಪ || ಪನ್ನಗ  
 ಶಯನನ ಕಣ್ಣೆ ನಿಂದಲಿ ಕಂಡು | ಧನ್ಯನಾದೆ ನಾ ||ಅ|| ಉನ್ನತ ಮಹಿಮ

ಪಃ | ವನ್ನ ಚರಿತ ಸುರಸನ್ನುತ ಚರಣನ | ಪನ್ನ ಗಾರಿವಾ | ಹನ್ನ ಪುರುಷ  
 ರನ್ನ | ಚಿನ್ನಿಗ ಶ್ರೀರಂಗನ ಮಹಿಮೆಯು ಕಂಡು ||೧|| ದೇವ ದೇವೋತ್ತಮ |  
 ಕಾವ ನಮ್ಮ ಈಗ | ಭಾವಜನಯ್ಯನು || ಕಾವೇರಿತೀರದ | ಉತ್ತಮ  
 ಕ್ಷೇತ್ರದೊಳು | ಪಾವನ ನರಸಿಂಗನ ಕಂಡು || ೨ || ಭಾನುಕೋಟಿಸ್ತಭ |  
 ಸ್ವಾನಂದಪೂರ್ಣನ | ದೀನರಕ್ಷಕನ || ಸಿರಿಪುರಂದರ | ವಿಠಲ ಚಿನ್ನಿಗ |  
 ಶ್ರೀರಂಗನ ಮಹಿಮೆಯು ಕಂಡು || ಧನ್ಯನಾದೆ ನಾ ||೩||

### ೪೧೦ ರಾಗ ಮಧ್ಯಮಾವತಿ ತ್ರಿಪುಟಿತಾಳ

ಭಾರತೀಶನೆ ಎನ್ನ | ಭವಜನಿತ ದುಃಖವ | ದೂರಮಾಡುತಿ ಘನ್ನ |  
 ಸನ್ನುತವರೇಣ್ಯ || ಪ || ವಾರವಾರದಿ ಭಜಿಸೆ ನಿನ್ನ ಮು | ರಾರಿ ವಾರಿಜ  
 ಪವದಿ ಎನ್ನ ಮನ | ಸೇರಿ ಶಾಂತದಿ ಮುಕುತಿಸಥವನು | ತೋರಿ ಪೊರೆ  
 ಕರುಣಾಳು ಉತ್ತಮ ||೨|| ವಾಯುಸುತ ಹೇ ಧೀರ | ಶ್ರೀರಾಮಕಿಂಕರ |  
 ರಾಯಮಹಾದುರ್ಧರ | ಸದ್ಗುಣಗಣಾಂಬುಧಿ | ಮಾಯದನುಜವಿದಾರ ||  
 ಸುಚರಿತ್ರಶೂರ || ತೋಯಜಾಂಬಕನಾ ಸತಿಯ ಖಳ | ನಾಯಕನು  
 ಬಂದೊಯ್ಯೆ ಕಪಟದಿ | ಜೀಯನೇ ವಾರಿಧಿಯು ಲಂಘಿಸಿ ಕಾಯಜನ ಪಡೆ  
 ದಾಕೆಗುಂಗುರ | ಈಯಲಿತ್ತಲು ವನದೊಳಿಹ ಖಳ | ನಾಯಕರು ಬಂಧಿ  
 ಡಿಯೆ ಅವರಾ | ಕಾಯ ಖಂಡಿಸಿ ತಿರುಗಿ ದಶರಥ | ಪ್ರಿಯನಿಗೆ ಸುಕ್ಷೇಮ  
 ತಿಳುಹಿದ ||೧|| ಕುರುಕುಲಾಂಬುಧಿಸೋಮ | ಎಂದೆಣಿಸಿದನೆ ಮಹಾ ಗುರು  
 ಪರಾಕ್ರಮ ಭೀಮ | ದ್ರೌಪದಿಮನೋಜಯ | ಕರುಣವಾರಿಧಿಸೋಮ ||  
 ರಣರಂಗಧಾಮ || ದುರುಳ ದುರ್ಯೋಧನನು ನಿಮ್ಮನು | ಅರಗಿನರಮನೆ  
 ಯಲ್ಲಿ ಪೊಗಿಸಲು | ಹಿರಿಯ ಧರ್ಮಾದಿಗಳ ಕೈಗೊಂ | ಡ್ಡರುಷದಿಂದಲಿ  
 ತೆರಳಿಬಂದಾ | ವರಹಿಡಿಂಬಕ ಬಕಮುಖಾದ್ಯರ | ತರಿದು ಯದುಕುಲ  
 ಜಾತ ಕೃಷ್ಣನ || ಪರಮಕಿಂಕರನಾಗಿ ಸತತದಿ | ಮೆರೆವೆ ಪಾಂಡವಜಾತ  
 ಖ್ಯಾತ ||೨|| ಮಧ್ಯಗೇಹನೊಳುದಿಸಿ | ವರವೀರವೈಷ್ಣವ | ಪದ್ಧತಿಗಳನುಸರಿಸಿ  
 ಮಾಯುಳ ಕುಭಾಷ್ಯವ | ಗೆದ್ದು ಗುರುವೆಂದೆನಿಸಿ ಮಧ್ವಾಖ್ಯಾನೆನಿಸಿ | ಸಿದ್ಧ  
 ಮೂರುತಿ ಹರಿಯನುಗ್ರಹ | ಬದ್ಧರಾದಾ ಜನಕೆ ಭೇದವ | ತಿದ್ದಿ ತಿಳುಹಿದ

ಮುನಿವರೇಂದ್ರ ಪ್ರ ಸಿದ್ಧವಾದಪರಾಜಿತನೆ ಎ | ನ್ನುಧ್ಧರಿಸುತಲಿ ಚಿಂದ  
 ದಲಿ ಪ್ರ | ಸಿದ್ಧ ವೌನಿಗಿರಿಯಲಿ ನಿಂದಿಹ | ಮಧ್ವಪತಿ ಪುರಂದರವಿಠಲ  
 ದೂತ | ಮುದ್ದು ಪ್ಲವಗ ಧಿಪರ ಶೇಖರ ||೩||

### ೪೧೧ ರಾಗ ಪೂರ್ವಿ ಅಟಿತಾಳ

ಭಕುತರಿ ಸೇವೆಯ ಕೊಡುಕಂಡ್ಯ | ನಿನ್ನ | ಭಕುತರ ಸಂಗವ ಕೊಡು  
 ಕಂಡ್ಯ ಹರಿಯೆ ||ಪ|| ಶ್ರೀತುಲಸಿ ಪದುಮಾಕ್ಷದ ಸರವಿಟ್ಟು | ಪ್ರೀತಿ  
 ಯಿಂದ ಏಕಾದಶಿಯ ಮಾಡಿ || ಚಾತುರ್ಜಾವದ ಹೊತ್ತು ಜಾಗರಗಳ  
 ಮಾಡಿ | ಪೂತರೊಳಾಡುತಲಿಪ್ಪ ಶ್ರೀಹರಿಯ ||೧|| ಶಂಖಚಕ್ರಂಗಳನೊತ್ತಿ  
 ಕೊಂಡು | ಶಂಖಚಕ್ರಧರನೆಂಜಲನುಂಡು || ಕಿಂಕರತರ ದೇಹ ಪರವಶ  
 ಮಾಗಲ್ | ಯೋಂಕರಿಸುತ ಜರೆದಾಡುತ ನಲಿವ ||೨|| ದ್ವಾದಶನಾಮಂ  
 ಗಳನುಚ್ಚರಿಸುತ | ದ್ವಾದಶನಾಮಂಗಳಟ್ಟು ಕೊಂಡು || ದ್ವಾದಶಿ ಸಾಧಿಸಿ  
 ಪಾರಣೆಗಳ ಮಾಡಿ | ದ್ವಾದಶಮೂರ್ತಿಯ ಮನದಲಿ ನೆನೆವ ||೩|| ಹರಿಗೆ  
 ಸಿರಿ ರಾಣೀವಾಸಿಯೆಂಬ ಶ್ರೀ | ಹರಿಗೆ ಬೊಮ್ಮ ಕುಮಾರನೆಂಬೆಂಬ ||  
 ಹರಿಗೆ ಹರನು ನೊಮ್ಮಗನೆಂಬ ಶ್ರೀ | ಹರಿಗೆ ಸುರರಾಳುಗಳೆಂಬೆಂಬ ||  
 ||೪|| ಆಪತ್ತು ಬಂದರೆ ಸಂಪತ್ತು ಬಂದರೆ | ಲೇಪಿಸಿಕೊಂಡಿರದೆ ನಮ್ಮ || ಶ್ರೀ  
 ಪುರಂದರವಿಠಲ ಚರಣವೆಂಬ | ಪಾದಪದುಮವ ಮನದಲ್ಲಿ ನೆನೆವರ ||೫||

### ೪೧೨ ರಾಗ ಆನಂದಭೈರವಿ ತ್ರಿಪುಟಿತಾಳ

ಗೋವಿಂದಾ ನಮೋ ಗೋವಿಂದಾ ನಮೋ | ಗೋವಿಂದಾ ನಾರಾ  
 ಯಣ || ಗೋವರ್ಧನ ಗಿರಿಯನೆತ್ತಿದ | ಗೋವಿಂದಾ ನಮ್ಮ ರಕ್ಷಿಸೈ ||೧||  
 ಮಂಚ ಬಾರದು ಮಡದಿ ಬಾರಳು | ಕಂಚು ಕನ್ನಡಿ ಬಾರದು || ಸಂಚಿ  
 ತಾರ್ಥದ ದೃವ್ಯ ಬಾರದು | ಮುಂಚಿ ಮಾಡಿದ ಧರ್ಮವೆ ||೧|| ಅರ್ಥವ್ಯಾ  
 ರಿಗೆ ಪುತ್ರರ್ಯಾರಿಗೆ | ಮಿತ್ರ ಬಾಧವರ್ಯಾರಿಗೆ || ಕರ್ತು ಯಮನವರೆಕೆದು  
 ಒಯ್ಯಾಗ | ಅರ್ಥಪುತ್ರರು ಕಾಯ್ಪರೆ || ೨ || ತಂದು ಬಂದರೆ ತನ್ನ ಪುರು  
 ಷನ | ಹಸಿದು ಬಳಲಿದಿರೆಂಬಳು || ಒಂದು ದಿವಸವು ತಾರದಿದ್ದರೆ | ಹಂದಿ  
 ನಾಯಂತೆ ಕೆಲೆವಳು || ೩ || ಪ್ರಾಣವಲ್ಲಭೆ ತನ್ನ ಪುರುಷನ | ಕಾಣದೇ

ನಿಲ್ಲಲಾರಳು || ಪ್ರಾಣ ಮೋಗಲು ಮುಟ್ಟಲಂಜ್ಯು || ಜಾಣೆ ಕರೆದರು  
 ಬಾರಳು ||೪|| ಲಂಟುಕಾಲಕೆ ನೆಂಟಿರಿಸ್ವರು | ಬಂಟಿರಾಗಿ ಕಾಯ್ವರು ||  
 ಕಂಟಕೆಮನೋರು ಬಂದು ಎಳೆವಾಗ | ನೆಂಟಿರಿಸ್ವರು ಬಾರರು || ೫ ||  
 ಒಡವೆಯರಸಿಗೆ ಒಡಲು ಆಗ್ನಿಗೆ | ಮಡದಿ ಮತ್ತೊಬ್ಬ ಜಿಲುನಗೆ || ಬಡೆ  
 ದೆಳೆದು ಯಮನವರು ಒಯ್ಯಾಗ | ಎಡವಿ ಬಿದ್ದಿತು ನಾಲಿಗೆ || ೬ || ದಿಟ್ಟ  
 ತನದಿ ಪುಟ್ಟನಾಳಿದ ವೃಷ್ಟಿ ನಂದನಚರಣವ || ಮುಟ್ಟಿ ಭಜಿಸಿರೊ ಸಿರಿ  
 ಪುರಂದರ | ವಿಠಲೇಶನ ಪಾದವ ||೭||

**೪೧೩ ರಾಗ ಮಾರವಿ ರುಂಪೆತಾಳ**

ನಾರಾಯಣಾಯ ನಮೋ | ನಾರಾಯಣಾಯ ನಮೋ | ನಾರಾಯ  
 ಣಾಯ ನಮೋ || ಪ || ಹರಿ ಕೃಷ್ಣ ಶರಣೆನಲು ಅದು ನಿಮಗೆ ಲೇಸು |  
 ಹರಿಯ ಕೀರ್ತನೆಗಳನು ಜಗದೊಳಗೆ ಸೂಸು || ಹರಿಭಕ್ತಿಯಿಲ್ಲದರ  
 ಸಂಗಕ್ಕೆ ಹೇಸು | ಹರಿಯ ಮರೆತರೆ ಮುಂದೆ ನರಕವೇ ಹಾಸು || ೧ ||  
 ದುರ್ಜನರ ಮನೆಯಲಿಹ ಹಾಲ ಸವಿಯಿಂದ | ಸಜ್ಜನರ ಮನೆಯಲ್ಲಿ ನೀರೆ  
 ಲೇಸೆಂದ || ದುರ್ಜನರ ಒಡನಾಟ ಸಂಸರ್ಗದಿಂದ | ನಿರ್ಜೀವಿಯಾಗಿರುವ  
 ಕಾಡೆ ಲೇಸೆಂದ || ೨ || ಇಂದ್ರಿಯಂಗಳ ಸುಖವ ನೆಚ್ಚಿದಿರು ಕಂಡ್ಯ |  
 ಇಂದ್ರಾದಿಗಳ ಭವಣೆಯನು ನೋಡಿಕೊಂಡ್ಯ || ಎಂದೆಂದಿಗಿಲ್ಲ ದೇಹವ  
 ಕಳೆವೆ ಕಂಡ್ಯ | ಹಿಂದು ಮುಂದಿನ ಗತಿಯು ತಿಳಿಯದವ ಭಂಡ ||೩|| ಎಳೆ  
 ತುಳಸಿ ವನಮಾಲೆ ಧರಿಸಿಕೊಳಬೇಕು | ತಿಲಕೋರ್ಧ್ವಪುಂಡ್ರಂಗಳನು  
 ಹಚ್ಚಲು ಬೇಕು || ನಳಿನನಾಭನ ಸ್ಮರಣೆಯೊಳು ಮುಳುಗಬೇಕು || ಇಳಿ  
 ಯೊಳಗೆ ವೈಕುಂಠವನು ಸಾರಬೇಕು ||೪|| ಸಿರಿವರನ ಭಕ್ತರನು ಸೇವಿಸಲು  
 ಬೇಕು | ಪಿರಿದಾಗಿ ದಾನಧರ್ಮವಾಚರಿಸಬೇಕು || ಧರಣಿ ಪುಣ್ಯಸ್ಥಳವ  
 ಮೆಟ್ಟುತಿರಬೇಕು | ಪುರಂದರವಿಠಲನ್ನ ಸತತ ನೆನೆಬೇಕು ||೫||

**೪೧೪ ರಾಗ ರೇಗುಪ್ಪಿ ಅಟಿತಾಳ**

ಆವ ಕುಲವಾದರೇನು ಆವನಾದರೇನು | ಆತ್ಮ | ಭಾವವರಿತ ಮೇಲೆ ||  
 || ಪ || ಹಸಿ ಕಬ್ಬು ಡೊಂಕಿರಲು | ಅದರ ರಸ ಡೊಂಕೇನೊ || ವಿಷ

ಯಾಸೆಗಳನೆ ಬಿಟ್ಟು | ಹಸನಾದ ಗುರುಭಕ್ತಿ ಮಾಡೋ || ೧ || ನಾನಾ  
ವರ್ಣದ ಆಕಳು | ಅದು | ನಾನಾವರ್ಣದ ಕ್ಷೀರವೇನೋ || ಹೀನಕರ್ಮ  
ಗಳನು ಬಿಟ್ಟು | ಹಿಗ್ಗಿ | ಜ್ಞಾನ ಒಲಿಸಿರೋ ||೨|| ಕುಲದ ಮೇಲೆ ಹೋಗ  
ಬೇಡ | ಮನುಜ | ಕುಲವಿಲ್ಲ ಜ್ಞಾನಿಗಳಿಗೆ || ವರದ ಪುರಂದರ ವಿಠಲನ |  
ಪದವ | ಸೇರಿ ಮುಕ್ತನಾಗೋ ||೩||

### ೪೧೫ ರಾಗ ಶಂಕರಾಭರಣ ರುಂಪೆತಾಳ

ನೆಚ್ಚಬೇಡ ಪ್ರಾಣಿ ಸಂಸಾರ ಸ್ಥಿರವೆಂ | ದ್ವುಚ್ಚು ಬುದ್ಧಿಲಿ ನೀನು  
ಕೆಡಬೇಡ ಕಂಡ್ಯ || ಸ್ವೇಚ್ಛೆಯಿಂದಿರದೆ ಧರ್ಮದಿ ನೀನು ನಡೆ ಕಣ್ಣ |  
ಮುಚ್ಚಿದ ಮೇಲುಂಟೆ ನರಜನ್ಮ ಸ್ಥಿರವೆಂದು ||೪|| ನೆಂಟಿರಿಷ್ಟರು ಬಂಧು  
ಬಳಗವು ಹರಿ ಕೊಟ್ಟು | ದುಂಟಾದರೆ ಬಾಚುವರು || ಕಂಚಕ ಬಂದಾಗ  
ಒಪ್ಪೊತ್ತಿರದು ಕಡೆಗೆ | ಕಂಟಿಯ ತರಿದೊಟ್ಟೆ ಸುಡುವರು ನಿನ್ನ || ೧ ||  
ಅತಿಪ್ರೀತಿಯಿಂದಲಿ ಮದುವ್ಯಾದ ಮೋಹದ ಸತಿ ನಿನ್ನ ಮರಣಕಾಲದಲ್ಲಿ  
ಗತಿ ಯಾರು ತನಗೆಂದು ಗೋಳಿಡುವಳಲ್ಲದೆ | ಜೊತೆಯಾಗಿ ನಿನ್ನ ಸಂಗಡ  
ಬಾಹೋಳಲ್ಲ || ೨ || ಒಂದೊಂದು ಪರಿಯ ಪ್ರೇಮವ ಮಾಡಿ ಸಲಹಿದ |  
ಕಂದ ನಿನ್ನವಸಾನಕಾಲದಲ್ಲಿ || ಮುಂದೆ ಸಂಸಾರ ನಡೆವ ಉಪಾಯವು  
ಆವು | ದೆಂದು ಚಿಂತಿಸುವ ಸಂಗಡ ಬಾಹೋನಲ್ಲ ||೩|| ಅಷ್ಟಕಂಭವನಿಕ್ಕಿ  
ಚೌಕದುಪ್ಪರಿಗೆಯ | ಕಟ್ಟಿದ ಮನೆಯು ಇದ್ದಲ್ಲಿ ಇಹುದು || ಹೊಟ್ಟೆತುಂಬ  
ಉಣದೆ ಅರ್ಥವ ಗಳಿಸಿದ್ದು | ಒಟ್ಟಿಟ್ಟಲ್ಲಿರದೆ ಸಂಗಡ ಬಾಹೋದಲ್ಲ ||೪||  
ಇಂತು ಒಂದೊಂದರಿಂದಲೂ ಪ್ರೆಯೋಜನವಿಲ್ಲ | ಅಂತ್ಯಕಾಲಕೆ ಒಂದೂ  
ಬಾಹೋದಲ್ಲ || ಕಂತುಜಕ ಸಿರಿಪುರಂದರವಿಠಲನ | ಸಂತತ ಚಿಂತೆಯೊ  
ಳಿರು ಕಂಡ್ಯ ಮನುಜ ||೫||

### ೪೧೬ ರಾಗ ಕೇದಾರಗೌಳ ರುಂಪೆತಾಳ

ನಿನ್ನನೇ ನಂಬಿದೆನು ಸಲಹಯ್ಯ | ಎನ್ನ ಗುಣದೋಷಗಳ ಎಣಿಸ  
ಬೇಡಯ್ಯ ||೬|| ಆಸೆಯೆಂಬುದು ಅಜನ ಲೋಕಕ್ಕೆ ಮುಟ್ಟುತ್ತಿದೆ | ಬೇಸ

ರದೆ ಸ್ತ್ರೀಯರೊಳು ಬುದ್ಧಿಯನಗೆ || ವಾಸುದೇವನೆ ನಿನ್ನ ಧ್ಯಾನ ಮಾಡಿ  
 ದವನಲ್ಲ | ಕೇಶವಾ ಎನ್ನ ಕ್ಲೇಶಗಳ ಬಿಡಿಸಯ್ಯ ||೧|| ಬಾಲ್ಯದಲಿ ಕೆಲವು  
 ದಿನ ಬರಿದೆ ಹೋಯಿತು ಹೊತ್ತು | ಮೇಲೆ ಯೌವನದಿಂದನರಿಯದಾದೆ||  
 ಜೋಲುವ ಸಂಸಾರದಲಿ ಸಿಕ್ಕಿದೆನು ಹರಿಯೆ | ಪಾಲಿಸೋ ಪರಮಾತ್ಮ  
 ಭಕ್ತಿಯನು ಕೊಟ್ಟು || ೨ || ಈ ತೆರದಲಿ ಇಂದಿರೇಶ ಕಾಲವ ಕಳೆದೆ |  
 ಭೀತ ನೋಹದಲಿ ಮುನ್ನರಿಯದಾದೆ || ಮಾತೆ ಶಿಶುವನು ಕರೆದು ಮನ್ನಿ  
 ಸುವ ತೆರನಂತೆ | ದಾತ ಪುರಂದರವಿಠಲ ಸಲಹೊ ದಯಮಾಡಿ ||೩||

**೪೧೨ ರಾಗ ಜಂಜೂಟಿ ಆದಿತಾಳ**

ರಾಮ ರಾಮ ರಾಮ ರಾಮ | ರಾಮ ಎನ್ನಿರೋ || ಸೀತಾ || ಪ ||  
 ನೇಮದಿಂದ ಭಜಿಸುವವರ | ಕಾಮಿತಗಳ ಕೊಡುವ ನಾಮ ||೨|| ಭರದಿ  
 ಯನುನ ಭಟರು ಬಂದು | ಹೊರಡು ಎಂದು ಮೆಟ್ಟಿ ತುಳಿದು || ಕೊರಳ  
 ಗಾತ್ಮ ಸೇರಿದಾಗ | ಹರಿಯ ಧ್ಯಾನ ಬಾರದಯ್ಯ ||೧|| ಇಂದ್ರಿಯಂಗಳೆಲ್ಲ  
 ಕೂಡಿ | ಬಂದು ತನುವ ಮುಸುಕಿದಾಗ || ಸಿಂಧುಸುತಿಯ ಪತಿಯ ನಾಮ  
 ಅಂದಿಗೆಒದಗಲರಿಯದಯ್ಯ ||೨|| ಶ್ವಾಸಖಾಸವೆರಡು ಕಂಠ | ವಾಸವಾಗಿ  
 ಸಿಲುಕಿದಾಗ || ವಾಸುದೇವ ಕೃಷ್ಣನೆಂದು | ಆ ಸಮಯಕ್ಕೊದಗದಯ್ಯ ||  
 ||೩|| ಶೃಂಗಾರದ ದೇಹವೆಲ್ಲ | ಅಂಗಬಡಿದು ಮುರಿದು ಬಿದ್ದು || ಕಂಗಳ  
 ಗಾತ್ಮ ಸೇರಿದಾಗ ಶ್ರೀ | ರಂಗನ ನಾಮ ಒದಗದಯ್ಯ || ೪ || ವಾತಪಿತ್ತ  
 ವೆರಡು ಕೂಡಿ | ಈ ತನುವನಾವರಿಸಿ | ಧಾತುಗುಂದಿದಾಗ ರಘು | ನಾಥ  
 ಧ್ಯಾನ ಒದಗದಯ್ಯ || ೫ || ಕಲ್ಲಮರನಾಗಿ ಜ್ಞಾನ | ವಿಲ್ಲದಾಗ ಮರಣ  
 ವೊದಗೆ || ಪುಲ್ಲನಾಭ ಕೃಷ್ಣನೆಂಬ | ಸೊಲ್ಲು ಬಾಯಿಗೊದಗದಯ್ಯ || ೬ ||  
 ಭ್ರಷ್ಟ ಜನ್ಮದಲ್ಲಿ ಬಂದು ದುಷ್ಟಕರ್ಮಗಳನೆ ಮಾಡಿ || ಬಿಟ್ಟುಹೋಗ್ವ  
 ಸಮಯ ಪುರಂದರ | ವಿಠಲ ನಾನು ಒದಗದಯ್ಯ || ೭ ||

**೪೧೮ ರಾಗ ಖರಹರಪ್ರಿಯ ಛಾಪುತಾಳ**

ವಿಕೆ ಚಿಂತಿಪೆ ಬರಿದೆ ನೀ | ವಿಧಿ ಬರೆದ | ವಾಕು ತಪ್ಪದು ಪಣಿಯೊಳು||  
 ಮರುಳೆ || ಪ || ಹುಟ್ಟಲಿಕೆ ಮೊದಲೆ ತಾಯ | ಮೊಲೆಯೊಳಗೆ | ಇಟ್ಟಿ

ದ್ವಿಯೋ ಕ್ಷೀರವ || ತೊಟ್ಟಲೋಳು ಮಲಗುವಾಗ | ಗಳಿಸಿ ನೀ | ಇಟ್ಟು  
ಕೊಂಡುಣುತಿದ್ದೆಯ | ಮರುಳೆ || ೧ || ಉರಗ ವೃತ್ತಿಕ ಪಾವಕ | ಹುಲಿ  
ಸಿಂಹ | ಕರಿಯರಸು ಜೋರಭಯವು || ಹರಿಯಾಜ್ಞೆಯಿಂದಲ್ಲದೆ | ಇವು  
ಇನ್ನು | ಶರಧಿ ಪೊಕ್ಕರು ಬಿಡುವುದೆ | ಮರುಳೆ ||೨|| ಇಂತು ಸುಖದುಃಖ  
ಗಳಿ | ಬಳಲಿ ನೀ | ಭ್ರಾಂತನಾಗಲು ಬೇಡವೋ || ಸಂತೋಷದಿಂದರ್ಚಿಸಿ  
ಭಜಿಸು ನಿ | ಶ್ವಂತ ಪುರಂದರವಿಠಲನ | ಮರುಳೆ ||೩||

### ೪೧೯ ರಾಗ ಶ್ರೀರಾಗ ಆಟಿತಾಳ

ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ | ವಾಲಿಸೆ ಎನ್ನನು ವಾಲಾಬ್ಧಿ  
ಸಂಜಾತೆ ||ಪ|| ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ ||ಅ|| ವೇದಾಭಿ  
ಮಾನಿ | ಸಾರಸಾಕ್ಷಿ | ಶ್ರೀಧರರಮಣಿ || ಕಾಮಕೊ ನಿನ್ನಯ ಪಾದ  
ಸೇವಕರನ್ನು | ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ || ೧ || ದಯದಿಂದ  
ನೋಡೆ | ಭಜಿಸ ಭಕ್ತರ | ಭಯ ದೂರ ಮಾಡೆ || ದಯಪಾಲಿಸೆ ಮಾತೆ  
ತ್ರೈಲೋಕ್ಯ ವಿಖ್ಯಾತೆ | ಜಯದೇವಿ ಸುವ್ರತಿ ಹಯವದನನ ಸ್ರೀತಿ ||೨||  
ನೀನಲ್ಲದನ್ಯ | ರಕ್ಷಿಪರನು | ಕಾಣೆ ನಾ ಮುನ್ನ || ದಾನವಾಂತಕ ಸಿರಿ  
ಪುರಂದರವಿಠಲನ | ಧ್ಯಾನಿಪ ಭಕುತರ ಮಾನ ನಿನ್ನದು ತಾಯೆ ||೩||

### ೪೨೦ ರಾಗ ಶಂಕರಾಭರಣ ಆದಿತಾಳ

ಹರಿಯೇ ಗತಿ ಸಿರಿ ವಿರಿಂಚಿ ಶಿವರಿಗೆ | ಹರಿಯೇ ಗತಿ ಸುರಪಸುರಾದಿ  
ಗಳಿಗೆ ||ಪ|| ರುಕ್ಮಿಣಿದೇವಿಯ ಶಿಶುಪಾಲಗೀವೆನೆಂದು | ರುಕ್ಮ ಸಂಭ್ರಮಿ  
ಸಲು ಕೃಷ್ಣ ಬಂದು || ಸಕಲ ರಾಯರುಗಳು ಸನ್ನದ್ಧರಾಗಿರೆ | ರುಕುಮಿಣಿ  
ಯನು ತಂದು ವರಿಸಿ ಅಳಿದನಾಗಿ || ೧ || ಹಯಾಸ್ಯನೆಂಬುವ ವೇದವ  
ಕದೊಯ್ಯೆ | ಹಯಗ್ರೀವನಾಗಿ ಹರಿಯವನ | ಕಾಯವ ಖಂಡಿಸಿ ಅಜಗೆ  
ವೇದವನಿತ್ತು ಕಾಯ್ದು ಕಮಲಾಕ್ಷನೆ ದೈವವೆಂದು ||೨|| ಭಸುಮಾಸುರನಿ  
ಗೊಂದಸದಳ ವರವಿತ್ತು | ತ್ರಿಶೂಲಧರ ಓಡಿ ಬಳಲುತ್ತಿರೆ || ಬಿಸರುಹನ  
ಯನನು ಭಸುಮಾಸುರನನು | ಭಸುಮನ ಮಾಡಿ ಶಿವನ ಪೊರೆದನಾಗಿ

||೩|| ಸುರಪನ ರಾಜ್ಯವ ಬಲಿಯಾಕ್ರಮಿಸಲು | ಹರಿ ದಾನವ ಬೇಡಿ ಯಜ್ಞದಲಿ || ಚರಣದಿಂದಿಳಿಯೆ ಸ್ವರ್ಗವ ಈರಡಿ ಮಾಡಿ | ಸುರಪಗೆ ರಾಜ್ಯವ ನಿತ್ತು ಪೊರೆದನಾಗಿ ||೪|| ಸುರಭೂಸುರರನ್ನು ಅಸುರರು ಬಾಧಿಸೆ | ಹರಿಯವತರಿಸಿ ಅಸುರರನೆಲ್ಲ || ಶಿರಗಳ ತರಿದು ಸುರಭೂಸುರರನು | ಪೊರೆವುತ್ತಲಿಹನಾಗಿ ಪುರಂದರವಿಠಲ ||೫||

**೪೨೦ ರಾಗ ಭೂಪಾಳಿ ರುಂಪಿತಾಳ**

ತುಂಗೇ ಮಂಗಳತರಂಗೇ || ಪ || ಹರಿಯ ಸರ್ವಾಂಗೇ ಜಯ ಜಯತು ಜಯ ಜಯ ತುಂಗಭದ್ರೆ || ಅ || ಆದಿಯಲ್ಲೆಲ್ಲ ಬ್ಬ ದೈತ್ಯ ಮೇದಿನಿಯ ಕದೊಯ್ದು | ಸಾಧಿಸುತ್ತಿಲವನ ಬೆನ್ನಟ್ಟಿ ಬಿಡದೆ || ಭೇದಿಸುತಲವನ ಭವಮಿಯನೆತ್ತಿ ಕಾಯ್ದಂಥ | ಆದಿವರಾಹನ ದಾಡೆಗಳಿಂದ ಬಂದೆ || ೧ || ಜಲವೆಲ್ಲ ಹರಿಮಯ ಶಿಲೆಯೆಲ್ಲ ಶಿವಮಯ | ಮಳಲು ಮಿಟ್ಟಿಗಳೆಲ್ಲ ಮಣಿಯ ಮಯವು || ಬೆಳೆದಿಪ್ಪ ದರ್ಭೆಗಳು ಸಾಕ್ಷಾತ್ತು ಬ್ರಹ್ಮಮಯ | ನಳಿನನಾಮವು ಸರ್ವ ವಿಷ್ಣು ಮಯವು || ೨ || ಇದೇ ವೃಂದಾವನ ಇದೇ ಕ್ಷೀರಾಂಬುಧಿ | ಇದೇ ವೈಕುಂಠಕೆ ಸರಿಯೆಂದೆನಿಸಿದೆ | ಇದೇ ಬದರಿಕಾ ಶ್ರಮ ಇದೇ ವಾರಣಾಸಿಗೆ | ಅಧಿಕ ಫಲವನ್ನೀವ ದೇವಿ ||೩|| ಧರೆಗೆ ದಕ್ಷಿಣ ವಾರಣಾಸಿಯೆಂದೆನಿಸಿದೆ | ಪರಮ ಪವಿತ್ರ ಪಾವನ ಚರಿತೆ ನಿನ್ನ || ಸ್ಮರಣೆ ಮಾತ್ರದಿ ಕೋಟಿಜನ್ಮದಘವನು ಕಳೆವ | ಪರಿದು ಸಾಯುಜ್ಯ ಫಲವೀವ ದೇವಿ ||೪|| ಪರಮಭಕ್ತ ಪ್ರಹ್ಲಾದಗೊಲಿದು ಬಂದು | ನರಸಿಂಹ ಕ್ಷೇತ್ರ ವೆಂದೆನಿಸಿ ಮೆರೆದೆ || ಧರೆಯೊಳಗಧಿಕ ವರ ಕೂಡಲೀಪುರದಲ್ಲಿ | ವರದ ಪುರಂದರವಿಠಲನಿರಲು ಬಂದೆ ||೫||

**೪೨೨ ರಾಗ ಭೂಪಾಳಿ ಅಟಿತಾಳ**

ಎಲ್ಲಿ ಶ್ರೀ ತುಲಸಿಯ ವನವು | ಅಲ್ಲಿ ಒಪ್ಪುವರು ಸಿರಿನಾರಾಯಣರು || ಪ || ಗಂಗೆ ಯಮುನೆ ಗೋದಾವರಿ ಕಾವೇರಿ | ಕಂಗೊಳಿಸುವ ಮಣಿ ಕರ್ಣಕೆಯು || ತುಂಗಭದ್ರೆ ಕೃಷ್ಣ ವೇಣಿ ತೀರ್ಥಗಳೆಲ್ಲ | ಮುಂಗಾಡಿಸುವ

ಮೂಲವೃಕ್ಷದಲಿರುವರು || ೧ || ಸರಸಿಜಭವ ಭವ ಸುರಪ ಪಾವಕ ಚಂ |  
 ದಿರ ಸೂರ್ಯ ಮೊದಲಾದವರು || ಸಿರಿಮಣನ ಆಜ್ಞದಿ ಅಗಲದಂತೆ |  
 ತರುಮಧ್ಯದೊಳು ನಿತ್ಯ ನೆಲಸಿಪ್ಪರು ||೨|| ಋಗ್ವೇದ ಯಜುರ್ವೇದ ಸಾಮ  
 ಅಥರ್ವಣ | ಅಘೋಕಳಿಸುವ ವೇದಘೋಷಗಳು || ಅಗ್ರಭಾಗದಲ್ಲಿದೆ ಬೆಟ್ಟ  
 ದೊಡೆಯ ಅಲ್ಲಿ | ಶೀಘ್ರದಿ ಒಲಿವ ಶ್ರೀಪುರಂದರನಿಲ ||೩||

### ೪೨೩ ರಾಗ ಮೋಹನ ಆದಿತಾಳ

ತಪ್ಪುಗಳೆಲ್ಲವ ಪರಿಹರಿಸುವ ನ | ಮೃಪ್ಪನಲ್ಲವೆ ನೀನು || ಪ || ಅಷ್ಟ  
 ದರು ಎನ್ನವಗುಣ ಎಣಿಸದೆ | ಸತ್ಯಸಂಕಲ್ಪ ತಿಮ್ಮಪ್ಪ ನೀನು ||೨|| ಬೆಳೆ  
 ಗಿನ ರೂವಾದಿ ಹರಿಯ ಸ್ಮರಣೆಯ | ಮಾಡದಿರುವುದು ತಪ್ಪು | ಮಲ  
 ಮೂತ್ರ ವಿಸರ್ಜನೆ ಮೃತ್ತಿಕೆಯಲಿ | ಮಲವ ತೊಳೆಯದಿರುವುದು ತಪ್ಪು ||  
 ತುಳಸಿ ವೃಂದಾವನ ಗೋಸೇವೆಗೆ | ಆಲಸ್ಯ ಮಾಡುತಲಿರುವುದು ತಪ್ಪು |  
 ನಳಿನ ಸಖನಿಗೆ ಅರ್ಘ್ಯವನೀಯದೆ | ಕಲಿವ್ಯಾಸಂಗದಲಿರುವುದು ತಪ್ಪು  
 ||೧|| ದಿನ ದಿನ ಉದಯ ಸ್ನಾನವ ಮಾಡದೆ | ತನು ವಂಚನೆಯಾ ತಪ್ಪು |  
 ಮುನಿಸುರ ಭೂಸುರರಾರಾಧಿಸದೆ | ಧನ ವಂಚನೆಯ ತಪ್ಪು || ಕ್ಷಣ ಗುಣ  
 ಜಿಜ್ಞಾಸಿಲ್ಲದೆ ದು | ಜನರ ಸಂಸರ್ಗದ ತಪ್ಪು ವನಜಾಕ್ಷ ನಿನ್ನ ಧ್ಯಾನವ  
 ಮಾಡದೆ | ಮನ ವಂಚನೆಯ ತಪ್ಪು || ೨ || ಕಣ್ಣಿಲಿ ಕೃಷ್ಣಾಕೃತಿಯ  
 ನೋಡದೆ ಪರ | ಹೆಣ್ಣಿನ ನೋಡಿದ ತಪ್ಪು | ಅನ್ನವನರ್ಪಿಸದೆ ಅಜ್ಞಾ  
 ನದಿ | ಉಣ್ಣುವ ನಾಲಿಗೆ ತಪ್ಪು || ನಿನ್ನ ಕಥಾಪೃಥವಿಲ್ಲದೆ ಹರಟೆಯ |  
 ಮನ್ನಿಸುವ ಕಿವಿ ತಪ್ಪು | ಚಿಂತೆಯಮೂರುತಿಚ್ಚರಣಕ್ಕಿರಗದೆ | ಉನ್ಮ  
 ತ್ತತೆಯ ತಪ್ಪು || ೩ || ಆನಂದನ ಸಂಕೀರ್ತನೆ ಮಾಡದೆ | ಹೀನವಿವಾ  
 ದದ ತಪ್ಪು | ಶ್ರೀನಾಥಾರ್ಚನೆ ಇರಲೂಳಿಗವ | ಮಾಡಿವ ಕೈಯ ತಪ್ಪು ||  
 ಶ್ರೀನಿರ್ಮಾಲ್ಯ ವಿರಹಿತ ಸುರಭಿಯು | ಘ್ರಾಣದ ನಾಸಿಕ ತಪ್ಪು | ಶ್ರೀನಾರಾ  
 ಯಣನನ್ನೇಷಣಿಗೆಯ್ಯು | ದನ್ಯಾಟನೆ ಪಾದದ ತಪ್ಪು || ೪ || ಯಜ್ಞಾತ್ಮಗೆ  
 ಯಜ್ಞ ವರ್ಪಿಸದೆ ಕಾಮ್ಯು | ಯಜ್ಞ ಮಾಡಿದ ತಪ್ಪು || ಅಜ್ಞಾನ ಜ್ಞಾನದಲಿ  
 ಕ್ಷಣ ಕ್ಷಣ | ಅಘಗಳ ಗಳಿಸುವ ತಪ್ಪು || ಆಗತ ಶೌಚದ ಕರ್ಮವ ಜರಿಸು

ಸ ಮಗ್ನ ಗುಹ್ಯವ ತಪ್ಪು || ಯಜ್ಞೇನ ಮಧ್ವಪತಿ ಪುರಂದರವಿಠಲನ |  
ವಿಸ್ಮರಣೆಯ ತಪ್ಪು || ೫ ||

### ೪೨೪ ರಾಗ ಕಾಂಭೋಜಿ ರುಂಪೆತಾಳ

ತಾ ಪಡೆದು ಬಂದುಡಕುಪಾಯವೇನು || ೫ || ಕೋಪದಲಿ ಶ್ರೀಪತಿಯ  
ಶಾಪಿಸಿದರೇನು || ೫ || ಅನ್ನ ಕ್ಷಿಪ್ತವು ಎಂದು ಅತಿದೈನ್ಯ ಪಡಲೇನು | ಮನ್ನ  
ಣೆಯ ಸೌಭಾಗ್ಯ ಭಯಸಲೇನು || ತನ್ನ ಶಿರ ಅಡಿಮಾಡಿ ತಪವ ಮಾಡಿದ  
ರೇನು | ಎಣ್ಣೆ ಹಚ್ಚಿ ಹುಡಿಯೊಳಗೆ ಉರುಳುಡಲೇನು || ೧ || ಸರಿಯ ಜನ  
ರನು ನೋಡಿ ಕರುಬಿ ಕೊರಗಿದರೇನು | ಬರಿದೆ ನಿಂದೆಯ ಮಾಡಿ ಪರಚಿ  
ಕೊಳಲೇನು || ಇರುಳು ಹಗಲೊಂದಾಗಿ ಕುದಿದು ಸೊರಗಿದರೇನು | ಅರಿ  
ಯದ ಮನುಜರಿಗೆ ಆಲ್ಪರಿದರೇನು || ೨ || ಕಂಡ ದೇವತೆಗಳಿಗೆ ಕಯ್ಯ  
ಮುಗಿದರೆ ಏನು | ಷಂಡತನದಲಿ ಜಗವ ಚರಿಸಿದರೇನು || ಮಂಡಲಾಧಿಪ  
ನಮ್ಮ ಪುರಂದರವಿಠಲನ | ಕೊಂಡಾಡುವುದಕಿನ್ನು ಸಂದೇಹವೇನು || ೩ ||

### ೪೨೫ ರಾಗ ಧನ್ಯಾಸಿ ಅಟಿತಾಳ

ಹರಿ ನೀನೆ ಗತಿಯೆಂದು ನೆರೆನಂಬಿದವರನು | ಮರೆತಿರುವುದು  
ನ್ಯಾಯವೆ || ೫ || ಗರುಡಗಮನ ನೀ ಸಿರಿಲೋಲನಾಗಿರೆ | ಅರಸಿ ಎನ್ನನು  
ಕಾಯ್ತು ಧೋರೆಗಳನ್ನರಯ್ಯು || ೨ || ಮುಟ್ಟಿ ಪೂಜಿಸಿ ನಿನ್ನ ಇಷ್ಟವ  
ಬೇಡುವ | ದೃಷ್ಟಿ ಎನ್ನೊಳಗಿದೆಯೆ || ಕಷ್ಟವ ಪಡಲಾರೆ ಸೃಷ್ಟಿಯೊಳಗೆ  
ಎನ್ನ | ದುಷ್ಟಕರ್ಮವ ಬಿಡಿಸಿ ದಿಟ್ಟನೆಂದೆನಿಸೊ || ೧ || ಭುಜಗಶಯನ  
ನಿನ್ನ ಭಜಕರ ಹೃದಯದಿ | ನಿಜವಾಗಿ ನೀನಿಲ್ಲವೆ || ಅಜನ ಪಿತನೆ ಕೇಳು  
ತ್ರಿಜಗವೆಲ್ಲವು ನಿನ್ನ | ಸುಜನ ಪಾಲಕನೆಂದು ಭಜನೆ ಮಾಳ್ಪುದು ಕಂಡು  
|| ೨ || ಭಾಗವತರಸನೆ ಯೋಗಿಗಳೊಡೆಯನೆ | ಬಾಗಿ ಬಿನ್ನವಿಪೆ ನಿನ್ನ ||  
ಸಾಗರಶಯನನೆ ನೀಗಿಸಿ ಶ್ರಮವನು | ಜಾಗುಮಾಡದೆ ಎನ್ನ ಬೇಗದಿ  
ಕಾಯಯ್ಯು || ೩ || ತುಂಟರೈವರ ತುಳಿದು ಕಂಟಕೊಬ್ಬನ ಕಳೆದು | ಎಂಟು  
ಘಂಧಿಯ ಗರ್ವವನಳಿದು || ನೆಂಟಿ ನೀ ಬಂದೆನ್ನ ಕಂಟಕವನೆ ಬಿಡಿಸಿ |

ಉಂಟಾದ ವೈಕುಂಠಬಂಟಿನೆಂದೆಣಿಸೋ ||೪|| ಧರಣಿಯೊಳಗೆ ನೀ ಸುಜನರ  
ಸಲಹುವ | ಬಿರುದು ಪಡೆದವನಲ್ಲವೆ || ಸಿರಿರಮಣನೆ ಎನ್ನ ಕರುಣದಿಂದಲಿ  
ಕಾಯೋ | ಪರಮಪುರುಷ ಸಿರಿಪುರಂದರವಿಠಲ ||೫||

### ೪೨೬ ರಾಗ ಕಲ್ಯಾಣ ಅಟಿತಾಳ

ಸಲ್ಲದೊ ಕೃಷ್ಣ ಸಲ್ಲದೊ || ಪ || ಸಿರಿ | ವಲ್ಲಭ ಇದ ನೋಡಿ ಪಾಲಿಸ  
ಬೇಕೋ ||೨|| ಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನ್ನು | ಮತ್ತೆ ತುರುವಿಂಡು  
ಬಿಟ್ಟು ಮೆಲ್ಲಿಸುವುದು || ೧ || ಸಾವಿರ ಹೊನ್ನಿಕ್ಕಿ ಸದನವ ಸಾಧಿಸಿ |  
ಪಾವಕನುರಿಗೆ ನೀನೊಪ್ಪಿಸಿಕೊಡುವುದು ||೨|| ಕುಶಲದಿ ಬಣ್ಣಿಸಿ ಬರೆದ  
ಚಿತ್ತಾರವ | ಮಸಿ ಮಣ್ಣು ಮಾಡಿ ನೀ ಕೆಡಿಸುವುದು || ೩ || ಬಲು ಕಾಲ  
ಮುದ್ದಿಸಿ ಕಲಿಸಿ ಮಾತುಗಳ | ಗಿಳಿಯ ಸಾಕಿ ಜಾವುಗಗೆ ಒಪ್ಪಿಸುವುದು ||  
||೪|| ಕರುಣಿಸು ಗುರು ಪುರಂದರವಿಠಲ ನಮ್ಮ | ಹಿರಿದು ಮಾಡಿ ಮತ್ತೆ  
ಕಿರಿದು ಮಾಡುವುದು || ೫ ||

### ೪೨೭ ರಾಗ ಯಮುನಾಕಲ್ಯಾಣ ಅದಿತಾಳ

ಹರಿಕಥಾಶ್ರವಣ ಮಾಡೋ | ಪಾಡೋ | ಹರಿಕಥಾಶ್ರವಣ ಮಾಡೋ ||  
||ಪ|| ಪಥ ವೈಕುಂಠಕಿದು ನೋಡೋ || ಅ || ಸರಸಿಜನಾಭನ ಸರ್ವದಾ  
ಹೊಗಳತ | ದುರಿತ ದೂರಕೇಡಾಡೋ || ೧ || ಧ್ಯಾನ ಭಕುತಿ ವೈರಾಗ್ಯ  
ವೀವ ನಮ್ಮ | ಆನಂದತೀರ್ಥರ ಪಾಡೋ ||೨|| ಪರಮಪುರುಷ ಶ್ರೀಪುರಂ  
ದರವಿಠಲನ | ಚರಣಕಮಲದಲಿ ಕೂಡೋ ||೩||

### ೪೨೮ ರಾಗ ಮುಖಾರಿ ಅಟಿತಾಳ

ತೊಳಲದಿರು ಕಂಡ ಕಡೆಗೆ | ಪರಮಾತ್ಮ | ನೊಳಕಂಡು ಸುಖಿಸೋ  
ಮನವೆ || ಪ || ಲಿಪಿಯೊಳವಿಳವ ಚಿಂತಿಸಿ ಕಡೆಕಡೆಗೆ | ಕಪಿಯಂತೆ ಎಡೆ  
ಯಾಡದೆ ಮನವೆ || ಗುಸಿತದೊಳಗಿದ್ದಾತ್ಮನ ಧ್ಯಾನಿಸಲು | ಏಪರಿಮಿತ ಸುಖ  
ಸುಖಿಸುವೆ ಮನವೆ || ೧ || ನಾಗ ನರ ಸುರಲೋಕವ ತಿರುತಿರುಗಿ | ಕಾಗೆ

ಯಂತೆಡೆ ಯಾಡದೆ|| ರಾಗದ್ವೇಷವ ತೊಲಗಿಸಿ ಮನದಿ ಮಧು| ಸೂದನನ  
ಕಾಣು ಕಂಡ್ಯ ಮನವೆ ||೨|| ಪರರಿಗಿದ ಸೂಚಿಸದಿರೊ ಸಿದ್ಧಾಂತ | ಪರಮ  
ತತ್ತ್ವವನು ತಿಳಿದು ಮನವೆ || ಗುರುಪುರಂದರವಿಠಲನ ಸ್ಮರಿಸಲು | ಸ್ಥಿರ  
ವುಳ್ಳ ಮುಕುತಿಯಹುದೊ ಮನವೆ ||೩||

### ೪೨೯ ರಾಗ ಮಧ್ಯಮಾವತಿ ಅಟಿತಾಳ

ಅಚ್ಯುತಾನಂತ ಗೋವಿಂದ| ಹರಿ ಸಚ್ಚಿದಾನಂದಸ್ವರೂಪ ಮುಕುಂದ||  
|| ಪ || ಕೇಶವ ಕೃಷ್ಣ ಮುಕುಂದ | ಹರಿ | ವಾಸುದೇವ ಗುರು ಜಗದಾದಿ  
ವಂದ್ಯ || ಯಶೋದೆಯ ಸುಕೃತದ ಕಂದ | ಸ್ವಾಮಿ | ಶೇಷಶಯನ ಭಕ್ತ  
ಹೃದಯಾನಂದ || ೧ || ನಾರಾಯಣ ನಿಮ್ಮ ನಾಮ | ವೆನ್ನ ನಾಲಿಗೆ  
ಮೇಲಿರಬೇಕೆಂಬ ನೇಮ || ನಾನು ಬೇಡುವೆ ನಿಮ್ಮ ನಾಮ | ಪ್ರಾಣ |  
ಪಯಣಸಮಯಕೊದಗಲಿ ಗುಣಧಾಮ ||೨|| ಮಾಧವ ಮಂಗಳಗಾತ್ರ |  
ಸ್ವಾಮಿ | ಯಾದವ ಕೈಲಾಸವಾಸನ ಮಿತ್ರ || ಮಹಿಮೆ ಕೇಳಿದರೆ ವಿಚಿತ್ರ |  
ನಿನ್ನ | ಮನಮೆಚ್ಚಲಿ ಸತ್ಯಭಾಮಾಕಳತ್ರ || ೩ || ಗೋವಿಂದ ಗೋಪಾಲ  
ಬಾಲ | ಸೋಂ | ಸಾಸಿರ ಗೋಪೇರ ಆನಂದಲೀಲ || ನೀಲಮಣಿ ಮುಕ್ತಾ  
ಮಾಲ | ನಿಮ್ಮ | ನೇನೆಂದು ಕರೆಯಲಿ ಸುಗ್ರೀವಪಾಲ ||೪|| ವಿಷ್ಣು ಚಕ್ರವು  
ಬಂದು ಸುತ್ತಿ | ಮೂರು | ಸೃಷ್ಟಿಯನೆಲ್ಲ ತಿರುಗಿ ಬೆನ್ನಟ್ಟಿ || ಕೃಷ್ಣ ಸಲ  
ಹೆಂದು ಮೊರೆಯಿಟ್ಟ | ಮುನಿ | ಶ್ರೇಷ್ಠಗಿಷ್ಟರ ಮೇಲೆ ಅಭಯವ ಕೊಟ್ಟಿ ||  
|| ೫ || ಮಧುಸೂದನ ಮಾರಜನಕ | ಮದ | ಗಜ ಸೀಳಿ ಮಲ್ಲರ ಗೆಲಿದೆ  
ತವಕ || ಒದಗಿ ಕಂಸನ ಕೊಂದ ಬಳಕ | ನೀ | ಮುದುಕಗೆ ಪಟ್ಟವ  
ಕಟ್ಟಿದ್ಯೊ ಧನಿಕ ||೬|| ತ್ರಿವಿಕ್ರಮ ತ್ರೈಲೋಕ್ಯನಾಥ | ದೇವ | ತ್ರಿಪುರರ  
ಸತಿಯರ ವ್ರತಕೆ ವಿಘಾತ || ಯದುವಂಶ ಪಾಂಡವಪ್ರೀತಿ ಎನ್ನ | ಹೃದಯ  
ದೊಳಡಗಿರೊ ಶ್ರೇಜಗನ್ನಾಥ ||೭|| ವಾಮನರೂಪಿಲಿ ಬಂದು | ಬಲಿಯ |  
ದಾನನ ಬೇಡಲು ಉಚಿತವು ಎಂದು || ಧಾರೆಯನೆರೆಯಲು ಅಂದು |  
ಬೆಳೆದು | ಧಾರಣೆಯೆಲ್ಲವನಳೆದ್ಯೊ ನೀನಂದು || ೮ || ಶ್ರೀಧರ ಶೃಂಗಾರ  
ಹಾರ | ದಿವ್ಯ | ಶ್ರೀವತ್ಸಲಾಂಛನ ಶ್ರೀರಘುವೀರ || ವಾರಿಧಿಸಮಗಂಭೀರ |  
ಧೀರ | ಕ್ರೂರ ರಕ್ತಸರನೆಲ್ಲರ ಸಂಹಾರ ||೯|| ಹೃಷೀಕೇಶ ವೃಂದಾವನದಲಿ

ನೀ | ಹರುಷದಿ ಕೊಳಲನೂದುತ ಯಮುನೆಯಲಿ || ಸತಿಯರ ಸಮ್ಮೇಳ  
 ದಲಿ | ನೀ | ಧರಿಸಿದ್ಯೊ ಮಂದಾರಮಾಲೆ ಕೊರಳಲಿ || ೧೦ || ಪದ್ಮನಾಭ  
 ಕೇಳೊ ಘನ್ನ | ಪಾದ | ಪದ್ಮವ ತೋರಿಸೊ ಬೇಗನೆ ನಿನ್ನ || ಮುದ್ದು  
 ಮುಖವ ತೋರಿ ಎನ್ನ | ಬೇಗ | ಉದ್ಧಾರ ಮಾಡೆಂದು ಬೇಡುವೆ ನಿನ್ನ ||  
 ||೧೧|| ದಾನೋದರ ಗುಣಧಾಮ | ಸ್ವಾಮಿ | ದಾನವಾಂತಕ ಯದುಕುಲ  
 ಸಾರ್ವ ಭಾಮ || ನೀಲಮೇಘನಿಭಶ್ಯಾಮ | ಕೃಷ್ಣ | ನೀಲಾಪತಿಯೆಂಬ  
 ಬಹುಪುಣ್ಯನಾಮ || ೧೨ || ಸಂಕರ್ಷಣ ದನುಜರಹಣ | ದೇವ | ಸಂಕಜ  
 ಮುಖಿ ದ್ರೌಪದಿ ಮೇಲೆ ಕರುಣ || ಕುಂಕುಮಾಂಕಿತ ರೇಖಾಚರಣ | ನಿಜ  
 ಕಂಕಣ ಕೇಯೂರ ಕೌಸ್ತುಭಾಭರಣ ||೧೩|| ವಾಸುದೇವ ಕೇಳೊ ನಿನ್ನ |  
 ದಿವ್ಯ | ಸಾಸಿರನಾಮವ ನೆನೆವನೆ ಧನ್ಯ || ಬೇಸರಿಸದೆ ಸಲಹಬೇಕೆನ್ನ |  
 ತುಸ | ಘಾಸಿಯ ಮಾಡದೆ ಕರುಣಾಸಂಪನ್ನ || ೧೪ || ಪ್ರದ್ಯುಮ್ನನೆಂದು  
 ನಾ ಕರೆದೆ | ಎನ್ನ | ಬದ್ಧವಾದ ದುಷ್ಕರ್ಮವ ಕಳೆದೆ || ದುರ್ಬುದ್ಧಿ  
 ದುರ್ವಾಕ್ಯ ಮರೆದೆ | ಸಾಧು | ಸಜ್ಜನರ ಸಂಗ ನಿನ್ನಿಂದ ಬೆರೆದೆ ||೧೫|| ಅನಿ  
 ರುದ್ಧ ಅನುದಿನದಲ್ಲಿ | ನೀ | ವಿನಯದಿಂದಿದ್ದೆ ಗೋಪಿಯರ ಮನೆಯಲ್ಲಿ ||  
 ಸನಕಾದಿವಂದ್ಯ ನಿನ್ನ ಗಲಿ | ಒಂದು | ಕ್ಷಣ ಬಿಟ್ಟರಲಾರೆ ನಿಲ್ಲೊ ಮನದಲ್ಲಿ  
 ||೧೬|| ಪುರುಷೋತ್ತಮಗಾರು ಸಾಟಿ | ಪರ | ಬಹ್ಯಸ್ವರೂಪಿಯೆ ನಿನಗಾರೊ  
 ಪೋಟಿ || ಮಹಿಮೆ ಕೇಳಿದರೊಂದುಕೋಟಿ | ನಿನ್ನ | ಹೃದಯದಿ ಕಂಡ  
 ಬ್ರಹ್ಮಾಂಡ ಕಿರೀಟಿ ||೧೭|| ಅಧೋಕ್ಷಜ ಅಸುರಸಂಹಾರಿ | ಕೃಷ್ಣ | ಅದ್ಭುತ  
 ರೂಪ ಶಿಶುಪಾಲನ ವೈರಿ || ಭಕ್ತರ ಪಾಲಿಪ ಶೌರಿ | ಅಜಾ | ಮಿಳ ನಾರಗ  
 ನೆನ್ನೆ ಕಾಯ್ತಿ ಮುರಾರಿ ||೧೮|| ನರಸಿಂಹರೂಪವ ತಾಳೆ | ಕಂದ | ಕರೆಯಿ  
 ಕಂಭದಿ ಬಂದು ಕರುಣದಿ ಕಾಯ್ತಿ || ದುರುಳ ಹಿರಣ್ಯಕನ ಸೀಳೆ | ಅವನ  
 ಕರುಳು ಬಗಿದು ವನಮಾಲೆಯ ಹಾಕೆ ||೧೯|| ಅಚ್ಯುತ ನೀನತಿ ಮುದ್ದು |  
 ಗೋಪಿ | ಬಚ್ಚಿಟ್ಟ ಹಾಲು ಮೊಸರು ಬೆಣ್ಣೆ ಮೆದ್ದು || ತುಚ್ಛ ಶಕಟಿನ  
 ಕಾಲಿಲೊದ್ದು | ಕಾಡು | ಗಿಚ್ಛನು ನುಂಗಿ ಪಾಲಿಸಿದೆಯೊ ಗೆದ್ದು ||೨೦||  
 ಜನಾರ್ದನರೂಪ ನೀನಾಗಿ | ಎನ್ನ | ಮನದ ಕರ್ಮವ ತೊಲಗಿಸೊ  
 ಮುಂದಾಗಿ || ಮುನಿಗಳೆಲ್ಲರು ಒಂದಾಗಿ | ಈ | ತನು ನಿನ್ನದೆಂಬರೊ  
 ಕೇಳೊ ನಿಜವಾಗಿ || ೨೧ || ಉಪೇಂದ್ರರೂಪದಿ ಬಂದೆ | ಅಪ್ರ | ಮೇಯ

ಕಾಳಿಂಗನ ಮಡುವ ಧುಮುಕಿದೆ || ನಾಗನ ಹೆಡೆಗಳ ತುಳಿದೆ | ನಾಗ |  
 ಪತ್ನಿಯರು ಬೇಡೆ ಪತಿಯ ಪಾಲಿಸಿದೆ ||೨೨|| ಹರಿ ಹರಿಯೆಂದರೆಪಾಪ |  
 ರಾಶಿ | ಹರಿದು ಹೋಯಿತು ಎನ್ನ ಮನದ ಸಂತಾಪ || ಸರ್ವರೊಳಗೆ  
 ವಿಶ್ವರೂಪ | ನಿನ್ನ | ನೆರೆ ನಂಬಿದವರನು ಸಲಹುವ ಭೂಪ ||೨೩|| ಕೃಷ  
 ನೆಂಬ ಸೊಲ್ಲ | ಕೇಳ | ನಷ್ಟವಾಯಿತು ಎನ್ನ ಪಾಪಗಳೆಲ್ಲ || ಮುಟ್ಟಿ ಭಜಿ  
 ಸಿರೊ ನೀವೆಲ್ಲ | ಪುರಂದರ | ವಿಠಲನಲ್ಲದೆ ಮತ್ತೆ ಬೇರಿಲ್ಲ ||೨೪||

**೪೩೦ ರಾಗ ಅರಭಿ ಆದಿತಾಳ**

ಇಂದಿರಾರಮಣ ಗೋ | ವಿಂದ ನಿನ್ನಯ ಪಾದ್ಯ | ದ್ವಂದ್ವವೆನಗೆ  
 ಸಾಕೆಲೋ || ಪ || ಅಂದು ಬ್ರಹ್ಮಾಂಡವ ಸೀಳಿದಂಥ ಪಾದ | ಎಂದೆಂದು  
 ಭಕ್ತುತರು ಪಾಲಿಸುವ ನಿನ್ನ || ಅ || ನಾರಾಯಣ ನಿನ್ನ ನಾಮವು ಆಜ  
 ಮಿಳನ | ಘೋರ ಪಾಪವನಟ್ಟಿತೊ || ಸಾರಿ ನಿನ್ನನು ಭಜಿಪ ಚಾರು  
 ಭಕ್ತರಿಗೆ | ಕೋರಿದ ವರಗಳ ನೀಡುವ ದಾತನೆ || ೧ || ಮುನಿಗಳು ತಮ್ಮ  
 ಮನವನೆ ನಿಲ್ಲಿಸಿ | ಘನತರ ಮಹಿಮ ನಿನ್ನ | ನೆನೆವತ್ತಿರಲು ಅವರ ಕಾವ  
 ಲಾಗಿರುತ್ತೆದ್ದೆ | ಅನಾಥರಕ್ಷಕ ಕಾರುಣ್ಯಮೂರುತಿ ||೨|| ಒಂದೆ ಮೂರುತಿ  
 ಯಾಗಿ ಎಂದು ಇರುವನಾಗಿ | ಪೊಂದಿದೆ ಅನಂತ ರೂಪವನೆಲ್ಲ || ಒಂದು  
 ಅರಿಯದ ಎನ್ನ ಕಾಯಬೇಕೋ ಅಣ್ಣ | ತಂದೆ ಪುರಂದರವಿಠಲರಾಯನೆ||

**೪೩೧ ರಾಗ ಕಾಂಭೋಜಿ ರುಂಪೆತಾಳ**

ಭ್ರಷ್ಟರಾದರು ಮನುಜರು || ಪ || ಅಷ್ಟಮದ ಗರ್ವದಲಿ ಹರಿಸ್ಮರಣೆ  
 ಯನು ಮರೆತು ||ಅ|| ಮಡದಿ ಮಾತನು ಕೇಳಿ ನಡೆದು ಕೊಂಬನು ಭ್ರಷ್ಟ |  
 ಪಡೆದ ಜನನಿಯನು ಬೈಯುವನು ಭ್ರಷ್ಟ || ಕಡನಕೊಟ್ಟವರೊಡನೆ ಧಡಿಗ  
 ತನ ಮಾಡುವ ಭ್ರಷ್ಟ | ಬಡವರಿಗೆ ಕೊಟ್ಟಿ ನುಡಿ ನಡೆಸದವ ಭ್ರಷ್ಟ ||೧||  
 ಬಾರದೊಡನೆಗಳನ್ನು ಬಯಸುವನು ತಾ ಭ್ರಷ್ಟ | ಸೇರದವರೊಡನೆ ಸ್ನೇಹ  
 ಸುವ ಭ್ರಷ್ಟ || ಶೌರಿದಿನ ವ್ರತವನಾಚರಿಸದವನತಿ ಭ್ರಷ್ಟ | ನಾರಿಯರ  
 ನೆಚ್ಚಿದಾ ನರನು ಕಡು ಭ್ರಷ್ಟ || ೨ || ತಂತ್ರವನು ಅರಿಯದೆ ಮಂತ್ರ

ಮಾಡುವ ಭ್ರಷ್ಟ | ಮಂತ್ರವಿಲ್ಲದ ವಿಪ್ರನತಿ ಭ್ರಷ್ಟನು || ಅಂತರವನರಿಯದೆ  
ನುಡಿಯುವವ ಭ್ರಷ್ಟ ಸ್ವ | ತಂತ್ರವಿಲ್ಲದೆ ಕಾರ್ಯ ನಡೆಸುವನು ಭ್ರಷ್ಟ ||  
||೩|| ಹರಿಚರಿತ್ರಿಗಳನ್ನು ಜರೆದಾಡುವವ ಭ್ರಷ್ಟ | ಹರಿಯ ಶರಣರ ನೋಡಿ  
ನಿಂದಿಸನು ಭ್ರಷ್ಟ || ಗುರುಹಿರಿಯರ ಪಾದಕ್ಕೆರಗದವನವ ಭ್ರಷ್ಟ | ನೆರೆ  
ಹೊರೆಯರನು ನೋಡಿ ಕರುಬುವನು ಭ್ರಷ್ಟ || ೪ || ಹರಿನಾಮವನು  
ದಿನದಿ ಸ್ಮರಿಸದಾತನು ಭ್ರಷ್ಟ | ಕರುಣವಿಲ್ಲದ ವಿಪ್ರನವ ಭ್ರಷ್ಟನು | ಕರು  
ಣಾಳು ನಮ್ಮ ಸಿರಿಪುರಂದರವಿಠಲನ್ನ | ಚರಣಕಮಲವ ಸ್ಮರಿಸದವ ಭ್ರಷ್ಟ  
ನಯ್ಯು ||೫||

### ೪೩೨ ರಾಗ ನಾಡನಾನುಕ್ರಿಯೆ ಛಾಪುತಾಳ

ಅನುಭವದಡುಗೆಯ ಮಾಡಿ | ಅದ | ಕೃನುಭವಿಗಳು ಬಂದು ನೀವೆಲ್ಲ  
ಕೂಡಿ ||ಪ|| ತನುವೆಂಬ ಭಾಂಡವ ತೊಳೆದು | ಕೆಟ್ಟ | ಮನದ ಚಂಚಲ  
ವೆಂಬ ಮುಸುರೆಯ ಕಳೆದು || ಘನವಾಗಿ ಮನೆಯನ್ನು ಬಳಿದು | ಅಲ್ಲಿ |  
ಮಿನುಗುವ ತ್ರಿಗುಣದ ಒಲೆಗುಂಡ ನೆಡೆದು ||೧|| ವಿರಕ್ತಿಯೆಂಬುವ ಮಡಿ  
ಯುಟ್ಟು | ಪೂರ್ಣ | ಹರಿಭಕ್ತಿಯೆಂಬ ನೀರನ್ನೆಸರಿಟ್ಟು || ಅರಿವೆಂಬ  
ಬೆಂಕಿಯ ಕೊಟ್ಟು | ಮಾಯಾ | ಮರೆವೆಂಬ ಕಾಷ್ಠವ ಮುದದಿಂದ ಸುಟ್ಟು ||  
|| ೨ || ಕರುಣೆಂಬೊ ಸಾಮಗ್ರಿ ಹೂಡಿ | ಮೋಕ್ಷ | ಪರಿಕರವಾದಂಥ  
ಪಾಕವ ಮಾಡಿ || ಗುರುಶರಣರು ಸವಿದಾಡಿ | ನಮ್ಮ ಪುರಂದರವಿಠಲನ  
ಬಿಡದೆ ಕೊಂಡಾಡಿ ||೩||

### ೪೩೩ ರಾಗ ಕಾಂಭೋಜಿ ರುಂಪೆತಾಳ

ಯಾರಿತ್ತ ಪೋದರೇನು ಊರಿತ್ತ ಬೆಂದರೇನು | ಪೂರ್ವ ಪ್ರಾಪ್ತಿ ತನ  
ಗಲ್ಲದುಂಟೆ ಮನವೆ ||ಪ|| ಹಗಲೆ ತಾರಕೆಗಳು ಹಾರಿ ಆಡಿವರೇನು | ಬೈಗು  
ಭಾಸ್ಕರ ಮೂಡಿ ಬೆಳಗಾದರೇನು || ಹಗೆಯವರ ಮನೆಸುಲ್ಲಿ ಹಗರಣಾ  
ದರೆ ಏನು | ನಿಗಮಗೋಚರನಂಘ್ರಿ ನೆನೆ ಕಂಡ್ಯ ಮನವೆ || ೧ || ಬೆಂಡು  
ಮುಳುಗಿದರೇನು ಗುಂಡು ತೇಲಿದರೇನು | ಭಂಡು ನಾಲಿಗೆ ಎರಡು

ತುಂಡಾದರೇನು || ಉಂಡ ಮನೆಗೆರಡೆಣಿಪ ಮುರಿದು ಬಿದ್ದರೆ ಏನು |  
 ಪುಂಡರೀಕಾಕ್ಷನ್ನ ನೆನೆ ಕಂಡ್ಯ ಮನವೆ ||೨|| ವೆಚ್ಚಕಿಲ್ಲದ ಹಣವು ವ್ಯರ್ಥ  
 ವಾದರೆ ಏನು | ಮಚ್ಚುರಿಸುವರೆಲ್ಲ ಮಡಿದರೇನು || ಅಚ್ಯುತಾನಂತ ಶ್ರೀ  
 ಪುರಂದರವಿಠಲನ | ನಿಶ್ಚಲ ಭಕುತಿಯಿಂ ನೆನೆ ಕಂಡ್ಯ ಮನವೆ ||೩||

**೪೩೪ ರಾಗ ಸೌರಾಷ್ಟ್ರ ರುಂಪೆತಾಳ**

ಜಯತು ಗೋಕುಲವಾಸ ದೈತ್ಯಪೂತನಿನಾಶ | ಜಯತು ಕ್ಲೇಶ  
 ವಿನಾಶ ಸರ್ವಲೋಕೇಶ ||೧|| ಜಯತು ರುಕ್ಮಿಣಿನಾಥ ಅನಾಥರಿಗೆ ನಾಥ |  
 ಜಯತು ಮಥುರಾನಾಥ ಪಾಲಿಸೋ ದಾತ ||೨|| ಜಯತು ಪಾವನಗಾತ್ರ  
 ಚಾರುತರ ಚಾರಿತ್ರ | ಜಯತು ಜಲಜಾನೇತ್ರ ಮುನಿನುತಿಪಾತ್ರ ||೩||  
 ಜಯತು ಸಾವಿರನಾಮ ನೀಡೆನಗೆ ಪರಂಧಾಮ | ಜಯತು ಸಾರ್ವಭಾಮ  
 ಭಕ್ತಿಯದು ಪರಮ || ೪ || ಜಯತು ತುಲಸೀಹಾರ ದಿವ್ಯದೊಂದಾಕಾರ |  
 ಜಯತು ನಿನ್ನ ವಿಚಾರ ಅದು ಬಲು ಅಪಾರ || ೫ || ಜಯತು ಪಾಂಡವ  
 ಪಕ್ಷ ತುಂಟೆಯೋಧನಶಿಕ್ಷ | ಜಯತು ಲೋಕಾಧ್ಯಕ್ಷ ಧರ್ಮಸಂರಕ್ಷ ||೬||  
 ಜಯತು ಶ್ರೀಭೂಲೋಲ ಭಕ್ತಜನಪರಿಪಾಲ | ಜಯತು ಪಾವನಶೀಲ  
 ತಂದೆ ಪುರಂದರವಿಠಲ ||೭||

**೪೩೫ ರಾಗ ಕಾಂಭೋಜಿ ರುಂಪೆತಾಳ**

ನಿನ್ನ ಒಲುಮೆಗೆ ನಾನು ಈಡೇನೊ ರಂಗ ||ಪ|| ಸಣ್ಣವನು ನಾನಯ್ಯ  
 ಪನ್ನ ಗಾಚಲವಾಸ || ಅ || ಅಜಿತನಾಮಕ ನೀನು ಅಲ್ಪಶಕ್ತನು ನಾನು |  
 ಕುಜನದೂಷಕ ನೀನು ಅವರ ಮಿತ್ರನು ನಾನು || ವ್ರಜದ ಸ್ತ್ರೀಯರ  
 ಮನವ ಸೂರೆಗೊಂಡ ಸ್ವಾಮಿ | ಅಜನ ಪೆತ್ತ ನಿನಗೆ ಸರಿ ಯಾರು  
 ಪೇಳಯ್ಯ ||೧|| ಅನೇಕ ಅದ್ಭುತ ಚರಿತ್ರ ಪಿಡಿಡಿ ಹೇಸಿಕೆ ಮಾರ್ಗ | ಅನೇಕ  
 ಭಕ್ತರ ಪೋಷ ನಾನವರ ದೂಷಕ || ಅನೇಕ ಬಾಹುಗಳು ಮತ್ತನೇಕ  
 ಪಾದಗಳಯ್ಯ | ಅನೇಕ ದಿವ್ಯಾಭರಣ ವಿಶ್ವರೂಪ ನಿನಗೆ || ೨ || ಪರಮ  
 ಪಾವನ ನೀನು ದುಷ್ಟ ತರಳನು ನಾನು | ಕರುಣಾಬ್ಧಿಯು ನೀನು ಕಠಿನ

ಚಿತ್ತ ನಾನು || ಶರಣೆಂಬೆ ಗಿರಿಯು ನಿನ್ನ ಪೋಲುವರುಂಟೆ | ಮರಳಿ  
ಪುಟ್ಟಿದಂತೆ ಮಾಡೆನ್ನ ಪುರಂದರವಿಠಲ ||೩||

### ೪೩೩ ರಾಗ ಕೇದಾರಗೌಳ ರೂಪತಾಳ

ಹರಿಸ್ಮರಣೆಯಿಲ್ಲದೆ ಬಾಳಬದುಕಿದರೇನು | ನರಜನ್ಮದಲಿ ಜನಿಸಿ ಫಲ  
ವೇನು ಪರಿಯೆ ||ಪ|| ನೊರಸಿಲ್ಲದಾ ಊಟ ನೂರುಬಗೆಯಿದ್ದರೇನು | ನಾರಿ  
ಯಿಲ್ಲದ ಸಂಸಾರವೇನು || ಹೋರಿ ಹೆಣಗುವ ಮಕ್ಕಳು ನೂರಾರು ಇದ್ದ  
ರೇನು | ಪಾರಮಾರ್ಥ ತಿಳಿಯದಿಹ ಪುರುಷನೇನು ||೧|| ಪತಿಶೂನ್ಯವಾದ  
ಯೌವನದ ರತಿ ಬಾಳೇನು | ರತಿ ಹಿತಾದವಗೆ ಪರಗತಿಗಳೇನು || ಗತಿನಷ್ಟ  
ವಾದವಗೆ ಅತಿ ತೀರ್ಥ ತಪವೇನು | ಅತಿ ಲೋಭಿಗೆ ದಾನಧರ್ಮದ  
ಚಿಂತೆಯೇನು ||೨|| ನೀರು ಇಲ್ಲದ ನೆಲಕೆ ನಿತ್ಯ ಶ್ರಮಬಿಡಲೇನು | ಗೋರ  
ಕಣ್ಣಿಲಿ ಬಯಸಿ ಕಾಯ್ದರೇನು || ಕೇರಿಗಾಗದ ಭೂಮಿ ತಾನಾಗಿ ಬಂದ  
ರೇನು | ಸೂರೆಗೊಂಬಾ ಊರು ಸುಖ ಇದ್ದರೇನು || ೩ || ಸುಳ್ಳನಾಡುವ  
ಕಳ್ಳನೊಡನೆ ಗೆಳೆತನವೇನು | ಹಳ್ಳ ಹೊಳೆಯಿಲ್ಲದಿಹ ವಳ್ಳವೇನು || ಎಳ್ಳು  
ನುರಿಯದವಂಗೆ ಗಾಣಿಗನೆಂಬ ಪೆಸರೇನು || ಹಳ್ಳಿಯಿಲ್ಲದವಂಗೆ ಹೆಗ್ಗಲಕೆ  
ಯೇನು ||೪|| ಸೊಂಟ ಮುರಿದವನಿಗೆ ಮನೆ ಬಂಟಿತನಗಳೇನು | ಎಂಟು  
ಸಾವಿರ ನೆಂಟರಿದ್ದರೇನು || ವಂಟಿಶಿಬಿರಕ್ಕೆ ಜನ ಉಂಟಾಗಿ ಬಂದರೇನು  
ವೈ | ಕುಂಠ ಪುರಂದರವಿಠಲನ್ನ ಕೃಪೆಯಿಂದಧಿಕವಯ್ಯ ||೫||

### ೪೩೪ ರಾಗ ಮುಖಾರಿ ಅದಿತಾಳ

ಕಾರುಣ್ಯಮೂರುತಿಯೆ ಕಂಗಳು ಮೂರುಳ್ಳ ಧೊರೆಯೆ || ಪ || ಧಾರಿಣಿ  
ಯೊಳು ನಿನಗೆಣೆಯೇ ಗುರುದೇವ ಶಿಖಾಮಣಿಯೆ || ಅ || ಗುಹಾಸುರ  
ಮರ್ದನನೆ ದೇವ ಖಗವೃಷವಾಹನನೆ | ಗಜಚರ್ಮ ಪೀತಾಂಬರನೆ ಮಹಾ  
ದೇವ ಮಾಧವನೆ ||೧|| ತ್ರಿಪುರಾವಳಸಂಹಾರನೆ ತ್ರೈಲೋಕ್ಯಪಾವನನೆ |  
ಅಪಾರಮಹಿಮನೆ ಪ್ರಸನ್ನ ಶ್ರೀಹರಿಹರನೆ || ೨ || ತುಂಗಭದ್ರದಡಿಯ  
ತಾಳವೈ ಗಂಗೆಯ ಜಡೆಯ | ಪುರಂದರವಿಠಲನ ಪ್ರಿಯ ನೀ ಸಲಹಯ್ಯ  
ಎನ್ನೊಡೆಯ || ೩ ||

**೪೩೮ ರಾಗ ಮೋಹನ ಅಟಿತಾಳ**

ಜ್ಞಾನವೊಂದೇ ನಾಕು ಮುಕ್ತಿಗೆ | ಇನ್ನೇನು ಬೇಕು ಹುಚ್ಚು ಮರುಳೆ||  
 ||ಪ|| ಪಿತನಾತೆ ಸತಿಸುತರಗಲಿರಬೇಡ | ಯತಿಯಾಗಿ ಅರಣ್ಯ ಚರಿಸಲು  
 ಬೇಡ|| ವ್ರತ ನೇಮವ ಮಾಡಿ ದಣಿಯಲುಬೇಡ | ಸತಿಯಿಲ್ಲದವಗೆ ಸದ್ಗತಿ  
 ಇಲ್ಲೊ ಮೂಢ ||೧|| ಜಪತಪವನೆ ಮಾಡಿ ದಣಿಯಲುಬೇಡ | ಕಪಿಯಾಗಿ  
 ಅಡಿಗಡಿಗ್ಧಾರಲುಬೇಡ || ಉಪಮಾರರಸ ಕಾಶಿ ಕಳೆಯಲುಬೇಡ | ಚಪಲ  
 ತನದಲ್ಲಿ ಫಲವಿಲ್ಲೊ ಮೂಢ ||೨|| ಜಾಗ್ರತೆಯಲಿ ನಿದ್ರೆ ಕಳೆಯಲು ಬೇಡ|  
 ಆಗ್ರಹವನು ಬಿಟ್ಟು ಒಣಗಲು ಬೇಡ || ಸೋಗುಮಾಡಿ ಮಾತು ಕಳೆ  
 ಯಲು ಬೇಡ | ಗೂಗೆ ಹಾಗೆ ಕಣ್ಣು ಮುಚ್ಚಲು ಬೇಡ || ೩ || ಹೊನ್ನು  
 ಹೆಣ್ಣು ಮಣ್ಣು ಜರೆದಿರಬೇಡ ! ಅನ್ನ ವಸ್ತ್ರ ನೀನು ತೊಂದಿರಬೇಡ ||  
 ನನ್ನದೆಂದು ದೇಹ ನಂಬಲು ಬೇಡ | ತಣ್ಣೀರು ಮುಣುಗಿ ನಡುಗಲು  
 ಬೇಡ || ೪ || ಮಹಾವಿಷ್ಣು ಮೂರ್ತಿಯ ಮರೆದಿರಬೇಡ | ನಾಯಾಸ ದಿನ  
 ದಲ್ಲಿ ಶ್ರಮ ಬಿಡಬೇಡ || ಕುಹಕಬುದ್ಧಿಯಲಿ ಕುಣಿದಾಡ ಬೇಡ | ಪುರಂ  
 ದರವಿಠಲನ್ನ ಮರೆದಿರಬೇಡ ||೫||

**೪೩೯ ರಾಗ ಆನಂದಭೈರವಿ ಛಾಪುತಾಳ**

ನಿನ್ನ ನಂಬದೆ ನೀರದಶ್ಯಾಮ ||ಪ|| ಎನ್ನ ಪಾಲಿಸೊ ಸೀತಾರಾಮ ||  
 ||ಅ|| ಪಾರವಿಲ್ಲದ ಸಂಸಾರವಪಾರ ವಾರಿಧಿಯೊಳು ಮುಣುಗಿದೆ ನಾನು |  
 ನಾರಿ ಸುತರು ತನ್ನವರೆಂದು ಭ್ರಾಂತಿಯಲಿ ಬಿದ್ದು ನೊಂದೆನೊ ಹರಿಯೆ ||  
 || ೧ || ವೇದಶಾಸ್ತ್ರಂಗಳ ಓದಿ ವಾದಿಸಿ ಬಲು ಜನ್ಮ ಬಳಲಿದೆ ನಾನು |  
 ಆದಿಮೂರುತಿಪಾದವನ್ನು ಅನುಸರಿಸದೆ ಲೋಕರಂಜಿತನಾದೆ || ೨ || ಆರು  
 ಗರ್ವಗಳು ಕೂಡಿ ಬರಿದೆ ಇಂದ್ರಿಯ ತಾನೆಲ್ಲ ನೋಡಿ | ತೋರಿದೆ ಹರಿ  
 ದಾಸನೆಂದು ಗಾರುಡಿ ಮಾಡಿ ನಾ ಕಾಲವ ಕಳೆದೆ ||೩|| ಪರಸತಿ ಪರದ್ರವ್ಯ  
 ಗಳನು ಪರನಿಂದೆ ಪರದ್ರೋಹಗಳನೆ ಮಾಡಿದೆನೊ | ದುರಿತಪರ್ವತವೆತ್ತಿ  
 ದೆನೊ ಸ್ಥಿರವಾದ ತನುವೆಂದು ಮರಣ ಜರೆದೆನೊ ||೪|| ಬಂದೆನೊ ಬಹು  
 ಜನ್ಮದಲ್ಲಿ ನೊಂದೆನೊ ವಿಷಯದ ಬಾಧೆಗಳಲ್ಲಿ | ಮುಂದೇನು ಗತಿಯೆನ  
 ಗಿಲ್ಲ ತಂದೆ ನೀನಲ್ಲದೆ ಪುರಂದರವಿಠಲ || ೫ ||

**೪೪೦ ರಾಗ ಅನಂದಭೈರವಿ ಏಕತಾಳ**

ನಿನ್ನನೇ ನಂಬಿದೆ ನೀರಜನಯನ | ಎನ್ನ ಪಾಲಿಸೋ ಇಂದಿರಾರಮಣಿ || ಪ || ಗೌತಮಮುನಿಯ ಶಾಪದಲಿ ಅಹಲೈಯು | ಪಥದೊಳು ಶಿಲೆಯಾಗಿ ಮಲಗಿರಲು || ಪತಿತಪಾವನ ನಿನ್ನ ಪಾದ ಸೋಕೆ ಸತಿಯಾಗಿ | ಅತಿ ಶಯದಿ ಭಕುತರನು ಕಾಯಿವನೆಂಬೋದು ಕೇಳಿ || ೧ || ಬಲವಂತ ಉತ್ತಾನ ಪಾದ ರಾಯನಣುಗನ | ಮಲತಾಯಿ ನೂಕಲಡವಿಯೊಳಗೆ || ಜಲಜಾಕ್ಷ ನಿನ್ನನು ಕುರಿತು ತಪವಿ | ರಲಾಗೆ ನೀನನಗೆ ಧ್ರುವಪಟ್ಟ ಕಟ್ಟಿದ್ದು ಕೇಳಿ || ೨ || ಸುರ ನರಲೋಕದಿ ಪುಣ್ಯದ ಜನರನ್ನು | ವೋರೆಯಬೇಕೆಂದು ವೈಕುಂಠ ದಿಂದ || ಸಿರಿಸಹಿತದಿ ಬಂದು ಶೇಷಾಚಲದಿ ನಿಂದು | ಕರುಣೆ ಶ್ರೀಪುರಂದರವಿಠಲನೆಂಬುದ ಕೇಳಿ || ೩ ||

**೪೪೧ ರಾಗ ಮಧ್ಯಮಾವತಿ ಆದಿತಾಳ**

ಶಿವದರುಶನ ನಮಗಾಯಿತು ಕೇಳೆ | ಶಿವರಾತ್ರಿಯ ಜಾಗರಣೆ || ಪ || ಪಾತಾಳಗಂಗೆಯು ಸ್ನಾನವ ಮಾಡಲು | ಪಾತಕವೆಲ್ಲ ಪರಿಹಾರವು || ಜ್ಯೋತಿರ್ಲಿಂಗನ ಧ್ಯಾನವ ಮಾಡಲು | ದ್ಯೂತಗಳೆಲ್ಲ ಅನುದಿನವು || ೧ || ಬೇಡಿದ ವರಗಳ ಕೊಡುವನು ತಾಯಿ | ಬ್ರಹ್ಮನ ರಾಣಿಯ ನೋಡುವನು || ಆಡುತ ಪಾಡುತ ಏಕುತ ಬಸವನ | ಅನಂದದಲಿ ನಲಿದಾಡುವನು || ೨ || ಶಿಖರವ ಕಂಡೆನು ಪುರಂದರವಿಠಲನ | ಹರಿನಾರಾಯಣ ಧ್ಯಾನದಲಿ || ೩ ||

**೪೪೨ ರಾಗ ಕಾಂಭೋಜಿ ರುಂಜಿತಾಳ**

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು | ಪಾಮರರು ತಾವೇನು ಬಲ್ಲರಯ್ಯೆ || ಪ || ರಾ ಎಂದ ಮಾತ್ರದೊಳು ರಕ್ತಮಾಂಸ ದೊಳಿದ್ದ | ಆಯಸ್ಥಿ ತಗತವಾದ ಅತಿ ಪಾಪವನ್ನು || ಮಾಂಸವನು ಮಾಡಿ ಮಹರಾಯ ಮುಕ್ತಿಯ ಕೊಡುವ ದಾರಿಯನು ವಾಲ್ಮೀಕಿ ಮುನಿರಾಯ ಬಲ್ಲ || ೧ || ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು | ಒತ್ತಿ ಒಳ

ಪೊಗದಂತೆ ಕವಾಟವಾಗಿ || ಚಿತ್ತಕಾಯಗಳ ಪವಿತ್ರಮಾಡುವ ಪರಿಯ |  
 ಭಕ್ತವರ ಹನುಮಂತನೊಬ್ಬ ತಾ ಬಲ್ಲ ||೨|| ಧರೆಯೊಳೇ ನಾಮಕ್ಕೆ ಸರಿ  
 ಮಿಗಿಲು ಇಲ್ಲೆಂದು | ಪರಮ ವೇದಗಳೆಲ್ಲ ಪೊಗಳುತಿಹವು || ಸಿರಿಯರಸ  
 ಪುರಂದರವಿಠಲನ ನಾಮವನು; ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ||

**೪೪೩ ರಾಗ ಯರಕಲಕಾಂಭೋಜಿ ತ್ರಿಪುಟಿತಾಳ**

ನಿನ್ನ ದಾಸನಾದೆ ನಾನು ||ಪ|| ಎನ್ನ ಮನ್ನಿಸಿ ಮಮತೆಯ ಮಾಡಯ್ಯ  
 ನೀನು || ಅ || ಜನನಿಯ ಗರ್ಭದೊಳು ನಾನು | ಬಲು | ದೀನತ್ವದಿಂದ  
 ತೊಳಲಿ ಬಂದವನು || ಚಿನುಮಯಾನಂದಾತ್ಮಕನು | ಏ | ನನುಮಾನ  
 ವಿಲ್ಲದೆ ನಿನ್ನ ನಂಬಿದೆನು||ಗ|| ಹಲವು ಜನ್ಮದಿ ತೊಳಲಿದೆನು | ಬಲು | ಬಳ  
 ಲಿದೆನು ಸಾಕೋ ಜನಿಸಲಾರೆ ನಾನು || ನಳಿನಾಕ್ಷ ನಿನ್ನ ನಂಬಿದೆನು |  
 ಎನ್ನ | ಅಳಲಿಸುವುದು ಗುಣವಲ್ಲ ಇದೇನು || ೨ || ಮಲಮೂತ್ರ ದೇಹ  
 ದೊಳ್ ಬಂದು | ಬಲು | ಅರಸಿದೆ ನಿನ್ನ ಕಾಣದೆ ದೇಹ ನೊಂದು|| ಲಲನೆ  
 ಗಕ್ತಯವಿತ್ತೆ ಎಂದು | ನಿನ್ನ | ಒಳಗಿನ ಕರುಣದ ಕಂದ ನಾನೆಂದು ||೩||  
 ಮಂದಮತಿಯೊಳಗಾನು ;| ಬಲು | ದಂದುಗದಲಿ ಸಿಲುಕಿ ನೊಂದೆನೊ  
 ನಾನು || ತಂದೆತಾಯಿಲ್ಲವು ನೀನು | ಹೀಗೆ | ಎಂದು ನೇಮಿಸು ಎನ  
 ಗೊಂದು ದಾರಿಯನು||೪|| ಹಿಂದಿನ ಜನ್ಮವ ಮರೆತು ಎನ್ನ | ಅಂತರಂಗವು  
 ಕರಗಿತು ನಿನ್ನನೆ ಮರೆತು || ಚಿಂತೆಗಳೆಲ್ಲವ ತೊರೆದು | ನಿ | ಶ್ಚಿಂತನಾದೆ  
 ನಿನ್ನ ದಾಸರೊಳ್ ಬೆರೆತು ||೫|| ಸಾರಿ ಪೇಳುವೆ ಒಂದು ಸೊಲ್ಲ | ಇದ |  
 ನರಿತು ತಿಳಿದುಕೊಳ್ಳರಿ ನೀವೆಲ್ಲ || ನಾರಾಯಣನಲ್ಲದಿಲ್ಲ | ಹೀಗೆ | ಸಾರು  
 ತಿದೆ ವೇದ ಶಾಸ್ತ್ರಗಳೆಲ್ಲ ||೬|| ಮರೆತೆನೋ ನಿನ್ನ ನಾಮವನು | ಜಿಹ್ವೆಗೆ  
 ಬರೆದು ಬೋಧಿಸೊ ನಿನ್ನ ದಿವ್ಯ ನಾಮವನು || ಶರಣುಪೊಕ್ಕರ ಕಾಯು  
 ವನು | ನಮ್ಮ | ವರದ ಪುರಂದರವಿಠಲ ಇದೇನು ||೭||

**೪೪೪ ರಾಗ ಬಲಹರಿ ಅಟಿತಾಳ**

ನಾರಾಯಣ ಎನ್ನ ಬಾರದೆ | ನಿಮ್ಮ | ನಾಲಿಗೆಯೊಳು ಮುಳ್ಳು ಮುರಿ  
 ದಿಹುದೆ ಕಲ್ಲು ಜಡಿಹುದೆ || ಪ || ವಾರಣಾಸಿಗೆ ಪೋಗಿ ದೂರ ಬಳಲ

ಲೇಕೆ | ನೀರಕಾವಡಿ ಪೊತ್ತು ತಿರುಗಲೇಕೆ || ಊರೂರು ತಪ್ಪದೆ ದೇಶಾಂ  
ತರವೇಕೆ | ದಾರಿಗೆ ಸಾಧನವಲ್ಲವೆ ಹರಿನಾಮ ||೧|| ನಿತ್ಯೋಪವಾಸವಿದ್ದು  
ಹಸಿದು ಬಳಲಲೇಕೆ | ಮತ್ತೆ ಚಳಿಯೊಳು ಗಂಗೆ ಮುಳುಗಲೇಕೆ || ಹಸ್ತವ  
ಪಿಡಿದು ಮಾಡುವ ಜಪತಪವೇಕೆ | ಮುಕ್ತಿಗೆ ಸಾಧನವಲ್ಲವೆ ಹರಿನಾಮ ||  
||೨|| ಸತಿಸುತರನು ಬಿಟ್ಟು ಯತಿಗಳಾಶ್ರಮವೇಕೆ | ವ್ರತಕೃಚ್ಛ್ರ ನೇಮ  
ನಿಷ್ಕೆಗಳೇತಕೆ || ಪೃಥಿವಿಯೊಳಗೆ ನಮ್ಮ ಪುರಂದರವಿಠಲನ | ಅತಿಶಯದಿಂ  
ದೊಮ್ಮೆ ನೆನೆದರೆ ಸಾಲದೆ || ೩ ||

### ೪೪೫ ರಾಗ ಮುಖಾರಿ ಆದಿತಾಳ

ಕರುಣಾನಿಧಿಯೆ ಈಶ ಅರುಣಗಿರಿಯ ವ್ಯಾಸ ||ಪ|| ಮುರನ ವೈರಿಯ  
ಚರಣದಾಸ | ಅರುಣರವಿಯ ಕೋಟಿಪ್ರಕಾಶ || ಅ || ಭಸ್ಮಧೂಳಿತ  
ಸರ್ವಾಂಗಿ ಮತ್ತೆ ತಲೆಯೊಳಿಪ್ಪ ಗಂಗಾ || ವಸ್ತ್ರರಹಿತ ದಿಗಂಬರ ಲಿಂಗ |  
ಕಸ್ತೂರಿರಂಗನ ಪಾದದ ಭೃಂಗ || ೧ || ಮತ್ತೆ ತ್ರಿಪುರಸಂಹಾರಿ | ಚಿತ್ತಜ  
ನಯ್ಯನ ಸೇರಿ || ಹಸ್ತದಿ ಶೂಲ ಕಪಾಲಧಾರಿ | ಕರ್ತು ಶ್ರೀಹರಗೆ ನಿಜವ  
ತೋರಿ ||೨|| ನಂದಿಗೆ ನರಗೆ ಬಾಹ್ಯ | ಚಂದ್ರನು ಶಿರದಲ್ಲಿಪ್ಪ || ಇಂದ್ರನ  
ತೀರ್ಥ ದಡದಲ್ಲಿಪ್ಪ | ಎಂದೆಂದಿಗು ನಮ್ಮನು ಪಾಲಿಸುತಿಪ್ಪ ||೩|| ಬೇಡಿದ  
ವರಗಳನೀವ | ಮತ್ತೆ | ಬೇಡಿದ ಭಕ್ತರ ಕಾವ || ಜಡೆಯ ಮರಳ ಶಿರಳು  
ಭಾವ | ಕೊಂಡಾಡುವರೊಳಗೆಲ್ಲ ಎನ್ನದು ಶಿವ || ೪ || ಪಾರ್ವತಿಪುರದ  
ನಾಥ | ಕರುಣಿಸು ಸಂತತ ದಾತ || ನಾರದಪ್ರಿಯ ಪ್ರಖ್ಯಾತ | ಪುರಂದರ  
ವಿಠಲನ ದೂತ ||೫||

### ೪೪೬ ರಾಗ ಅಶಾಣ ಅಟಿತಾಳ

ಸೋಹಮೆನ್ನ ಬೇಡಲೊ | ದಾ | ಸೋಹಮೆಂದು ವೇಳೆಲೊ || ಪ ||  
ಸೋಹಮೆಂಬೊ ಜ್ಞಾನದಿಂದ ಸಾಯಲಿಲ್ಲೇ ಹಿರಣ್ಯಕ ದಾ | ಸೋಹ  
ಮೆಂಬ ಪ್ರಹ್ಲಾದ | ದೇಹ ನಿತ್ಯ ಮುಕ್ತನಾದ ||೨|| ನಾನೆ ದೈವವೆಂಬ  
ಮಾಲಿ ಸುಮಾಲಿ ರಾವಣ ದುಷ್ಟರು | ದಾನವಾರಿ ಹರಿಯ ಜರೆದು ಹೇಗೆ

ಪ್ರಾಣಬಿಟ್ಟರು ಜಾನಕಿಪತಿದಾಸನೆಂಬ ವಿಭೀಷಣನ ಸ್ಥಿತಿ ನೋಡಿ  
 ಕೊಂಡು | ಭಾನುವಂಶಜ ದೀನಪೋಷಣ ರಾಮಸ್ಮರಣೆ ಮಾಡು ನೀ ||೧||  
 ಶಿವನೆ ನಾನು ಎಂದು ಜಲಂಧರ ಭುವನಮಾತೆಯ ಮುಂದೆ ನಿಂದ | ಅವನ  
 ಹೆಂಡತಿ ಮಾನ ಕೆಡಿಸಿ ಕೊಂದೆಮನ ಲೋಕವ ಹೊಂದಿದ || ಧ್ರುವನ ಪಿತ  
 ಕೈ ಬಿಡಲು ಶ್ರೀರಾಘವನ ಚರಣಗಳನ್ನು ಭಜಿಸಿ ಮಾ | ಧವನ ಕಯ್ಯಲ್ಲಿ  
 ರುವ ಲೋಕವ ಪಡೆದು ಸುಖಿಯಾಗಿರುವುದರಿಯಾ || ೨ || ವಾಸುದೇವ  
 ನಾನೆಂಬ ಪೌಂಡ್ರಕ ನಾಶವಾದನು ಮುಂದಿನಿಂದ | ರೋಷದಿಂದಲಿ ದಾಸ  
 ರಾಗದ ಅಸುರರಿಗೆ ಅಂತಕ || ಭೂಸುರಪ್ರಿಯ ವಾಸುದೇವನು ದಾಸ  
 ದಾಸರ ಪೋಷಕಾಗಿರೆ | ಆಸೆಯಿಂದಲಿ ಭಜಿಸು ಶ್ರೀನಿವಾಸ ಪುರಂದರ  
 ವಿಠಲನ || ೩ ||

### ೪೪೭ ರಾಗ ನಾಟಿ ತ್ರಿಪುಟಿತಾಳ

ಶರಣು ಭಾರತಿದೇವಿಗೆ | ಶರಣು ವಾಯುರಮಣಿಗೆ ||ಪ|| ಶರಣು ಶರ  
 ಣರ ಪೊರೆವ ಕರುಣಿಗೆ | ಶರಣು ಸುರವರದೇವಿಗೆ || ಅ || ಸುರರು ಮೊದ  
 ಲಾದವರಿಗೆಲ್ಲ | ಪರಮ ಮಂಗಳವೀವಳೆ || ಚರಣಕಮಲಕೆ ಮರೆಯ  
 ಹೊಕ್ಕನು | ಕರುಣಿಸೆನಗೆ ಸುಮಂಗಳೆ || ೧ || ಪಿಂಗಳರೂಪಳೆ ಮಂಗಳ  
 ಮಹಿಮಳೆ | ಹಿಂಗದೆ ಕೊಡು ಹರಿಭಕ್ತಿಯ || ರಂಗನಾಥ ಪದಾಬ್ಜ  
 ಭೃಂಗಳೆ | ಅಂತರಂಗದ ಪ್ರಿಯಳೆ || ೨ || ಪಕ್ಷಿವಾಹನ ಲಕ್ಷ್ಮೀರಮ  
 ಣನ | ದಕ್ಷ ಪುರಂದರವಿಠಲನ || ಅಕ್ಷಯದಿಂದಲಿ ಭಜಿಸುವಳೆ | ರಕ್ಷಿಸೆ  
 ನ್ನನು ಅನುದಿನ || ೩ ||

### ೪೪೮ ರಾಗ ನಾಟಿ

ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ | ಮತಿ ಪ್ರೇರಿಸುವಳು  
 ಪಾರ್ವತಿದೇವಿಯು ಮು | ಕುತಿಪಥಕೆ ಮನವೀವ ಮಹಾರುದ್ರದೇವ |  
 ಭಕ್ತುತಿದಾಯಕಳು ಭಾರತಿದೇವಿಯು | ಕುತಿ ಶಾಸ್ತ್ರಗಳಲ್ಲಿ ವನಜಸಂಭವ  
 ನರಸಿ | ಸತ್ಕರ್ಮಗಳ ನಡೆಸಿ ಸುಜ್ಞಾನಮತಿಯಿತ್ತು | ಗತಿ ಪಾಲಿಸುವ

ನಮ್ಮ ಪವಮಾನನು || ಚಿತ್ತದಲಿ ಆನಂದಸುಖವನೀವಳು ರಮಾ | ಭಕ್ತ  
ಜನರೊಡೆಯ ನಮ್ಮ ಪುರಂದರ ವಿಠಲನು | ಸತತ ಇವರೊಳು ನಿಂತೀ  
ಕೃತಿಯ ನಡೆಸುವನು ||

**೪೪೯ ರಾಗ ಶಂಕರಾಭರಣ ಅಟಿತಾಳ**

ಬೇಡವೋ | ಬ್ರಹ್ಮದ್ರೋಹ | ಬೇಡವೋ ||ಪ|| ಹೊತ್ತಿಹೆ ನರಜನ್ಮ  
ವನ್ನು | ಪಾದ | ಸುತ್ತಿಕೊಂಡಿಹುದಲ್ಲೊ ನೀನು || ಆಹ || ಚಿತ್ತದೊಳಗೆ  
ನೋಡು ಉತ್ತಮ ವಿಪ್ರರ | ವೃತ್ತಿಯ ಕಳೆದು ಉನ್ನತ್ತನಾಗಲು ಬೇಡ ||  
||-|| ಸೂಸುವ ನದಿಯಲ್ಲಿ ಬಿದ್ದು | ಮುಂದೆ | ಈಸಲಾರದೆ ಮುಳುಗಿದ್ದು ||  
ಆಹ || ಈಸೊ ಕಾಯನೆ ಬಿಟ್ಟು ಬೀಸೊ ಕಲ್ಲನೆ ಕಟ್ಟಿ | ಈಸುವ ತೆರದಿ ಈ  
ಭೂಸುರರಾ ದ್ರವ್ಯ || ೨ || ಇನ್ನೆಷ್ಟು ಪೇಳಲಿ ಸಾಕ್ಷಿ | ಬ್ರಾಹ್ಮ | ರನ್ನವ  
ತೆಗೆವನ ಶಿಕ್ಷಿ || ಆಹ || ಪನ್ನಗಶಯನ ಶ್ರೀಪುರಂದರವಿಠಲನು | ಬೆನ್ನ  
ಬಿಡದೆ ಬಾಹ್ಮರನ್ನು ಕಾದಿರುವನು ||೩||

**೪೫೦ ರಾಗ ಮಧ್ಯಮಾವತಿ ಅಟಿತಾಳ**

ಶರಣು ನಿನಗೆ ಶರಣೆಂಬೆನು ವಿಠಲ | ಕರುಣವಾರಿಧಿ ಎನ್ನ ಕಾಯೊ  
ವಿಠಲ ||ಪ|| ದಶರಥರಾಯನ ಉದರದಿ ವಿಠಲ || ಶಿಶುವಾಗಿ ಉದಿಸಿದ್ಯೊ  
ಶ್ರೀರಾಮ ವಿಠಲ | ಶಶಿಮುಖಿ ಗೋಪಿಯು ಕಂದನೆ ವಿಠಲ | ಅಸುರೆ ಪೂತ  
ನಿಯ ಕೊಂದ್ಯೊ ಕೃಷ್ಣ ವಿಠಲ || ೧ || ಅರಸಿ ರುಕ್ಮಿಣಿಗೆ ನೀನರಸಾದ್ಯೊ  
ವಿಠಲ | ಪಿರಿದಾಗಿ ಶಂಖವ ಪಿಡಿದ್ಯೊ ನೀ ವಿಠಲ || ಸರಸಿಜಸಂಭವ  
ಸನ್ನತ ವಿಠಲ | ನಿರತ ಇಟ್ಟಿಗೆ ಮೇಲೆ ನಿಂತ್ಯೊ ನೀ ವಿಠಲ ||೩|| ಕಂಡೆ  
ನಾ ನಿನ್ನ ವೆಂಕಟನೆಂಬ ವಿಠಲ | ಕುಂಡಗೋಳಕರಿಗೊಲಿದು ಬಂದ  
ವಿಠಲ || ಪಾಂಡುರಂಗ ಕ್ಷೇತ್ರಪಾಲನೆ ವಿಠಲ | ಪುಂಡರೀಕಾಕ್ಷ ಶ್ರೀಪುರಂ  
ದರವಿಠಲ ||೩||

**೪೫೧ ರಾಗ ಶಂಕರಾಭರಣ ಆದಿತಾಳ**

ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಗೆ | ಧರೆ | ದುಷ್ಟಜನಸಂಗಗಳ  
ಬಿಡೋ ಠಾಗೆ || ಕೆಟ್ಟ ಮಾತು ಕಿವಿಯಿಂದ ಕೇಳದ್ದಾಗೆ | ಮನ | ಕಟ್ಟಿ

ಸದಾ ನಿನ್ನ ಧ್ಯಾನ ಬಿಡದ್ದಾಗೆ || ಪ || ದಿಟ್ಟನಾಗಿ ಕೈಯನೆತ್ತಿ ಕೊಡೋ  
ಹಾಗೆ ಶ್ರೀ | ಕೃಷ್ಣ ನಿನ್ನ ಪೂಜೆಯನು ಮಾಡೋ ಹಾಗೆ || ಭ್ರಷ್ಟನಾಗಿ  
ನಾಲ್ಕರೊಳು ತಿರುಗದ್ದಾಗೆ | ಬಲು | ಶಿಷ್ಟ ಜನಸೇವೆಯನು ಮಾಡೋ  
ಹಾಗೆ ||೧|| ಪುಟ್ಟಿಸಿದ ತಾಯಿತಂದೆಯಲ್ಲೊ ನೀನು | ಒಂದು | ಹೊಟ್ಟೆ  
ಗಾಗಿ ದೈನ್ಯಪಡಬೇಕೆ ನಾನು || ಪಟ್ಟಿ ಪಟ್ಟಾವಳಿ ಬೇಡಲಿಲ್ಲ ನಾನು |  
ಎನ್ನ | ಗುಟ್ಟು ಅಭಿಮಾನಗಳ ಕಾಯೊ ನೀನು || ೨ || ನಟ್ಟನೀರೊಳಗೆ  
ಈಸಲಾರೆ ನಾನು | ಎತ್ತಿ | ಕಟ್ಟಿ ಸೇರಿಸಬೇಕಯ್ಯ ನೀನು || ಬೆಟ್ಟದಂಥ  
ಪಾಪ ಹೊತ್ತಿರುವೆ ನಾನು | ಅದ | ಸುಟ್ಟುಬಿಡು ಪುರಂದರವಿಠಲ  
ನೀನು || ೩ ||

### ೪೫೨ ರಾಗ ಸಾವೇರಿ ಆದಿತಾಳ

ಪರಾಕು ಮಾಡದೆ ಪರಾಂಬರಿಸಿ ಎನ್ನ | ಅಪರಾಧಗಳ ಕ್ಷಮಿಸೊ ||  
|| ಪ || ಧರಾರಮಣ ಘಣಿಧರಾಧರಾರ್ಚಿತ | ಸುರಾಧಿಪತಿ ವಿಧಿ ಹರಾದಿ  
ವಂದಿತ ||೨|| ನರರೊಳಗೆ ಪಾಮರನು ನಾನಿಹ | ಪರಕೆ ಸಾಧನವರಿಯೆ  
ಶ್ರೀಹರಿಯೆ || ಶರಣು ಹೊಕ್ಕೆ ನಿನ್ನ ಚರಣಕಮಲಕ್ಕೆ | ಕರುಣದಿಂ ನಿನ್ನ  
ಸ್ಮರಣೆ ಎನಗಿತ್ತು || ಪರಾಕು ||೧|| ಜಪವನರಿಯೆನು ತಪವನರಿಯೆನು |  
ಉಪವಾಸ ವ್ರತಗಳನರಿಯೆ ಶ್ರೀಹರಿಯೆ || ಕೃಪಾವ ಲೋಕನದಿಂದ ಆ  
ಪಾಪಗಳನೆಲ್ಲ | ಅಪಾಹತವ ಮಾಡೊ ಅಪಾರಮಹಿಮನೆ || ಪರಾಕು ||೨||  
ಕರಿಯ ರಕ್ಷಿಸಿ ದ್ರೌಪದಿಯ ಮೊರೆ ಲಾಲಿಸಿ | ತರಳಗೊಲಿದು ನೀ ಪೊರೆದೆ  
ದಯದೆ || ಸಿರಿಯರಸ ನಿನ್ನ ಸರಿ ಯಾರು ಕಾಣೆ | ಕರುಣಿಸಯ್ಯ ಶ್ರೀ  
ಪುರಂದರವಿಠಲ || ಪರಾಕು ||೩||

### ೪೫೩ ರಾಗ ಕೇದಾರಗೌಳ ಆದಿತಾಳ

ಬಗೆಬಗೆ ಆಟಗಳೆಲ್ಲಿ ಕಲಿತೆಯ್ಯ | ಜಗವ ಮೋಹಿಪನೆ ||ಪ|| ಖಗವರ  
ಗಮನ ಅಗಣಿತಮಹಿಮ | ಜಗದವರೊಳು ನೀ ಮಿಗಿಲಾಗೀ ಪರಿ || ಅ ||  
ಒಬ್ಬಳ ಬಸಿರಿಂದಲಿ ಬಂದು ಮು | ತೊಬ್ಬಳ ಕೈಯಿಂದಲಿ ಬೆಳೆದು ||

ಕೊಬ್ಬಿದ ಭೂಭಾರವನಿಳುಹಲು ಇಂಥ | ತುಬ್ಬುಬ್ಬಿದಾಟಗಳೆಲ್ಲಿ ಕಲಿ  
ತೆಯ್ಯು || ೧ || ಮಗುವಾಗಿ ನೀ ಪೂತನಿಯ ಮೊಲೆಯುಂಡು | ನಗುತ  
ಅವಳ ಅಸುವನೆ ಕೊಂಡ್ಯೋ || ಅಘಹರ ನೀ ಗೋಪಿಯೊಳು ಜನಿಸಿ  
ಇಂಥ | ಸೊಗನಾದ ಲೀಲೆಗಳೆಲ್ಲಿ ಕಲಿತೆಯ್ಯು || ೨ || ಲೋಕರಂತೆ ನೀ  
ಮೃತ್ತಿಕೆ ಮೆದ್ದು | ತಾ ಕೋಪಿಸೆ ಜನನಿಯು ಬೇಗ || ಓಕರಿಸೆನ್ನಲು  
ಬಾಯೊಳು ಬ್ರಹ್ಮಾಂಡ | ಲೋಕವ ತೋರಿದ್ದು ಎಲ್ಲಿ ಕಲಿತೆಯ್ಯು || ೩ ||  
ಮಡುವ ಧುಮುಕಿ ಕಾಳಿಂಗನ ಪಿಡಿದು | ಹೆಡೆಯ ಮೇಲೆ ಕುಣಿದಾಡುತಿರಿ ||  
ಮಡದಿಯರು ನಿನ್ನ ಬಿಡದೆ ಬೇಡಲು | ಕಡು ದಯದೋರಿದ್ದು ಎಲ್ಲಿ ಕಲಿ  
ತೆಯ್ಯು || ೪ || ಒಂದು ಸಾದ ಭೂಮಿಯೊಳು ವ್ಯಾಪಿಸಿ ಮು | ತೊಂದು ಪಾದ  
ಗಗನಕಿಡಲು ಆ || ನಂದದಿ ಬಲಿಯ ಶಿರದಿ ಮೂರನೇದಿಟ್ಟು | ಬಂಧಿಸಿ  
ದಾಟಗಳೆಲ್ಲಿ ಕಲಿತೆಯ್ಯು || ೫ || ತ್ವರೆಯಿಂದ ಭಸ್ಮಾಸುರ ವರ ಪಡೆದು | ಹರನ  
ಶಿರದಿ ಕರವಿಡಬರಲು || ತರುಣಿರೂಪವ ತಾಳಿ ಅವನ ಹಸ್ತದ್ಯವನ |  
ಮರುಳುಗೊಳಿಸಿ ಕೊಂದದ್ದೆಲ್ಲಿ ಕಲಿತೆಯ್ಯು || ೬ || ಜಗಕೆ ಮೂಲನೆಂದು  
ಗಜರಾಜ ಕರೆಯೆ | ಖಗವಾಹನ ನಾಗಿ ನೀ ಬಂದು || ವಿಗಡ ನಕ್ರನ  
ಚಕ್ರದಿ ಸವರಿದ | ಹಗರಣ ದಾಟವನೆಲ್ಲಿ ಕಲಿತೆಯ್ಯು || ೭ || ವೇದ  
ಗಳರಸಿ ಕಾಣದ ದೇವನೆ | ಸಾದರದಲಿ ವಿದುರನ ಗೃಹದಿ || ಮೋದದಿ  
ಒಕ್ಕುಡುತೆಯ ಪಾಲನೆ ಕೊಂಡು | ಹಾದಿಲಿ ಹರಿಸಿದ್ದು ಎಲ್ಲಿ ಕಲಿತೆಯ್ಯು  
|| ೮ || ಡಂಭಕ ಹಿರಣ್ಯಕ ಕುಮಾರ ಸ್ತುಹ್ಲಾದನ್ನ | ಹಂಬಲ ವಿಲ್ಲದೆ  
ಬಾಧಿಸ ಬರಲು || ಸ್ತಂಭದಿ ಹರಿರೂಪದೋರಿ ಭಕ್ತನ | ಇಂಬಿಟ್ಟು  
ವೊರೆದದ್ದು ಎಲ್ಲಿ ಕಲಿತೆಯ್ಯು || ೯ || ಚಕ್ರಧರನೆ ಜರೆತನಯನೊಳು ಕಾದಿ |  
ಸಿಕ್ಕದೆ ಓಡಿದನೆಂದೆನಿಸಿ || ಭಕ್ತ ಭೀಮನಿಂದ ಸೀಳಿಸಿದೆಯೊ ಇಂಥ |  
ಠಕ್ಕು ಆಟಗಳ ಎಲ್ಲಿ ಕಲಿತೆಯ್ಯು || ೧೦ || ಪ್ರಾಣ ಕೊಳುವೆ ಈ ದಿನವೆಂದ  
ಜುಫನ | ಧೇನಿಸದಲೆ ಸೈಂಧವಗೆನಲು || ಕಾಣದಂತೆ ಚಕ್ರವ ಸೂರ್ಯಗೆ  
ಇಟ್ಟಾ | ಬಾಣ ಹೊಡೆಸಿದನು ಎಲ್ಲಿ ಕಲಿತೆಯ್ಯು || ೧೧ || ಆ ಶಿರ ಆತನ  
ಪಿತನ ಕರದೊಳು | ಸೂಸುತ ರಕ್ತವ ಬೀಳುತಿರೆ || ಸೋಸಿ ನೋಡದೆ  
ರುಂಡ ಬಿಸುಡ ಲವನ ಶಿರ | ಸಾಸಿರ ಮಾಡಿದಾಟವೆಲ್ಲಿ ಕಲಿತೆಯ್ಯು || ೧೨ ||  
ಸರ್ಪಭಾಣ ಉರಿಯುತ ಬರಲು ಕಂ | ದರ್ಪನ ಪಿತ ನೀ ರಣದಲ್ಲಿ ||

ಮಲಗಿಸಿ ತೊಟ್ಟೆ | ಲೊಳಗೆ ಎಡೆಮಾಡಿದಳೊಬ್ಬಳು ||೭|| ಅಟ್ಟವೆಂದ್ಲತ್ತಿ  
 ಅಗಳಿಯ ಮೇಲೆ | ಇಟ್ಟಳು ಸಾದೆಂದು ಸಗಣೆಯನು || ಕಟ್ಟ ಬಾಯಿಗೆ  
 ಕಾಡಿಗೆ ಹಚ್ಚಿ | ಕೃಷ್ಣನ ಸ್ಮರಿಸುತ ಹೊರಗೊಡ್ಡರಟಳು ಸಖಿ ||೮|| ಮಾನಿನಿ  
 ಒಬ್ಬ ಸಂನ್ಯಾಸಿಯ ಕಂಡು | ಧೇನಿಸಿ ಕೂಸೆಂದತ್ತಬರಲು || ಏನು ಗಾಳ  
 ಅವರಿಗೆ ಸೋಕಿತೆ ಎಂದು | ಪುರಂದರವಿಠಲ ತನ್ನೊಳು ನಗುತ್ತಿದ್ದನು||೯||

**೪೫೬ ರಾಗ ಮುಖಾರಿ ರುಂಪತಾಳ**

ರಮಣನಿಲ್ಲದ ನಾರಿ ಪರರ ಕಣ್ಣಿಗೆ ಮಾರಿ || ಪ || ಹಡೆದವಳ ಎದೆ  
 ಕೊರಳ ಕೊಯ್ವಂಥ ಚೂರಿ || ಅ || ಮಾತುಕಲಿತರೆ ಏನು ಮಹ ಜಾಣೆ  
 ಯಾದರೇನು | ಚಾತುರ್ಯವಿದ್ದರೇನು ಚೆಲುವೆಯಾದರೇನು|| ರಾಶಿ ಹಣ  
 ವಿದ್ದರೇನು ಏನು ಪೇಳಿದರೇನು | ರೀತಿ ಕೆಟ್ಟ ಜನ್ಮ ಪೊರೆಯಬೇಕಲ್ಲ ||೧||  
 ಹೊರಗೆ ಬರಲಿಕೆ ಸಲ್ಲ ಇದಿರಾಗಿ ಇರಸಲ್ಲ | ಅಡುಗೆಗೆ ಯೋಗ್ಯಳಲ್ಲ  
 ಹರಿಯು ತಾನೆ ಬಲ್ಲ || ಮರಿಯಾದೆಗಳು ಇಲ್ಲ ಬಲು ಹಗುರ ರಾಜ್ಯಕ್ಕೆಲ್ಲ |  
 ಸರ್ವ ರೀತಿಯ ಕೆಟ್ಟ ಜನ್ಮ ಪೊರೆಸಲ್ಲ ||೨|| ಅತ್ತೆ ತನ್ನಯ ಮಗಗೆ ಮೃತ್ಯು  
 ಎಂತೆಂಬುವಳು ಹುಟ್ಟಿದಾ ಮನೆಯವರು ದೂಷಿಸುವರು | ಎಷ್ಟು ಹೇಳಲಿ  
 ಬಹಳ ತುಚ್ಛವನೆ ಮಾಡುವರು | ಅಕ್ಕ ತಂಗಿಯರಿಗೆ ದಿಕ್ಕು ಎಂಬುವರು  
 ||೩|| ಉಪಕಾರ ಮಾಡಿದರೆ ಗತಿಯು ನೀನೆಂಬುವರು | ಅತಿ ಶ್ರಮವೆಂದರೂ  
 ಆದರಿಸರು || ವಿಪರೀತ ಹಣವಿದ್ದರಪಹರಿಸಿ ತಿಂಬುವರು | ಅತಿ ದೈನ್ಯದಿಂ  
 ಬೇಡೆ ಬಾಯ ಬಡಿಸುವರು ||೪|| ಚಾಕರಿಯ ಮಾಡಿದರೆ ಆಚೀಚೆಲಾಡು  
 ವರು | ರಾಶಿ ಅನ್ನವನುಂಡಳೆಂದು ದೂರುವರು || ಈಸು ಸೈರಿಸಿಕೊಂಡು  
 ಏಕಾಗ್ರದಲಿ ಕುಳಿತು | ಶ್ರೀಶ ಪುರಂದರವಿಠಲನ ನೆನೆಯೆ ನಾರಿ ||೫||

**೦೫೭ ರಾಗ ಸೌರಾಷ್ಟ್ರ ರುಂಪತಾಳ**

ಸತ್ಯಂ ಜಗತಿದು ಪಂಚ ಭೇದವು | ನಿತ್ಯ ಶ್ರೀಗೋವಿಂದನ || ಕೃತ್ಯ  
 ತಿಳಿದು ತಾರತಮ್ಯದಿ | ಕೃಷ್ಣನಧಿಕೆಂದು ಸಾರಿರೈ||ಪ|| ಜೀವ ಈಶಗೆ ಭೇದ  
 ಸರ್ವತ್ರ | ಜೀವ ಜೀವಕೆ ಭೇದವು || ಜೀವ ಜಡಕೆ ಜಡ ಜಡಕೆ ಭೇದ |

ಜೀವ ಜಡ ಪರಮಾತ್ಮಗೆ || ೧ || ಮಾನುಷೋತ್ತಮರಧಿಕ ಕ್ಷಿತಿಪರು |  
 ಮನುಜ ದೇವ ಗಂಧರ್ವರು | ಸಿತ್ಯ ಅಜಾನಜ ಕರ್ಮಜರು | ಉಕ್ತ ಶೇಷ  
 ಶತಸ್ಥರು || ೨ || ಗಣಪ ಮಿತ್ರರು ಸಪ್ತಋಷಿಗಳು | ವಕ್ಷಿ ನಾರದ ವರು  
 ಣನು || ಇನಜಗೆ ಸಮ ಚಂದ್ರಸೂರ್ಯರು | ಮನುಸುತೆಯು ಹೆಚ್ಚು  
 ಪ್ರವಹನು || ೩ || ದಕ್ಷ ಸಮ ಅನಿರುದ್ಧ ಶಚಿ ಗುರು | ರತಿ ಸ್ವಾಯಂಭುವ  
 ರಾರ್ವರು || ಪಕ್ಷಪ್ರಾಣನಿಗಿಂತ ಕಾಮನು | ಕಿಂಚಿದಧಿಕನು ಇಂದ್ರನು || ೪ ||  
 ದೇವೇಂದ್ರನಿಂದಧಿಕ ಮಹರುದ್ರ | ರುದ್ರ ಸಮ ಶೇಷಗರುಡರು || ಗರುಡ  
 ಶೇಷರಿಗಧಿಕರೆನಿಪರು | ದೇವಿ ಭಾರತಿ ಸರಸ್ವತಿ || ೫ || ವಾಯುವಿಗೆ ಸಮ  
 ರಿಲ್ಲ ಜಗದೊಳು | ವಾಯುದೇವರೆ ಬ್ರಹ್ಮರು || ವಾಯುಬ್ರಹ್ಮಗೆ ಕೋಟಿ  
 ಗುಣದಿಂದ | ಅಧಿಕ ಶಕ್ತಳು ಶ್ರೀರಮಾ || ೬ || ಅನಂತ ಗುಣದಿಂದ ಲಕುಮಿ  
 ಗಿಂತ | ಅಧಿಕ ಪುರಂದರವಿಠಲನು || ಘನ ಸಮರು ಇವಗಿಲ್ಲ ಜಗದೊಳು |  
 ಹನುಮ ಹೃತ್ಪದ್ಮವಾಸಿಗೆ || ೭ ||

### ೪೫೮ ರಾಗ ಕಾಂಭೋಜಿ ರುಂಪೆತಾಳ

ಈಗ ಮಾಡೆಲೊ ರಾಮಧ್ಯಾನವ | ನೀ | ಮೂಕನಾಗಿರಬೇಡ ಎಲೆ  
 ಮಾನವ || ೮ || ಕಾಲನ ದೂತರು ಕರೆವಾಗ | ನೀ | ಕಾಲಗೆಟ್ಟು ಕಣ  
 ಬಿಡುವಾಗ || ನಾಲಿಗೆ ಸೆಳಕೊಂಡು ಜ್ಞಾನಗೆಟ್ಟಿರುವಾಗ | ನೀ | ಲವಣನೊ  
 ಧ್ಯಾನ ಬರುವುದೇನಯ್ಯ || ೯ || ಸತಿಸುತರೆಂಬ ಸಂದಣಿಯೊಳು | ನೀ |  
 ಮತಿಭ್ರಷ್ಟನಾಗಿ ಮನದೊಳು || ಸತತ ಶ್ರೀಲಕ್ಷ್ಮಿಯ ಪತಿಯನ್ನು ನೆನೆದರೆ  
 ಸ | ದ್ಗತಿಯ ಸನ್ಮಾರ್ಗ ಪಾರಂಪದವಿ ಈವನಯ್ಯ || ೧೦ || ಯಮದೂತರು  
 ಬಂದು ಎಳೆವಾಗ | ನೀ | ನರಳುತ್ತ ಹೊತ್ತು ಕಳೆವಾಗ || ಗುರು ಪುರಂ  
 ದರ ವಿಠಲನ್ನ ನಾಮವು | ಕಾಲವಾಗೋ ಸಮಯಕ್ಕೆ ಬರುವುದೇನಯ್ಯ ||

### ೪೫೯ ರಾಗ ಆರಭಿ ಅಟಿತಾಳ

ಗಂಗಾದಿ ಸಕಲ ತೀರ್ಥಗಳಿಗಧಿಕ | ಶ್ರೀಹರಿಯ ನಾಮ || ಹಿಂಗದೆ  
 ನೆನೆವರ್ಗೆ ಮಂಗಳ ಫಲವೀವ | ಹರಿಯ ನಾಮ || ೧ || ಸ್ನಾನ ಜಪಗಳ

ಸಾಧಿಸದವನಿಗೆ | ಹರಿಯ ನಾಮ || ಜ್ಞಾನವನರಿಯದ ಮೂಢಾತ್ಮನಿಗೆ  
ಇದು | ಹರಿಯ ನಾಮ || ೧ || ವೇದಶಾಸ್ತ್ರಗಳನೋದದ ಮನುಜಗೆ |  
ಹರಿಯ ನಾಮ || ಸಾಧನಗಳ ನಾಲ್ಕು ಸಾಧಿಸದವನಿಗೆ | ಹರಿಯ ನಾಮ  
||೨|| ಕಾಲನ ದೂತರ ತರಿದು ಬಿಸುಡುವುದು | ಹರಿಯ ನಾಮ || ಲೋಲ  
ಶ್ರೀಪುರಂದರವಿಠಲನ ಒಲುಮೆಗೆ | ಹರಿಯ ನಾಮ || ೩ ||

### ೪೬೦ ರಾಗ ರೇಗುಪ್ಪಿ ಅಟಿತಾಳ

ಕೆಟ್ಟಿತು ಕೆಲಸವೆಲ್ಲ | ಲೋಕದಿ ಕಾಮ | ನಟ್ಟುಳಿ ಘನವಾಯಿತು ||  
ಬಟ್ಟಿ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿ | ಬಿಟ್ಟು ಮುಂದಣ ಪಥವ ||  
ಹೇ ದೇವ || ೧ || ಸತ್ಯ ಶೌಚಕರ್ಮವು ಧರ್ಮದ ಬಲ | ಮತ್ತೆ ಅಡಗಿ  
ಹೋಯಿತು || ಎತ್ತ ನೋಡಲು ನೀಚವೃತ್ತಿಯು ತುಂಬಿ | ಅತ್ಯಂತ  
ಪ್ರಬಲವಾಯಿತು || ಹೇ ದೇವ ||೧|| ಹೊತ್ತು ಹೊತ್ತಿಗೆ ಹಲವು ಲಂಪಟ  
ತನದಿ | ಚಿತ್ತ ಚಂಚಲವಾಯಿತು || ಸತ್ತು ಹುಟ್ಟುವ ಸುಳಿಯಲ್ಲದೆ  
ಮತ್ತೊಂದು | ಗೊತ್ತು ಇಲ್ಲದೆ ಹೋಯಿತು || ಹೇ ದೇವ ||೨|| ಪೇಳುವು  
ದೇನಿನ್ನು ದುರ್ಜನ ಸಂಗ ದೋಲಾಟ ಸೊಗಸಾಯಿತು || ಕೀಳು ಮೇಲು  
ಮೇಲುಕೀಳಾಗಿ ನಡೆವುದು | ಕಾಲ ವೆಗ್ಗಳವಾಯಿತು || ಹೇ ದೇವ || ೩ ||  
ಆಳುವ ನೃಪರಿಗೆಲ್ಲ ಕಾಂಚನದಾಸೆ | ಮೇಲು ಮೇಲಾಯಿತಯ್ಯ || ನೀಲ  
ಮೇಘ ಶ್ಯಾಮನೆನ್ನಾಳೆಂಬವರಿಗೆ | ಕೂಳು ಹುಟ್ಟದೆ ಹೋಯಿತು || ಹೇ  
ದೇವ || ೪ || ಅರಿಷಡ್ವರ್ಗದಲಿ ಸಿಲುಕಿ ಜ್ಞಾನದ | ಅರಿವು ಇಲ್ಲದೆ  
ಹೋಯಿತು|| ಕರುಣಾಳು ಸೊಬಗು ಶ್ರೀಪುರಂದರವಿಠಲನ ಸ್ಮರಣೆಯಿಲ್ಲದೆ  
ಹೋಯಿತು || ಹೇ ದೇವ || ೫ ||

### ೪೬೧ ರಾಗ ಧನ್ಯಾಸಿ ಅಟಿತಾಳ

ಮಾಯೆ ಎನ್ನ ಕಾಯವನ್ನು ಪಾಯದಿಂದ ನೋಯಿಸಿ | ಬಾಯಿ  
ಮುಚ್ಚಿ ಕೊಲ್ಲುತಾಳೆ ಕಾಯೊ ಲಕ್ಷ್ಮಿಯರಸನೆ | ೧ || ಮಾತಾಪಿತರ ವಿಕಳ  
ದಿಂದ ಶ್ವೇತಬಿಂದು ಬೀಳಲು | ರಕ್ತ ಕೀವು ತಾಕಿ ಮಾಂಸಚೀಲದೊಳಗೆ

ಬೆಳೆದೆ ನಾ || ರಕ್ತ ಸೂಸಿ ಬಸಿರೊಳೊಂಭತ್ತು ತಿಂಗಳಿದ್ದೆ ನಾ | ಮತ್ತೆ  
ಭೂಮಿಯೊಳಗೆ ಜನಿಸಲಾರೆ ಲಕ್ಷ್ಮಿಯರಸನೆ ||೧|| ಎಲುಬು ಗಳವ ಮಾಡಿ  
ನರದ ಬಳ್ಳಿಯಲ್ಲಿ ಬಿಗಿಯುತ | ಒಳಗೆ ರಕ್ತಮಾಂಸದಿಂದ ಮಲವು ಮಜ್ಜ  
ಮೇದಾದಿ || ಮಲಿನ ಚರ್ಮವನ್ನು ಹೊಂದಿಕೆಯೆಳೆದು ನಿತ್ಯ ಬೆಳೆವ ಈ |  
ಹೊಲೆಯ ಗೂಡಿನೊಳಗೆ ಜನಿಸಲಾರೆ ಲಕ್ಷ್ಮಿಯರಸನೆ || ೨ || ಎನ್ನ  
ಸತಿಯು ಎನ್ನ ಸುತರು ಎನ್ನ ಬಂಧುಬಳಗವು | ಇನ್ನು ಸಾಕೆ ಸಲಹು  
ಎಂದು ಎನ್ನ ಹರಿದು ತಿಂಬರು || ತನ್ನ ಸೆಳೆದೊಯ್ಯುವಾಗ ಬೆನ್ನಾಪರ  
ಕಾಣೆನೋ | ಎನ್ನ ಸಲಹಬೇಕು ನೀನು ಚೆನ್ನ ಲಕ್ಷ್ಮಿಯರಸನೆ || ೩ ||  
ಇರುವೆ ಮೊದಲು ಮಾಡಿ ಆನೆ ಕಡೆಯ ಮಾಡಿ ಬಸಿರನಲ್ಲಿ | ಮರಳಿ  
ಮರಳಿ ಹುಟ್ಟಿ ಹೊಂದಿ ತೊಳಲಿ ಬಳಲಿ ನಾ | ಇರುಸು ಗಾಳಿಯೊಳಗೆ  
ಬಿದ್ದ ತರಗೆಲೆಯ ಅಂದವಾಯ್ತು | ಮರಳಿ ಮರಳಿ ಹುಟ್ಟು ಹೊಂದಲಾರೆ  
ಲಕ್ಷ್ಮಿಯರಸನೆ ||೪|| ಲಕ್ಷ ಜೀವರಾಶಿ ನಿನ್ನ ಕುಕ್ಷಿಯೊಳಗಿಂಬಿಟ್ಟು | ಅಚ್ಯು  
ತಾನಂತ ನನ್ನನೇಕೆ ಹೊರಗು ಮಾಡಿದೆ || ಮಚ್ಚರಿಸದೆನ್ನ ನೀನು ಕುಕ್ಷಿ  
ಯೊಳಗಿಂಬಿಟ್ಟು | ರಕ್ಷಿಸಯ್ಯ ಲಕುಮಿಯರಸ ಪುರಂದರವಿಠಲಯ್ಯ ||೫||

### ೪೬೨ ರಾಗ ಭೂಪಾಳಿ ಅಟಿತಾಳ

ಹನುಮಂತದೇವ ನಮೋ || ೬ || ವನಧಿಯನು ದಾಟಿ ದಾನವರ  
ದಂಡಿಸಿದ ||ಅ|| ಅಂಜನೆಯ ಗರ್ಭ ಪುಣ್ಯೋದಯನೆಂದೆನಿವೆ | ಕಂಜಸಖ  
ಮಂಡಲಕೆ ಕೈದುಡುಕಿದೆ || ಭುಂಜಿಸಿ ಇರಲು ಜನಂಗಳನು ನಡುಗಿಸಿದೆ |  
ಭಂಜರತ್ನಕ ನಿನಗೆ ಸರಿಯಾರು ಗುರುವೆ || ಹನುಮಂತ || ೧ || ಹೇಮ  
ಕುಂಡಲ ಹೇಮಯಜ್ಞೋಪವೀತಧರ | ಹೇಮ ಕಟಿಸೂತ್ರ ಕೌಪೀನವನು  
ಧರಿಸಿ || ರೋಮರೋಮಕೆ ಕೋಟಿಲಿಂಗ ಸರ್ವಾಂಗ | ರಾಮಭೃತ್ಯನು  
ನಿನಗೆ ಸರಿಯಾರು ಗುರುವೆ || ಹನುಮಂತ ||೨|| ಅಕ್ಷಕುಮಾರಕನ ನಿಕ್ಷ  
ರಿಸಿ ಬಿಟ್ಟಿ ನೀ | ರಾಕ್ಷಸರೊಳಧಿಕ ರಾವಣನ ರಣದಲ್ಲಿ || ವೃಕ್ಷಸ್ಥಳ  
ಒದೆದು ಮೂರ್ಛಿಸಿ ಬಿಸಾಟೆ ತ್ರಿಜಗ | ರಕ್ಷಕನ ಶಿಕ್ಷಕ ಶ್ರೀರಾಮದಳರಕ್ಷ ||  
ಹನುಮಂತ ||೩|| ರಾಮಲಕ್ಷ್ಮಣರ ಕಟ್ಟಾಳಾಗಿ ನೀ ನಡೆದೆ | ಭೂಮಿಜೆಗೆ

ಮುದ್ರೆಯುಂಗುರವನಿತ್ತಿ || ಆ ಮಹಾಲಂಕೆನಗರವನೆಲ್ಲವನು ನೀ | ಧೂಮ  
ಧಾಮವ ಮಾಡಿ ಮೆರೆದೆ ಮಹಾತ್ಮ || ಹನುಮಂತ ||೪|| ಶ್ರೀಮದಾಚಾ  
ರ್ಯರ ಪುರಪತಿಯೆಂದೆನಿಸ | ಶ್ರೀಮಹಾಲಕುಮಿ ನಾರಾಯಣ ರೂಪ ||  
ಶ್ರೀಮನೋಹರ ಪುರಂದರವಿಠಲನವಸರಾ | ಪ್ರೇಮದಾಳು ಹನುಮಂತ  
ಬಲವಂತ || ಹನುಮಂತ ||೫||

### ೪೬೩ ರಾಗ ಮುಖಾರಿ ರ್ಕುಂಪತಾಳ

ಪಾಲಿಸೆಮ್ಮ ಮುದ್ದು ಶಾರದೆ | ಎನ್ನ | ನಾಲಿಗೆಯಲಿ ನಿಲ್ಲಬಾರದೆ ||  
|| ಪ || ಲೋಲಲೋಚನೆ ತಾಯೆ ನಿರತ ನಂಬಿದೆ ನಿನ್ನ ||೨|| ಅಕ್ಷರಕ್ಷರ  
ವಿವೇಕವ | ನಿನ್ನ | ಕುಕ್ಷಿಯೊಳೆರೇಳು ಲೋಕವ || ಸಾಕ್ಷಾತ್ ರೂಪದಿಂದ  
ಒಲಿದು ರಕ್ಷಿಸು ತಾಯೆ || ೧ || ಶೃಂಗಾರಪುರ ನೆಲೆವಾಸಿನೀ | ದೇವಿ |  
ಸಂಗೀತ ಗಾನವಿಲಾಸಿನೀ || ಮಂಗಳಗಾತ್ರಳೆ ಭಳರೆ ಬ್ರಹ್ಮನ ರಾಣಿ ||೨||  
ಸರ್ವಾಲಂಕಾರ ದಯಾ ಮೂರುತಿ | ನಿನ್ನ ಚರಣವ ಸ್ತುತಿಸುವೆ ಕೀರುತಿ ||  
ಗುರು ಮೂರ್ತಿ ಪುರಂದರವಿಠಲನ್ನು ಸ್ತುತಿಸುವ ||೩||

### ೪೬೪ ರಾಗ ನಾಟಿ ಅಟಿತಾಳ

ವಂದಿಸುವುದಾದಿಯಲಿ ಗಣನಾಥನ || ಪ || ಸಂದೇಹ ಸಲ್ಲ ಶ್ರೀಹರಿ  
ಯಾಜ್ಞೆಯಿದಕುಂಟು || ಅ || ಹಿಂದೆ ರಾವಣ ತಾನು ವಂದಿಸದೆ ಗಜ  
ಮುಖನ | ನಿಂದು ತಪವನು ಗೈದು ವರ ಪಡೆಯಲು || ಒಂದು ನಿಮಿಷದಿ  
ಬಂದು ವಿಘ್ನವನು ಆಚರಿಸಿ | ತಂದ ವರಗಳನೆಲ್ಲ ಧರೆಗೆ ಇಳಿಸಿದನು ||೧||  
ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ | ಮುಂದೆ ಗಣಪನ  
ಪೂಜಿಸೆಂದು ಪೇಳಿ || ಒಂದೆ ಮನದಲಿ ಬಂದು ಪೂಜಿಸಲು ಗಣನಾಥ |  
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು || ೨ || ಇಂದು ಜಗವೆಲ್ಲ ಉಮೆ  
ನಂದನನ ಪೂಜಿಸಲು | ಚಿಂದದಿಂದಲಿ ಸಕಲ ಸಿದ್ಧಿಗಳನಿತ್ತು || ತಂದೆ  
ಸಿರಿಪುರಂದರ ವಿಠಲನ ಸೇವೆಯೊಳು | ಬಂದ ವಿಘ್ನವ ಕಳೆದಾನಂದ  
ವನು ಕೊಡುವ || ೩ ||

**೪೬೫ ರಾಗ ಸಂತುವರಾಳಿ ಅಟಿತಾಳ**

ಅರಿಯರು ಮನುಜರಿಯರು ||೫|| ಅರಿಯರು ಮನುಜರು ಅರಿತೂ  
 ಅರಿಯರು | ಧರೆ ಈರೀಳಕ್ಕೆ ಹರಿಯಲ್ಲದಿಲ್ಲವೆಂದು || ಅ || ನಾರದಮುನಿ  
 ಬಲ್ಲ ವಾರಿಜೋದ್ಭವ ಬಲ್ಲ | ಪರಾಶರ ಬಲ್ಲ ಮನು ಬಲ್ಲನು || ಧೀರ  
 ಭೀಷ್ಮನು ಬಲ್ಲ ಪಾರ್ವತಿ ಬಲ್ಲಳು | ಕಾರಣೀಕನು ಶ್ರೀಹರಿಯಲ್ಲದಿಲ್ಲ  
 ವೆಂದು || ೧ || ಶಿವ ಬಲ್ಲ ಧ್ರುವ ಬಲ್ಲ ದ್ರೌಪದಿ ಬಲ್ಲಳು | ಅವನಿಸಾಲಕ  
 ಜನಕನೃಪ ಬಲ್ಲನು || ಯುವತಿಗೆ ಶಾಪವಿತ್ತ ಗೌತಮಮುನಿ ಬಲ್ಲ |  
 ಭವರೋಗನೈದ್ಯ ಶ್ರೀಹರಿಯಲ್ಲದಿಲ್ಲವೆಂದು ||೨|| ದಿಟ್ಟಿ ವ್ರಹ್ಮಾದ ಬಲ್ಲ |  
 ಕೆಟ್ಟಿ ಅಜಮಿಳ ಬಲ್ಲ | ಸಿಟ್ಟಿನಿಂದಲಿ ಒಡ್ಡ ಭೃಗು ಬಲ್ಲನು || ಕೊಟ್ಟಿ ಬಲಿ  
 ಬಲ್ಲ ಮೊರೆಯಿಟ್ಟಿ ಗಜೇಂದ್ರ ಬಲ್ಲ | ಸೃಷ್ಟೀಶ ಪುರಂದರವಿಠಲನೆ ಸರ  
 ದೈವವೆಂದು || ೩ ||

**೪೬೬ ರಾಗ ಸಂತುವರಾಳಿ ಅದಿತಾಳ**

ನಿಮ್ಮ ಭಾಗ್ಯ ದೊಡ್ಡದೊ ನಮ್ಮ ಭಾಗ್ಯ ದೊಡ್ಡದೊ || ಪ || ಸಮ್ಮ  
 ತಿಂದ ನಾವು ನೀವು ಸಾಟಿ ಮಾಡಿ ನೋಡುವ ಬನ್ನಿ ||ಅ|| ಹೇಮ ಹೊನ್ನು  
 ಹಣಗಳಿಗೆ ಹೇರಳ ಭಯಗಳುಂಟು | ರಾಮನಾಮ ದ್ರವ್ಯಕಿನ್ನು ಯಾರ  
 ಭಯವಿಲ್ಲವಯ್ಯೆ ||೧|| ಕಡಗ ಕಂಠಮಾಲೆಗಳಿಗೆ ಕಳ್ಳರ ಅಂಜಿಕೆಯುಂಟು |  
 ಅಡವಿ ತುಳಸಿನಾಲೆಗಿನ್ನು ಅರ ಅಂಜಿಕಿಲ್ಲವಯ್ಯೆ || ೨ || ವ್ಯಾಪಾರ  
 ಉದ್ಯೋಗಕಿನ್ನು ವ್ಯಾಕುಲದ ಭಯವುಂಟು | ಗೋಪಾಳದ ವೃತ್ತಿಗಿನ್ನು  
 ಗೊಡವೆ ಯಾರದಿಲ್ಲವಯ್ಯೆ ||೩|| ಸರಕು ಜೆಲ್ಲ ತುಪ್ಪ ಧಾನ್ಯ ಸವೇದಿತಿಂಬ  
 ಚಿಂತಿಯುಂಟು | ಹರಿ ನಾಮಾಮೃತಕೆ ಇನ್ನು ಯಾವ ಚಿಂತಿಯಿಲ್ಲವಯ್ಯೆ ||  
 ||೪|| ನಿಮ್ಮ ಭಾಗ್ಯ ಲಕ್ಷ್ಮೀದೇವಿ ನಮ್ಮ ಭಾಗ್ಯ ನಾರಾಯಣನು | ನಮ್ಮ  
 ನಿಮ್ಮ ಭಾಗ್ಯದೊಡೆಯ ಪುರಂದರವಿಠಲನು ||೫||

**೪೬೭ ಶ್ರೀರಾಗ ಅಟಿತಾಳ**

ನೀನಿರುಳೆಲ್ಲಿದ್ದೆ ಹೇಳಯ್ಯೆ | ಶ್ರೀನಿವಾಸ ಮೂರುತಿ ಗೋವಳರಾಯ ||  
 || ಪ || ಫಾಲಸಾಗರದಿ ಹಾನಿನ ಮೇಲೆ | ತಳಿ | ರಾಲದೆಲೆಯ ಮೇಲೆ

ಯಶೋದೆಯ || ತೋಳಿನ ಮೇಲೆ ಗೋಪಿಯರಲಿ | ಕೃತು | ಶಾಲೆಯೊ  
 ಳರಸಿ ನೋಡಿದರಿಲ್ಲ ||೧|| ಕಡೆವಲ್ಲಿ ತುರುವಿಂಡುಗಳಲ್ಲಿ | ಸತ್ಯ | ನುಡಿವಲ್ಲಿ  
 ಎಣೆಗಾಣಿಸದಲ್ಲಿ || ಮಡದಿ ರುಕ್ಮಿಣಿ ಜಾಂಬವತಿಯರಲ್ಲಿ | ನಿ | ನ್ನಡಿಗಡಿ  
 ಗರಸಿ ನೋಡಿದರಿಲ್ಲ ||೨|| ಏಕಾದಶಿಯ ಜಾಗರದಲ್ಲಿ | ಪುಣ್ಯ | ಲೋಕಪಾ  
 ವನ ಭಾಗವತರಲ್ಲಿ || ವ್ಯಾಖ್ಯಾನ ತೆಗೆದು ನೋಡಿದರಿಲ್ಲ | ಜಗ | ದೇಕ  
 ಪುರಂದರವಿಠಲ ||೩||

**೪೬೮ ರಾಗ ಪಂತುವರಾಳಿ ಆದಿತಾಳ**

ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ | ಪರ್ಮೆಯಿಂದ ದೇಹವ ನಂಬ  
 ಬೇಡಿ ಕಾಣಿರೊ || ಪ || ಅಟ್ಟಿ ಅಡುಗೆ ಉಣಲು ಬಿಡನು | ಕೊಟ್ಟ ಸಾಲ  
 ಕೇಳಬಿಡನು || ಪೆಟ್ಟಿಗೆಯೊಳಗಿದ್ದ ಚಿನ್ನವ | ತೊಟ್ಟಿನೆಂದರೆ ಯಮನು  
 ಬಿಡನು ||೧|| ಅಕ್ಕನಿಲ್ಲಿ ಕರೆಯಲಿಲ್ಲ | ಮಕ್ಕಳನ್ನು ಪಡೆಯಲಿಲ್ಲ || ದುಃಖ  
 ಗೊಂಡು ಕಣ್ಣೀರನು | ಉಕ್ಕಿಸಿದರೆ ಬಿಡನು ಯಮನು || ೨ || ಪೇಳ್ವೆ  
 ನೆಂಟರಿಂಗೇ ಕರೆದು | ಬೇಳೆ ಬೆಲ್ಲವನ್ನು ತಂದು || ನಾಳೆ ಮಗನ ಮದುವೆ  
 ಎಂದು | ತಾಳು ಎಂದರೆ ಯಮನು ಬಿಡನು ||೩|| ಮಾಳಿಗೆಮನೆಯಿರಲಿ |  
 ಜಾಳಿಗೆ ತುಂಬ ಹೊನ್ನಿರಲಿ || ಆಳು ಮಂದಿ ಶಾನೆಯಿರಲಿ | ಕಾಲನು ತಾ  
 ಬೆನ್ನ ಬಿಡನು ||೪|| ಅರ್ತಿಯಿಂದ ಸಂಸಾರವ | ವ್ಯರ್ಥವಾಗಿ ನೆಚ್ಚಬೇಡಿ ||  
 ಕರ್ತು ಪುರಂದರವಿಠಲನನ | ಭಕ್ತಿಯಿಂದ ಭಜಿಸಿರೊ ||೫||

**೪೬೯ ರಾಗ ಮೋಹನ ಅಟಿತಾಳ**

ಮಂದಗಮನೆ ಇವನಾರೆ ಪೇಳಮ್ಮ | ಮಂದರಧರ ಗೋವಿಂದ ಕಾಣಮ್ಮ ||  
 ಕೆಂದಳಿರುನಖ ಶಶಿಬಿಂಬ ಪದಪದ್ಮ | ಅಂದುಗೆ ಇಟ್ಟವನಾರೆ ಪೇಳಮ್ಮ ||  
 ಅಂದು ಕಾಳಿಂಗನ ಹೆಡೆಯ ತುಳಿದ ದಿಟ್ಟಿ | ನಂದನ ಕಂದ ಮುಕುಂದ  
 ಕಾಣಮ್ಮ || ೧ || ಉಡುಗೆ ಪೀತಾಂಬರ ನಡುಗೆ ಹೊನ್ನುಡುದಾರ | ಕಡಗ  
 ಕಂಕಣವಿಟ್ಟವನಾರಮ್ಮ || ಮಡದಿ ಕೇಳ್ ಸಕಲ ಲೋಕಗಳ ಕುಕ್ಷಿಯೊ!  
 ಳೊಡನೆ ತೋರಿದ ಜಗದೊಡೆಯ ಕಾಣಮ್ಮ ||೨|| ನೀರದನೀಲದಂತೆಸೆವ

ವಕ್ಷದಿ ಕೇ | ಯೂರ ಹಾರನಿಟ್ಟವನಾರಮ್ಮ || ನೀರೆ ಕೇಳು ನಿರ್ಜರ  
ರಾದವರಿಗೆ | ಪ್ರೇರಿಸಿ ಫಲವಿತ್ತುದಾರಿ ಕಾಣಮ್ಮ ||೩|| ಶಂಖ ಚಕ್ರವ ಗದೆ  
ಪದ್ಮ ಕೈಯೊಳಗಿಟ್ಟ ಲಂಕರಿಸುವನೀತನಾರಮ್ಮ || ಪಂಕಜಮುಖಿ ಶ್ರೀ  
ಭೂದೇವಿಯರರಸನು | ಶಂಕೆಯಿಲ್ಲದೆ ಗೋಪಿತನಯ ಕಾಣಮ್ಮ ||೪||  
ಕಂಬುಕಂಧರ ಕಣ್ಣಲಂಬಿತಕುಂಡಲ | ಅಂಬುಜಮುಖವನಾರಿ  
ಹೇಳಮ್ಮ || ರಂಭೆ ಕೇಳೇತ ಪುರಂದರವಿಠಲ | ನಂಬಿದ ಭಕ್ತಕುಟುಂಬಿ  
ಕಾಣಮ್ಮ ||೫||

೪೨೦ ರಾಗ ಧನ್ಯಾಸಿ ಆದಿತಾಳ

ಬಣ್ಣಿಸಿ ಗೋಪಿ ಹರಸಿದಳು || ಪ || ಎಣ್ಣೆಯನೊತ್ತುತ ಯದುಕುಲ  
ತಿಲಕಗೆ || ಅ || ಆಯುಷ್ಯವಂತನಾಗು ಅತಿ ಬಲ್ಲವನಾಗು | ಮಾಯವ  
ಖಳರ ಮರ್ದನನಾಗು || ರಾಯರ ಪಾಲಿಸು ರಕ್ತಸರ ಸೋಲಿಸು | ವಾಯು  
ಸುತಗೆ ನೀನೊಡೆಯನಾಗೆನುತ || ೧ || ಧೀರನು ನೀನಾಗು ದಯಾಂಬುಧಿ  
ಯಾಗು | ಆ ರುಕ್ಮಿಣಿಗೆ ನೀನರಸನಾಗು || ಮಾರನ ಪಿತನಾಗು ಮಧ್ಯ  
ಸೂದನನಾಗು | ದ್ವಾರಾವತಿಗೆ ನೀ ದೊರೆಯಾಗೆನುತ || ೨ || ಆನಂದ  
ನೀನಾಗು ಅಚ್ಯುತ ನೀನಾಗು | ದಾನವಾಂತಕನಾಗು ದಯವಾಗು ||  
ಶ್ರೀನಿವಾಸನಾಗು ಶ್ರೀನಿಧಿ ನೀನಾಗು | ಜ್ಞಾನಿ ಪುರಂದರವಿಠಲ  
ನಾಗೆನುತ ||೩||

೪೨೧ ರಾಗ ಶಂಕರಾಭರಣ ತ್ರಿಪುಟಿತಾಳ

ಎನಗೂ ಆಣೆ | ರಂಗ | ನಿನಗೂ ಆಣೆ || ಪ || ಎನಗೂ ನಿನಗೂ ಇಬ್ಬ  
ರಿಗೂ ಭಕ್ತರಾಣೆ ||೨|| ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ | ರಂಗ |  
ಎನ್ನ ನೀ ಕೈಬಿಟ್ಟುಪೋದರೆ ನಿನಗೆ ಆಣೆ ||೧|| ತನುಮನ ಧನದಲಿ ವಂಚಕ  
ನಾದರೆ ಎನಗೆ ಆಣೆ | ರಂಗ | ಮನಸ್ಸು ನಿನ್ನಲ್ಲಿ ನಿಲಿಸದಿದ್ದರೆ ನಿನಗೆ ಆಣೆ ||  
||೩|| ಕಾಕು ಮನುಷರ ಸಂಗವ ಮಾಡಿದರೆನಗೆ ಆಣೆ | ರಂಗ | ಲೌಕಿಕವ  
ಬಿಡಿಸದಿದ್ದರೆ ನಿನಗೆ ಆಣೆ ||೩|| ಶಿಷ್ಯರ ಸಂಗವ ಮಾಡದಿದ್ದರೆ ಎನಗೆ ಆಣೆ |  
ರಂಗ | ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ||೪|| ಹರಿ ನಿನ್ನಾಶ್ರಯ

ಮಾಡದಿದ್ದರೆ ಎನಗೆ ಆಣೆ | ರಂಗ | ಪುರಂದರವಿಠಲ ನೀನೊಲಿಯದಿದ್ದರೆ  
ನಿನಗೆ ಆಣೆ ||೫||

### ೪೨೨ ರಾಗ ಪೂರ್ವಿ ಅಟಿತಾಳ

ಆವ ಕುಲವು ತಿಳಿಯಲಾಗದು || ಪ || ಕಡಲ ಮಗಳ ಗಂಡನಂತೆ |  
ಅಡವಿಯೊಳಗೆ ಮಡದಿಯಂತೆ || ವೊಡವಿಗೆ ತಾನೊಡೆಯನಂತೆ | ಕೊಡೆಯ  
ಪಿಡಿದು ಬೇಡಿದನಂತೆ || ೧ || ರಕ್ಕಸರಲ್ಲಿ ಕಾಳಗವಂತೆ | ಮರ್ಕಟರೆಲ್ಲ  
ಬಂಟರಂತೆ || ಪಕ್ಷಿಯನೇರಿ ಮೆರೆದನಂತೆ | ಮುಕ್ಕಣ್ಣೇಶ್ವರ ಮೊಮ್ಮಗನಂತೆ  
|| ೨ || ವಿದ್ಯೆಯಲ್ಲಿ ವ್ರಾಧನಂತೆ | ಯುದ್ಧದಲ್ಲಿ ಶೂರನಂತೆ || ಮುದ್ದು  
ಪುರಂದರವಿಠಲನಂತೆ | ಬೇಲೂರ ಚೆನ್ನಿಗನಂತೆ ||೩||

### ೪೨೩ ರಾಗ ಬೇಹಾಗ್ ಆದಿತಾಳ

ಗೋಪಿಯ ಭಾಗ್ಯವಿಮ | ಶ್ರೀಪತಿ ತಾ ಶಿಶುರೂಪಿನಲ್ಲಿರುವುದು || ಪ ||  
ಕಡು ಮುದ್ದು ರಂಗನ ತೊಡೆಯ ಮೇಲಿತ್ತುತ | ಜಡೆಯ ಹೆಣೆದು ಹೂ  
ಮುಡಿಸಿ ಬೇಗ || ಬಿಡದೆ ಮುತ್ತಿನ ಜೆಂದರಳೆಲೆಯನು | ಸಡಗರದಿಂದಲಂಕ  
ರಿಸಿದಳು || ೧ || ನಿತ್ಯನಿರ್ಮಲನಿಗೆ ನೀರನೆರೆದು ತಂ | ದತ್ತಿ ತೊಡೆಯಳಿಟ್ಟು  
ವೊಲೆಯೂಡಿ || ಮುತ್ತು ಕೊಟ್ಟು ಬಲು ವಿಧದಿಂದಾಡಿಸಿ | ಅರ್ತಿಯಿಂದಲಿ  
ತಾ ತೂಗಿದಳು || ೨ || ದೃಷ್ಟಿ ತಾಗೀತೆಂದಿಟ್ಟು ವಿಭೂತಿಯ | ತಟ್ಟೆಯೊ  
ಳಾರತಿಗಳ ಬೆಳಗಿ || ಧಟ್ಟನೆ ಉಪ್ಪು ಬೇವು ನಿವಾಳಿಸಿ | ತೊಟ್ಟಲೊಳಿಟ್ಟು  
ತಾ ತೂಗಿದಳು || ೩ || ಎಮ್ಮಯ್ಯ ರನ್ನನೆ ಸುಮ್ಮನಿರೋ ದೊಡ್ಡ | ಗುಮ್ಮನು  
ಬರುವನು ಅಳಬೇಡ || ಸುಮ್ಮನೆ ಇರು ನಿನಗಮ್ಮಿ ಕೊಡುವೆನೆಂದು |  
ಬೊಮ್ಮನ ಪಿತನ ತಾ ತೂಗಿದಳು || ೪ || ಮಾಧವ ಜೋ ಮಧುಸೂದನ  
ಜೋ ಜೋ | ಯಾವನರಾಯ ಶ್ರೀರಂಗನೆ ಜೋ || ಆದಿಮೂರುತಿ ನಮ್ಮ  
ಪುರಂದರವಿಠಲನ ಆದರದಿಂದ ತಾ ತೂಗಿದಳು || ೫ ||

### ೪೨೪ ರಾಗ ಅರಭಿ ಅಟಿತಾಳ

ಯಾವಾಗಲು ಹೇಳಬಾರದೆ || ವಾಸು | ದೇವನೆ ಕೈ ಬಿಡಬೇಡವೆಂದೆನು  
ತಲಿ || ಪ || ಇಕ್ಕಿ ಎರೆವರಿಲ್ಲ ಇಷ್ಟು ಬಂಧುಗಳಿಲ್ಲ | ಅಕ್ಕತಂಗಿಯರಣ್ಣ

ತಮ್ಮರಿಲ್ಲ || ಒಕ್ಕಟಿಯಾಗಿ ನಾ ಬಳಲುತ್ತಲಿ ಸದಾ | ದುಃಖಪಡುವೆನೆಂದು  
 ರಕ್ಕಸಾಂತಕನೊಳು || ೧ || ಮಡದಿ ಮಕ್ಕಳು ಇಲ್ಲ ಒಡವೆ ವಸ್ತುಗಳಿಲ್ಲ |  
 ಪಡೆದ ತಾಯಿತಂದೆಯೊಬ್ಬರಿಲ್ಲ || ಎಡವಿ ಬೀಳುತಲಿರೆ ಎತ್ತಿಕೊಂಬುವ  
 ರಿಲ್ಲ | ಒಡೆಯನೆ ಕೈ ಬಿಡಬೇಡವೆಂದೆನುತಲಿ ||೨|| ಮಾಡಿಟ್ಟ ಮನೆಯಿಲ್ಲ  
 ಕೂಡಿಟ್ಟ ಧನವಿಲ್ಲ | ಆಡಿಸಿಕೊಳ್ಳಲು ಮಕ್ಕಳಿಲ್ಲ || ಪಾಡಿ ನಿನ್ನನು ಸ್ತುತಿ  
 ಮಾಡುವೆನೆಂದರೆ | ಮೂಢರೊಳಗೆ ಬಲು ಮೂಢನಾಗಿಹೆನೆಂದು || ೩ ||  
 ಇಷ್ಟರ ಮೇಲೆ ಕೈ ಬಿಟ್ಟಿಯಾದರೆ ಇನ್ನು | ಶಿಷ್ಟರು ನೋಡಿ ನಗದಿಹರೆ ||  
 ಇಷ್ಟಾರ್ಥ ಕೊಡುವಂಥ ದೇವನಲ್ಲವೆಂದು | ಸೃಷ್ಟಿಯೊಳಪರ್ಕೇತಿ ತಟ್ಟದೆ  
 ಇರದೆಂದು ||೪|| ಮೋಕ್ಷದಾಯಕ ವಿಶ್ವರೂಪ ವಿಶ್ವಾತ್ಮಕ | ಸಾಕ್ಷಿಸ್ವರೂಪ  
 ಸರ್ವೇಶ್ವರನೆ | ಸಾಕ್ಷಾತು ಶ್ರೀಗುರು ಪುರಂದರವಿಠಲನೆ | ರಕ್ಷಿಸಬೇಕೆಂದು  
 ಲಕ್ಷ್ಮೀವಲ್ಲಭನೊಳು ||೫||

**೪೨೫ ರಾಗ ಸೌರಾಷ್ಟ್ರ ಆದಿತಾಳ**

ಕಲ್ಯಾಣಂ ತುಲಸಿ ಕಲ್ಯಾಣಂ | ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಲ  
 ಸಿಗೆ | ಬಲ್ಲಿದ ಶ್ರೀವಾಸುದೇವನಿಗೆ ||ಪ|| ಅಂಗಳದೊಳಗೆಲ್ಲ ತುಲಸಿಯ ವನ  
 ಮಾಡಿ | ಶೃಂಗಾರವ ಮಾಡಿ ಶೀಘ್ರದಿಂದ || ಕಂಗಳ ಪಾಪವ ಪರಿಹರಿಸುವ  
 ಮುದ್ದು | ರಂಗ ಬಂದಲ್ಲಿ ತಾ ನೆಲಸಿದನು ||೧|| ಮಿಂದು ಮಡಿಯನುಟ್ಟು  
 ಸಂದೇಹವ ಬಿಟ್ಟು | ತಂದ ಶ್ರೀಗಂಧಾಕ್ಷತಿಗಳಿಂದ || ಸಿಂಧುಶಯನನ  
 ವೃಂದಾವನದಿ ಪೂಜಿಸೆ | ಕುಂದದ ಭಾಗ್ಯವ ಕೊಡುತಿಹಳು ||೨|| ಭಕ್ತ್ಯ  
 ಭೋಜ್ಯಂಗಳ ನೈವೇದ್ಯವನಿತ್ತು ಲಕ್ಷಬತ್ತಿಯ ದೀಪವ ಹಚ್ಚಿ || ಅ ||  
 ಧೋಕ್ಷಜ ಸಹಿತ ವೃಂದಾವನ ಪೂಜಿಸೆ | ಸಾಕ್ಷಾತ್ ಮೋಕ್ಷವ ಕೊಡು  
 ತಿಹಳು ||೩|| ಉತ್ಥಾನದ್ವಾದಶಿ ದಿವಸದಿಂದಲಿ ಕೃಷ್ಣ | ಉತ್ತಮ ತುಲಸಿಗೆ  
 ವಿವಾಹವ || ಚಿತ್ತನಿರ್ಮಲರಾಗಿ ಮಾಡಿದವರಿಗೆ | ಉತ್ತಮಗತಿ ಈವ  
 ಪುರಂದರವಿಠಲ ||೪||

**೪೨೬ ರಾಗ ಪೂರ್ವಿ ಅಟಿತಾಳ**

ಕೊಡುವುದೆಂದು ಎನ್ನ ಕೊಂಬುವುದೆಂದು ಕೈ | ಸಿಡಿವುದೆಂದು ನೀ  
 ನೊಲಿವುದೆಂದು || ಕೊಡುಕೊಂಬೊ ಮಹದನುಗ್ರಹದವನೆಂದು ನಿ |

ನ್ನಡಿಗಿ ಸೇರಿದನಯ್ಯ ಬಡತನಕೌಷಧ || ಕೊಡುವುದೆಂದು || ಪ || ಶ್ವಾನ  
 ಸೂಕರ ಜನ್ಮ ನಾನುಂಜಿನೆನ್ನಲ್ಲಿ | ನೀನೆ ತದ್ರೂಪನಾದೆಯಲ್ಲ || ಹೀನ  
 ರೊಳ್ ನಾನತಿ ಹೀನನಾಗಿ ಅಭಿ | ಮಾನಿಯಾಗಿ ಕಾಲ ಕಳೆದೆನ್ನ ||  
 ವಾನರನಂಗಯ್ಯ ಮಾಣಿಕ್ಯದಂತೆನ್ನ | ಮಾನದಂತರ್ಯಾಮಿ ಸಿಕ್ಕಿದೆ  
 ದೆಯಲ್ಲ || ಏನಾದರು ನಿನ್ನೊಳು ಎನಗೆ ಮುಂದೆ | ಜ್ಞಾನ ಭಕ್ತಿ ವೈರಾಗ್ಯ  
 ಭಾಗ್ಯವನ್ನು || ೧ || ಕಾಡಿನ ಮೃಗವು ಹಾಡಿದರೆ ನಂಬಿ | ಆಡುವದಲ್ಲದೆ  
 ಓಡುವುದೆ || ಗಾಡಿಪ್ಪ ಸಬುವಿನ ಬಾಲವ ಕಟ್ಟಿಸಿ | ಕೂಡೆ ಪಾಲ್ಕರೆಯಲು  
 ದಬ್ಬುವುದೆ || ಆಡುವ ಶಿಶು ತಪ್ಪು ಮಾಡಲು ಜನನಿ ಕೊಂ | ಡಾಡುವಳ  
 ಲದೆ ದೂಡುವಳೆ || ಮೂಢಬುದ್ಧಿಯೊಳು ಕೆಟ್ಟನೆಂದು ಕೋಪ | ಮಾಡ  
 ಬೇಡ ದಯ ಮಾಡಿ ನೀಡಿಷ್ಟವ || ೨ || ಹಣ್ಣಾದ ಹೊತ್ತು ಬಾಯ್  
 ಹುಣ್ಣಾದ ತೆರನಂತೆ | ನಿನ್ನ ಸೇರುವ ಯತ್ನ ಬಿಟ್ಟು ನಾನು || ಹೆಣ್ಣು  
 ಹೊನ್ನು ಮಣ್ಣಿಗಾಗಿ ನಾ ಭ್ರಮೆಗೊಂಡು | ಸುಣ್ಣುಕಿಕ್ಕಿದ ನೀರನಂತಾ  
 ದೆನೊ || ಎನ್ನಪರಾಧ ಅನಂತ ಕ್ಷಮಿಸು ನೀ | ಮನ್ನಿಸದಿದರಾರಿಗೆ  
 ಪೇಳೆನೊ || ಓಂ ನಮೋ ಶ್ರೀ ಹರಿಯೆಂಬ ಪೂರ್ಣಜ್ಞಾನ | ವನ್ನು  
 ಪುರಂದರವಿಠಲ ಎನ್ನಪ್ಪನೆ || ೩ ||

### ೪೨೨ ರಾಗ ಕಾಂಭೋಜಿ ರುಂಪತಾಳ

ಗರುವವ್ಯಾತಕೊ ನಿನಗೆ ಪಾಮರ ಮನುಜನೆ | ಧರೆಯೊಳಗೆ ಕುರು  
 ಪತಿಗೆ ಸರಿಯೆನ್ನಬಹುದೆ ||೪|| ಬಲದಲ್ಲಿ ಹಲಧರನೆ ಭಲದಲ್ಲಿ ರಾವಣನೆ |  
 ಕುಲದಲ್ಲಿ ವಸಿಷ್ಠ ಗೌತಮನೆ || ನೆಲೆಯಲ್ಲಿ ಭೃಗುಮುನಿಯ ನೇಮದಲಿ  
 ಗಾಂಗೆಯನೆ | ಒಲುಮೆಯಲಿ ವಾಲ್ಮೀಕಿ ಮುನಿಯೇನೊ ನೀನು || ೧ ||  
 ಹಠದಲ್ಲಿ ಪ್ರಹ್ಲಾದನೆ ದಿಟದಲ್ಲಿ ಧ್ರುವರಾಯನೆ | ಶಠರೊಳಗೆ ವಿಶ್ವಾಮಿತ್ರನೆ  
 ನೀನು || ವಿಟರೊಳು ಮನ್ಮಥನೆ ವೀರರೊಳು ಪಾರ್ಥನೇ | ಕುಟಿಲತನ  
 ದಲ್ಲಿ ಶಕುನಿಯೇ ನೀನು ||೨|| ದಾನದೊಳು ಕರ್ಣನೇ ಗಾನದೊಳು ನಾರ  
 ದನೆ | ಜ್ಞಾನದಲಿ ವ್ಯಾಸ ಶುಕಮುನಿಯ ನೀನು || ದೀನರಕ್ಷಕ ನಮ್ಮ  
 ಪುರಂದರವಿಠಲನ್ನ | ಧ್ಯಾನದೊಳು ಇದ್ದು ಭವ ನೀಗು ಮನುಜ ||೩||

೪೭೮ ರಾಗ ಕಾಂಭೋಜಿ ಆದಿತಾಳ

ದೀನರಕ್ಷಕನೆ ನಿನ್ನ ಧ್ಯಾನವೇನೊ ವಿಠಲ | ಏನನಿತ್ತು ಮೆಚ್ಚಿಸುವೆನೊ  
ನಿನ್ನ ವಿಠಲ || ಪ || ಓದಿ ನಿನ್ನ ಮೆಚ್ಚಿಸುವೆನೊ ವೇದವ ಅಜಗೆ ಇತ್ತೆ |  
ಓದಿಸಿ ಮೆಚ್ಚಿಸುವೆನೊ ವರಶೇಷಶಯನ ನಿನ್ನ ||೧|| ಪಾಡಿ ನಿನ್ನ ಮೆಚ್ಚಿಸು  
ವೆನೊ ಪವನಜನ ಸ್ವಾಮಿ ನೀನೆ | ಆಡಿಸಿ ಮೆಚ್ಚಿಸುವೆನೊ ಹರನಯ್ಯ  
ನಯ್ಯ ನಿನ್ನ || ೨ || ಚಿನ್ನವಿಟ್ಟು ಮೆಚ್ಚಿಸುವೆನೊ ಶ್ರೀದೇವಿಯರಸನೆ |  
ಪೂರ್ಣಾನಂದ ಸ್ವಾಮಿ ನೀನೆ ಪುರಂದರವಿಠಲ ನಿನ್ನ ||೩||

೪೭೯ ರಾಗ ಸೌರಾಷ್ಟ್ರ ಆದಿತಾಳ

ನಿನ್ನ ಮಹಿಮೆಯನ್ನು ಪೊಗಳುವರೆ | ಎನ್ನಳವಲ್ಲ ವಿಚಿತ್ರಚರಿತ್ರ ||ಪ||  
ಪಾಲುಗಡಲು ಮನೆಯಾಗಿರಲು ಒಂ | ದಾಲದೇಲಿಯ ಮೇಲೆ ಮಲಗು  
ವರೆ || ಮೂಲೋಕವು ನಿನ್ನ ಉದರದೊಳಿರುತಿರೆ | ಬಾಲಕನಾಗಿ ಎತ್ತಿಸಿ  
ಕೊಂಬರೆ || ೧ || ಸಿರಿ ನಿನ್ನ ಕೈವಶವಾಗಿರಲು ನೀ | ತಿರಿವರೆ ಬಲಿಯ  
ಯಾಗಕ್ಕೆ ಪೋಗಿ || ಸರಸಿಜೋದ್ಭವ ನಿನ್ನ ಪೊಜೆಯ ಮಾಡಲು | ನರನ  
ಬಂಡಿಗೆ ಬೋವನಾಗುವರೆ || ೨ || ಕಮ್ಮಂಗೋಲನ ಪಿತನಾಗಿರಲು |  
ಗಮ್ಮನೆ ಕುಬುಜೆಗೆ ಸೋಲುವರೆ || ಬೊಮ್ಮನಯ್ಯನೆ ಪರಬೊಮ್ಮನೆಂದೆನಿ  
ಸುವ | ಅಮ್ಮಿನ ದೇವರ ಗಂಡ ಪುರಂದರವಿಠಲ ||೩||

೪೮೦ ರಾಗ ಕಾಪಿ ಅಟಿತಾಳ

ಕಾಯಬೇಕೆನ್ನ ಗೋಪಾಲ | ಒಂದು | ಪಾಯವನರಿಯೆನು ಭಕುತರ  
ಪಾಲ ||ಪ|| ಹಲವು ಜನ್ಮಗಳೆತ್ತಿ ಬಂದೆ | ಮಾಯಾ | ಬಲವೆಂಬೊದರಿ  
ಯದೆ ಭವದೊಳು ನೊಂದೆ || ಬಲು ಭಯವಾಯಿತು ಮುಂದೆ | ನೀನು |  
ಸುಲಭನೆಂದು ಕೇಳಿ ಶರಣೆಂದೆ ತಂದೆ || ೧ || ವಿತ್ತದೊಳಗೆ ಮನವಿಟ್ಟು |  
ನಿನ್ನ | ಉತ್ತಮ ನಾಮದ ಸ್ಮರಣೆಯ ಬಿಟ್ಟು || ಮತ್ತನಾದೆ ಮತಿಗೆಟ್ಟು |  
ಇದು | ಚಿತ್ತದಲಿ ತಿಳಿದು ಬಲು ದಯವಿಟ್ಟು || ೨ || ಈ ರೀತಿ ಪಾಪ  
ಗಳೆಲ್ಲ | ಅನ್ಯ | ನರರೇನು ಅರಿವರು ಯಮಧರ್ಮ ಬಲ್ಲ || ನರಕಕ್ಕೆ ಒಳ  
ಗಾಡೆನಲ್ಲ | ಸಿರಿ | ವರ ನಾರಾಯಣ ಪುರಂದರವಿಠಲ ||೩||

### ೪೮೦ ರಾಗ ಶಂಕರಾಭರಣ ಅದಿತಾಳ

ಸಣ್ಣವನಿವನಾರಮ್ಮ ಪೇಳಿಲೆ ತಂಗಿ || ಪ || ಕಾಣದ ಮಾಣಿಕ್ಯವ  
ಕಂಡೆನು ಇಂದಿಲ್ಲಿ || ಅ || ಒಬ್ಬರ ಸುತನಲ್ಲ ಭಕ್ತವತ್ಸಲನಕ್ಕ | ಉಬ್ಬಿ ನೆನೆ  
ವರಲಿ ಸುತ್ತಿ ನಲಿದಾಡುವ || ೧ || ಭವಾದಿಗಳ ತಾತ ಭವಕೆ ತಾರಕನೀತ |  
ಧವಳಗಂಗೆಯ ಪೆತ್ತ ಶ್ರೀವತ್ಸದಿಂದೊಪ್ಪುವ || ೨ || ಮುದ್ದು ಸುರಿವ ಬಾಲ  
ಸಜ್ಜನಪರಿಪಾಲ | ಹದ್ದುವಾಹನನೆ ಅಕ್ಕ ತಂದೆ ಪುರಂದರ ವಿಠಲ || ೩ ||

### ೪೮೧ ರಾಗ ಸೌರಾಷ್ಟ್ರ ಅಟಿತಾಳ

ಮಂಗಳ ಮಾರಮಣಿಗೆ | ಮಂಗಳ ಭೂರಮಣಿಗೆ || ಜಯ ಮಂಗಳ  
ನಿತ್ಯ ಶುಭ ಮಂಗಳ || ಸ || ಮಕುಟಕ್ಕೆ ಮಂಗಳ ಮತ್ಸ್ಯವತಾರಗೆ |  
ಮುಖಕೆ ಮಂಗಳ ಮುದ್ದು ಕೂರ್ಮನಿಗೆ || ಸುಕಂಠಕ್ಕೆ ಮಂಗಳ ಸೂಕರ  
ರೂಪಗೆ | ನಖಕೆ ಮಂಗಳ ಮುದ್ದು ನರಸಿಂಹಗೆ || ೧ || ವಕ್ಷಕ್ಕೆ ಮಂಗಳ  
ವಟು ವಾಮನಗೆ | ಪಕ್ಷಕ್ಕೆ ಮಂಗಳ ಭಾರ್ಗವಗೆ || ಕಕ್ಷಕ್ಕೆ ಮಂಗಳ  
ಕಾಕುತ್ಸ್ಥರಾಮಗೆ | ಕುಕ್ಷಿಗೆ ಮಂಗಳ ಶ್ರೀಕೃಷ್ಣಗೆ || ೨ || ಊರುಗಳಿಗೆ  
ಮಂಗಳ ಉತ್ತಮ ಬೌದ್ಧಗೆ | ಚರಣಕ್ಕೆ ಮಂಗಳ ಕಲ್ಯಾಣಿಗೆ || ಪರಿಪರಿ  
ರೂಪಗೆ ಪರಮ ಮಂಗಳ ನಮ್ಮ | ಪುರಂದರವಿಠಲಗೆ ಶುಭ ಮಂಗಳ || ೩ ||

### ೪೮೨ ರಾಗ ಭೈರವಿ ಛಾಪುತಾಳ

ಜಯ ಮಂಗಳಂ ನಿತ್ಯ ಶುಭ ಮಂಗಳಂ || ಪ || ಇಂದೀವರಾಕ್ಷಗೆ ಇಭ  
ರಾಜವರದಗೆ | ಇಂದಿರಾರಮಣ ಗೋವಿಂದ ಹರಿಗೆ || ನಂದನಾ ಕಂದಗೆ  
ನವನೀತಜೋರಗೆ | ವೃಂದಾರಕೇಂದ್ರ ಉಡುಪಿಯ ಕೃಷ್ಣಗೆ || ೧ || ಸ್ತೀರಾಬ್ಧಿ  
ವಾಸಗೆ ಸ್ತಿತಿಜನಪಾಲಗೆ | ಮಾರನ್ನ ಪಡೆದ ಮಂಗಳಮೂರ್ತಿಗೆ || ಚಾರು  
ಚರಣದಿಂದ ಚಿಲುವ ಗಂಗೆಯ ಪಡೆದ | ಕಾರುಣ್ಯಮೂರ್ತಿ ಕೌಸ್ತುಭ  
ಧಾರಗೆ || ೨ || ವ್ಯಾಸಾನತಾರಗೆ ವೇದ ಉದ್ಧಾರಗೆ | ವಾಸಿತಾನಂತಪದ  
ಸಕಲೇಶಗೆ || ವಾಸುದೇವಾಮೂರ್ತಿ ಪುರಂದರವಿಠಲಗೆ | ದಾಸರಾ ಕಾಯ್ಕ  
ರುಕ್ಮಿಣಿರಮಣಗೆ || ಜಯ ಮಂಗಳಂ ನಿತ್ಯ ಶುಭ ಮಂಗಳಂ || ೩ ||

ತ | ಭಾಸುರ ರವಿಕೋಟಿ ಶ್ರೀಶ  
ವಾಸರ ದಾಸ್ಯ | ಲೇಸಾಗಿ ಕೊಡು

ಒಟ್ಟು ಬೇವಿನ ಬೀಜವ ಬಿತ್ತಿ | ಜೇನು ಮಳೆಗರೆ-  
ದೇನಯ್ಯ | ಏನು ನೋಡಿದರೇನು ಏನು ಕೇಳಿದರೇನು  
ಏನು ತಾಮಸ ಮಾಣದನ್ನಕ | ಕೊಳಲ ಧ್ವನಿಗೆ ಸರ್ಪ  
ಗುವಂದದಿ | ಇದಕೇನು ಮದ್ದು ಶ್ರೀಪುರಂದರವಿಠಲ ||

ಸೂಸಲಾಸೆಗೆ ವೋಗಿ ಬಡಿಗಲ್ಲಿನೊಳು ಸಿಕ್ಕಿದ | ಮೂಷಕನ ತೊ  
ನಾದೆನೊ ಎಲೊ ದೇವ | ಹೇಸಿಕೆ ವಿಷಯಂಗಳಿಗೆ ಎರಗುತಿದೆ ಎನ್ನ ಮನೊ  
ಘಾಸಿಯಾದೆನೊ ಹೃಷೀಕೇಶ ನೀ ಸಲಹಯ್ಯ | ವಾಸವಾರ್ಚಿತ ಗುರು  
ಪುರಂದರವಿಠಲ ನಿನ್ನ ದಾಸರ ಸಂಗದೊಳು ಇರಿಸೆನ್ನ ಅನವರತ ಕ್ಲೇಶ  
ಕಳೆಯಯ್ಯ

ಹರಿಗುರುಗಳಿಗೆರಗದೆ ಹರಿಭಕ್ತಿ ಒದಗುವುದೆ ಕೆರವ ತಿಂಬೊ ನಾಯಿಗೆ  
ತುಪ್ಪವಾಗ ಸೊಗಸುವುದೆ | ಹರಿನಾಮಕೆ ಹರಿದಾಸರು ಕರಗುವರಲ್ಲದೆ |  
ನರಕಭಾಜನರು ಪಾಮರರು ಕರಗುವರೆ | ಚಂದ್ರಕಿರಣಕೆ ಚಂದ್ರಕಾಂಠ  
ಒಸರುವುದಲ್ಲದೆ | ಗೋರಿಕಲ್ಲು ಒಸರುವುದೆ ಸಿರಿಪುರಂದರವಿಠಲ ||

ಮರವಿದ್ದರೇನಯ್ಯ ನೆರಳಿಲ್ಲದನಕ | ನೆರಳಿದ್ದರೇನಯ್ಯ ನೀರಿಲ್ಲದನಕ |  
ನೀರಿದ್ದು ಫಲವೇನು ಒರತಿಲ್ಲದನಕ || ಧನವಿದ್ದು ಫಲವೇನು ಕೊಡುವ  
ಮನವಿಲ್ಲದನಕ | ಮನವಿದ್ದು ಫಲವೇನು ಜ್ಞಾನವಿಲ್ಲದನಕ | ದೇವ ಪುರಂ  
ದರ ವಿಠಲರಾಯನ | ಊಳಿಗ ಮಾಡದವನ ಬಾಳುವೆಯೇತಕೆ ||

ಎನ್ನ ಕಡೆಹಾಯಿಸುವುದು ,

ಎನ್ನ ವ್ಯಾಪಾರ | ಎನ್ನ ಸತಿಸುತರಿ |

ಎನ್ನ ನೀತಿ | ಎನ್ನ ಪಡಿಯಿಕ್ಕಿ ಸಲಹುವುದು .

ಗುವುದು ಎನ್ನ ಕರ್ಮ | ಎನ್ನ ತಪ್ಪುಗಳನೆಣಿಸಿ

ಮರೆತು ಬದುಕುವುದು ಎನ್ನ ದಲ್ಲ | ನೀಡೆನಲ್ಲ ಇನ್ನ

ಪುರಂದರವಿಠಲ



ಹೊಲೆಯ ಬಂದಾನೆಂದು ಒಳಗೆ ದೇವರ ಮಾಡಿ | ಘಣ ಘಣ ಘ  
ಬಾರಿಸುತ | ತನುವಿನ ಕೋಪ ಹೊಲೆಯಲ್ಲವೇನಯ್ಯ | ಮನಸಿನ ವಂಚನೆ  
ಹೊಲೆಯಲ್ಲವೇನಯ್ಯ | ಇಂಥಾ ಹೊರಗಿದ್ದ ಹೊಲೆಯನ್ನ ಒಳಗೆ  
ತುಂಬಿಟ್ಟುಕೊಂಡು | ಇದಕೇನು ಮದ್ದು ಶ್ರೀಪುರಂದರವಿಠಲ ||



ಯಾರು ಮುನಿದು ನಮಗೇನು ಮಾಡುವರಯ್ಯ | ಯಾರು ಒಲಿದು  
ನಮಗೇನು ಕೊಡುವರಯ್ಯ | ಕೊಡಬೇಡ ನಮ್ಮ ಕುನ್ನಿಗೆ ಕಾಸನು |  
ಈಯಲುಬೇಡ ನಮ್ಮ ಶುನಕಗೆ ತಳಗಿಯ | ಅನೇಮೇಲೆ ಪೋಪನ ಶ್ವಾನ  
ಮುಟ್ಟಬಲ್ಲದೆ | ನಮಗೆ ಶ್ರೀಪುರಂದರವಿಠಲಾನೆ ಸಾಕು ||



ಬಿಡು ಮನುಜ ಈ ಜಪವು ಸಿದ್ಧಿ ಬಾರದು | ತೊಡೆ ಕೆಳಗೆ ಕೈ ಹಿಂದೆ  
ಮುಂದೆ ಕೈ ಚಾಚಿಬಿಡುತ ಮಂತ್ರಾರ್ಥ ನೋಡದಲೆ | ಅಡಿಗಡಿಗೆ ಜಪವ  
ಮಾಡೆ ದೈತ್ಯರಿಗೆ ಅಹುದಯ್ಯ | ಒಡೆಯ ಪುರಂದರವಿಠಲನೊಲಿಸಬೇಕಾ  
ದರೆ | ಹಿಡಿಯೊ ಈಪರಿ ತಿಳಿದ ವಚನತತ್ತ್ವಗಳ||



ಮಲಗಿ ಪಾಡಿದರೆ ಕುಳಿತು ಕೇಳುವನು | ಕುಳಿತು ಪಾಡಿದರೆ ನಿಂತು  
ಕೇಳುವನು | ನಿಂತು ಪಾಡಿದರೆ ನಲಿದು ಕೇಳುವನು | ನಲಿಮ ಪಾಡಿದರೆ  
ಸ್ವರ್ಗ ಸೂರೆಬಿಟ್ಟಿನೆಂಬ ಪುರಂದರವಿಠಲ ||

